



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945)	ನಂ.೪೬೦ No. 460
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 27-09-2023.

ವಿಷಯ: ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ,
ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ.ಮು/ಸಿವಿಸಿ/99/2023-24, ದಿನಾಂಕ 08-09-2023

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ: 27-09-2023.

1. ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1)ರ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಭಾಗ-III, ಸಂಖ್ಯೆ 413, 425, ದಿನಾಂಕ: 08-09-2023 ಮತ್ತು 12-09-2023 ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.

(೧)

2. ಸದರಿ ರಾಜ್ಯ ಪತ್ರವನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಉಲ್ಲೇಖ(2)ರ ದಿನಾಂಕ 27-09-2023 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.
3. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಗಾಂಧಿನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. **ಈ ಅಧಿಸೂಚನೆಯು 2023-24ನೇ ಸಾಲಿಗೆ ದಿನಾಂಕ: 01-10-2023 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
4. ಈ ಕೆಳಕಂಡ 9 ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳು ಹಾಗೂ ರೆಡಿ ರೆಕಾರ್ಡ್‌ಅನ್ನು ಕ್ರಮವಾಗಿ ಅನುಬಂಧ 1, 2 ಮತ್ತು ಅನುಬಂಧ 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ಗಾಂಧಿನಗರ ಉಪ ನೋಂದಣಿ ಕಛೇರಿ	12-36
2	ಮಲ್ಲೇಶ್ವರಂ ಉಪ ನೋಂದಣಿ ಕಛೇರಿ	37-51
3	ಗಂಗಾನಗರ ಉಪ ನೋಂದಣಿ ಕಛೇರಿ	52-75
4	ಹೆಬ್ಬಾಳ ಉಪ ನೋಂದಣಿ ಕಛೇರಿ	76-137
5	ಕಾಚರಕನಹಳ್ಳಿ ಉಪ ನೋಂದಣಿ ಕಛೇರಿ	138-165
6	ಯಲಹಂಕ ಉಪ ನೋಂದಣಿ ಕಛೇರಿ	166-187
7	ಬ್ಯಾಟರಾಯನಪುರ ಉಪ ನೋಂದಣಿ ಕಛೇರಿ	188-224
8	ಜಾಲ ಉಪ ನೋಂದಣಿ ಕಛೇರಿ	225-238
9	ಹೆಸರುಘಟ್ಟ ಉಪ ನೋಂದಣಿ ಕಛೇರಿ	239-249

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-1

1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂವರಿವರ್ತನೆಯಾದ ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

ನಿವೇಶನದರ = ಯಾವ ಉದ್ದೇಶಕ್ಕೆ ಭೂವರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂವರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂವರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತುನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸಾ, ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.

5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).

6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).

7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು.

9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಲೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.

10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ. **ಅನುಬಂಧ- 2** ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾ ಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಭಂದ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಜಿಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

2. ಕೇಂದ್ರ ಮೌಲ್ಯ ಮಾಪನ ಸಮಿತಿ

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

		ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

3. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾವಣಿಯುಳ್ಳ	ಮೇಲ್ವಾವಣಿ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

4. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೇಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಪಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಮಟ್ಟ	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

5. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಫ್ಲೆಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
1) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

6. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡೆರಿಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	 Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಪುಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಗಾಂಧಿನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿ			
		ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವಾಸಗಳು ಪ್ರತಿ ಚ.ಮೀಟರ್‌ಗಳಿಗೆ ರೂ.ಗಳಲ್ಲಿ	ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಹಾಗೂ ಪ್ಲಾಟುಗಳ ಮೌಲ್ಯ ಪ್ರತಿ ಚ.ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
	Akkipete		
1	Akkamahadevi road/Akkipet Main Road/Akkipete	108560	
2	Akkipete Cross Roads	82600	
3	Kottige Veerabhadrappa Lane	85432	
4	Kottige lane	85432	
5	Madar Sab Lane	66788	
6	Manavarthipete	82718	
7	Obaiah Lane	73514	
8	Padmasale Kichaiiah Lane	66788	
9	Reddy bachanna lane	66788	
10	Shankaradevara mathada lane	66788	
11	Subramanya lane	84134	
12	Talakadu subbarao lane	66788	
13	Old Tharagupet Road	121894	
14	OTC Road (Akkipete)	156232	
15	Bilakulapete	76110	
16	Unidentified Roads	70800	
17	Siddachal Jainam Apartments PID No.29-120-83		82600
18	Riddhi Siddhi Residency PID No.29-68-201/2		82600
19	Jainam Apartments		82600
20	Parakhmansions Apartments PID No. 29-68-254/1		82600
21	Kanchan Apartments PID No.28-229-41/20		82600

22	Astamangal Apartment		82600
23	Madavaram Arcade Apartment		76700
24	Alampalli Mansion Commercial PID No.28-185-207		129800
25	Daulat Market Commercial PID No. 29-118-91/57-9		129800
26	Ajithanatha Plaza Commercial PID No. 30-2-53		129800
27	Rajguru Plaza (Commercial) PID No.109-W0242-210-37		129800
28	Pooja Avenue Commercial PID No. 30-2-48/34		129800
29	Jay Complex Commercial PID No. 28-180-240		129800
30	Babulal Tower Commercial PID No.120-W0324-5		129800
31	SJR Complex Commercial PID No.28-1-680/29		147500
32	Pathi Mansion Commercial		147500
33	Sharif & Jain Tower (Old Tharagupete) Commercial		111522
34	Sharif & Jain Tower (Old Tharagupete) First & Above Floor Commercial		59979
35	Siddhachal Apartment		78234
	ANJANAPPA GARDEN		
36	Anjanappa garden	34500	
37	Naganna rao road	34500	
38	Unidentified Roads	34500	
	ANNAMMA TEMPLE EXTENSION		
39	Annamma Temple Extension	201875	
40	Dhanwanthari road	215375	
41	Thotadappa Choultri road	215375	

42	Ramakrishnapuram	161500	
43	R.K Puram Unidentified roads	161500	
44	S.C.road (from Kempegowda Road to Anandrao circle)	282625	
45	Tank Bund road	242250	
46	R.K.Puram 6th cross	127181	
47	R.K.Puram 3rd cross	127181	
48	R.K.Puram 2nd cross	127181	
49	Khodaya to Anand Rao Circle	197875	
50	Unidentified Roads	141375	
51	N.D.H Plaza Commercial		243750
52	Shanthi Sadan Apartment		134750
53	Shanthi Sadan Commercial Complex		206250
54	Dharma Keshave Plantations/kapali Cinema Theatre Raichur Private. Limited		250000
55	Sangam Mall Commercial		250000
56	Brigade Plaza Apartment PID No. 27-13-71		187500
	AVENUE ROAD		
57	Avenue main road	269125	
58	Anche pete	137500	
59	Andanappa lane	106250	
60	Anjaneya temple street	106250	
61	Ballapurada pete	106250	
62	Basavannagudi street	118500	
63	Dafedar Thimmanna lane	106250	
64	Darji pete	121625	
65	Ganigara pete	106250	
66	Gudumaiah Pet	150000	
67	Venkatarayappa Lane	127875	
68	Jumma Masjid Road	137500	
69	Kavadi revanna shetty pete	137500	
70	Papanna Lane	121125	

71	Lingashetty pete	127250	
72	M.B.T street	137500	
73	Mallikarjuna lane	137500	
74	Belli Basavanna Temple Street	137500	
75	Choudeshwari temple street	137500	
76	Mamool pete	137500	
77	Mohidin sab lane	115000	
78	Narayana shetty pete	115000	
79	Old Kasai Road	137500	
80	Raja market Commercial		200000
81	Rangaswami temple street	215375	
82	Sanjeevappa lane	115000	
83	Sanjeeva naika lane	115000	
84	Shetty krishnappa lane	115000	
85	Siddharamanna lane	115000	
86	Anekallappa Mutt Lane	102500	
87	Ragipete	102500	
88	Huchhangappa Lane	102500	
89	Tankasal Narayanasetty Pet	102500	
90	Lingappa lane	102500	
91	Basavaraja market	102500	
92	North park road	102500	
93	South park road	102500	
94	Yajaman Annayyappa Lane	102500	
95	N.M.C lane	102500	
96	Thape Janaki Lane	163000	
97	Rajanna lane	118500	
98	Pillappa lane	103625	
99	Annayyappa lane	163000	
100	Muddappannapete	103625	
101	Unidentified Roads	118500	
102	P.S Building Commercial		233513

103	Chandra Building Commercial PID No.28-2-531		233513
104	Pathi Market Commercial		233513
105	Pamadi Mansion Commercial PID No.28-2-69/1		233513
106	Anandaram Complex Commercial (PID No. 282-568-569)		233513
107	Ranganath Market Commercial PID No.28-19-10		137500
108	Narayan Mansion (Commercial) PID No. 28-19-33/23		137500
109	M.S Plaza Commercial		181250
110	N.S.K PLAZA Commercial No.58/1		181250
111	Uday Chambers Commercaial PID No.28-191-127/1		181250
112	Kesari Building Commercial PID No.28-191-35/4		181250
113	Sree Mahadeshwara Swamy Complex Commercial PID No.28-4-78		181250
114	Bhagyaram Mansion Apartment (PID No.47-94-29)		100000
	BENGALURU CITY		
115	A.S.Achar street	258000	
116	Dandina Subbamma Lane	113760	
117	Devanahalli Subbaiah Lane	113760	
118	Mandi Siddaramanna Lane	103380	
119	Dresser rajappa lane	113760	
120	Godown street	113760	
121	Gollar pete	99480	
122	Gundopanth Street	116640	
123	H.K.K lane	113760	
124	Kaddi venkannachari lane	113760	
125	Kadugodi Muniyappa lane	113760	

126	Kenchappa Lane	113760
127	Kumbar pete	99480
128	Kumbar pete main road	135120
129	Dafedar Muniyappa lane	129000
130	Malavalli Ramarao lane	113760
131	Manager Ramanna lane	113760
132	Muniswamappa lane	113760
133	New Thigalara pete	113760
134	Patnoolpete/Old Patnoolpete	113760
135	S.J.P.Road (Kumbara gundi road)	232560
136	Sadara patrappa road(S.P.Road)	186000
137	Seegebeli	108600
138	Shanthappa lane	116760
139	Subban sab lane	116760
140	Sulthan pete	123960
141	Tharagu pete	123960
142	Thigalara pete	123960
143	Thigalara Periyanna Lane	105840
144	Benki Navab street	105840
145	Mohammed Ghouse Khan Lane	105840
146	Manager Ranganna Lane	105840
147	Venkataramana Nayak Lane	105840
148	Allaraju Muniswamappa lane	105840
149	Pailwan T. Annayyappa road	105840
150	Perimasi periyanna lane	105840
151	Kayi Angadi road	105840
152	Periyanna Muniswappa lane	105840
153	Datturi Ramanna Galli	105840
154	Gurukara Rama Nayak lane	105840
155	Pavagada venkataramana nayak lane	105840
156	Arjunappa papanna galli	110880
157	Ele Malige Andanappa Galli	111000

158	Medar pete	111000	
159	Sakala kannappa lane	105840	
160	Ramaswamy Shetty Galli	105840	
161	Poojari Cheluvaiah Lane	105840	
162	Sethu rao road	105840	
163	Tigalara pete govindappa lane	105840	
164	Mandi Erappa Galli	105840	
165	Poonganoor Ramanna Galli	105840	
166	Unidentified Roads	105840	
167	R.M Complex Commercial (PID No.47-97-36/1, 36/2)		126000
	CHICKPETE		
168	Armugam Modaliar Lane	142200	
169	Basettypete	122280	
170	Chickpete	232560	
171	Diwan khan lane	122280	
172	Diwan soorappa lane	122280	
173	Ekambar Sahuji Lane	122280	
174	G.K.Temple street	122280	
175	O.T.C.Road(K.V temple street to Avenue Road and Nagarathpet Cross)	284280	
176	Shanthaveeraiah Lane	122280	
177	Uttaradi Mutt Lane	122280	
178	Venkusahuji lane	122280	
179	Malavalli papanna lane	122280	
180	Poornasheshachar lane	122280	
181	Maramma Gudi Beedhi	122280	
182	Kuber sahuji lane	122280	
183	Jain Shwethambara Temple Road	122280	
184	Beegamudre Galli	122280	
185	Hanumantharaya Gudi Beedhi	122280	
186	Kasappa lane	174480	
187	Telugarapete	174480	

188	Unidentified Roads	122280	
189	Sharma Complex Commercial No.15,16		180000
190	Ramesh Market Commercial PID No.28-105-76/8		132000
191	Lal Building Commercial		223440
192	Pooja Plaza Commercial PID No. 28-162-5/40		132000
193	Poonam plaza Commercial PID No.28-196-5/2		132000
	BALEPETE		
194	A.S.Achar street (from Chickpet Circle to Mysore Road)	258000	
195	B.V.K Iyengar road (from K.G road to Chickpet Circle)	258360	
196	Balepete	206760	
197	Dandina Subbayya Lane	123960	
198	Danakayi Kashyappa Lane	123960	
199	Gandhodi Kichaiah Lane	123960	
200	Huriyo pete	123960	
201	Lakshman Rao Road	123960	
202	Jangama Maistry Street	123960	
203	Kashi Vishweswaraiah Temple Street	123960	
204	Mallikarjuna Temple Street	123960	
205	Park Road	123960	
206	Poornaiah Chatram Road	123960	
207	Rukkamaji lane	123960	
208	Santhusapete	157440	
209	Dandina Subbamma Lane	123960	
210	Sowrastrapete	123960	
211	Srinivasa Mandiram Road	123960	
212	Telugarapete	123960	
213	Hoovadigara Galli	123960	
214	Tulasi Thota	132000	

215	Mukkada Shetty Ramanna Lane	123960	
216	Darji pete	123960	
217	Poorna Sheshachar lane	132000	
218	Shetty krishnappa lane	123960	
219	O.T.C.Road(Balepete)	232560	
220	Raja Hussaban Darga	156000	
221	Laldas Venkataramana Swamy Temple Street	156000	
222	Unidentified Roads	123960	
223	Tankasal Towers Commercial (PID No.29-112-176/1)		223440
224	V K V M Complex Commercial PID No.29-112-189/56		223440
225	Tulasi paradise Apartment PID No.28-179-12/8		120000
226	Kuldevi Complex Commercial PID No.28-170-5/1		120000
	COTTONPETE		
227	Bashyam road (Cotton pete main road)(From Shantala Silks to kengeri Gate Police Staion)	174640	
228	Bashyam road Cross roads	106200	
229	Bashyam Road/Cotton pete main road(From kengeri Gate Police Staion to Mysore Road)	125788	
230	Adinarayana Temple Street	85432	
231	Hatti Maramma Temple Street	113398	
232	Basavarajappa lane	85432	
233	Binny Mill Road	96052	
234	Bairappa Lane	85432	
235	Gejjebasetty Lane	85432	
236	Ganigara Pillanna Lane	85432	
237	Tirukappa Galli	85432	

238	Nallapothaiah Road	113398	
239	Gowdanpet	121422	
240	Kottige Veerabhadrapa Lane	85432	
241	Kanthina krishnappa lane	113398	
242	Kayangadi papanna lane	110802	
243	Kottige lane	85432	
244	Manasooriya lane	85432	
245	Mariswamy Mutt Lane	113398	
246	Mill Road	84134	
247	Muniramanna lane	84134	
248	Nashyada pillanna lane	84134	
249	Narasimha Maistry Lane	113398	
250	Panchala siddappa lane	84134	
251	Panchala singanna lane	84134	
252	Pavada shetty pete	84134	
253	Shetty muddanna lane	84134	
254	Shyanbog venkatappa lane	84134	
255	Subbannachari lane	84134	
256	Subramanya Lane	84134	
257	Talakadu subbarao lane	84134	
258	Thotada Devara Galli	84134	
259	O.T.C.Road	165200	
260	Devaraya Shettypete	84134	
261	Veerabhadranayaka lane	84134	
262	Beli Mutt Road	88146	
263	Gubbi Thotadappa Road	166734	
264	Unidentified Roads	104076	
265	Poorvi Plaza (Commercial Complex) Ground Floor (PID No.30-27-144)		155170
266	Poorvi Plaza (Commercial Complex) First Floor & Above Floors Onwards (PID No.30-27-144)		100861
	CUBBONPETE		

267	Cubbon pete	155040
268	Cubbon pete main road	193800
269	Betta shetty pete	135120
270	Choulagalli	123720
271	Old Chamarajpet	127920
272	Ramanna pete	123720
273	Ramaiah lane	112440
274	Banappa Park	112440
275	Siddanna lane	123720
276	Sunnakallu pete	102000
277	Anjaneya temple street	102000
278	Honnurappa galli	102000
279	Dasopanth Lane	102000
280	Tharamandala pete	102000
281	Gummata lane	102000
282	Unidentified Roads	123720
	CHELUVADIPALYA	
283	B.T.Mada lane	28520
284	B.T.Muniga lane	28520
285	Bhakshi garden	28520
286	Cheluvadi Palya	28520
287	Cheluvadi Muniga Lane	28520
288	Siddartha nagar	28520
289	Kemmannagundi road (from T.C.M Royan road goodshed road)	103500
290	Velumuruga puram	28520
291	Jai Bheema nagara	28520
292	Bhangi colony	28520
293	Sulthan nagara	28520
294	Giripura	28520
295	Unidentified Roads	28520
	GANDHINAGAR	
296	Anandrao Extension	200000

297	Gandhinagara Unidentified main roads	207250	
298	Gandhinagara Unidentified Cross roads	200000	
299	Gandhinagara 1st cross (Petrol Bunk to K.G.Road)	201875	
300	Gandhinagara 2nd cross	222125	
301	Gandhinagara 3rd cross	201875	
302	Gandhinagara 3rd & 4th main road	199875	
303	Kavi kalidasa road	222125	
304	Kempegowda Extension	214750	
305	Kempegowda Road	336375	
306	4th cross (K.G.Road)	336375	
307	Sheshadri road(From Anand Rao circle to Freedom Park)	309500	
308	Sheshadri road(from Freedom Park to K R Cirle)	309500	
309	W.H.Hanumanthappa road (5th main road)	244375	
310	Gandhinagara 5th main road, 1st cross	225000	
311	Gandhinagara 5th main road, 2nd cross	229500	
312	Gandhinagara 5th main road, 3rd cross	187500	
313	Gandhinagara 5th main road, 4th cross	187500	
314	Gandhinagara 5th main road, 5th cross	187500	
315	Gandhinagara 2nd main road	162500	
316	Gandhinagara 1st main road	187500	
317	Sheshadri road to kalidasa circle	200000	
318	Anantha Ashrama road	200000	
319	Gandhinagara 6th cross	200000	
320	Gandhinagara 6th cross 1st lane	200000	
321	Gandhinagara 6th cross 2nd lane	200000	
322	Gandhinagara 6th cross 3rd lane	200000	
323	Gandhinagara 1st main road, kalidasa circle to Y.Ramachandra road	215375	
324	Gandhinagara 1st main road, kalidasa circle to K.G. Road	215375	

325	Anandaswamy Mutt Road	200000	
326	Goduri Mutt Extension	200000	
327	Natakarathna Gubbi Veeranna Road	269125	
328	Gandhinagara 6th main road	200000	
329	Jain temple road (4th main, 4th cross)	200000	
330	Unidentified Roads	200000	
331	Suraj Sadan Apartments PID No. 094-W0142-36/2-7		152500
332	Veer Darshan Apartments PID No.094-W0115-3		135500
333	Krishna Towers (Commercial) PID No.27-3-22/11		175000
334	Harihara Mansion PID No.27-9-2		137500
335	Mudugal Gokul Apartment		137500
336	pamadi Towers (Commercial		175000
337	Brigade Majestic Commercial		197275
338	Monarch Himalaya (Commercial)		237500
339	Prabhath Complex (Commercial)PID No.28-95-8		283725
340	Pruthvi Building (Commercial)		283725
341	Devangadha Towers (Commercial) PID No. 27-23-35		283725
342	A.S.V.N.V Bhavan (Commercial) Property No. 39/2		283750
343	Suprabhatha Hotel (Commercial)PID No.27-29-32/13-5		260000
344	Somayyaji Hotels Commercial		263250

345	Boal Centre (Commercial)		214988
346	Praveen Mansion PID No.27-5-25/2		165375
347	Sukh Sagar Maal (Commercial)		206250
348	Thribhuvan/Bajaj Complex (Commercial)		206250
349	Gupta Market (Commercial)		206250
350	Burma Bazaar/Maruthi Complex (Commercial)		215200
351	Ranka Apartments		125000
352	VSPL-CLOVERENCLAVE		127250
353	Surya Apartment PID No.094-W0115-3		134125
354	Citi-Centre Shopping Complex- Commercial PID No. 27-6-33		283725
355	Maharaja complex-commercial (Property No.511)		283725
356	Alankar Pearl Plaza (Commercial) PID No.27-23-23		283725
357	SJR Kalpana Mall/VIVA Mall (Commercial) (PID No. 27-23-30)		283725
358	Grand Majestic Mall (Commercial) (R.C.Properties) (Gandhinagar 6th main road, Katha no. 12, PID no.27-6-12 and 3B+G+4UF)		198250
359	Nalpad Properties (Commercial)		237500
	HIGH GROUNDS		
360	Chakravarthi Layout & Chandravarkar	241540	
361	Crescent Road	297830	
362	Cunningham Road (from Sankey Road to Chandrika Hotel) S.R.T road	297830	
363	Cunningham Road (from Chandrika Hotel to Balekundri Circle)	362180	
364	Fair Field layout(K.P.C)	265590	

365	Highgrounds	251940	
366	Kumara Krupa Road	251940	
367	Kumara Cot Layout	231010	
368	Nrupathunga road	297830	
369	Shrikantan layout	241540	
370	Poorna Prasad Road	241540	
371	Hare krishna road	273650	
372	Unidentified Roads	241540	
373	Gul Bahar Apartments (Property No.10)		197210
374	Crescent Towers (Commercial) (Property No. 32/182)		273000
375	Janak Residency PID No.093-W0077-31-1		188500
376	Ashirvaad Apartments PID No.77-107-25/3		197210
377	Crescent Court Apartment (PID No. 77-107-8/29)		227500
378	Shiva Krupa (commercial)		273000
379	Embassy Centre (Commercial) (PID No.093-W0100-6-60)		273000
380	Embassy Court Apartment (PID No. 77-107-12/18)		227500
381	SNS Plaza (Commercial)PID No.77-103-14/33		273000
382	Embassy Palace PID No.78-61-1/13		233610
383	Calder Apartment		227500
384	Rajyog Apartments		169000
385	Comfort Manner Apartment PID No. 77-103-10/4		170560
386	Ahuja Complex (Commercial)PID No.77-103-1/12		221728
387	Crescent Citadel PID No.77-101-1/5		188500
388	Surya Apartment PID No.77-101-23/9		188500

389	High point Residential (PID No. 77-111-45)		197210
390	High point Commercial (PID No. 77-111-45/2)		236600
	MILLERS ROAD		
391	Nandidurga Road to Jayamahal Bridge	241540	
392	Jayamahal Bridge to Cunningham Circle	265590	
393	Cunningham circle to sankey road (B.W.S.S.B.watertank)	297830	
394	Palace cross road	281710	
395	Palace road	297830	
396	Race course road	297830	
397	Sankey road	271320	
398	Yamunabai road	279890	
399	Looplane Race Course Road	233480	
400	Unidentified Roads	233480	
401	HVS Court Complex Commercial PID No.78-61-21/8		234000
402	Style of Imperial Court (Commercial)		234000
403	Windsor/castle (Sapna Mahal) Apartment (PID No. 78-118-50/1)		214500
404	Legacy/Mycon /Medelia Apartment		214500
405	Kalpavriksha Apartments		208000
406	Bharat Deluxe Apartment		208000
407	Sri Sai Manasa Apartment		208000
408	Wimbledon Court/ Nitesh Estate Apartment (PID NO. 77-109-3/7)		318500
409	Prestige Abshot Apartment (PID No. 78-121-26/3-4)		286000
410	Vista Spaces Estates / Builders /Vista Highland (PID No. 77-94-14		175500
411	Hinal Heritage Apartment (PID No. 77-94-27/1)		186810

412	Jalakrupa Apartment		143000
413	Pancharathna Race View Apartment PID No.094-W0102-60-21		188500
414	Embassy Wood Apartment (PID No. 78-61-5/34)		256373
415	Golf Link Apartment (PID No. 78-121-28)		218790
416	H.M. Geneva House/Apartment (PID No. 78-61-14/86)		214500
417	Embassy Habitat Apartment (PID No.78-118-59)		234000
418	Khodays Apartment		227500
419	Brigade Corronet Apartment		214500
420	Brigade Sonata Apartment (Property No.51)		240500
421	Art House Apartment		240500
422	Green Halgh apartment		214500
423	Sumith Apartment		214500
424	Royal manor Apartment		227500
425	Brigade Rhapsody Apartment		227500
426	Brigade Palace Apartment		227500
427	Palace Garden Aparments (Nalanda Lumbini Shangrila) (PID NO. 78-119-24/31)		187590
428	Sanky Tank road/ Bellary National Highway road/ New Airport road From Golf Course East Entrance to BDA Head Office And Palace Cross Road Junction	271000	
429	Balabrui Guest House to BDA junction (Newly Added)	271000	
430	Swiss Complex Commercial (Property No.33)		240500
	KILARI ROAD		
431	Hanumantharaya Gudi Beedi	113880	

432	Hospital road	180840	
433	Kilari road	142200	
434	Krishna Nayak Lane	127920	
435	Maistry Chikkanna Lane	127920	
436	Ranaveera shetty pete	127920	
437	Sanna kambali	99480	
438	2nd, 3rd and 4th cross	149280	
439	B.V.K Iyengar road	258360	
440	Kunchatigara pete	127920	
441	Muniya Maistry Galli	127920	
442	Sondekoppa Narasimhaiah Lane	99480	
443	Unidentified Roads	142200	
444	Soundarya Construction Apartment		153360
445	Victory Avenue Commercial (PID No. 28-94-16)		153360
	KUMARA PARK EXTENSION		
446	Kumara Park Extension	198144	
447	K.P.East and main roads	237824	
448	K.P.West and main roads	261504	
449	K.P.East & West , Unidentified Cross Roads	198144	
450	K.P.West 1st cross	174464	
451	K.P.West 2nd cross	174464	
452	K.P.West 3rd cross	174464	
453	K.P.West 4th cross	174464	
454	Annayyappa block	142720	
455	East & West park road	182272	
456	Govindarao street	174464	
457	Madhavanagara Main Road	221952	
458	Madhavanagar	174464	
459	North park road	174464	
460	R.K layout	174464	
461	Railway Parallel Road	289408	

462	Serpentine Road	195456	
463	South park road	174464	
464	Subbayya layout	174464	
465	Central street	174464	
466	Shopping Street	237824	
467	Nagappa street	261504	
468	Subramanya Swamy Temple Road	174464	
469	South End Road	174464	
470	D Type Quarters	174464	
471	Vishwanath Rao Road	174464	
472	Unidentified Roads	174464	
473	Kumara Sampurna Apartment PID No.77-86-20		185600
474	Vandhana Infra Apartment		185600
475	Tallam Apartment		185600
476	Comfort Apartments / Builders		185600
477	Tejas Apartment		236800
478	Moti Apartment (PID No. 77-99-5/18)		185600
	MAGADI ROAD		
479	Avalamma Choultry	43355	
480	Gopalapura	43355	
481	K.P. Agrahara	43355	
482	Magadi cross road	43355	
483	Keshava nagara	43355	
484	Magadi main road	163530	
485	Mariyappana palya	43355	
486	Behind Minerva Mill	43355	
487	Shankarappa garden	57960	
488	Magadi Road 2nd Gayathri Lane	68195	
489	old mysore road	143865	
490	Kasturi nagara	51865	
491	Unidentified Roads	43355	
492	Park West Apartment		103500

493	Shobha Indraprastha Apartments		138000
	MYSORE ROAD		
494	Mysore main road (Market to Sirsi Circle)	154344	
495	Bar lane	41300	
496	Ittige anjanappa lane	35636	
497	Old Pension Mohalla	35636	
498	Flower garden	35636	
499	Raj Towers Commercial Complex Ground Floor (Mysore Main road, Municipal No. 155, PID No.139-W0146-1 and B+G+mezanine+2UF)		140208
500	Raj Towers Commercial Complex First Floor & Above (Mysore Main road, Municipal No. 155, PID No.139-W0146-1 and B+G+mezanine+2UF)		63602
501	Unidentified Roads	41300	
	NAGARATHPETE		
502	Andanappa lane	104280	
503	Appurayappa lane	104280	
504	Bettappa lane/Byatappa Lane	104280	
505	Channarayaswamy Temple Street	111480	
506	Lousia City Centre (Commercial) 47-5-6/2		141648
507	Dharmarayaswamy Temple Street	155040	
508	Ganigara lane	100800	
509	Jori lane	108720	
510	Krishan Singh Lane	116280	

511	Seetharama mandiram road	116280	
512	Makalappa street	120960	
513	Maldarpete	116280	
514	Mari muniyanna lane	120960	
515	kenchaNayakana Galli	116280	
516	Mariswami matada lane	116280	
517	Murugesh modaliyar lane	116280	
518	Nagarth pete	170640	
519	Narasimha Jois Lane	115920	
520	O.T.C Road (from Avenue Road Cross to Kumbara Gundi Road, Dharmarayaswamy Road)	258360	
521	O.T.C. Road (from BBMP Office to Kumbargundi Road)	413400	
522	Ramesh Golden Market (Commercial) 28-1-852/2		342000
523	SPA Plaza (Commercial) 47-5-1094/19		342000
524	Ravish Complex (Commercial) 28-1-899/5		342000
525	Thimmarayappa lane	115920	
526	Thimmarayashetty lane	115920	
527	Ulsoorpet	115920	
528	Pillanna lane	115920	
529	Sambhavnath Gold Plaza Commercial (28-7-1)		156000
530	Appajirao lane	115920	
531	Chikkannamma gudi beedi/Annamma Gudi Beedhi	115920	
532	Shanthi Sadan 47-138-56		96000
533	Ganigara A lane	115920	
534	Ganigara B lane	115920	
535	Ganigara C lane	115920	
536	Ganigara D lane	115920	

537	Karpoor adam sab lane	115920	
538	Purandara Bhavana Commercial (PID No.47-135-1)		114000
539	Kempanna lane	115920	
540	Rajanna lane	115920	
541	Gollara ganganna lane	115920	
542	Unidentified Roads	170640	
	RANASINGHPETE		
543	Ranasing pete	99480	
544	Beeradevara Gudi	110760	
545	Beli Mutt Road	89640	
546	Beli Masjid Road	89640	
547	Cart Stand Road	89640	
548	Chidambara Modaliyar Lane	89640	
549	Jolly Mohalla	89640	
550	Kayi Angadi Puttanna Galli	64620	
551	Masthan sab lane/Nashyada Masthan Lane	71160	
552	Nalbandwadi	71160	
553	Panchala Ankanna Lane	71160	
554	Police Road	96000	
555	Mura Hari Swamy Matadha Galli	84000	
556	Poorna Venkatarao road	99600	
557	Siddanna lane	78240	
558	Maragelasada Bhairappa lane (M.B lane)	65400	
559	Panchala singappa lane	65400	
560	Munshi Shaik Ahmed Lane	65400	
561	Seege beli	98520	
562	Unidentified Roads	99480	
	SAMPANGIRAMANAGARA		
563	Karagappa garden	85320	
564	Lalbagh road	203490	
565	Mission road/ kalingarao road	203490	
566	Papanna garden	66960	

567	Rajaram Mohan Roy Road	258360	
568	S.R.nagar 1st cross	89160	
569	S.R.nagar 2nd cross	89160	
570	S.R.nagar 3rd cross	89160	
571	S.R.nagar 4th cross	89160	
572	S.R.nagar 5th cross	89160	
573	S.R.nagar 6th cross	89160	
574	B.T.Muniyappa road	126360	
575	C.Rudramuniyappa road	126360	
576	S.R.nagara 8th cross	126360	
577	S.R.nagara 9th cross	96600	
578	S.R.nagara 10th cross	96600	
579	S.R.nagara 11th cross	96600	
580	S.R.nagara 12th cross	96600	
581	S.R.nagara 13th cross	96600	
582	S.R.nagara 14th cross	96600	
583	S.R.nagara 15th cross	96600	
584	S.R.nagara 16th cross	96600	
585	S.R.nagara 3rd main road	104160	
586	Devanga hostel road or 10th main road	193800	
587	Mission road 1st and 2nd cross	193800	
588	S.R.nagara 1st and 4th main	142800	
589	S.R. Nagar Unidentified Main Roads	103920	
590	S.R. Nagar Unidentified Cross Road	96600	
591	Babbur Giddanna Road	89160	
592	Sri Ram Mandira Road	81000	
593	Fort Road	89160	
594	7th Main Road, S.R. Nagara	119040	
595	Venkatappa garden (14th cross)	89160	
596	Unidentified Roads	96600	
597	Anjuman kay Arr Tower (Commercial)PID No.77-1-28		204672

598	Richmond Plaza Commercial PID No.77-4-10/18		179244
599	Jatty Heritage Apartment (PID No.110-W0333-15)		157440
600	Anjanadri Apartment / Developers		144000
601	Jayraj Hotels & Developers Commercial		174000
602	Commanders place Commercial PID No.77-5-6/21		179244
603	Century Renata Apartment		214800
604	Mulberry Lane (East & West)Apartment PID No.77-5-1		144000
	VASANTHANAGARA		
605	Vasanthanagara	154050	
606	Anjaneya temple street	154050	
607	Dabbas Pete	128830	
608	10th main road, vasanthanagara	153010	
609	11th main road, vasanthanagara	153010	
610	12th main road, vasanthanagara	153010	
611	13th main road, vasanthanagara	153010	
612	15th main road, vasanthanagara	153010	
613	1,2,3,4 & 5th cross roads	161070	
614	7th cross road	161070	
615	Diagonal Road	120770	
616	Vasanthnagar Unidentified main roads	182000	
617	Vasanthnagar Unidentified Cross roads	154050	
618	Harijana Colony	69290	
619	Maramma temple road	69290	
620	Palace loop road	269490	
621	Millers Road (West Side)	153940	
622	8th main(Vasantnagar)	140010	
623	M.V.Jayaraman road or 1st main	167960	
624	Ex-servicemen colony	80600	
625	Kuppuswamy Naidu Street	80600	

626	Dandu Upparahalli	80600	
627	8th B main road	80600	
628	Central road	80600	
629	Chikkatayappa road	80600	
630	Unidentified Roads	154050	
631	Mekhri Ritz (PID No. 78-91-30)		169000
632	H M Glen Ville Apartment		211770
633	Embassy star (commercial) (Property No.8)		227500
634	Rajabhavana road	367380	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಮಲ್ಲೇಶ್ವರಂ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿ

ಕ್ರ. ಸಂ. / Sl. No.	ಹೋಬಳಿ / ಗ್ರಾಮ / ವಾರ್ಡ್ / ರಸ್ತೆ / ಪ್ರದೇಶದ ಹೆಸರು	Hobli / Village / Ward / Road / Area Name	ಬಿಬಿಎಂಪಿ / ಸಕ್ಷಮ ಪ್ರಾಧಿಕಾರ ಅನುಮೋದಿತ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್‌ಗೆ ರೂಪಾಯಿಗಳಲ್ಲಿ) / BBMP / Competent Authority approved Residential Sites (in Rupees per Sq. Meter)	ಬಿಬಿಎಂಪಿ / ಸಕ್ಷಮ ಪ್ರಾಧಿಕಾರ ಅನುಮೋದಿತ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳು (ಪ್ರತಿ ಚದರ ಮೀಟರ್ ಸೂಪರ್ ಬಿಲ್ಡ್ ಅಪ್ ಏರಿಯಾಕ್ಕೆ ರೂಪಾಯಿಗಳಲ್ಲಿ) / Residential Apartments and Flats constructed on BBMP / Competent Authority approved Sites (in Rupees per Sq. Meter of Super Built up Area)
1	2	3	4	5
	ಜಯಮಹಲ್	JAYAMAHAL		
1	ನಂದಿದುರ್ಗ ರಸ್ತೆ	Nandidurga Road	210000	
2	ನಂದಿದುರ್ಗ ರಸ್ತೆ ೨ನೇ ಅಡ್ಡರಸ್ತೆ	Nandidurga Road 2nd Cross Road	127000	
3	ನಂದಿದುರ್ಗ ರಸ್ತೆ ೫ನೇ ಅಡ್ಡರಸ್ತೆ	Nandidurga Road 5th Cross Road	120000	
4	ನಂದಿದುರ್ಗ ರಸ್ತೆ ೬ನೇ ಅಡ್ಡರಸ್ತೆ	Nandidurga Road 6th Cross Road	120000	
5	ಅಪರಂಜಿ ಅಪ್‌ಸ್ಕೇಲ್	Aparanji Upscale		104200
6	ನಂದಿದುರ್ಗ ರಸ್ತೆ ಗುರುತಿಸದ ಮುಖ್ಯರಸ್ತೆಗಳು	Nandidurga Road Unidentified Main Roads	180000	
7	ನಂದಿದುರ್ಗ ರಸ್ತೆ ಗುರುತಿಸದ ಅಡ್ಡರಸ್ತೆಗಳು	Nandidurga Road Unidentified Cross Roads	127000	
8	ಕಾಸಗ್ರಾಂಡ್ ಅಪಾರ್ಟ್‌ಮೆಂಟ್	Casagrاند Apartment		121275
9	ತಿರುಮಲರಾವ್ ಗಾರ್ಡನ್	Thirumalarao Garden	130900	
10	ಜಯಮಹಲ್ ಮುಖ್ಯರಸ್ತೆ	Jayamahال Main Road	204000	
11	ಮಾಡಕ್ಸ್ ಎಜ್ಡ್	Maddox Edge		142000
12	ಜಯಮಹಲ್ ೧ನೇ ಮುಖ್ಯರಸ್ತೆ	Jayamahال 1st Main Road	161000	
13	ಕೊಹಿನೂರು ಲ್ಯಾಂಡ್‌ಮಾರ್ಕ್	Kohinoor Landmark		108000
14	ಹೆಚ್.ಎಮ್. ನೋವ	H.M. Nova		108000

15	ಸವ್ಯಸಾಚಿ ಸರಾಯು	Savyasachi Sarayu		108000
16	ಜಯಮಹಲ್ ೨ನೇ ಮುಖ್ಯರಸ್ತೆ	Jayamahal 2nd Main Road	156000	
17	ಜಯಮಹಲ್ ೩ನೇ ಮುಖ್ಯರಸ್ತೆ	Jayamahal 3rd Main Road	156000	
18	ಮಿಟ್ಟಲ್ ಲಕ್ಷ್ಮಿಯಾ	Mittal Luxuria		157300
19	ಎಡನ್ ಹಾಲ್ ಅಪಾರ್ಟ್‌ಮೆಂಟ್	Eden Hall Apartment		99800
20	ಜಯಮಹಲ್ ೪ನೇ ಮುಖ್ಯರಸ್ತೆ	Jayamahal 4th Main Road	156000	
21	ಜಯಮಹಲ್ ೫ನೇ ಮುಖ್ಯರಸ್ತೆ	Jayamahal 5th Main Road	156000	
22	ಜಯಮಹಲ್ ೬ನೇ ಮುಖ್ಯರಸ್ತೆ	Jayamahal 6th Main Road	156000	
23	ಜಯಮಹಲ್ ೩ನೇ ಅಡ್ಡರಸ್ತೆ	Jayamahal 3rd Cross Road	132000	
24	ಜಯಮಹಲ್ ೧ನೇ ಅಡ್ಡರಸ್ತೆ	Jayamahal 1st Cross Road	132000	
25	ಜಯಮಹಲ್ ೨ನೇ ಅಡ್ಡರಸ್ತೆ	Jayamahal 2nd Cross Road	132000	
26	ಜಯಮಹಲ್ ಗುರುತಿಸದ ಮುಖ್ಯರಸ್ತೆಗಳು	Jayamahal Unidentified Main Roads	161000	
27	ಜಯಮಹಲ್ ಗುರುತಿಸದ ಅಡ್ಡರಸ್ತೆಗಳು	Jayamahal Unidentified Cross Roads	132000	
	ಮಲ್ಲೇಶ್ವರಂ	MALLESHWARAM		
28	ಬಸಪ್ಪ ಗಾರ್ಡನ್	Basappa Garden	93000	
29	ಕೋಕನಟ್ ಅವೆನ್ಯೂ ರೋಡ್ (ಗೀತಾಂಜಲಿ ಥಿಯೇಟರ್‌ನಿಂದ ೮ನೇ ಅಡ್ಡರಸ್ತೆಮಲ್ಲೇಶ್ವರಂವರೆಗೆ)	Coconut Avenue Road (From Geethanjali Theatre to 8th Cross Road of Malleshwaram)	162000	
30	ಕೋಕನಟ್ ಅವೆನ್ಯೂ ರೋಡ್ (೮ನೇ ಅಡ್ಡರಸ್ತೆ ಮಲ್ಲೇಶ್ವರಂಯಿಂದ ೧೩ನೇ ಅಡ್ಡರಸ್ತೆ ಮಲ್ಲೇಶ್ವರಂವರೆಗೆ)	Coconut Avenue Road (From 8th Cross Road to 13th Cross Road of Malleshwaram)	130900	
31	ಕೋಕನಟ್ ಅವೆನ್ಯೂ ವೆಸ್ಟ್ ರೋಡ್	Coconut Avenue West Road	133300	
32	ಶ್ರೀ ಗಂಗಾ ನಿವಾಸ್	Sri Ganga Nivas		89100
33	ಸ್ವಿಮಿಂಗ್ ಪೂಲ್ ಅವೆನ್ಯೂ ರಸ್ತೆ	Swimming Pool Avenue Road	93000	
34	ದತ್ತಾತ್ರೇಯ ದೇವಸ್ಥಾನ ರಸ್ತೆ	Dattatreya Temple Road	119600	
35	ಏಟ್ರಿಯಾ ವಿಲ್ಲಾ ಅಪಾರ್ಟ್‌ಮೆಂಟ್	Atria Villa Apartment		86500
36	ಈಸ್ಟ್ ಪಾರ್ಕ್ ರಸ್ತೆ	East Park Road	103800	
37	ಕೋದಂಡರಾಮಪುರಂ	Kodandaramapuram	84800	
38	ಲಿಂಕ್ ರಸ್ತೆ (ಮಲ್ಲೇಶ್ವರಂ ೧ನೇ ಕ್ರಾಸ್ ರಸ್ತೆಯಿಂದ ಮಲ್ಲೇಶ್ವರಂ ೫ನೇ ಕ್ರಾಸ್ ರಸ್ತೆವರೆಗೆ)	Link Road (From Malleshwaram 1st Cross to Malleshwaram 5th Cross Road)	141600	

39	ಐಕ್ಯ ಅಪಾರ್ಟ್‌ಮೆಂಟ್	Ikya Apartment		82500
40	ಈಸ್ಟ್ ಲಿಂಕ್ ರೋಡ್	East Link Road	89600	
41	ವೆಸ್ಟ್ ಲಿಂಕ್ ರಸ್ತೆ	West Link Road	106800	
42	ಮಲ್ಲೇಶ್ವರಂ ಮತ್ತು ಸೌತ್ ಎಂಡ್ ರಸ್ತೆ	Malleshwaram South End Road	86800	
43	ಮಲ್ಲೇಶ್ವರಂ 8ನೇ ಕ್ರಾಸ್ (3ನೇ ಮುಖ್ಯರಸ್ತೆಯಿಂದ ಕೋಕನಟ್ ಅವಿನೂವರೆಗೆ)	Malleshwaram 8th Cross (From 3rd Main Road to Coconut Avenue)	204100	
44	ಮಲ್ಲೇಶ್ವರಂ 8ನೇ ಕ್ರಾಸ್, (3ನೇ ಮುಖ್ಯರಸ್ತೆಯಿಂದ ರೈಲ್ವೆಹಳಿಯವರೆಗೆ)	Malleshwaram 8th Cross (From 3rd Main Road to railway track)	143000	
45	ಮಾರ್ಗೋಸ ಮುಖ್ಯರಸ್ತೆ / 3ನೇ ಮುಖ್ಯರಸ್ತೆ	Margosa Main Road / 3rd Main Road	195000	
46	ಮಾರುತಿ ಎಕ್ಸ್ಟೆನ್ಷನ್	Maruthi extention	86800	
47	ಪಾರ್ಸಿ ಗಾರ್ಡನ್	Parsi Garden	104900	
48	ಮಲ್ಲೇಶ್ವರಂ 1ನೇ ಕ್ರಾಸ್	Malleshwaram 1st Cross	104800	
49	ಮಲ್ಲೇಶ್ವರಂ 2ನೇ ಕ್ರಾಸ್	Malleshwaram 2nd Cross	108900	
50	ಮಲ್ಲೇಶ್ವರಂ 3ನೇ ಕ್ರಾಸ್	Malleshwaram 3rd Cross	104800	
51	ಮಲ್ಲೇಶ್ವರಂ 4ನೇ ಕ್ರಾಸ್	Malleshwaram 4th Cross	104800	
52	ಮಲ್ಲೇಶ್ವರಂ 5ನೇ ಕ್ರಾಸ್ (ಕೆ.ಸಿ.ಜನರಲ್ ಆಸ್ಪತ್ರೆ)	Malleshwaram 5th Cross (K.C. General Hospital)	172500	
53	ಲಿಟಲ್ ಆರ್ಥ್	Little Earth		106900
54	ಪ್ರಣವ ಕಾಂಪ್ಲೆಕ್ಸ್	Pranav Complex		106900
55	ಮಲ್ಲೇಶ್ವರಂ 6ನೇ ಕ್ರಾಸ್	Malleshwaram 6th Cross	111500	
56	ಸದಾನಂದ ಸದನ	Sadananda Sadana		79200
57	ಎಲೈಟ್ ಹೋಮ್ಸ್ ಅಪಾರ್ಟ್‌ಮೆಂಟ್	Elite homes Apartment		98500
58	ಮಲ್ಲೇಶ್ವರಂ 7ನೇ ಕ್ರಾಸ್	Malleshwaram 7th Cross	104900	
59	ಡಿ.ಎಸ್.ಮ್ಯಾಕ್ಸ್ ಸ್ವಿಸ್ ಕ್ಯಾಸಲ್	D.S.Max Swiss Castle		94600
60	ಮಲ್ಲೇಶ್ವರಂ 9ನೇ ಕ್ರಾಸ್	Malleshwaram 9th Cross	104900	
61	ಮಲ್ಲೇಶ್ವರಂ 10ನೇ ಕ್ರಾಸ್	Malleshwaram 10th Cross	104900	
62	ಮಲ್ಲೇಶ್ವರಂ 11ನೇ ಕ್ರಾಸ್	Malleshwaram 11th Cross	129000	
63	ವೈಷ್ಣವಿ ಸಿಂಫೋನಿ	Vishnavi Symphony		83300
64	ಮಲ್ಲೇಶ್ವರಂ 12ನೇ ಕ್ರಾಸ್	Malleshwaram 12th Cross	106800	
65	ಮಲ್ಲೇಶ್ವರಂ 13ನೇ ಕ್ರಾಸ್	Malleshwaram 13th Cross	106800	

66	ಮಲ್ಲೇಶ್ವರಂ ೧೪ನೇ ಕ್ರಾಸ್	Malleshwaram 14th Cross	106800	
67	ಮಲ್ಲೇಶ್ವರಂ ೧೫ನೇ ಕ್ರಾಸ್	Malleshwaram 15th Cross	138000	
68	ಮಲ್ಲೇಶ್ವರಂ ೧೬ನೇ ಕ್ರಾಸ್	Malleshwaram 16th Cross	104900	
69	ಮಲ್ಲೇಶ್ವರಂ ೧೭ನೇ ಕ್ರಾಸ್ / ಸಿದ್ಧಾಶ್ರಮ ರಸ್ತೆ	Malleshwaram 17th Cross / Siddashrama Road	142000	
70	ಮಾರುತಿ ಮ್ಯಾನಷನ್	Maruthi Mansion	93900	
71	ಸುಶೀಲ ಚಂದ್ರ	Susheel Chandra	93900	
72	ಮಲ್ಲೇಶ್ವರಂ ೧೮ನೇ ಕ್ರಾಸ್	Malleshwaram 18th Cross	144000	
73	ಕಲರವ	Kalarava		92150
74	ಸ್ಪೂರ್ತಿ	Spoorthy		92150
75	ಪೈಪ್‌ಲೈನ್ ಮಲ್ಲೇಶ್ವರಂ (ದತ್ತಾತ್ರೇಯ ದೇವಸ್ಥಾನದಿಂದ ೧ನೇ ಮುಖ್ಯರಸ್ತೆ ಶೇಷಾದ್ರಿಪುರಂವರೆಗೂ)	Pipeline Malleshwaram (From Dattatreya Temple 1st Main Road to Sheshadripuram)	114000	
76	ಬಿಂದು ಆಶಿರ್ವಾದ್	Bindhu Ashirwad		78000
77	ಪೈಪ್‌ಲೈನ್ ಗುರುತಿಸದ ಮುಖ್ಯರಸ್ತೆಗಳು	Pipeline Unidentified Main Roads	114000	
78	ಪೈಪ್‌ಲೈನ್ ೧ನೇ ಕ್ರಾಸ್	Pipeline 1st Cross	70400	
79	ಪೈಪ್‌ಲೈನ್ ೨ನೇ ಕ್ರಾಸ್	Pipeline 2nd Cross	70400	
80	ಪೈಪ್‌ಲೈನ್ ೩ನೇ ಕ್ರಾಸ್	Pipeline 3rd Cross	70400	
81	ಪೈಪ್‌ಲೈನ್ ೪ನೇ ಕ್ರಾಸ್	Pipeline 4th Cross	70400	
82	ಪೈಪ್‌ಲೈನ್ ೫ನೇ ಕ್ರಾಸ್	Pipeline 5th Cross	70400	
83	ಪೈಪ್‌ಲೈನ್ ೬ನೇ ಕ್ರಾಸ್	Pipeline 6th Cross	70400	
84	ಪೈಪ್‌ಲೈನ್ ೭ನೇ ಕ್ರಾಸ್	Pipeline 7th Cross	70400	
85	ಪೈಪ್‌ಲೈನ್ ೭ನೇ ಎ ಕ್ರಾಸ್	Pipeline 7th A Cross	70400	
86	ಪೈಪ್‌ಲೈನ್ ೭ನೇ ಬಿ ಕ್ರಾಸ್	Pipeline 7th B Cross	70400	
87	ಪೈಪ್‌ಲೈನ್ ೭ನೇ ಸಿ ಕ್ರಾಸ್	Pipeline 7th C Cross	70400	
88	ಪೈಪ್‌ಲೈನ್ ೮ನೇ ಕ್ರಾಸ್	Pipeline 8th Cross	70400	
89	ಪೈಪ್‌ಲೈನ್ ೯ನೇ ಕ್ರಾಸ್	Pipeline 9th Cross	70400	
90	ಪೈಪ್‌ಲೈನ್ ೧೦ನೇ ಕ್ರಾಸ್	Pipeline 10th Cross	70400	
91	ಪೈಪ್‌ಲೈನ್ ಗುರುತಿಸದ ಅಡ್ಡರಸ್ತೆಗಳು	Pipeline Unidentified Cross Roads	70400	
92	ರಂಗನಾಥಪುರ	Ranganathapura	80900	
93	ಎಸ್.ಪಿ. ಎಕ್ಸ್ಟೆನ್ಷನ್ / ಸುಧೀಂದ್ರನಗರ	S.P. Extention / Sudhindranagara	93500	

94	ಎಸ್.ಪಿ. ಎಕ್ಸ್ಟೆನ್ಷನ್ / ಸುಧೀಂದ್ರನಗರ ಮುಖ್ಯರಸ್ತೆಗಳು	S.P. Extention / Sudhindranagara Main Roads	93500	
95	ಎಸ್.ಪಿ. ಎಕ್ಸ್ಟೆನ್ಷನ್ / ಸುಧೀಂದ್ರನಗರ ಅಡ್ಡರಸ್ತೆಗಳು	S.P. Extention / Sudhindranagara Cross Roads	86000	
96	ಪ್ಯಾಲೇಸ್ ಗುಟ್ಟಹಳ್ಳಿ-ಮಲ್ಲೇಶ್ವರಂ ಮುಖ್ಯರಸ್ತೆ	Palace Guttahalli-Malleshwaram Main Road	160000	
97	ಹೆಚ್.ಎನ್. ಲೇಔಟ್ (ಹೂವಾಡಿಗರ ನರಸಿಂಹಯ್ಯ ಲೇಔಟ್)	H.N. Layout (Hoovadigara Narsimhayya Layout)	78900	
98	ಸಂಪಿಗೆ ರಸ್ತೆ (ಮಲ್ಲೇಶ್ವರಂ ೨ನೇ ಮುಖ್ಯರಸ್ತೆ)	Sampige Road (Malleshwaram 2nd Main Road)	256000	
99	ಸೌಂದರ್ಯ ಸಂಪಿಗೆ ಕಮರ್ಷಿಯಲ್	Soundarya Sampige Commercial		202000
100	ಮಂತ್ರಿ ಗ್ರೀನ್ಸ್ (ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್)	Mantri Greens (Residential Apartment)		166600
101	ಮಂತ್ರಿ ಸ್ಕೇರ್ (ಕಮರ್ಷಿಯಲ್ ಕಾಂಪ್ಲೆಕ್ಸ್)	Mantri Square (Commercial Complex)		233500
102	ಮಂತ್ರಿ ಸೆಂಟ್ರಿಯಂ	Mantri Centrum		166600
103	ಸಿದ್ಧಾಂತಿ ಬ್ಲಾಕ್	Siddanthi Block	50200	
104	ಟೆಂಪಲ್ ಗುರುತಿಸದ ಕ್ರಾಸ್ ರೋಡ್	Temple Unidentified Cross Road	90000	
105	ಟೆಂಪಲ್ ಮುಖ್ಯರಸ್ತೆ / ಮಲ್ಲೇಶ್ವರಂ ೧ನೇ ಮುಖ್ಯರಸ್ತೆ	Temple Main Road / Malleshwaram 1st Main Road	163500	
106	ವೆಸ್ಟ್ ಪಾರ್ಕ್ ರೋಡ್	West Park Road	78400	
107	ಯಲ್ಲಪ್ಪ ಬ್ಲಾಕ್	Yallappa Block	50200	
108	ಕೇವ್ ರೋಡ್	Cave Road	87600	
109	೧ನೇ ಟೆಂಪಲ್ ಸ್ಟ್ರೀಟ್	1st Temple Street	95200	
110	ಶ್ರೀರಂಗ	Sriranga		71000
111	ಶ್ರೀ ರೆಸಿಡೆನ್ಸಿ	Sri Residency		71000
112	೨ನೇ ಟೆಂಪಲ್ ಸ್ಟ್ರೀಟ್	2nd Temple Street	95700	
113	ಟೆಂಪಲ್ ವ್ಯೂ	Temple View		70600
114	ತ್ರಿನೇತ್ರ	Trinetra		70600
115	ಚಂದ್ರ ರೆಸಿಡೆನ್ಸಿ	Charndra Residency		70600
116	೩ನೇ ಟೆಂಪಲ್ ಸ್ಟ್ರೀಟ್	3rd Temple Street	87600	
117	೪ನೇ ಟೆಂಪಲ್ ಸ್ಟ್ರೀಟ್	4th Temple Street	87600	
118	ಸಾಯಿ ಅಪಾರ್ಟ್ಮೆಂಟ್	Sai Apartment		67800

119	5ನೇ ಟೆಂಪಲ್ ಸ್ಟ್ರೀಟ್	5th Temple Street	87600	
120	6ನೇ ಟೆಂಪಲ್ ಸ್ಟ್ರೀಟ್	6th Temple Street	87600	
121	ಮಲ್ಲೇಶ್ವರಂ ಗುರುತಿಸಿದ ಮುಖ್ಯರಸ್ತೆಗಳು	Malleshwaram Unidentified Main Roads	160000	
122	ಮಲ್ಲೇಶ್ವರಂ ಗುರುತಿಸಿದ ಅಡ್ಡರಸ್ತೆಗಳು	Malleshwaram Unidentified Cross Roads	150000	
	ಪ್ಯಾಲೇಸ್ ಗುಟ್ಟಹಳ್ಳಿ	PALACE GUTTAHALLI		
123	ಅಣ್ಣಯಪ್ಪ ಬ್ಲಾಕ್	Annayyappa Block	81700	
124	ಚನ್ನಕೃಷ್ಣಪ್ಪ ರಸ್ತೆ	Channakrishnappa Road	61100	
125	ಜಬ್ಬಾರ್ ಬ್ಲಾಕ್	Jabbar Block	60500	
126	ಜೋಡಿ ರಂಗನಾಥಪುರ	Jodi Ranganathapura	57300	
127	ಕಸ್ತೂರಿಬಾ ನಗರ	Kasturibaa Nagara	60500	
128	ಕೆಂಪಯ್ಯ ಬ್ಲಾಕ್	Kempayya Block	73000	
129	ಕೆಂಪಣ್ಣ ಬ್ರದರ್ಸ್ ಲೇಔಟ್	Kempanna Brothers Layout	86900	
130	ವಿದ್ಯಾ ಕುಂಜ	Vidya Kunj		67200
131	ಮುನೇಶ್ವರ ಬ್ಲಾಕ್	Muneshwara Block	50200	
132	ಮುನೇಶ್ವರ ಬ್ಲಾಕ್ ಗುರುತಿಸಿದ ಮುಖ್ಯರಸ್ತೆಗಳು	Muneshwara Block Unidentified Main Roads	50200	
133	ಮುನೇಶ್ವರ ಬ್ಲಾಕ್ ಗುರುತಿಸಿದ ಅಡ್ಡರಸ್ತೆಗಳು	Muneshwara Block Unidentified Cross Roads	43000	
134	ವಿವೇಕಾನಂದ ಬ್ಲಾಕ್ ಕೊಳಚೆಪ್ರದೇಶ	Vivekananda Block Slum	50200	
135	ಮುನಿವೀರಪ್ಪ ಬ್ಲಾಕ್	Muniveerappa Block	50200	
136	ನಾಗಪ್ಪ ಸ್ಟ್ರೀಟ್ ಗುರುತಿಸಿದ ಮುಖ್ಯರಸ್ತೆಗಳು	Nagappa Street Unidentified Main Road	88400	
137	ನಾಗಪ್ಪ ಸ್ಟ್ರೀಟ್ ಗುರುತಿಸಿದ ಅಡ್ಡರಸ್ತೆಗಳು	Nagappa Street Unidentified Cross Road	57500	
138	ನಾಗಪ್ಪ ಸ್ಟ್ರೀಟ್ (ವಿನಾಯಕ ಸರ್ಕಲ್ ನಿಂದ 1ನೇ ಮುಖ್ಯರಸ್ತೆ ಶೇಷಾದ್ರಿಪುರಂವರೆವಿಗೂ)	Nagappa Street (From Vinayaka Circle to 1st Main Road Sheshadripuram)	88400	
139	ರಾಮ್ ನಿವಾಸ್	Ram Nivas		59600
140	ರಾಮ್ ಅದಿತ್ಯ	Ram Aditya		59600
141	ಪ್ಯಾಲೇಸ್ ಗುಟ್ಟಹಳ್ಳಿ 1ನೇ ಮುಖ್ಯರಸ್ತೆ	Palace Guttahalli 1st Main Road	90000	
142	ಪ್ಯಾಲೇಸ್ ಗುಟ್ಟಹಳ್ಳಿ 2ನೇ ಮುಖ್ಯರಸ್ತೆ	Palace Guttahalli 2nd Main Road	120000	
143	ಪ್ಯಾಲೇಸ್ ಗುಟ್ಟಹಳ್ಳಿ ಗುರುತಿಸಿದ ಮುಖ್ಯರಸ್ತೆಗಳು	Palace Guttahalli Unidentified Main Roads	88000	
144	ವೆಂಕಟರಂಗಪುರ	Venkatarangapura	57500	

145	ಡಿ.ಎನ್.ಆರ್. ಲೇಔಟ್	D.N.R. Layout	61300	
146	ವೆಂಕಟರಾಜು ರಸ್ತೆ	Venkataraaju Road	64600	
147	ದೊಡ್ಡಬ್ಬೈರಪ್ಪ ರಸ್ತೆ	Doddabyarappa Road	64600	
148	ಪ್ಯಾಲೇಸ್ ಗುಟ್ಟಹಳ್ಳಿ ಎ.ಕೆ.ಕಾಲೋನಿ	Palace Guttahalli A.K. Colony	50200	
149	ವಸಂತಪ್ಪ ಬ್ಲಾಕ್	Vasanthappa Block	64600	
150	ಮಾರುತಿ ಬಡಾವಣೆ	Maruthi Layout	86800	
151	ಮಾಸೂಕ್ಯ ರಸ್ತೆ	Mosque Road	82500	
152	ಆರ್.ವಿ. ಲೇಔಟ್	R.V.Layout	59400	
153	ಪೈಪ್‌ಲೈನ್ ಗುರುತಿಸದ ಮುಖ್ಯರಸ್ತೆಗಳು	Pipeline Unidentified Main Roads	50200	
154	ಪೈಪ್‌ಲೈನ್ ಗುರುತಿಸದ ಅಡ್ಡರಸ್ತೆಗಳು	Pipeline Unidentified Cross Roads	43000	
155	ಪ್ಯಾಲೇಸ್ ಗುಟ್ಟಹಳ್ಳಿ ಗುರುತಿಸದ ಅಡ್ಡರಸ್ತೆಗಳು	Palace Guttahalli Unidentified Cross Roads	43000	
	ಸದಾಶಿವ ನಗರ	SADASHIVA NAGAR		
156	ಆರ್.ಎಂ.ವಿಲಾಸ್ (ಸಿ.ವಿ.ರಾಮನ್ ರೋಡ್)	R.M.Vilas (C.V. Raman Road)	296000	
157	ಆರ್.ಎಂ.ವಿಲಾಸ್ (ಸಿ.ವಿ.ರಾಮನ್ ರೋಡಿನಿಂದ ಸದಾಶಿವನಗರ ಬಾಷ್ಯಂವೃತ್ತದವರೆಗೆ)	R.M.Vilas (From C.V. Raman Road to Sadashivanagar Bhyshyam Circle)	296000	
158	ನಾರಾಯಣ ಕ್ಯಾಪ್ರಿಕಾನ್	Narayan Capricon		178000
159	ಸಪ್ತಗಿರಿ	Sapthagiri		176800
160	ರೆಡ್‌ಫೀಲ್ಡ್ ಬರ್ಡ್ ಆಫ್ ಪ್ಯಾರಡಿಸ್	Redifice Bird of Paradise		176800
161	ಸೆಫಿಯ	Sephia		176800
162	ಲವೀನಾ ಕೋರ್ಟ್	Lavina Court		176800
163	ಇಂಪೀರಿಯಮ್ ಆಲ್ವಾ ರೆಸಿಡೆನ್ಸಿ	Imperium Alva Residency		176800
164	ಸಿಲ್ವರ್ ಸ್ಕೈಸ್	Silver Skies		184800
165	ಸ್ಟರ್ಲಿಂಗ್ ನಾರ್ಥ್	Sterling North		176800
166	ರೀಗಲ್ ಸಾಲಿಟೇರ್ ಅರ್ಬನ್	Regal Solitare Urban		171200
167	ಚಾಣಕ್ಯ	Chanakya		171200
168	ಮಿಟ್ಟಲ್ ಪಾರ್ಕ್ ವ್ಯೂ	Mittal Park View		171200
169	ವಿಸ್ತಾ ಅಗೇಲಿಯಾ	Vista Azalea		176500
170	ಸಾವರ್ಜಿನ್	Soverign		172000
171	ಎಂಬೆಸಿ ಅರ್ಚ್‌ಡ್ಸ್	Embassy Orchards		171200

172	ರಾಜಮಹಲ್ ಅಪಾರ್ಟ್‌ಮೆಂಟ್	Rajmahal Apartment		171200
173	ಧಿ ಹ್ಯಾಮ್‌ಲೆಟ್	The Hamlet		196500
174	ಆರ್.ಎಂ.ವಿಲಾಸ್ ಎಕ್ಸ್ಟೆನ್ಷನ್ ಗುರುತಿಸಿದ ಮುಖ್ಯರಸ್ತೆಗಳು	R.M.Vilas Extention Unidentified Main Roads	255700	
175	ಆರ್.ಎಂ.ವಿಲಾಸ್ ಎಕ್ಸ್ಟೆನ್ಷನ್ ಗುರುತಿಸಿದ ಅಡ್ಡರಸ್ತೆಗಳು	R.M.Vilas Extention Unidentified Cross Roads	234740	
176	ಸ್ಟರ್ಲಿಂಗ್ ಅರ್ಚ್ಡ್ಸ್	Sterling Orchads		163200
177	ಸ್ಯಾಂಕಿ ಟ್ಯಾಂಕ್ ರಸ್ತೆ / ಬೆಳ್ಳಾರಿ ರಾಷ್ಟ್ರೀಯ ಹೆದ್ದಾರಿ ರಸ್ತೆ / ಹೊಸ ವಿಮಾನ ನಿಲ್ದಾಣ ರಸ್ತೆ (ಬಿಡಿಎ ಕೇಂದ್ರ ಕಛೇರಿ ಮತ್ತು ಪ್ಯಾಲೇಸ್ ಅಡ್ಡರಸ್ತೆ ಜಂಕ್ಷನ್ ನಿಂದ ಮೇಕ್ರಿ ವೃತ್ತದವರೆಗೆ)	Sankey Tank Road / Bellary National Highway Road / New Airport Road (From BDA Head Office & Palace Cross Road Junction to Mekhri Circle)	283500	
178	ಅಚ್ಚಯ್ಯಶೆಟ್ಟಿ ಲೇಔಟ್ ಸದಾಶಿವನಗರ	Acchayya Shetty Layout Sadashivanagara	296000	
179	ಕಾಸ ಆರ್ಚ್ಡ್ಸ್	Casa Orchards		176800
180	ಪ್ಯಾಲೇಸ್ ಲೋಯರ್ ಆರ್ಚ್ಡ್ಸ್	Palace Lower Orchards	215000	
181	ಅರ್ಟಿ ಆರ್ಚ್ಡ್ಸ್	Arty Orchards		139300
182	ಪ್ಯಾಲೇಸ್ ಅಪ್ಪರ್ ಆರ್ಚ್ಡ್ಸ್ (ಸದಾಶಿವನಗರ ಲಗತ್ತು)	Palace Upper Orchards (Sadashivanagara adjacent)	234800	
183	ಪ್ಯಾಲೇಸ್ ಲೋಯರ್ ಆರ್ಚ್ಡ್ಸ್ (ಪ್ಯಾಲೇಸ್ ಗುಟ್ಟಹಳ್ಳಿ ಲಗತ್ತು)	Palace Lower Orchards (Palace Guttahalli adjacent)	143400	
184	ಸದಾಶಿವನಗರ ಗುರುತಿಸಿದ ಮುಖ್ಯರಸ್ತೆಗಳು	Sadashivanagara Unidentified Main Roads	269100	
185	ಸದಾಶಿವನಗರ ೨ನೇ ಮುಖ್ಯರಸ್ತೆ	Sadashivanagara 2nd Main Road	269100	
186	ಸದಾಶಿವನಗರ ೩ನೇ ಮುಖ್ಯರಸ್ತೆ	Sadashivanagara 3rd Main Roads	269100	
187	ಸದಾಶಿವನಗರ ೮ನೇ ಮುಖ್ಯರಸ್ತೆ	Sadashivanagara 8th Main Roads	269100	
188	ಸದಾಶಿವನಗರ ೧೦ನೇ ಮುಖ್ಯರಸ್ತೆ	Sadashivanagara 10th Main Roads	269100	
189	ಸದಾಶಿವನಗರ ಕ್ರಾಸ್ ರಸ್ತೆ	Sadashivanagara Cross Roads	234800	
190	ಸುಪರ್ಥ ಕೋರ್ಟ್ ಅಪಾರ್ಟ್‌ಮೆಂಟ್, ಪಿಐಡಿ ನಂ. ೯೯-೩೪-೧೪೬/೮	Supartha Court Apartment, PID No. 99-34-146/8	166000	
191	ಅಪ್ಪರ್ ಪ್ಯಾಲೇಸ್ ಆರ್ಚ್ಡ್ಸ್ ೩ನೇ ಮುಖ್ಯರಸ್ತೆ	Upper Palace Orchards 3rd Main Road	267300	
192	ಅಪ್ಪರ್ ಪ್ಯಾಲೇಸ್ ಆರ್ಚ್ಡ್ಸ್ ೪ನೇ ಮುಖ್ಯರಸ್ತೆ (ಸದಾಶಿವನಗರ ಲಗತ್ತು)	Upper Palace Orchards 4th Main Road (Sadashivanagara adjacent)	267300	

193	ಅಪ್ಪರ್‌ಪ್ಯಾಲೇಸ್ ಆರ್ಚರ್ಡ್ಸ್ ೧೦ನೇ ಮುಖ್ಯರಸ್ತೆ (ಸದಾಶಿವನಗರ ಲಗತ್ತು)	Upper Palace Orchards 10th Main Road (Sadashivanagara adjacent)	267300	
194	ಅಪ್ಪರ್‌ ಪ್ಯಾಲೇಸ್ ಆರ್ಚರ್ಡ್ಸ್ ೪ನೇ ಕ್ರಾಸ್ ರಸ್ತೆ (ಸದಾಶಿವನಗರ ಲಗತ್ತು)	Upper Palace Orchards 4th Cross (Sadashivanagara adjacent)	267300	
195	ಅಪ್ಪರ್‌ ಪ್ಯಾಲೇಸ್ ಆರ್ಚರ್ಡ್ಸ್ ೧೩ನೇ ಕ್ರಾಸ್‌ರಸ್ತೆ (ಸದಾಶಿವನಗರ ಲಗತ್ತು) (ಬಾಷ್ಯಂ ಸರ್ಕಲ್‌ನಿಂದ ಕೆ.ಕೆ.ಮೂರ್ತಿವರೆಗೆ)	Upper Palace Orchards 13th Cross Road (Sadashivanagara adjacent) (From Bashyam Circle to K.K.Murthy)	299600	
196	ಅಪ್ಪರ್‌ಪ್ಯಾಲೇಸ್ ಆರ್ಚರ್ಡ್ಸ್ ೧೮ನೇ ಕ್ರಾಸ್‌ರಸ್ತೆ (ಸದಾಶಿವನಗರ ಲಗತ್ತು)	Upper Palace Orchards 18th Cross Road (Sadashivanagara adjacent)	267300	
197	ಲೋಯರ್‌ ಪ್ಯಾಲೇಸ್ ಆರ್ಚರ್ಡ್ಸ್ ೧ನೇ ಮುಖ್ಯರಸ್ತೆ	Lower Palace Orchards 1st Main Road	245000	
198	ಸದಾಶಿವನಗರ ಸ್ಯಾಂಕಿ ರಸ್ತೆ (ಕಾವೇರಿ ಚಿತ್ರಮಂದಿರದಿಂದ ಬಾಷ್ಯಂ ಸರ್ಕಲ್‌ವರೆವಿಗೂ)	Sadashivanagar Sankey Road (From Cauvery Theatre to Bashyam Circle)	302000	
199	ಲೆಗಸಿ ಅಡೋನಿಯಾ (ಲೆಗಸಿ ಗ್ರೂಪ್)	Legacy Adonia (Legacy Group)		175000
200	ಆರ್ಚರ್ಡ್ಸ್ ಗ್ರಾಂಡೆ	Orchards Grande		175000
201	ಆರ್ಚರ್ಡ್ಸ್ ಪ್ರೈಡ್	Orchards Pride		175000
202	ಪ್ಯಾಲೇಸ್ ಆರ್ಚರ್ಡ್ಸ್	Palace Orchards		175000
203	ಪ್ಯಾಲೇಸ್ ವ್ಯೂ ಅಪಾರ್ಟ್‌ಮೆಂಟ್	Palace View Apartment		189000
204	ಆರ್ಚರ್ಡ್ಸ್ ವ್ಯೂ	Orchards View		189000
205	ರಿಜೇನ್ಸಿ ಆರ್ಚರ್ಡ್ಸ್	Regency Orchards		189000
206	ಟಿ.ಪಿ.ಎಲ್. ೨೩೮	T.P.L. 238		206000
207	ಹಿರೋ ಟವರ್ಸ್	Hiro Towers		182000
208	ಸ್ಕಾವ್ ಬ್ಲಾಂಕ್	Skav Blanca		175000
	ಶೇಷಾದ್ರಿಪುರಂ	SHESHADRIPURAM		
209	ಆಂಜನೇಯ ಟೆಂಪಲ್ ಸ್ಟ್ರೀಟ್	Anjaneya Temple Street	73700	
210	೨ನೇ ಆಂಜನೇಯ ಟೆಂಪಲ್ ಸ್ಟ್ರೀಟ್	2nd Anjaneya Temple Street	80300	
211	ಅಣ್ಣಯಪ್ಪ ಬ್ಲಾಕ್	Annayyappa Block	89900	
212	ಆಂಜನೇಯ ಬ್ಲಾಕ್ ಹಟ್ (ಸ್ಲಮ್)	Anjaneya Block Hut (Slum)	43000	
213	ಬಸಪ್ಪ ಗಾರ್ಡನ್	Basappa Garden	57300	
214	ಗಣೇಶ ಬ್ಲಾಕ್	Ganesh Block	89900	

215	ಜವಹರಲಾಲ್ ಸ್ಟ್ರೀಟ್	Jawaharalal Street	89900	
216	ಲಿಂಕ್ ರೋಡ್ (ಮಲ್ಲೇಶ್ವರಂ ೧ನೇ ಕ್ರಾಸ್ ರಸ್ತೆಯಿಂದ ಶೇಷಾದ್ರಿಪುರಂ ೧ನೇ ಮುಖ್ಯರಸ್ತೆವರೆಗೆ)	Link Road (From Malleshwaram 1st Cross to Sheshadripuram 1st Main Road)	98000	
217	ಎನ್.ಎಸ್. ಅಯ್ಯಂಗಾರ್ ಸ್ಟ್ರೀಟ್	N.S. Iyengar Street	82500	
218	ನಾಗಪ್ಪ ಸ್ಟ್ರೀಟ್ (ಶೇಷಾದ್ರಿಪುರಂ ೧ ನೇ ಮುಖ್ಯರಸ್ತೆ ಸ್ವಸ್ಥಿಕ್ ಸರ್ಕಲ್‌ಯಿಂದ ರೈಲ್ವೆ ಪ್ಯಾರಲಲ್ ರಸ್ತೆವರೆಗೆ)	Nagappa Street (From Sheshadripuram 1st Main Road Swasthik Circle to Railway Parallel Road)	114600	
219	ನೆಹರು ನಗರ / ನೆಹರು ನಗರ ಮುಖ್ಯರಸ್ತೆ	Nehru Nagar / Nehru Nagar Main Road	117700	
220	ನೆಹರು ನಗರ ೧ನೇ ಕ್ರಾಸ್	Nehru Nagar 1st Cross	104600	
221	ನೆಹರು ನಗರ ೨ನೇ ಕ್ರಾಸ್	Nehru Nagar 2nd Cross	104600	
222	ನೆಹರು ನಗರ ೩ನೇ ಕ್ರಾಸ್	Nehru Nagar 3rd Cross	104600	
223	ಕಲ್ಯಾಣ	Kalyan		72800
224	ನೆಹರು ನಗರ ಗುರುತಿಸದ ಅಡ್ಡರಸ್ತೆಗಳು	Nehru Nagar Other Cross Roads	104600	
225	ಪೈಪ್ ಲೇನ್	Pipe Lane	92300	
226	ಪೈಪ್ ಲೇನ್ ಗುರುತಿಸದ ಅಡ್ಡರಸ್ತೆಗಳು	Pipe Lane Unidentified Cross Roads	63400	
227	ಪೈಪ್ ಲೇನ್ ಬಿ ಮುಖ್ಯರಸ್ತೆ ೧ನೇ ಕ್ರಾಸ್	Pipe Lane B Main Road 1st Cross	63400	
228	ಪೈಪ್ ಲೇನ್ ಬಿ ಮುಖ್ಯರಸ್ತೆ ೨ನೇ ಕ್ರಾಸ್	Pipe Lane B Main Road 2nd Cross	63400	
229	ಪೈಪ್ ಲೇನ್ ಬಿ ಮುಖ್ಯರಸ್ತೆ ೩ನೇ ಕ್ರಾಸ್	Pipe Lane B Main Road 3rd Cross	63400	
230	ಪೈಪ್ ಲೇನ್ ಬಿ ಮುಖ್ಯರಸ್ತೆ ೪ನೇ ಕ್ರಾಸ್	Pipe Lane B Main Road 4th Cross	63400	
231	ಪೈಪ್ ಲೇನ್ ಬಿ ಮುಖ್ಯರಸ್ತೆ ೫ನೇ ಕ್ರಾಸ್	Pipe Lane B Main Road 5th Cross	63400	
232	ಪೈಪ್ ಲೇನ್ ಬಿ ಮುಖ್ಯರಸ್ತೆ ೬ನೇ ಕ್ರಾಸ್	Pipe Lane B Main Road 6th Cross	63400	
233	ಪೈಪ್ ಲೇನ್ ಬಿ ಮುಖ್ಯರಸ್ತೆ ೭ನೇ ಕ್ರಾಸ್	Pipe Lane B Main Road 7th Cross	63400	
234	ಪೈಪ್ ಲೇನ್ ಸಿ ಮುಖ್ಯರಸ್ತೆ	Pipe Lane C Main Road	66000	
235	ಪೈಪ್ ಲೇನ್ ಸಿ ಮುಖ್ಯರಸ್ತೆ ೧ನೇ ಕ್ರಾಸ್	Pipe Lane C Main Road 1st Cross	63400	
236	ಪೈಪ್ ಲೇನ್ ಸಿ ಮುಖ್ಯರಸ್ತೆ ೨ನೇ ಕ್ರಾಸ್	Pipe Lane C Main Road 2nd Cross	63400	
237	ಪೈಪ್ ಲೇನ್ ಸಿ ಮುಖ್ಯರಸ್ತೆ ೩ನೇ ಕ್ರಾಸ್	Pipe Lane C Main Road 3rd Cross	63400	
238	ಪೈಪ್ ಲೇನ್ ಡಿ ಮುಖ್ಯರಸ್ತೆ	Pipe Lane D Main Road	66000	
239	ಪೈಪ್ ಲೇನ್ ಇ ಮುಖ್ಯರಸ್ತೆ	Pipe Lane E Main Road	66000	
240	ಪೈಪ್ ಲೇನ್ ಎಫ್ ಮುಖ್ಯರಸ್ತೆ	Pipe Lane F Main Road	66000	
241	ಪೈಪ್ ಲೇನ್ ಮುಖ್ಯರಸ್ತೆ ಶೇಷಾದ್ರಿಪುರಂ	Pipe Lane Main Road Sheshadripuram	92300	

242	ರಿನಾಯಸೆನ್ಸ್ ಕ್ರಾಗ್ಸ್ ರೆಸೆಡೆನ್ಸಿಯಲ್ ಅಪಾರ್ಟ್‌ಮೆಂಟ್, ಅಪ್ಪರ್ ಪೈಪ್ ಲೇನ್	Renaissance Craggs Residential Apartment, Upper Pipe Lane		74000
243	ಪ್ಲಾಟ್‌ಫಾರಂ ರೋಡ್	Platform Road	143500	
244	ಪುಟ್ಟರಂಗಣ್ಣ ಲೇಔಟ್	Puttaranganna Layout	73000	
245	ಆರ್.ವಿ.ಶೆಟ್ಟಿ ಲೇಔಟ್	R.V.Shetty Layout	73000	
246	ಆರ್.ವಿ.ಶೆಟ್ಟಿ ಲೇಔಟ್ ೧ನೇ ಮುಖ್ಯರಸ್ತೆ	R.V.Shetty Layout 1st Main Road	73000	
247	ಆರ್.ವಿ.ಶೆಟ್ಟಿ ಲೇಔಟ್ ೨ನೇ ಮುಖ್ಯರಸ್ತೆ	R.V.Shetty Layout 2nd Main Road	73000	
248	ರೈಲ್ವೆ ಪ್ಯಾರಲಲ್ ರಸ್ತೆ	Railway Parallel Road	125300	
249	ವಾಸ್ತು ನಿರ್ಮಾಣ	Vastu Nirman		82100
250	ರಾಮಕೃಷ್ಣಯ್ಯ ಬ್ಲಾಕ್	Ramakrishnayya Block	71700	
251	ರಿಸಲ್ದಾರ್ ಸ್ಟ್ರೀಟ್	Risaldar Street	75000	
252	ರಿಸಲ್ದಾರ್ ಸ್ಟ್ರೀಟ್ ಕ್ರಾಸ್ ರೋಡ್	Risaldar Street Cross Road	57420	
253	ಸುಬೇದಾರ್ ಛತ್ರಂ ರಸ್ತೆ (ಎಸ್.ಸಿ. ರಸ್ತೆ) / ನಾಟಕರತ್ನ ಗುಬ್ಬಿ ವೀರಣ್ಣ ರಸ್ತೆ (ಆನಂದರಾವ್ ವೃತ್ತದಿಂದ ರಾಜೀವ್ ಗಾಂಧಿ ವೃತ್ತದವರೆಗೆ)	Subedar Chatram Road (S.C. Road) / Natarathna Gubbi Veeranna Road (Anandrao Circle to Rajiv Gandhi Circle)	197500	
254	ಕುಮಾರ್ ಕಿನೋ ಪ್ಲಾಟಿನಮ್ ವಸತಿ ಅಪಾರ್ಟ್‌ಮೆಂಟ್, ಸುಬೇದಾರ್ ಛತ್ರಂ ರಸ್ತೆ (ಎಸ್.ಸಿ. ರಸ್ತೆ) / ನಾಟಕರತ್ನ ಗುಬ್ಬಿ ವೀರಣ್ಣ ರಸ್ತೆ	Kumar Kino Platinum Residential Apartment, Subedar Chatram Road (S.C. Road) / Natarathna Gubbi Veeranna Road		133400
255	ಅಪ್ಪರ್ ಪೈಪ್ ಲೇನ್ (ಸರ್ಪೆಂಟೈನ್ ರಸ್ತೆಯಿಂದ ೧ನೇ ಮುಖ್ಯರಸ್ತೆ ಶೇಷಾದ್ರಿಪುರಂ ಇಲ್ಲಿಯವರೆವಿಗೂ)	Upper Pipe Lane (From Serpentine Road to 1st Main Road Sheshadripuram)	116800	
256	ಚಕ್ರವರ್ತಿ ಅಯ್ಯಂಗಾರ್ ಲೇಔಟ್	Chakravarthi Iyengar Layout	90700	
257	ರೈಲ್ವೆ ಅಪ್ರೋಚ್ ರೋಡ್	Railway approach Road	89100	
258	ಶೇಷಾದ್ರಿಪುರಂ ೧ನೇ ಮುಖ್ಯರಸ್ತೆ / ಜಿ.ಲಿಂಗಯ್ಯ ರೋಡ್	Sheshadripuram 1st Main Road / J.Lingaiah Road	187500	
259	ಯು.ಪಿ.ಸೆರೆನಿಟಿ	U P Serenity		106900
260	ಬ್ರಿಗೇಡ್ ಲಿಂಕ್ ೧ನೇ ಮುಖ್ಯರಸ್ತೆ ಅಪಾರ್ಟ್‌ಮೆಂಟ್	Brigade Link 1st Main Road Apartment		106900
261	ಓಂ ಸಾಯಿ ಎನ್‌ಕ್ಲವ್ ೧ನೇ ಮುಖ್ಯರಸ್ತೆ ಅಪಾರ್ಟ್‌ಮೆಂಟ್	Om Sai Enclave 1st Main Road Apartment		106900
262	ಕೃಷ್ಣ ಗ್ಲೇಡ್ ೧ನೇ ಮುಖ್ಯರಸ್ತೆ ಅಪಾರ್ಟ್‌ಮೆಂಟ್	Krishna Glade 1st Main Road Apartment		106900
263	ಟ್ರಿಬೋ ಆರ್ಚರ್ಡ್ಸ್ ಸೂಟ್ಸ್	Treebo Orchards Suites		106900

264	ನವಮಿ ನಕ್ಷತ್ರ	Navami Nakshatra		106900
265	ಯುನಿಶೈರ್ ಪ್ರತ್ಯಕ್ಷ	Unishire Pratyksha		135500
266	ಶೇಷಾದ್ರಿಪುರಂ ೧ನೇ ಎ ಮುಖ್ಯರಸ್ತೆ	Sheshadripuram 1st 'A' Main Road	122000	
267	ಶೇಷಾದ್ರಿಪುರಂ ೧ನೇ ಬಿ ಮುಖ್ಯರಸ್ತೆ	Sheshadripuram 1st 'B' Main Road	122000	
268	ಶೇಷಾದ್ರಿಪುರಂ ೨ನೇ ಮುಖ್ಯರಸ್ತೆ	Sheshadripuram 2nd Main Road	122000	
269	ಶೇಷಾದ್ರಿಪುರಂ ೩ನೇ ಮುಖ್ಯರಸ್ತೆ	Sheshadripuram 3rd Main Road	122000	
270	ಶೇಷಾದ್ರಿಪುರಂ ೧ನೇ ಎ ಅಡ್ಡರಸ್ತೆ	Sheshadripuram 1st 'A' Cross Road	87600	
271	ಸಿರೂರ್ ಪಾರ್ಕ್ ರೋಡ್	Sirur Park Road	116700	
272	ಸಿರೂರ್ ಪಾರ್ಕ್ ರೋಡ್ ೧ನೇ ಕ್ರಾಸ್	Sirur Park Road 1st Cross	116700	
273	ಸಿರೂರ್ ಪಾರ್ಕ್ ರೋಡ್ ೨ನೇ ಕ್ರಾಸ್	Sirur Park Road 2nd Cross	116700	
274	ಸಿರೂರ್ ಪಾರ್ಕ್ ಬಿ ಸ್ಟ್ರೀಟ್	Sirur Park B Street	116700	
275	ಸೌತ್ ಪಾರ್ಕ್ ರಸ್ತೆ	South Park Road	97500	
276	ಶೇಷಾದ್ರಿಪುರಂ ಸೌತ್ ಎಂಡ್ ರಸ್ತೆ	Sheshadripuram South End Road	97500	
277	ಶ್ರೀ ಪುರಂ	Sripuram	89900	
278	ಶ್ರೀಪುರಂ ಗುರುತಿಸದ ಮುಖ್ಯರಸ್ತೆಗಳು	Sripuram Unidentified Main Roads	116700	
279	ಶ್ರೀಪುರಂ ಗುರುತಿಸದ ಅಡ್ಡರಸ್ತೆಗಳು	Sripuram Unidentified Cross Roads	89900	
280	ಓಲ್ಡ್ ಸವರ್ ಲೇನ್ (ಆ.ಹಿ.ಪ್ರದೇಶ ವ್ಯಾಪ್ತಿ)	Old Savar Lane (Economically Weaker Section Area)	39200	
281	ಸಂಜಯಗಾಂಧಿನಗರ (ಆ.ಹಿ.ಪ್ರದೇಶ ವ್ಯಾಪ್ತಿ)	Sanjayagandhinagara (Economically Weaker Section Area)	33100	
282	ಕೃಷ್ಣ ಫ್ಲೋರ್ ಮಿಲ್ ಲೇನ್ (ಆ.ಹಿ.ಪ್ರದೇಶ ವ್ಯಾಪ್ತಿ)	Krishna Floor Mill Lane (Economically Weaker Section Area)	33100	
283	ಜಕ್ಕರಾಯನ ಕೆರೆ	Jakkarayanakere	33100	
284	ಶಾಸ್ತ್ರನಗರ	Shashtrinagara	33100	
285	ಸ್ಲಮ್ ಕಂಟ್ರೋಲ್ ಬೋರ್ಡ್ ಲೇನ್ (ಆ.ಹಿ.ಪ್ರ.ವ್ಯಾಪ್ತಿ)	Slum Control Board Lane (Economically Weaker Section Area)	33100	
286	ಗರ್ಲ್ ಸ್ಕೂಲ್ ಸ್ಟ್ರೀಟ್	Girl School Street	116800	
287	ಗರ್ಲ್ ಸ್ಕೂಲ್ ಸ್ಟ್ರೀಟ್ ೧ ನೇ ಕ್ರಾಸ್	Girl School Street 1st Cross	87600	
288	ಗರ್ಲ್ ಸ್ಕೂಲ್ ಸ್ಟ್ರೀಟ್ ೨ ನೇ ಕ್ರಾಸ್	Girl School Street 2nd Cross	87600	
289	ನಾರ್ತ್ ಪಾರ್ಕ್ ರೋಡ್	North Park Road	116800	

290	ಗರ್ಲ್ ಸ್ಕೂಲ್ ಸ್ಟ್ರೀಟ್ ೩ ನೇ ಕ್ರಾಸ್	Girl School Street 3rd Cross	87600	
291	ಮುನೇಶ್ವರ ಬ್ಲಾಕ್	Muneshwara Block	43000	
292	ಕರಿಮಾರಮ್ಮ ಸ್ಲಮ್ (ಆ.ಹಿ.ಪ್ರದೇಶ ವ್ಯಾಪ್ತಿ)	Karimamma Slum (Economically Weaker Section Area)	23800	
293	ವಿ.ವಿ.ಗಿರಿ ಕಾಲೋನಿ (ಆ.ಹಿ.ಪ್ರದೇಶ ವ್ಯಾಪ್ತಿ)	V.V.Giri Colony (Economically Weaker Section Area)	23800	
294	ಜಯಚಾಮರಾಜೇಂದ್ರ ಒಡೆಯರ್ ನಗರ (ಆ.ಹಿ.ಪ್ರವ್ಯಾಪ್ತಿ).	Jayachamarajendra Wodeyar Nagara (Economically Weaker Section Area)	23800	
295	ಲಕ್ಷ್ಮಣಪುರಿ (ಆ.ಹಿ.ಪ್ರದೇಶ ವ್ಯಾಪ್ತಿ)	Lakshmanapuri (Economically Weaker Section Area)	23800	
296	ಹನುಮಂತಪ್ಪ ಕಾಲೋನಿ	Hanumanthappa Colony	35900	
297	ವಿ.ಎಸ್.ರಾಜು ರಸ್ತೆ	V.S.Raju Road	110500	
298	ಲಕ್ಷ್ಮಿ ವಿಲಾಸ್	Lakshmi Vilas		80100
299	ಸುಬ್ಬಯ್ಯ ಲೇಔಟ್	Subbaiah Layout	80300	
300	ಶಾಪಿಂಗ್ ಸ್ಟ್ರೀಟ್	Shopping Street	111500	
301	ರಾಮಕೃಷ್ಣಯ್ಯ ಲೇಔಟ್	Ramakrishnayya Layout	87600	
302	ಶೇಷಾದ್ರೀಪುರಂ ಬಿ ಸ್ಟ್ರೀಟ್ ೧ ನೇ ಮುಖ್ಯರಸ್ತೆ	Sheshadripuram B Street 1st Main Road	87600	
303	ಶೇಷಾದ್ರೀಪುರಂ ಪೈಪ್ ಲೈನ್ ಜೆ ಬ್ಲಾಕ್	Sheshadripuram Pipe line J Block	87600	
304	ಗೋವಿಂದರಾವ್ ಸ್ಟ್ರೀಟ್	Govindarao Street	87600	
305	ಯು.ಪಿ. ಶೆಲ್ಟರ್ಸ್	U.P. Shelters		78000
306	ಆರ್.ವಿ. ಆಪಾರ್ಟ್ಮೆಂಟ್	R.V. Apartment		78000
307	ಶೇಷಾದ್ರೀಪುರಂ ಗುರುತಿಸದ ಮುಖ್ಯರಸ್ತೆಗಳು	Sheshadripuram Unidentified Main Roads	116700	
308	ಶೇಷಾದ್ರೀಪುರಂ ಗುರುತಿಸದ ಅಡ್ಡರಸ್ತೆಗಳು	Sheshadripuram Unidentified Cross Roads	87600	
309	ಎಜಿ ಶೇಷಾದ್ರಿ ಹೈಟ್ಸ್ (ಕಿನೋ ಥಿಯೇಟರ್ ಎದುರು)	AG Sheshadri Heights (Opp. Kino Theatre)		113100
	ವೈಯಾಲಿಕಾವಲ್	VYALIKAVAL		
310	ಗಾಯಿತ್ರಿದೇವಿ ಪಾರ್ಕ್ ರಸ್ತೆ / ಗಾಯಿತ್ರಿದೇವಿ ಮುಖ್ಯ ರಸ್ತೆ	Gayithridevi Park Road / Gayithridevi Main Road	97000	
311	ಗೊಲ್ಲರಹಟ್ಟಿ (ಆ.ಹಿ.ಪ್ರದೇಶ ವ್ಯಾಪ್ತಿ)	Gollarahatti (Economically Weaker Section Area)	39100	

312	ಜಬ್ಬರ್ ಬ್ಲಾಕ್ (ಆ.ಹಿ.ಪ್ರದೇಶ ವ್ಯಾಪ್ತಿ)	Jabbar Block (Economically Weaker Section Area)	39100	
313	ಶೆಡ್ ಏರಿಯಾ (ಆ.ಹಿ.ಪ್ರದೇಶ ವ್ಯಾಪ್ತಿ)	Shed Area (Economically Weaker Section Area)	39100	
314	ವೈಯಾಲಿಕಾವಲ್	Vyalikaval	110440	
315	ವೈಯಾಲಿಕಾವಲ್ ೧ ನೇ ಮುಖ್ಯರಸ್ತೆ	Vyalikaval 1st Main Road	102000	
316	ಜಿ.ಪಿ.ರೆಸೆಡೆನ್ಸಿ	J.P.Residency		67100
317	ನಿಶಾಂತ್	Nishanth		67100
318	ವೈಯಾಲಿಕಾವಲ್ ೧ನೇ ಎ ಮುಖ್ಯರಸ್ತೆ	Vyalikaval 1st 'A' Main Road	113300	
319	ವೈಯಾಲಿಕಾವಲ್ ೧ನೇ ಬಿ ಮುಖ್ಯರಸ್ತೆ	Vyalikaval 1st 'B' Main Road	113300	
320	ವಿನಾಯಕ ಸರ್ಕಲ್ ನಿಂದ ವೈಯಾಲಿಕಾವಲ್ ಪೊಲೀಸ್ ಸ್ಟೇಷನ್ ವರೆವಿಗೂ ೨ನೇ ಮುಖ್ಯರಸ್ತೆ	2nd Main Road (From Vinayaka Circle to Vyalikaval Police station)	136000	
321	ಪೊಲೀಸ್ ಸ್ಟೇಷನ್‌ನಂತರದ ಸರ್ಕಲ್‌ನಿಂದ ಭಾಷ್ಯಂವೃತ್ತದವರೆವಿಗೂ ೨ ನೇ ಮುಖ್ಯರಸ್ತೆ	2nd Main Road (From Police Station Circle to Bashyam Circle)	187500	
322	ರಿನಾಯಸೆನ್ಸ್ ಔರ	Renaissance Aura		106900
323	ವೈಯಾಲಿಕಾವಲ್ ೩ ನೇ ಮುಖ್ಯರಸ್ತೆ	Vyalikaval 3rd Main Road	113300	
324	ವೈಯಾಲಿಕಾವಲ್ ೪ ನೇ ಮುಖ್ಯರಸ್ತೆ	Vyalikaval 4th Main Road	113300	
325	ವೈಯಾಲಿಕಾವಲ್ ೫ ನೇ ಮುಖ್ಯರಸ್ತೆ	Vyalikaval 5th Main Road	113300	
326	ವೈಯಾಲಿಕಾವಲ್ ೬ ನೇ ಮುಖ್ಯರಸ್ತೆ	Vyalikaval 6th Main Road	113300	
327	ವೈಯಾಲಿಕಾವಲ್ ೭ ನೇ ಮುಖ್ಯರಸ್ತೆ	Vyalikaval 7th Main Road	113300	
328	ವೈಯಾಲಿಕಾವಲ್ ೮ ನೇ ಮುಖ್ಯರಸ್ತೆ	Vyalikaval 8th Main Road	113300	
329	ವೈಯಾಲಿಕಾವಲ್ ೯ ನೇ ಮುಖ್ಯರಸ್ತೆ	Vyalikaval 9th Main Road	113300	
330	ವೈಯಾಲಿಕಾವಲ್ ೧೦ ನೇ ಮುಖ್ಯರಸ್ತೆ	Vyalikaval 10th Main Road	113300	
331	ವೈಯಾಲಿಕಾವಲ್ ೧೧ ನೇ ಕ್ರಾಸ್	Vyalikaval 11th Cross	118500	
332	ವೈಯಾಲಿಕಾವಲ್ ೧೧ ನೇ ಎ ಕ್ರಾಸ್	Vyalikaval 11th A Cross	82500	
333	ವೈಯಾಲಿಕಾವಲ್ ೧೧ ನೇ ಬಿ ಕ್ರಾಸ್	Vyalikaval 11th B Cross	82500	
334	ವೈಯಾಲಿಕಾವಲ್ ೧೧ ನೇ ಸಿ ಕ್ರಾಸ್	Vyalikaval 11th C Cross	89000	
335	ವೈಯಾಲಿಕಾವಲ್ ೧೨ ನೇ ಕ್ರಾಸ್	Vyalikaval 12th Cross	82500	
336	ವೈಯಾಲಿಕಾವಲ್ ೧೨ ನೇ ಎ ಕ್ರಾಸ್	Vyalikaval 12th A Cross	82500	
337	ವೈಯಾಲಿಕಾವಲ್ ೧೨ ನೇ ಬಿ ಕ್ರಾಸ್	Vyalikaval 12th B Cross	82500	

338	ವೈಯಾಲಿಕಾವಲ್ ೧೨ ನೇ ಸಿ ಕ್ರಾಸ್	Vyalikaval 12th C Cross	82500	
339	ವೈಯಾಲಿಕಾವಲ್ ೧೩ ನೇ ಕ್ರಾಸ್	Vyalikaval 13th Cross	82500	
340	ವೈಯಾಲಿಕಾವಲ್ ೧೩ ನೇ ಎ ಕ್ರಾಸ್	Vyalikaval 13th A Cross	82500	
341	ವೈಯಾಲಿಕಾವಲ್ ೧೩ ನೇ ಬಿ ಕ್ರಾಸ್	Vyalikaval 13th B Cross	82500	
342	ವೈಯಾಲಿಕಾವಲ್ ೧೩ ನೇ ಸಿ ಕ್ರಾಸ್	Vyalikaval 13th C Cross	82500	
343	ವೈಯಾಲಿಕಾವಲ್ ೧೪ ನೇ ಕ್ರಾಸ್	Vyalikaval 14th Cross	82500	
344	ವೈಯಾಲಿಕಾವಲ್ ೧೪ ನೇ ಎ ಕ್ರಾಸ್	Vyalikaval 14th A Cross	82500	
345	ವೈಯಾಲಿಕಾವಲ್ ೧೫ ನೇ ಕ್ರಾಸ್	Vyalikaval 15th Cross	82500	
346	ವೈಯಾಲಿಕಾವಲ್ ೧೬ ನೇ ಎ ಕ್ರಾಸ್	Vyalikaval 16th A Cross	90900	
347	ವೈಯಾಲಿಕಾವಲ್ ೧೬ ನೇ ಬಿ ಕ್ರಾಸ್	Vyalikaval 16th B Cross	90700	
348	ಆಂದ್ರ ನ್ಯೂ ಬ್ಲಾಕ್ (ಆ.ಹಿ.ಪ್ರದೇಶ ವ್ಯಾಪ್ತಿ)	Andhra New Block (Economically Weaker Section Area)	45600	
349	ಎ.ಡಿ.ಬ್ಲಾಕ್ (ಆ.ಹಿ.ಪ್ರದೇಶ ವ್ಯಾಪ್ತಿ)	A.D. Block (Economically Weaker Section Area)	45600	
350	ನ್ಯೂ ಎ.ಎನ್.ಎ. ಬ್ಲಾಕ್ (ಆ.ಹಿ.ಪ್ರದೇಶ ವ್ಯಾಪ್ತಿ)	New A.N.A. Block (Economically Weaker Section Area)	45600	
351	ಮಾರುತಿ ಎಕ್ಸ್ಟೆನ್ಷನ್ (ವೈಯಾಲಿಕಾವಲ್‌ನಿಂದ)	Maruthi Extention (From Vyalikaval)	86800	
352	ಕೋದಂಡರಾಮಪುರ	Kodandaramapura	94100	
353	ವೈಯಾಲಿಕಾವಲ್ ಗುರುತಿಸದ ಮುಖ್ಯರಸ್ತೆಗಳು	Vyalikaval Unidentified Main Roads	113300	
354	ವೈಯಾಲಿಕಾವಲ್ ಗುರುತಿಸದ ಅಡ್ಡರಸ್ತೆಗಳು	Vyalikaval Unidentified Cross Roads	90700	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಗಂಗಾನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದರಪಟ್ಟಿ

SL No.	ಹೋಬಳಿ / ಗ್ರಾಮ / ಪ್ರದೇಶ	Hobli/Village/Region	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ / ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ / ಸ್ಥಳೀಯ ಸಂಸ್ಥೆಯಿಂದ ಅನುಮೋದಿತ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ
			ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಟ್‌ಫ್ ಏರಿಯಾಗೆ ರೂ.ಗಳಲ್ಲಿ
1	2	3	4	5
	ಗಂಗೇನಹಳ್ಳಿ /Gangenhalli			
1	ಆನಂದನಗರ	Ananda Nagar	70150	
2	ಆನಂದನಗರ 5ನೇ ಮೈನ್	Ananda Nagar 5th Main	71300	
3	ಆನಂದ ನಗರ ಇತರೆ ಮುಖ್ಯರಸ್ತೆಗಳು	Ananda Nagar Other Main Roads	67850	
4	ಆನಂದನಗರ 1ನೇ ಮತ್ತು 2ನೇ ಕ್ರಾಸ್	Ananda Nagar 1st and 2nd Cross	62675	
5	ಆನಂದ ನಗರ ಇತರೆ ಅಡ್ಡರಸ್ತೆಗಳು	Ananda Nagar Other Cross Roads	60950	
6	ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ/ ಹೊಸ ವಿಮಾನ ನಿಲ್ದಾಣ ರಸ್ತೆ (ಮೇಕ್ರಿ ವೃತ್ತದಿಂದ ಹೆಬ್ಬಾಳ ಮೇಲುಸೇತುವೆ ದಕ್ಷಿಣ ಕಡೆಗೆ)	Bellary National Highway/ New Airport Road to CBI Office	140000	
7	ಸಿಬಿಐ ಕಚೇರಿಯಿಂದ ಹೆಬ್ಬಾಳ ಫ್ಲೈಓವರ್‌ವರೆಗೆ	(From CBI Office to Hebbal Flyover)	140000	
8	ಸಿ.ಪಿ.ವಿ. ಬ್ಲಾಕ್	C.P.V. Block	62675	
9	ಸಿ.ಬಿ.ಐ. ಮುಖ್ಯರಸ್ತೆ	C.B.I. Main Road	101200	
10	ಸಿಟಿ ವ್ಯೂ ಅಪಾರ್ಟ್‌ಮೆಂಟ್/ಫೋರ್ ಸೀಸನ್ ಪ್ರೈವೇಟ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	City View Apartment/Four Seasons Private Residency Apartment	126500	
11	ಎಕ್ಸ್ ಸರ್ವಿಸ್‌ಮೆನ್ ಕಾಲೋನಿ	Ex-Servicemen Colony	59800	
12	ಗಂಗಪ್ಪ ಬ್ಲಾಕ್	Gangappa Block	58650	
13	ಗಂಗೇನಹಳ್ಳಿ (ಗಂಗಾನಗರ ಗ್ರಾಮತಾಣ)	Gangenhalli (Ganganagar Gramatana)	58650	
14	ಹಳೇ ಗಂಗೇನಹಳ್ಳಿ 1ನೇ ಮುಖ್ಯರಸ್ತೆ	Old Gangenhalli 1st Main Road	83950	
15	ಗಂಗಾನಗರ ಮುಖ್ಯರಸ್ತೆ	Ganganagar Main Road	80500	
16	ಗಂಗೇನಹಳ್ಳಿ ಇತರೆ ಮುಖ್ಯರಸ್ತೆಗಳು	Gangenhalli Other Main Roads	67850	
17	ಗಂಗಾನಗರ 1ನೇ ಮುಖ್ಯರಸ್ತೆ	Ganganagar 1st Main Road	83375	
18	ಗಂಗಾನಗರ 2ನೇ ಮುಖ್ಯರಸ್ತೆ	Ganganagar 2nd Main Road	87975	
19	ಗಂಗಾನಗರ 3ನೇ ಮುಖ್ಯರಸ್ತೆ	Ganganagar 3rd Main Road	87975	
20	ಗಂಗಾನಗರ 4ನೇ ಮುಖ್ಯರಸ್ತೆ	Ganganagar 4th Main Road	83375	
21	ಗಂಗಾನಗರ 5ನೇ ಮುಖ್ಯರಸ್ತೆ	Ganganagar 5th Main Road	86250	

22	ಗಂಗೇನಹಳ್ಳಿ/ಗಂಗಾನಗರ 7ನೇ ಕ್ರಾಸ್	Gangenahalli/Ganganagar 7th Cross	87400	
23	ಗಂಗೇನಹಳ್ಳಿ/ಗಂಗಾನಗರ 10ನೇ ಕ್ರಾಸ್	Gangenahalli/Ganganagar 10th Cross	80500	
24	ಗಂಗಾನಗರ ಇತರೆ ಅಡ್ಡರಸ್ತೆಗಳು	Ganganagar Other Cross Roads	52000	
25	ಗಂಗಾನಗರ ಉತ್ತರ	Ganganagar North	58500	
26	ಗಿಡ್ಡಪ್ಪ ಬ್ಲಾಕ್	Giddappa Block	57500	
27	ಹರಿಜನ ಕಾಲೋನಿ	Harijana Colony	47150	
28	ಹೆಬ್ಬಾಳ ಮಿಲ್	Hebbal Mill	63940	
29	ಬಿನ್ನಿ ಮಿಲ್ ಗಂಗಾನಗರ	Binny Mill Ganganagar	65090	
30	ಹೆಚ್.ಜಿ.ಹೆಚ್. ಲೇಔಟ್	H.G.H. Layout	71300	
31	ಕೃಷ್ಣಪ್ಪ ಬ್ಲಾಕ್	Krishnappa Block	66700	
32	ಕೆ.ಹೆಚ್. ಮುನಿಶಾಮಪ್ಪ ಬ್ಲಾಕ್	K.H. Muniswamappa Block	51750	
33	ಲಕ್ಷ್ಮಯ್ಯ ಬ್ಲಾಕ್	Lakshmaiah Block	48000	
34	ಲಕ್ಷ್ಮೀ ದೇವಮ್ಮ ಬ್ಲಾಕ್ (ಎಲ್.ಡಿ. ಬ್ಲಾಕ್)	Lakshmiddevamma Block (L.D. Block)	57000	
35	ಮುತ್ತಪ್ಪ ಬ್ಲಾಕ್	Muthappa Block	46000	
36	ಮುನಿರಾಮಣ್ಣ ಬ್ಲಾಕ್	Muniramanna Block	46000	
37	ಪಿ ಅಂಡ್ ಟಿ ಕಾಲೋನಿ	P & T Colony	68400	
38	ಪಾಪಣ್ಣ ಬ್ಲಾಕ್	Papanna Block	45600	
39	ಪಿಳ್ಳಪ್ಪ ಬ್ಲಾಕ್	Pillappa Block	36000	
40	ಎಸ್.ಬಿ.ಎಂ. ಕಾಲೋನಿ	S.B.M. Colony	74750	
41	ಸೊಸೈಟಿ ಲೇಔಟ್ಸ್	Society Layouts	59800	
42	ಟಿ.ಪಿ. ವೇಣುಗೋಪಾಲ್ ಲೇಔಟ್	T.P. Venugopal Layout	60950	
43	ವಸಂತಪ್ಪ ಬ್ಲಾಕ್	Vasanthappa Block	56350	
44	ವಿಶ್ವೇಶ್ವರಯ್ಯ ಬ್ಲಾಕ್, ಹೆಚ್.ಎಂ.ಟಿ. ಲೇಔಟ್	Vishweshwaraiah Block, H.M.T. Layout	85200	
45	ವೆಂಕಟಪ್ಪ ಬ್ಲಾಕ್	Venkatappa Block	44400	
46	ವೀವರ್ಸ್ ಕಾಲೋನಿ	Weavers Colony	44400	
47	ವಾಸ್ತವ್ ಮೇಕ್ರಿ ಅಪಾರ್ಟ್‌ಮೆಂಟ್	Vastav Mekhri Apartment		57600
48	ಇತರೆ	Others	66000	
49	ಎ.ಟಿ.ಆರ್. ಕಾಂಪ್ಲೆಕ್ಸ್ (PID No. 98-33-85)	A.T.R. Complex (PID No. 98-33-85)		39600
50	ಆದಿತಿ ಅಪಾರ್ಟ್‌ಮೆಂಟ್ (PID No. 98-34-26)	Aditi Apartment (PID No. 98-34-26)		39600

51	ಆಕಾಶ್ ದೀಪ್-1 ಅಪಾರ್ಟ್‌ಮೆಂಟ್ (PID No. 98-86-47)	Akash Deep 1 Apartment (PID No. 98-86-47)		53900
52	ಆಕಾಶ್ ದೀಪ್-2 ಅಪಾರ್ಟ್‌ಮೆಂಟ್ (PID No. 98-86-23/2)	Akash Deep 2 Apartment (PID No. 98-86-23/2)		53900
53	ಆಕಾಶ್ ಗಂಗಾ ಅಪಾರ್ಟ್‌ಮೆಂಟ್ (PID No. 98-76-24)	Akash Ganga Apartment (PID No. 98-76-24)		53900
54	ಆಕಾಶ್ ಕಿರಣ್ ಅಪಾರ್ಟ್‌ಮೆಂಟ್ (PID No. 98-68-11/3)	Akash Kiran Apartment (PID No. 98-68-11/3)		53900
55	ಅಕ್ಷಯ ಅಪಾರ್ಟ್‌ಮೆಂಟ್ (PID No 98-103-9/1)	Akshaya Apartment (PID No 98-103-9/1)		45100
56	ಅಲ್ಪೈನ್ ಅಪಾರ್ಟ್‌ಮೆಂಟ್ (PID No. 98-49-15/2)	Alpine Apartment (PID No. 98-49-15/2)		69850
57	ಅಲ್ಸ್ ಅರ್ಟ್‌ಮೆಂಟ್ (PID No. 98-33-103)	Alsa Arbour Apartment (PID No. 98-33-103)		39600
58	ಆರ್ಕನ್ ಆರ್ಕೇಡ್ ಅಪಾರ್ಟ್‌ಮೆಂಟ್	Arcon Arcade Apartment	52800	52800
59	ಬೆಲ್ ಏರ್ ಡ್ರೈವ್ ಅಪಾರ್ಟ್‌ಮೆಂಟ್ (PID No.98-44-9/6)	Bel Air Drive Apartment (PID No.98-44-9/6)	123200	123200
60	ಭರತಿ ಭವನ್ ಅಪಾರ್ಟ್‌ಮೆಂಟ್ (PID No. 98-111-20)	Bharathi Bhavan Apartment (PID No. 98-111-20)	46750	46750
61	ಭಾರ್ಗವ ಧಾಮ ಅಪಾರ್ಟ್‌ಮೆಂಟ್ (PID No. 98-41-56)	Bhargava Dhama Apartment (PID No. 98-41-56)	52800	52800
62	ಕ್ಯಾಪಿಟಲ್ ಟ್ರಿಯೋ ಅಪಾರ್ಟ್‌ಮೆಂಟ್ (PID No. 98-45-708)	Capital Trio Apartment (PID No. 98-45-708)	66000	66000
63	ಕ್ಯಾಸ ಪ್ರೈವ್ ಇ ಅಪಾರ್ಟ್‌ಮೆಂಟ್ (PID No. 98-76-16)	Casa Priv E Apartment (PID No. 98-76-16)	53900	53900
64	ಕೆಡರ್ ಗ್ರೋವ್ ಅಪಾರ್ಟ್‌ಮೆಂಟ್ (PID No. 98-44-61)	Cedar Grove Apartment (PID No. 98-44-61)	50050	50050
65	ಕೆಡರ್ ಗ್ರೋವ್-2 ಅಪಾರ್ಟ್‌ಮೆಂಟ್ (PID No 98-44-55)	Cedar Grove-II Apartment (PID No 98-44-55)	53900	53900
66	ಚಾಬ್ರಿಯಾ ರೆಸಿಡೆನ್ಸ್ ಅಪಾರ್ಟ್‌ಮೆಂಟ್ (PID No. 98-99-12/1)	Chabria Residency (PID No. 98-99-12/1)	45100	45100
67	ಚರಣ್ ಹಾಬಿಟೇಟ್ ಅಪಾರ್ಟ್‌ಮೆಂಟ್	Charan Habitat Apartment	50050	50050
68	ಚೇತನಾ ಕಂಫರ್ಟ್ ಅಪಾರ್ಟ್‌ಮೆಂಟ್	Chethana Comfort Apartment	53900	53900
69	ಕಂಫರ್ಟ್ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 98-55-16)	Comfart Enclave Apartment (PID No. 98-55-16)	57750	57750
70	ಕೋರಲ್ ಕಾರ್ನರ್ ಅಪಾರ್ಟ್‌ಮೆಂಟ್ (PID No. 98-122-39)	Coral Corner Apartment (PID No. 98-122-39)	50050	50050

71	ಕ್ರಿಯೆಟಿಂಗ್ ವಿಲ್ಲಾ ಅಪಾರ್ಟ್‌ಮೆಂಟ್ (PID No. 98-173-44/12)	Creating Villa Apartment (PID No. 98-173-44/12)	66000	66000
72	ಕ್ರಿಯೆಟಿವ್ ಅಪಾರ್ಟ್‌ಮೆಂಟ್	Creative Apartment	53900	53900
73	ಕ್ರಿಯೆಟಿವ್ ನಂದ ಅಪಾರ್ಟ್‌ಮೆಂಟ್ (PID No. 98-85-1)	Creative Nanda Apartment (PID No. 98-85-1)	53900	53900
74	ಕ್ರಿಯೆಟಿವ್ ಸೂರಜ್ ಅಪಾರ್ಟ್‌ಮೆಂಟ್	Creative Suraj Apartment	53900	53900
75	ಕ್ರೆಸೆಂಟ್ ಎಕ್ಸೆಲ್ಲೆಸರ್ ಅಪಾರ್ಟ್‌ಮೆಂಟ್ (PID No. 98-33-114)	Crescent Excellsior Apartment (PID No. 98-33-114)	64350	64350
76	ಧನರಾಜ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 98-43-86)	Dhanraj Residency Apartment (PID No. 98-43-86)	48400	48400
77	ಧ್ರುವ ಅರೋರ ಅಪಾರ್ಟ್‌ಮೆಂಟ್ (PID No. 98-95-3)	Dhruva Aurora Apartment (PID No. 98-95-3)	48400	48400
78	ಎಲೈಟ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 98-66-8)	Elite Residency Apartment (PID No. 98-66-8)	53900	53900
79	ಗಗನ್ ದೀಪ್ ಅಪಾರ್ಟ್‌ಮೆಂಟ್	Gagan Deep Apartment	50050	50050
80	ಗಾಯತ್ರಿ ಅಪಾರ್ಟ್‌ಮೆಂಟ್ (PID No. 98-110-2/3/8)	Gayatri Apartment (PID No. 98-110-2/3/8)	43200	43200
81	ಗೋಲ್ಡ್ ಕ್ರೆಸ್ಟ್ ಅಪಾರ್ಟ್‌ಮೆಂಟ್ (PID No. 98-70-2)	Gold Crest Apartment (PID No. 98-70-2)	58800	58800
82	ಹೆಚ್.ವಿ.ಎಸ್. ಕಮಲ ಅಪಾರ್ಟ್‌ಮೆಂಟ್ (PID No. 98-32-36/4)	H.V.S. Kamala Apartment (PID No. 98-32-36/4)	58800	58800
83	ಹೊಯ್ಸಳ ಶ್ರೀರಂಗ ಅಪಾರ್ಟ್‌ಮೆಂಟ್ (PID No. 98-35-45/1)	Hoysala Sriranga Apartment (PID No. 98-35-45/1)	43200	43200
84	ಇನ್‌ಲ್ಯಾಂಡ್ ಇಮ್ಪ್ರೆಸ್ ಅಪಾರ್ಟ್‌ಮೆಂಟ್ (PID No. 98-41-4)	Inland Empress Apartment (PID No. 98-41-4)	57600	57600
85	ಕಲ್ಯಾಣ್ ಅಪಾರ್ಟ್‌ಮೆಂಟ್ (PID No.98-66-53)	Kalyan Apartment (PID No.98-66-53)	56350	56350
86	ಕುಟ್ಟಿಯಮ್ಮ ಕುಟೀರ ಅಪಾರ್ಟ್‌ಮೆಂಟ್ (PID No.98-173-52)	Kuttiamma Kutira Apartment (PID No.98-173-52)	54600	54600
87	ಲಕ್ಷ್ಮಿದೇವಿ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 98-111-12)	Lakshmidevi Enclave Apartment (PID No. 98-111-12)	52200	52200
88	ಲಾವಣ್ಯ ಅಪಾರ್ಟ್‌ಮೆಂಟ್ (PID No. 98-43-80)	Lavanya Apartment (PID No. 98-43-80)	54600	54600
89	ಎಂ.ವಿ. ರೆಸಿಡೆನ್ಸಿ ಅಪಾರ್ಟ್‌ಮೆಂಟ್	M.V. Residency Apartment	43200	43200
90	ಮನೀಷ್ ಮೇರಿಡಿಯನ್ ಅಪಾರ್ಟ್‌ಮೆಂಟ್ (PID No. 98-173-4)	Manish Meridian Apartment (PID No. 98-173-4)	54600	54600

91	ಮನಿಟೋ ಮ್ಯಾನರ್ ಅಪಾರ್ಟ್‌ಮೆಂಟ್ (PID No. 98-35-46)	Manito Manor Apartment (PID No. 98-35-46)	43200	43200
92	ಎಂ.ಸಿ.ಬಿ. ಕೃಷ್ಣ ಅಪಾರ್ಟ್‌ಮೆಂಟ್ (PID No. 96-2-331)	MCB Krishna Apartment (PID No. 96-2-331)	69000	69000
93	ಮೆರಿಡಿಯನ್ ಗಾರ್ಡನ್ ಅಪಾರ್ಟ್‌ಮೆಂಟ್ (PID 98-33-73)	Meridian Garden Apartment (PID No. 98-33-73)	45600	45600
94	ಮೋಕ್ಷ ಎಲೈಟ್ ಅಪಾರ್ಟ್‌ಮೆಂಟ್ (PID No. 98-81-2)	Moksha Elite Apartment (PID No. 98-81-2)	56350	56350
95	ಮಲ್ಟಿ ಮೆರಿಡಿಯನ್ ಅಪಾರ್ಟ್‌ಮೆಂಟ್	Multi Meridian Apartment	69000	69000
96	ನಾಗಮ್ಮಳ್ ವಿಶಾಲ್ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 98-50-58)	Nagammal Vishal Enclave Apartment (PID No. 98-50-58)	60375	60375
97	ನವೋದಯ ಅಪಾರ್ಟ್‌ಮೆಂಟ್ (PID No. 98-73-37)	Navodaya Apartment (PID No. 98-73-37)	56350	56350
98	ಒಪಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	OPAL Residency Apartment	48875	48875
99	ಪಿ.ಎಸ್.ಆರ್. ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 98-52-46)	PSR Enclave Apartment (PID No. 98-52-46)	60375	60375
100	ಪಿ.ಎಸ್.ಆರ್. ಗಾರ್ಡನ್ ಅಪಾರ್ಟ್‌ಮೆಂಟ್ (PID No. 98-53-18)	PSR Garden Apartment (PID No. 98-53-18)	69000	69000
101	ಪಿ.ಎಸ್.ಆರ್. ರೆಸಿಡೆನ್ಸಿ ಬ್ಲಾಕ್-1 ಅಪಾರ್ಟ್‌ಮೆಂಟ್ (PID No. 98-76-38)	PSR Residency Block - 1 Apartment (PID No. 98-76-38)	57500	57500
102	ಪಿ.ಎಸ್.ಆರ್. ರೆಸಿಡೆನ್ಸಿ ಬ್ಲಾಕ್-2 ಅಪಾರ್ಟ್‌ಮೆಂಟ್	PSR Residency Block - 2 Apartment	56350	56350
103	ಪಿಎಸ್ಆರ್ ರೆಸಿಡೆನ್ಸಿ ಬ್ಲಾಕ್-3 ಅಪಾರ್ಟ್‌ಮೆಂಟ್	PSR Residency Block - 3 Apartment	56350	56350
104	ಪೆನಿಯಲ್ ಅಪಾರ್ಟ್‌ಮೆಂಟ್ (PID No. 98-68-18)	Peniel Apartment (PID No. 98-68-18)	56350	56350
105	ಪ್ರಕೃತಿ ಅಪಾರ್ಟ್‌ಮೆಂಟ್	Prakruthi Apartment	41400	41400
106	ಪ್ರಕೃತಿ ಗಂಗಾ ಅಪಾರ್ಟ್‌ಮೆಂಟ್ (PID No. 98-110-2/2)	Prakruthi Ganga Apartment (PID No. 98-110-2/2)	39600	39600
107	ಪ್ರಕೃತಿ ಮ್ಯಾನರ್ ಅಪಾರ್ಟ್‌ಮೆಂಟ್ (PID No, 98-177-49)	Prakruthi Manor Apartment (PID No, 98-177-49)	58650	58650
108	ಪ್ರಶಾಂತ್ ಅಪಾರ್ಟ್‌ಮೆಂಟ್	Prashanth Apartment	56350	56350
109	ಆರ್.ಪಿ. ರೆಜೆನ್ಸಿ ಅಪಾರ್ಟ್‌ಮೆಂಟ್ (PID No.97-5-50)	R.P. Regency Apartment (PID No.97-5-50)	59400	59400
110	ಆರ್.ಆರ್. ಬೆನ್ಚ್‌ಮಾರ್ಕ್ ಅಪಾರ್ಟ್‌ಮೆಂಟ್ (PID No.98-160-3/1)	R.R. Benchmark Apartment (PID No.98-160-3/1)	52800	52800
111	ಆರ್ 3 ಜೆ ರೆಸಿಡೆನ್ಸಿ ಅಪಾರ್ಟ್‌ಮೆಂಟ್	R3J Residency Apartment	58800	58800

112	ರೆಡಿಯಂಟ್ ಮ್ಯಾನರ್ ಅಪಾರ್ಟ್‌ಮೆಂಟ್ (PID No. 98-110-3/1-1)	Radiant Manor Apartment (PID No. 98-110-3/1-1)	43200	43200
113	ರಾಜ ಕೋರ್ಟ್ ಹೌಸ್ ಅಪಾರ್ಟ್‌ಮೆಂಟ್ (PID No. 98-110-1)	Raja Court House Apartment (PID No. 98-110-1)		56350
114	ರತನ್ ಅಪಾರ್ಟ್‌ಮೆಂಟ್ (PID No. 98-110-34)	Ratan Apartment (PID No. 98-110-34)		41400
115	ರಾಥೋಡ್ ಲೀಲಾ ಹೋಮ್ಸ್ ಅಪಾರ್ಟ್‌ಮೆಂಟ್ (PID No.98-40-30)	Rathod Leela Homes Apartment (PID No.98-40-30)		48875
116	ಸಾಯಿ ಕೃಪಾ ಅಪಾರ್ಟ್‌ಮೆಂಟ್ (PID No. 98-53-61)	Sai Krupa Apartment (PID No. 98-53-61)		60375
117	ಸಾಕ್ಷಿ ಅಪಾರ್ಟ್‌ಮೆಂಟ್ (PID No. 98-45-596)	Sakshi Apartment (PID No. 98-45-596)		69000
118	ಸಂತ್ರಪ್ತಿ ಅಪಾರ್ಟ್‌ಮೆಂಟ್ (PID No. 98-43-38)	Santrupthi Apartment (PID No. 98-43-38)		41400
119	ಸಪ್ತಸ್ವರ ಅಪಾರ್ಟ್‌ಮೆಂಟ್	Sapthaswara Apartment		56350
120	ಶಾಬಾಜ್ ಖಾನ್ ಅವೆನ್ಯೂ ಅಪಾರ್ಟ್‌ಮೆಂಟ್ (PID No. 98-173-43)	Shabaz Khan Avenue Apartment (PID No. 98-173-43)		52900
121	ಶಾಂತಿ ಕುಟೀರ್ ಅಪಾರ್ಟ್‌ಮೆಂಟ್ (PID No. 98-41-45)	Shanthi Kuteer Apartment (PID No. 98-41-45)		55775
122	ಸೌಂದರ್ಯ ಎನ್ಕ್ಲೇವ್-1 ಅಪಾರ್ಟ್‌ಮೆಂಟ್	Sowndarya Enclave-1 Apartment		56350
123	ಸೌಂದರ್ಯ ಎನ್ಕ್ಲೇವ್-2 ಅಪಾರ್ಟ್‌ಮೆಂಟ್	Sowndarya Enclave-2 Apartment		56350
124	ಶ್ರೀ ರಾಮ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sri Ram Residency Apartment		56350
125	ಶ್ರೀರಂಗ ಕಮಲ ನಿಲಯ	Sri Ranga Kamala Nilaya		69000
126	ದಿ ಹಾರೂನ್ಸ್ ಅಪಾರ್ಟ್‌ಮೆಂಟ್ (PID No. 98-45-160)	The Haroon's Apartment (PID No. 98-45-160)		69000
127	ಉಜ್ವಲ ಅಪಾರ್ಟ್‌ಮೆಂಟ್ (PID No.98-60-3/1)	Ujwala Apartment (PID No.98-60-3/1)		60375
128	ವೈಭವ್ ಅಪಾರ್ಟ್‌ಮೆಂಟ್ (PID No. 98-32-58)	Vaibhav Apartment (PID No. 98-32-58)		41400
129	ವೈಷ್ಣವಿ ರಾಯಲ್ ಅಪಾರ್ಟ್‌ಮೆಂಟ್ (PID No. 98-177-67)	Vaishnavi Royale Apartment (PID No. 98-177-67)		41400
130	ವಾಸ್ತವ್ ಗ್ರೂಪ್	Vastav Group		48875
131	ವಿಸ್ಟರ್ ಎಲಿಗೇನ್ಸ್ ಅಪಾರ್ಟ್‌ಮೆಂಟ್ (PID No. 98-41-53)	Vistar Elegance Apartment (PID No. 98-41-53)		55775

ಕೆ.ಜಿ. ಬ್ಯಾಡರಹಳ್ಳಿ/K.G. BYADARAHALLI				
132	ಆಂಜನೇಯ ಟೆಂಪಲ್ ಸ್ಟ್ರೀಟ್ ಎಸ್.ಟಿ. ಬ್ಲಾಕ್	Anjaneya Temple Street S.T. Block	49450	
133	ಅಣ್ಣಯಪ್ಪ ಲೇಔಟ್	Annayappa Layout	49450	
134	ಬ್ರಿಗೇಡ್ ಕ್ರೆಸೆಂಟ್ ಅಪಾರ್ಟ್‌ಮೆಂಟ್	Brigade Crescent Apartment	135700	
135	ಬೆನ್ಸನ್ ಬೌಲೆವಾರ್ಡ್ ಅಪಾರ್ಟ್‌ಮೆಂಟ್	Benson Boulevard Apartment	97750	
136	ಬೆನ್ಸನ್ ಕ್ರಾಸ್ ರೋಡ್	Benson Cross Road	123500	
137	ಬೆನ್ಸನ್ ಟೌನ್	Benson Town	123500	
138	ಬಿನ್ನಿ ಕ್ರೆಸೆಂಟ್ ರೋಡ್	Binny Crescent Road	123500	
139	ಚಿನ್ನಪ್ಪ ಗಾರ್ಡನ್	Chinnappa Garden	48360	
140	ಚರ್ಚ್ ರಸ್ತೆ ಅಥವಾ 1ನೇ ಮುಖ್ಯರಸ್ತೆ	Church Road or 1st Main Road	57600	
141	ಇಟಿಎ ಬಿಯೂ ಮಾಂಡೆ ಅಪಾರ್ಟ್‌ಮೆಂಟ್	ETA Beau Mande Apartment		135700
142	ಐ.ಟಿ.ಐ. ಲೇಔಟ್	I.T.I. Layout	51175	
143	ಕೆ.ಜಿ. ಬ್ಯಾಡರ ಹಳ್ಳಿ	K.G. Byadarahalli	43700	
144	ಕೆಂಪಯ್ಯ ಬ್ಲಾಕ್	Kempaiah Block	47150	
145	ಕೃಷ್ಣಪ್ಪ ಗಾರ್ಡನ್	Krishnappa Block	45600	
146	ಕೃಷ್ಣಮ್ಮ ಗಾರ್ಡನ್	Krishnamma Garden	46800	
147	ಮಾರಪ್ಪ ಗಾರ್ಡನ್	Marappa Garden	46800	
148	ಮುದ್ದಮ್ಮ ಗಾರ್ಡನ್	Muddamma Garden	45600	
149	ಮುನಿಮಾರಪ್ಪ ಗಾರ್ಡನ್	Munimarappa Garden	46800	
150	ಮುನಿವೆಂಕಟರಾಮ್ ಬ್ಲಾಕ್	Munivenkataram Block	46800	
151	ನಾರಾಯಣಪ್ಪ ಬ್ಲಾಕ್	Narayanappa Block	48000	
152	ನಂದಿದುರ್ಗ ರಸ್ತೆ (ಜೆ.ಸಿ. ನಗರ ಪೊಲೀಸ್‌ಸ್ಟೇಷನ್ ನಿಂದ ಬಿನ್ನಿ ಕ್ರೆಸೆಂಟ್ ರಸ್ತೆವರೆಗೆ)	Nandidurga Road (J.C. Nagar Police Station to Binny Crescent Road)	177450	
153	ನಿಲಾದ್ರಿ ಮಹಲ್ ಅಪಾರ್ಟ್‌ಮೆಂಟ್	Neeladri Mahal Apartment	125160	
154	ರಾಮಕೃಷ್ಣ ಬ್ಲಾಕ್	Ramakka Block	43700	
155	ಸ್ಟರ್ಲಿಂಗ್ ಕ್ಲಿಫ್ಟನ್ ಅಪಾರ್ಟ್‌ಮೆಂಟ್	Sterling Clifton Apartment	89700	
156	ಶೇಷಾದ್ರಿ ರಸ್ತೆ	Seshadri Road	43700	
157	ಎಸ್.ಕೆ. ಗಾರ್ಡನ್	S.K. Garden	43700	
158	ಉಪ್ಪಾರಹಳ್ಳಿ ವೆಂಕಟಪ್ಪ ಬ್ಲಾಕ್	Upparahalli Venkatappa Block	34500	
159	ವಿಲಿಯಮ್ಸ್ ರಸ್ತೆ	Williams Road	70150	
160	ಇತರೆ	Others	70150	
161	ಎ.ಆರ್. ಅಪಾರ್ಟ್‌ಮೆಂಟ್ (PID No.92-115-9/4)	A.R. Apartment (PID No.92-115-9/4)		46000

162	ಅನಿಸ್ ಮ್ಯಾನ್ಷನ್ ಅಪಾರ್ಟ್‌ಮೆಂಟ್ (PID No. 92-89-14)	Anees Mansion Apartment (PID No. 92-89-14)	46000
163	ಆರೋ ಮ್ಯಾನ್ಷನ್ ಅಪಾರ್ಟ್‌ಮೆಂಟ್ (PID No. 92-38-17)	Arco Mansion Apartment (PID No. 92-38-17)	41400
164	ಆರ್ಪ್ ನೆಸ್ಟ್ ಅಪಾರ್ಟ್‌ಮೆಂಟ್ (PID No. 92-68-28)	Arfa Nest Apartment (PID No. 92-68-28)	42550
165	ಬೆನ್ಸನ್ ಹಾರ್ಮೋನಿ ಅಪಾರ್ಟ್‌ಮೆಂಟ್ (PID No. 92-32-49/3)	Benson Harmony Apartment (PID No. 92-32-49/3)	83950
166	ಕ್ಯಾಸ ಮಿಲ್ಲರ್ ಅಪಾರ್ಟ್‌ಮೆಂಟ್ (PID No. 92-1-96)	Casa Millers Apartment (PID No. 92-1-96)	105800
167	ಕ್ರೆಸೆಂಟ್ ಸಾಮ್ ಆಫ್ ಅಪಾರ್ಟ್‌ಮೆಂಟ್ (PID No. 92-32-34/1)	Crescent Sam Affa Apartment (PID No. 92-32-34/1)	83950
168	ಡಿ.ಎಫ್. ಸಿಲ್ವರ್‌ಲೈನ್ ನೆಸ್ಟ್ ಅಪಾರ್ಟ್‌ಮೆಂಟ್ (PID No 91-17-79)	DF Silverline Nest Apartment (PID No 91-17-79)	48300
169	ಎಲೆಗಂಟ್ ಎಕ್ಸಾಟಿಕ್ ಅಪಾರ್ಟ್‌ಮೆಂಟ್	Elegant Exotica Apartment	80500
170	ಎಲೈಟ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 92-126-38)	Elite Residency Apartment (PID No. 92-126-38)	41400
171	ಎಂಬಸಿ ಪ್ಯಾಲೇಸ್ ಅಪಾರ್ಟ್‌ಮೆಂಟ್ (PID No. 92-1-74)	Embassy Palace Apartment (PID No. 92-1-74)	105800
172	ಎಫ್.ಆರ್. ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 91-17-113)	F.R. Residency Apartment (PID No. 91-17-113)	48300
173	ಫೇರ್ ಫೀಲ್ಡ್ ಅಪಾರ್ಟ್‌ಮೆಂಟ್ (PID No. 92-32-12)	Fair Field Apartment (PID No. 92-32-12)	83950
174	ಫೇರ್ ಮೌಂಟ್ ಅಪಾರ್ಟ್‌ಮೆಂಟ್	Fair Mount Apartment	83950
175	ಫರ್ಷಮ್ಸ್ ಅಪಾರ್ಟ್‌ಮೆಂಟ್ (PID No. 92-62-8)	Farshams Apartment (PID No. 92-62-8)	47150
176	ಫರ್ಕಾನ್ ಮೆಡೋಸ್ ಅಪಾರ್ಟ್‌ಮೆಂಟ್ (PID No. 92-32-23/15)	Furqaan Meadows Apartment (PID No. 92-32-23/15)	80500
177	ಜಿನೆಸಿಸ್ ಗ್ರಾಂಡ್ ಅಪಾರ್ಟ್‌ಮೆಂಟ್ (PID No. 92-32-23/2)	Genesis Graande Apartment (PID No. 92-32-23/2)	80500
178	ಗೋಲ್ಡ್ ಪ್ಲಾಸಿಡೋ ಅಪಾರ್ಟ್‌ಮೆಂಟ್	Gold Placido Apartment	105800
179	ಹೆಚ್.ಎಂ. ಅಸ್ಟೋರಿಯಾ ಅಪಾರ್ಟ್‌ಮೆಂಟ್ (PID No. 92-32-10)	H.M. Astoria Apartment (PID No. 92-32-10)	80500
180	ಹೆಚ್.ಎಂ. ಗ್ರೀನ್ ಓಕ್ ಅಪಾರ್ಟ್‌ಮೆಂಟ್ (PID No. 92-114-54)	H.M. Green Oak Apartment (PID No. 92-114-54)	47150
181	ಹೆಚ್.ಎಂ. ಲಾ-ರೋಚೆಲ್ಲೆ ಅಪಾರ್ಟ್‌ಮೆಂಟ್	H.M. La-Rochelle Apartment	80500

182	ಹೆಚ್.ಎಂ. ಓಕ್‌ಡಾಲೆ ಅಪಾರ್ಟ್‌ಮೆಂಟ್ (PID No 92-114-54/2)	H.M. Oakdale Apartment (PID No 92-114-54/2)	48300
183	ಹೋಮ್ಸ್ ಬೈ ಆರ್ಟ್ ಕೌಚರ್ ಅಪಾರ್ಟ್‌ಮೆಂಟ್ (PID No. 92-103-60)	Homes by Art Couture Apartment (PID No. 92-103-60)	42550
184	ಇನ್‌ಲ್ಯಾಂಡ್ ಎಕ್ಸ್‌ಟ್ರಿಕ ಅಪಾರ್ಟ್‌ಮೆಂಟ್ (PID No. 92-31-14)	Inland Exotic Apartment (PID No. 92-31-14)	80500
185	ಕೃಪಾ ಅಪಾರ್ಟ್‌ಮೆಂಟ್ (PID NO. 92-38-17/1)	Krupa Apartment (PID NO. 92-38-17/1)	41400
186	ಮಾಬ್ರುಕ್ ಅಪಾರ್ಟ್‌ಮೆಂಟ್	Mabruk Apartment	80500
187	ಮ್ಯಾಕ್ರೋ ಆರ್ಚಿಡ್ ಅಪಾರ್ಟ್‌ಮೆಂಟ್	Macro Orchid Apartment	41400
188	ಮುಸ್ಫರ್ ಫವಾಜ್ ರೆಸಿಡೆನ್ಸಿ (PID No. 92-38-29)	Masfar Fawaz Residency (PID No. 92-38-29)	41400
189	ಮೆಲೋಡಿ ಅಪಾರ್ಟ್‌ಮೆಂಟ್ (PID No. 92-32-79)	Melody Apartment (PID No. 92-32-79)	80500
190	ಮನೀಷ್ ಪಾರ್ಕ್ ಅಪಾರ್ಟ್‌ಮೆಂಟ್ (PID No. 92-111-64)	Monish Park Apartment (PID No. 92-111-64)	42550
191	ನಂದಿ ಕೆಚೆಟ್ ಅಪಾರ್ಟ್‌ಮೆಂಟ್ (PID No. 92-98-4)	Nandi Cachet Apartment (PID No. 92-98-4)	42550
192	ನಾಸ್ಕೋ ವುಡ್ಸ್ ಅಪಾರ್ಟ್‌ಮೆಂಟ್	Nasco Woods Apartment	105800
193	ಓರ್ವೆ ಅಪಾರ್ಟ್‌ಮೆಂಟ್ (PID No. 92-103-60)	Oorve Apartment (PID No. 92-103-60)	42550
194	ಆರ್ಚಿಡ್ಸ್ ಅಪಾರ್ಟ್‌ಮೆಂಟ್ (PID No 92-1-62/)	Orchids Apartment (PID No 92-1-62/)	105800
195	ಪೆರ್ಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 92-103-48/5)	Pearl Residency Apartment (PID No. 92-103-48/5)	65550
196	ಪೆರ್ಸನ್ ನಂದಿದುರ್ಗ ಅಪಾರ್ಟ್‌ಮೆಂಟ್	Pearson Nandidurga Apartment	105800
197	ಪೆಟಲ್ಸ್ ಅಪಾರ್ಟ್‌ಮೆಂಟ್ (PID No 92-37-1/1)	Petal's Apartment (PID No 92-37-1/1)	41400
198	ಪಿ.ಎಸ್.ಆರ್. ರತ್ನ ಅಪಾರ್ಟ್‌ಮೆಂಟ್ (PID No. 92-79-12)	PSR Ratna Apartment (PID No. 92-79-12)	47150
199	ಆರ್.ಕೆ. ಕ್ರಿಸ್ಟಲ್ ಅಪಾರ್ಟ್‌ಮೆಂಟ್ (PID No. 92-101-12)	R.K. Crystal Apartment (PID No. 92-101-12)	42550
200	ಆರ್.ಕೆ. ಇಕ್ರಾ ಅಪಾರ್ಟ್‌ಮೆಂಟ್ (PID No. 92-18-17)	R.K. Iqra Apartment (PID No. 92-18-17)	47150
201	ಆರ್.ಕೆ. ಮೆಡೋಸ್ ಅಪಾರ್ಟ್‌ಮೆಂಟ್ (PID No. 92-92-9)	R.K. Meadows Apartment (PID No. 92-92-9)	47150

202	ಆರ್.ಕೆ. ಪರ್ದ ಅಪಾರ್ಟ್‌ಮೆಂಟ್ (PID No. 92-92-13)	R.K. Pearl Apartment (PID No. 92-92-13)	42550
203	ಆರ್.ಆರ್. ತವಕಾಲ್ ಅಪಾರ್ಟ್‌ಮೆಂಟ್ (PID No. 91-7-16)	R.R. Tawakkal Apartment (PID No. 91-7-16)	48300
204	ರಮ್ಯ ರಾಯಲ್ ಅಪಾರ್ಟ್‌ಮೆಂಟ್ (PID No. 92-1-44/1)	Ramya Royal Apartment (PID No. 92-1-44/1)	105800
205	ಸಾಯಿ ಮೇಘನ ಎಲೈಟ್ ಅಪಾರ್ಟ್‌ಮೆಂಟ್ (PID No. 92-103-2/4)	Sai Meghana Elite Apartment (PID No. 92-103-2/4)	42550
206	ಸಾಯಿ ಮೇಘನಾ ಆರ್ಚಿಡ್ ಅಪಾರ್ಟ್‌ಮೆಂಟ್ (PID No. 92-103-48)	Sai Meghana Orchid Apartment (PID No. 92-103-48)	51175
207	ಸಪ್ತಸ್ವರ ಅಪಾರ್ಟ್‌ಮೆಂಟ್	Sapthaswara Apartment	56350
208	ಸಿಂಡಿಸ್ ಪ್ರೈಂ ಕ್ಲಾಸಿಕ್ ಅಪಾರ್ಟ್‌ಮೆಂಟ್ (PID No. 92-38-21)	Scindis Prime Classic Apartment (PID No. 92-38-21)	41400
209	ಶಾಬಾಜ್ ಖಾನ್ ಅವೆನ್ಯೂ ಅಪಾರ್ಟ್‌ಮೆಂಟ್ (PID No. 98-173-43)	Shabaz Khan Avenue Apartment (PID No. 98-173-43)	52900
210	ಶಾಂತಿ ಕಿರಣ್ ಅಪಾರ್ಟ್‌ಮೆಂಟ್ (PID No. 92-1-80/1)	Shanthi Kiran Apartment (PID No. 92-1-80/1)	105800
211	ಶಾಂತಿ ಕುಟೀರ್ ಅಪಾರ್ಟ್‌ಮೆಂಟ್ (PID No. 98-41-45)	Shanthi Kuteer Apartment (PID No. 98-41-45)	55775
212	ಸೌತ್ ಫೆರೆಡ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No.92-1-77/8-4)	South Parade Residency Apartment (PID No.92-1-77/8-4)	80500
213	ಸೌಂದರ್ಯ ಎನ್ಕ್ಲೇವ್-1 ಅಪಾರ್ಟ್‌ಮೆಂಟ್	Sowndarya Enclave-1 Apartment	56350
214	ಸೌಂದರ್ಯ ಎನ್ಕ್ಲೇವ್-2 ಅಪಾರ್ಟ್‌ಮೆಂಟ್	Sowndarya Enclave-2 Apartment	56350
215	ಸ್ಪೆಕ್ಟ್ರಾ ಕ್ಲಾಸಿಕ್ ಅಪಾರ್ಟ್‌ಮೆಂಟ್ (PID No. 92-32-64)	Spectra Clasic Apartment (PID No. 92-32-64)	80500
216	ಶ್ರೀ ರಾಮ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sri Ram Residency Apartment	56350
217	ಶ್ರೀರಂಗ ಕಮಲ ನಿಲಯ	Sri Ranga Kamala Nilaya	69000
218	ಸೂಜ ಎನ್ಕ್ಲೇವ್ (PID No. 92-106-42)	Suja Enclave (PID No. 92-106-42)	42550
219	ಸುಕ್ರೀತ ಅಪಾರ್ಟ್‌ಮೆಂಟ್	Sukritha Apartment	80500
220	ಸನ್‌ರೈಸ್ ಅಫ್ಷನ್ ಅಪಾರ್ಟ್‌ಮೆಂಟ್ (PID:92-38-17)	Sunrise Afshan Apartment (PID:92-38-17)	41400
221	ಸನ್‌ಸರ್ಜ್ ಅಪಾರ್ಟ್‌ಮೆಂಟ್	Sunspurge Apartment	105800
222	ಸ್ವಾಗತಂ ಅಪಾರ್ಟ್‌ಮೆಂಟ್ (PID No 92-32-16/25)	Swagatham Apartment (PID No 92-32-16/25)	80500
223	ದಿ ಅಸ್ಟೋರಿಯಾ ಅಪಾರ್ಟ್‌ಮೆಂಟ್ (PID No. 92-32-10)	The Astoria Apartment (PID No. 92-32-10)	80500

224	ದಿ ಕೊಲೊನಾಡೆ ಅಪಾರ್ಟ್‌ಮೆಂಟ್	The Colonnade Apartment		80500
225	ದಿ ಹಾರೂನ್ಸ್ ಅಪಾರ್ಟ್‌ಮೆಂಟ್ (PID No. 98-45-160)	The Haroon's Apartment (PID No. 98-45-160)		80500
226	ದಿ ಎವೆನ್ ಅಪಾರ್ಟ್‌ಮೆಂಟ್	The Heven Apartment		105800
227	ದಿ ಪಾರ್ಕ್ ಅಪಾರ್ಟ್‌ಮೆಂಟ್ (PID No. 91-17-93)	The Park Apartment (PID No. 91-17-93)		41400
228	ದಿ ಪಾರ್ಕ್-2 ಅಪಾರ್ಟ್‌ಮೆಂಟ್ (PID No 91-17-102)	The Park-2 Apartment (PID No 91-17-102)		41400
229	ಡಿ ರೆಸಿಡೆನ್ಸ್ ಅಟ್ ಬೆನ್ಸನ್ ಟೌನ್ ಅಪಾರ್ಟ್‌ಮೆಂಟ್	The Residenace at Benson Town Apartment		80500
ಮಠದ ಹಳ್ಳಿ/MATADAHALLI				
230	ಆದಿ ಕಬೀರ್ ಆಶ್ರಮ	Adi Kabir Ashrama	55200	
231	ಅಕ್ಕಮ್ಮ ಬ್ಲಾಕ್	Akkamma Block	57600	
232	ಅಂದಾನಪ್ಪ ಬ್ಲಾಕ್	Andanappa Block	57600	
233	ಆತ್ಮಾನಂದ ಬ್ಲಾಕ್/ಕಾಲೋನಿ	Athmananda Block/Colony	58200	
234	ಅಜ್ಜಪ್ಪ ಬ್ಲಾಕ್	Ajjappa Block	46250	
235	ಚುಂಚಪ್ಪ ಬ್ಲಾಕ್	Chunchappa Block	57600	
236	ಚೌಡಪ್ಪ ಬ್ಲಾಕ್	Chowdappa Block	57600	
237	ದಿನ್ನೂರು	Dinnur	52800	
238	ದಿನ್ನೂರು ಅಡ್ಡರಸ್ತೆಗಳು	Dinnur Cross Roads	58320	
239	ದಿನ್ನೂರು ಮುಖ್ಯರಸ್ತೆಗಳು	Dinnur Main Roads	78000	
240	ದೇವೇಗೌಡ ರೋಡ್ ಅಥವಾ 1ನೇ ಮೈನ್	Devegowda Road or 1st Main	75600	
241	ದೊಡ್ಡ ವೆಂಕಟಪ್ಪ ಬ್ಲಾಕ್	Dodda Venkatappa Block	43200	
242	ಎಕ್ಸ್ ಸರ್ವಿಸ್‌ಮೆನ್ ಕಾಲೋನಿ	Ex-Servicemen Colony	69600	
243	ಎಂಬಸಿ ಹೆವನ್ ಅಪಾರ್ಟ್‌ಮೆಂಟ್	Embassy Heaven Apartment		103500
244	ಮಠದಹಳ್ಳಿ ಫರ್‌ದರ್ ಎಕ್ಸ್ಟೆನ್ಷನ್	Matadahalli Further Extension	90000	
245	ಗಣೇಶ ಬ್ಲಾಕ್	Ganesha Block	54000	
246	ಹನುಮಂತಪ್ಪ ಲೇಔಟ್	Hanumanthappa Layout	44400	
247	ಹರಿಜನ ಕಾಲೋನಿ	Harijana Colony	33600	
248	ಹೆಚ್.ಎಂ. ಟ್ರಾಪಿಕಲ್ ಟ್ರೀ ಅಪಾರ್ಟ್‌ಮೆಂಟ್	H.M. Tropical Tree Apartment		92000
249	ಜಡ್ಜ್ಸ್ ಲೇಔಟ್/ಕಾಲೋನಿ	Judges Layout/Colony	70150	
250	ಕೌಸರ್ ನಗರ	Kousar Nagar	44400	
251	ಮಠದ ಹಳ್ಳಿ	Matadahalli	58500	
252	ಮಠದ ಹಳ್ಳಿ ಮುಖ್ಯರಸ್ತೆ (ಸಿ.ಐ.ಎಲ್. ನಿಂದ ಗುಂಡೂರಾವ್ ಮನೆವರೆಗೆ)	Matadahalli Main Road (C.I.L. to Gundu Rao House)	104000	

253	ಮಠದ ಹಳ್ಳಿ ಇತರೆ ಮುಖ್ಯರಸ್ತೆಗಳು (ಗ್ರಾಮ)	Matadahalli Other Main Roads (Village)	58500	
254	ಮಠದ ಹಳ್ಳಿ 1ನೇ ಬ್ಲಾಕ್ ಆರ್.ಟಿ.ನಗರ	Matadahalli 1st Block R.T.Nagar	92400	
255	ಮಠದ ಹಳ್ಳಿ 2ನೇ ಬ್ಲಾಕ್ ಆರ್.ಟಿ.ನಗರ	Matadahalli 2nd Block R.T.Nagar	100200	
256	ಮಠದ ಹಳ್ಳಿ ಅಡ್ಡರಸ್ತೆಗಳು	Matadahalli Cross Roads	54000	
257	ಮಠದ ಹಳ್ಳಿ 4ನೇ ಅಡ್ಡರಸ್ತೆ	Matadahalli 4th Cross Road	54000	
258	ಎಂ.ಎಲ್.ಎ. ಲೇಔಟ್ ಆರ್.ಟಿ.ನಗರ	M.L.A. Layout R.T.Nagar	126000	
259	ಮೋದಿ ಗಾರ್ಡನ್	Modi Garden	41280	
260	ಶಾಂತಿನಗರ	Shanthi Nagar	41280	
261	ಮುನೇಶ್ವರ ಬ್ಲಾಕ್	Muneshwara Block	41280	
262	ಮುನಿನಂಜಪ್ಪ ಗಾರ್ಡನ್/ಲೇಔಟ್	Muninanjappa Garden/Layout	41280	
263	ಮೋತಿ ನಗರ	Mothi Nagar	41280	
264	ನಂದಿ ವಿವ್ಯೂ ಲೇಔಟ್	Nandi View Layout	56400	
265	ನಾರಾಯಣಪ್ಪ ಬ್ಲಾಕ್	Narayanappa Block	69600	
266	ಆರ್.ಟಿ. ನಗರ 1ನೇ ಬ್ಲಾಕ್	R.T.Nagar 1st Block	92400	
267	ಆರ್.ಟಿ. ನಗರ 2ನೇ ಬ್ಲಾಕ್	R.T.Nagar 2nd Block	100200	
268	ಆರ್.ಟಿ. ನಗರ ಮುಖ್ಯರಸ್ತೆ (ರಹಮತ್‌ನಗರದಿಂದ ಹೆಚ್.ಎಂ.ಟಿ. ಲೇಔಟ್ ಅಂತ್ಯದವರೆಗೆ)	R.T. Nagar Main Road (Rahamathnagar to H.M.T. Layout End)	136500	
269	ಆರ್.ಟಿ. ನಗರ 1ನೇ ಬ್ಲಾಕ್ 4ನೇ ಮುಖ್ಯರಸ್ತೆ	R.T.Nagar 1st Block 4th Main Road	90000	
270	ಆರ್.ಟಿ. ನಗರ 1ನೇ ಬ್ಲಾಕ್ 5ನೇ ಮುಖ್ಯರಸ್ತೆ	R.T.Nagar 1st Block 5th Main Road	90000	
271	ಆರ್.ಟಿ. ನಗರ 1ನೇ ಬ್ಲಾಕ್ 6ನೇ ಮುಖ್ಯರಸ್ತೆ	R.T.Nagar 1st Block 6th Main Road	90000	
272	ಆರ್.ಟಿ. ನಗರ 1ನೇ ಬ್ಲಾಕ್ 9ನೇ ಮುಖ್ಯರಸ್ತೆ	R.T.Nagar 1st Block 9th Main Road	90000	
273	ಆರ್.ಟಿ. ನಗರ 1ನೇ ಬ್ಲಾಕ್ 10ನೇ ಮುಖ್ಯರಸ್ತೆ	R.T.Nagar 1st Block 10th Main Road	90000	
274	ಆರ್.ಟಿ. ನಗರ 1ನೇ ಬ್ಲಾಕ್ 3ನೇ ಕ್ರಾಸ್ ರಸ್ತೆ	R.T.Nagar 1st Block 3rd Cross Road	90000	
275	ಆರ್.ಟಿ. ನಗರ 1ನೇ ಬ್ಲಾಕ್ 9ನೇ ಕ್ರಾಸ್ ರಸ್ತೆ	R.T.Nagar 1st Block 9th Cross Road	90000	
276	ಆರ್.ಟಿ. ನಗರ 1ನೇ ಬ್ಲಾಕ್ 15ನೇ ಕ್ರಾಸ್ ರಸ್ತೆ	R.T.Nagar 1st Block 15th Cross Road	90000	
277	ಆರ್.ಟಿ. ನಗರ 1ನೇ ಬ್ಲಾಕ್ 6ನೇ ಕ್ರಾಸ್ ರಸ್ತೆ	R.T.Nagar 1st Block 6th Cross Road	95280	

278	ರಹಮತ್ ನಗರ	Rahamathnagar	40300	
279	ರಹಮತ್ ನಗರ ಮುಖ್ಯರಸ್ತೆ (ಆರ್.ಟಿ.ನಗರ ಮುಖ್ಯರಸ್ತೆಗೆ ಹೊಂದಿಕೊಳ್ಳುವ ರಸ್ತೆ)	Rahamathnagar Main Road (Adjacent to R.T.Nagar Main Road)	104000	
280	ರಹಮತ್ ನಗರ ಅಡ್ಡರಸ್ತೆಗಳು	Rahamathnagar Cross Roads	45500	
281	ರಹಮತ್ ನಗರ ಮುಖ್ಯರಸ್ತೆಗಳು	Rahamathnagar Main Roads	49400	
282	ಸುಲ್ತಾನ್ ಪಾಳ್ಯ	Sultan Palya	59800	
283	ದಿನ್ನೂರು ಸುಲ್ತಾನ್ ಪಾಳ್ಯ ಮುಖ್ಯರಸ್ತೆ	Dinnur Sultanpalya Main Road	84500	
284	ಸುಲ್ತಾನ್ ಪಾಳ್ಯ ಮುಖ್ಯರಸ್ತೆಗಳು	Sultan Palya Main Roads	75400	
285	ಸುಲ್ತಾನ್ ಪಾಳ್ಯ ಅಡ್ಡರಸ್ತೆಗಳು	Sultan Playa Cross Roads	57200	
286	ಎಸ್.ಎಸ್.ವಿ. ಎಮೇರಾಲ್ಡ್ ಅಪಾರ್ಟ್‌ಮೆಂಟ್	S.S.V. Emerald Apartment		61100
287	ಸಿಲ್ವರ್ ಓಕ್ ಅಪಾರ್ಟ್‌ಮೆಂಟ್	Silver Oak Apartment		61100
288	ತಿಮ್ಮಯ್ಯ ಗಾರ್ಡನ್	Thimmaiah Garden		49400
289	ವೈಟ್ ಹೌಸ್ ಅಪಾರ್ಟ್‌ಮೆಂಟ್	White House Apartment		95550
290	ಇತರೆ	Others	59800	
291	ಅಹದ್ ಆರ್ಕೇಡ್ ಅಪಾರ್ಟ್‌ಮೆಂಟ್ (PID. NO 98-11-42/5)	Ahad Arcade Apartment (PID. NO 98-11-42/5)		51175
292	ಅಕ್ಷಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 98-14-57)	Akshaya Residency Apartment (PID No. 98-14-57)		51175
293	ಅಲ್ಲ ಹಬಿಟೇಟ್ ಅಪಾರ್ಟ್‌ಮೆಂಟ್ (PID No. 95-26-13/6)	Alsa Habitat Apartment (PID No. 95-26-13/6)		51175
294	ಅಲ್ಲ ರಿಸನ್ ಅಪಾರ್ಟ್‌ಮೆಂಟ್ (PID No.95-13-13/4)	Alsa Resun Apartment (PID No.95-13-13/4)		52325
295	ಅಮೂಲ್ಯ ಅಪಾರ್ಟ್‌ಮೆಂಟ್ (PID No. 98-15-3)	Amulya Apartment (PID No. 98-15-3)		51175
296	ಅಪೂರ್ವ ಅಪಾರ್ಟ್‌ಮೆಂಟ್ (PID. No 95-1-58/6)	Apoorva Apartment (PID. No 95-1-58/6)		47725
297	ಅರ್ಕೈ ಅಪಾರ್ಟ್‌ಮೆಂಟ್	Arkay Apartment		51175
298	ಆಶ್ರಯ 15 ಅಪಾರ್ಟ್‌ಮೆಂಟ್ (PID No. 95-32-2/11)	Ashraya 15 Apartments (PID No. 95-32-2/11)		51175
299	ಆಶ್ರಯ 24 ಅಪಾರ್ಟ್‌ಮೆಂಟ್ (PID No. 95-23-4/4)	Ashraya 24 Apartments (PID No. 95-23-4/4)		47725
300	ಅಯೇಷಾ ಅಪಾರ್ಟ್‌ಮೆಂಟ್	Ayesha Apartment		47725
301	ಅಯ್ಯಪ್ಪ ಅಪಾರ್ಟ್‌ಮೆಂಟ್ (PID No. 98-13-13/1)	Ayyappa Apartment (PID No. 98-13-13/1)		51175
302	ಭಾರ್ಗವ ಟವರ್ಸ್ ಅಪಾರ್ಟ್‌ಮೆಂಟ್ (PID No. 97-18-20/24)	Bharghav Towers Apartment (PID No. 97-18-20/24)		51175

303	ಬೋಗನ್ ವಿಲ್ಲಾ ಅಪಾರ್ಟ್‌ಮೆಂಟ್ (PID. No. 95-1-63/17)	Bhogan Villa Apartment	57500
304	ಬ್ಲೂ ಬೆಲ್ ಅಪಾರ್ಟ್‌ಮೆಂಟ್ (PID No. 95-29-42/5)	Blue Bell Apartment (PID No. 95-29-42/5)	51750
305	ಛಾಬ್ರಿಯಾ ಎಕ್ಸಲೆನ್ಸಿ ಅಪಾರ್ಟ್‌ಮೆಂಟ್	Chhabria Exellency Apartment	51175
306	ಛಾಬ್ರಿಯಾ ಗೆಲಕ್ಸಿ ಅಪಾರ್ಟ್‌ಮೆಂಟ್ (PID No. 98-14-64/2-2)	Chhabria Galaxy Apartment (PID No. 98-14-64/2-2)	51175
307	ಚೌಡಪ್ಪ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Chowdappa Residency Apartment (PID No. 95-21-4/4)	47725
308	ಕ್ಲಸ್ಟರ್ ಪ್ಲಾಂಟರ್ ಅಪಾರ್ಟ್‌ಮೆಂಟ್ (PID. No 95-34-5/8)	Cluster Planter Apartment (PID. No 95-34-5/8)	62675
309	ಕ್ರೆಸೆಂಟ್ ಮ್ಯಾಗ್ನಾ ಅಪಾರ್ಟ್‌ಮೆಂಟ್ (PID No. 95-28-32)	Crescent Magna Apartment (PID No. 95-28-32)	51175
310	ಡಿ.ಜಿ. ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 95-14-11/1 & 95-14-8/1)	D.G. Enclave Apartment (PID No. 95-14-11/1 & 95-14-8/1)	48300
311	ಡಿಫೆನ್ಸ್ ಟವರ್ ಅಪಾರ್ಟ್‌ಮೆಂಟ್ (PID No. 95-21-71/1)	Defence Tower Apartment (PID No. 95-21-71/1)	47725
312	ದಿಗ್ವಿಜಯ ಅಪಾರ್ಟ್‌ಮೆಂಟ್ (PID No. 95-14-7/5)	Digvijay Apartment (PID No. 95-14-7/5)	48300
313	ಎಂಕೈ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 98-24-23)	Emkay Residency Apartment (PID No. 98-24-23)	47725
314	ಎಫ್.ಬಿ. ಕ್ಯಾಸ್ಟಲ್ ಅಪಾರ್ಟ್‌ಮೆಂಟ್ (PID No. 95-22-2)	F.B. Castle Apartment (PID No. 95-22-2)	47725
315	ಫೆರ್ನ್‌ವಿಲ್ಲೆ ಅಪಾರ್ಟ್‌ಮೆಂಟ್ (PID No. 95-12-3/7)	Fernville Apartment (PID No. 95-12-3/7)	52325
316	ಜಿ.ಎಂ. ಹೋಮ್ಸ್ ಅಪಾರ್ಟ್‌ಮೆಂಟ್ (PID No. 95-25-20/6)	G.M. Homes Apartment (PID No. 95-25-20/6)	51750
317	ಗಗನ್ ಅಪಾರ್ಟ್‌ಮೆಂಟ್ (PID. No 95-26-23/2)	Gagan Apartment (PID. No 95-26-23/2)	51750
318	ಗಗನ್ ಕ್ರೆಸೆಂಟ್ 1 & 2 ಅಪಾರ್ಟ್‌ಮೆಂಟ್ (PID No 95-25-15)	Gagan Crescent I & II Apartment (PID No 95-25-15)	51175
319	ಗಗನ್ ದೀಪ್ ಅಪಾರ್ಟ್‌ಮೆಂಟ್ (PID. No. 95-32-14/7-2)	Gagan Deep Apartment (PID. No. 95-32-14/7-2)	51750
320	ಗಗನ್ ಮ್ಯಾನರ್ ಅಪಾರ್ಟ್‌ಮೆಂಟ್ (PID No. 95-34-4/21)	Gagan Manor Apartment (PID No. 95-34-4/21)	62100
321	ಗಗನ್ ರಕ್ಷ ಅಪಾರ್ಟ್‌ಮೆಂಟ್ (PID. No. 95-32-14/13)	Gagan Raksh Apartment (PID. No. 95-32-14/13)	51750

322	ಗಗನ್ ತಾರಾ ಅಪಾರ್ಟ್‌ಮೆಂಟ್ ,(PID No.95-34-6/5)	Gagan Tara Apartment (PID No.95-34-6/5)	47725
323	ಗಗನ್ ತೀರ್ಥ 1 & 2 ಅಪಾರ್ಟ್‌ಮೆಂಟ್ (PID. No. 95-25-23/2)	Gagan Theerth 1 & 2 Apartment (PID. No. 95-25-23/2)	51750
324	ಗಣೇಶ್ ಅಪಾರ್ಟ್‌ಮೆಂಟ್ (PID No. 95-27-2/4)	Ganesh Apartment (PID No. 95-27-2/4)	51750
325	ಗಣೇಶ್ ದರ್ಶನ್ ಅಪಾರ್ಟ್‌ಮೆಂಟ್ (PID. No 98-11-8/5)	Ganesh Dharshan Apartment (PID. No 98-11-8/5)	62675
326	ಗಂಗಾ ಕಾವೇರಿ ಅಪಾರ್ಟ್‌ಮೆಂಟ್ (PID.No 95-1-9/6-8)	Ganga-Kaveri Apartment (PID.No 95-1-9/6-8)	47725
327	ಗಾರ್ಡನ್ ಅಪಾರ್ಟ್‌ಮೆಂಟ್	Garden Apartment	48300
328	ಗಾರ್ಡನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 95-18-12/10)	Garden Residency Apartment (PID No. 95-18-12/10)	48300
329	ಗಾರ್ಡನ್ ವಿವ್ಯೂ ಅಪಾರ್ಟ್‌ಮೆಂಟ್ (PID No. 95-1-9/26-3)	Garden View Apartment (PID No. 95-1-9/26-3)	47725
330	ಗೌರವ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No 95-1-33/1-5)	Gaurav Enclave Apartment (PID No 95-1-33/1-5)	70150
331	ಗೋಲ್ಡನ್ ಆರ್ಚ್ ಅಪಾರ್ಟ್‌ಮೆಂಟ್ (PID No. 98-30-19)	Golden Arch Apartment (PID No. 98-30-19)	41400
332	ಗೋಲ್ಡನ್ ಕ್ಯಾಸ್ಟಲ್ ಅಪಾರ್ಟ್‌ಮೆಂಟ್ (PID No. 95-14-15/10)	Golden Castle Apartment (PID No. 95-14-15/10)	48300
333	ಗೋಲ್ಡನ್ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 95-32-13/6)	Golden Enclave Apartment (PID No. 95-32-13/6)	47725
334	ಗೌರವ್ ಪ್ಯಾರಡೈಸ್ 1, 2 & 3 ಅಪಾರ್ಟ್‌ಮೆಂಟ್	Gurav paradise 1 , 2 & 3 Apartment	48300
335	ಐ - ಟೆಕ್ ಅಪಾರ್ಟ್‌ಮೆಂಟ್ (PID. No. 95-15-20/4)	HI - Tec Apartment (PID. No. 95-15-20/4)	47725
336	ಹೈಟೆಕ್ ಅಪಾರ್ಟ್‌ಮೆಂಟ್ (PID No. 95-15-20/2)	Hitech Apartment (PID No. 95-15-20/2)	48300
337	ಹೆಚ್.ವಿ.ಎಸ್. ಅಪಾರ್ಟ್‌ಮೆಂಟ್	HVS Apartment	47725
338	ಹೆಚ್.ವಿ.ಎಸ್. ಪಾರ್ಕ್ ವಿವ್ಯೂ ಅಪಾರ್ಟ್‌ಮೆಂಟ್	HVS Park View Apartment	75900
339	ಇನ್ಫಿನೈಟ್ ಸಿಲ್ವರ್ ಕಾರ್ನರ್ ಅಪಾರ್ಟ್‌ಮೆಂಟ್ (PID No. 95-32-15/5)	Infinite Silver Corner Apartment (PID No. 95-32-15/5)	51750
340	ಜ್ಯೋಸ್ತನ ಅಪಾರ್ಟ್‌ಮೆಂಟ್ (PID. No. 98-5-42)	Jyosthana Apartment PID. No. 98-5-42)	62675
341	ಕೌಸ್ತುಬ್ ಅಪಾರ್ಟ್‌ಮೆಂಟ್ (PID No. 98-26-29/1)	Kaustub Apartment (PID No. 98-26-29/1)	47725

342	ಕಾವೇರಿ ಅಪಾರ್ಟ್‌ಮೆಂಟ್ (PID No. 95-15-12/4)	Kaveri Apartment (PID No. 95-15-12/4)	48300
343	ಕಾವೇರಿ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID. No. 98-5-3/3)	Kaveri Enclave Apartment (PID. No. 98-5-3/3)	62675
344	ಕೃಷ್ಣ ಅಪಾರ್ಟ್‌ಮೆಂಟ್ (PID. No. 95-1-58/5-5)	Krishna Apartment (PID. No. 95-1-58/5-5)	48300
345	ಕ್ಷಿತಿಜಾ ಅಪಾರ್ಟ್‌ಮೆಂಟ್ (PID No. 95-8-40/1)	Kshitja Apartment PID No. 95-8-40/1)	51750
346	ಮ್ಯಾಕೋರ್ ಪಾರ್ಕ್ ವ್ಯೂ ಅಪಾರ್ಟ್‌ಮೆಂಟ್	Macor Park View Apartment	70150
347	ಮನಸಬಾ ಪ್ಯಾಲೇಸ್ ಅಪಾರ್ಟ್‌ಮೆಂಟ್	Manasaba Palace Apartment	52900
348	ಮಂಗಳ ಅಪಾರ್ಟ್‌ಮೆಂಟ್ (PID No. 95-8-25/5)	Mangala Apartment (PID No. 95-8-25/5)	47725
349	ಮಂಗಳ ಎನ್ಕ್ಲೇವ್ ಅಪಾರ್ಟ್‌ಮೆಂಟ್	Mangala Enclave Apartment	47725
350	ಮಾನಿಟೋ ಮ್ಯಾನ್ಷನ್ ಅಪಾರ್ಟ್‌ಮೆಂಟ್ (PID No. 98-10-9)	Manito Mansion Apartment (PID No. 98-10-9)	62675
351	ಮಾನಿಟೋ ಷೆಲ್ಟರ್ಸ್ ಅಪಾರ್ಟ್‌ಮೆಂಟ್ (PID No. 97-72-13/3)	Manito Shelters Apartment (PID No. 97-72-13/3)	47725
352	ಮೇ ಫ್ಲಾವರ್ 1 & 2 ಅಪಾರ್ಟ್‌ಮೆಂಟ್ (PID No. 95-8-21/8)	May Flower I & II Apartments (PID No. 95-8-21/8)	47725
353	ಮೇ ಫ್ಲಾವರ್ ಲಕ್ಷ್ಮೀ ಅಪಾರ್ಟ್‌ಮೆಂಟ್ (PID No. 95-1-63/17) (PID. No. 95-1-63/21)	May Flower Lakshmi Apartment (PID No. 95-1-63/17)	47725
354	ಮೇಘನ್ ಕ್ರೆಸೆಂಟ್ ಅಪಾರ್ಟ್‌ಮೆಂಟ್ (PID No. 95-28-32)	Megan Crescent Apartment (PID No. 95-28-32)	51750
355	ಎಂ.ಎಂ. ಅಪಾರ್ಟ್‌ಮೆಂಟ್	MM Apartment	51750
356	ನಂದಿ ಅಪಾರ್ಟ್‌ಮೆಂಟ್	Nandi Apartment	52900
357	ನಂದಿನಿ ಅಪಾರ್ಟ್‌ಮೆಂಟ್	Nandini Apartment	47725
358	ನಂದಿ ಕ್ರೆಸ್ಟ್ ಅಪಾರ್ಟ್‌ಮೆಂಟ್ (PID No 97-18-32/7)	Nandini Crest Apartment (PID No 97-18-32/7)	47725
359	ನಾರಾಯಣ್ ಅಪಾರ್ಟ್‌ಮೆಂಟ್	Narayan Apartment	47725
360	ನ್ಯೂ ಇಂಡಿಯಾ ಆರ್ಕೇಡ್ ಅಪಾರ್ಟ್‌ಮೆಂಟ್ (PID No. 97-79-1/1, 23)	New India Arcade Apartment (PID No. 97-79-1/1, 23)	42550
361	ನಿರ್ಮಾಣ್ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No 95-34-5)	Nirmaan Enclave Apartment (PID No 95-34-5)	63250
362	ನಾರ್ತ್ ಪಾರ್ಕ್ ಅಪಾರ್ಟ್‌ಮೆಂಟ್ (PID No. 95-21-57/7)	North Park Apartment (PID No. 95-21-57/7)	47725

363	ಪಾರ್ವತಿ ಎಲಿಗನ್ಸ್ ಅಪಾರ್ಟ್‌ಮೆಂಟ್ (PID No. 95-21-23/2)	Parvathi Elegance Apartment (PID No. 95-21-23/2)	47725
364	ಫರ್ಲ್ ಹೌಸ್ ಅಪಾರ್ಟ್‌ಮೆಂಟ್	Pearl House Apartment	47725
365	ಫರ್ಲ್ ಮ್ಯಾನರ್ ಅಪಾರ್ಟ್‌ಮೆಂಟ್ (PID No.95-21-58/1-2)	Pearl Manor Apartment (PID No.95-21-58/1-2)	52900
366	ಪೈನ್ ವುಡ್ಸ್ ಅಪಾರ್ಟ್‌ಮೆಂಟ್	Pine Woods Apartment	47725
367	ಪ್ಲಾನ್ಟರ್ಸ್ ಕ್ಲಸ್ಟರ್ಸ್ ಅಪಾರ್ಟ್‌ಮೆಂಟ್ (PID No. 95-34-5/13)	Planters Clusters Apartment (PID No. 95-34-5/13)	63250
368	ಪ್ರಗತಿ ಎಲಿಗನ್ಸ್ ಅಪಾರ್ಟ್‌ಮೆಂಟ್ (PID No 95-14-24)	Pragathi Enclave Apartment (PID No 95-14-24)	48300
369	ಪ್ರಕಾಶ್ ಮ್ಯಾನರ್ ಅಪಾರ್ಟ್‌ಮೆಂಟ್ (PID.No.95-1-26/4-1)	Prakash Manor Apartment (PID.No.95-1-26/4-1)	47725
370	ಪ್ರಕಾಶ್ ಎಮೆರಾಲ್ಡ್ ಅಪಾರ್ಟ್‌ಮೆಂಟ್ (PID. No 95-22-14/1)	Prakesh emerald Apartment (PID. No 95-22-14/1)	47725
371	ಪ್ರಕಾಶ್ ಎರಿಟೇಜ್ ಅಪಾರ್ಟ್‌ಮೆಂಟ್ (PID No 95-1-52/19-18)	Prakesh Heritage Apartment (PID No 95-1-52/19-18)	47725
372	ಪ್ರಕೃತಿ ಅಪಾರ್ಟ್‌ಮೆಂಟ್ (PID. No 95-25-22/10)	Prakruthi Apartment (PID. No 95-25-22/10)	51750
373	ಪ್ರವೀರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No 95-8-30/2)	Pravir Residency (PID No 95-8-30/2)	47725
374	ಪ್ರೈಮ್ ಆರ್ಚರ್ಸ್ ಅಪಾರ್ಟ್‌ಮೆಂಟ್	Prime Orchars Apartment	74750
375	ಆರ್ ಅಂಡ್ ಎಂ ಅಪಾರ್ಟ್‌ಮೆಂಟ್ (PID No 95-11-5/3)	R & M Apartment (PID No 95-11-5/3)	47725
376	ಆರ್.ಆರ್. ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No 97-21-28/7)	R.R. Residency (PID No 97-21-28/7)	42550
377	ಆರ್.ಎಸ್. ಅಬೋಡ್ ಅಪಾರ್ಟ್‌ಮೆಂಟ್ (PID No.95-21-50/1)	R.S. Abode Apartment (PID No.95-21-50/1)	42550
378	ಆರ್.ಎಸ್. ಮ್ಯಾನ್ಷನ್ ಅಪಾರ್ಟ್‌ಮೆಂಟ್ (PID No. 97-72-7/4-4)	R.S. Mansion Apartment (PID No. 97-72-7/4-4)	63250
379	ರಿಯಾನ್ ವುಡ್ಸ್ 1 & 2 ಅಪಾರ್ಟ್‌ಮೆಂಟ್ (PID No. 95-1-29/1-4)	Raiyaan Woods I & II Apartment (PID No. 95-1-29/1-4)	47725
380	ರಾಮಕೃಷ್ಣ ಅಪಾರ್ಟ್‌ಮೆಂಟ್	Ramakrishna Apartment	47725
381	ರಥನ್ ಅಪಾರ್ಟ್‌ಮೆಂಟ್	Rathan Apartment	88550
382	ಎಸ್.ಆರ್. ನಾಯಕ್ ಲೆಗಸಿ ಅಪಾರ್ಟ್‌ಮೆಂಟ್ (PID No. 97-72-7/2)	S.R. Naik Legecy Apartment (PID No. 97-72-7/2)	63250
383	ಸಾಯಿ ದ್ವಾರಕ ಅಪಾರ್ಟ್‌ಮೆಂಟ್	Sai Dwarak Apartment	47725

384	ಸಾಯಿ ವಿಲ್ಲಾ ಅಪಾರ್ಟ್‌ಮೆಂಟ್ (PID No 95-14-15/2)	Sai Villa Apartment (PID No 95-14-15/2)	48300
385	ಸಾಯಿನಾಥ್ ಅಪಾರ್ಟ್‌ಮೆಂಟ್ (PID No.98-26-51/6)	Sainath Apartment (PID No.98-26-51/6)	51750
386	ಸಾನಿಯಾ ಅಪಾರ್ಟ್‌ಮೆಂಟ್	Sania Apartment	47725
387	ಸಾನಿಯಾ ರಿಟ್ರೀಟ್ ಅಪಾರ್ಟ್‌ಮೆಂಟ್ (PID. No 95-8-18/6)	Saniya Retreat Apartment (PID. No 95-8-18/6)	47725
388	ಸವಿತೆ ಅಪಾರ್ಟ್‌ಮೆಂಟ್	Savita Apartmnet	51750
389	ಷಾನ್-ಇ-ಕರೀಂ ಅಪಾರ್ಟ್‌ಮೆಂಟ್ (PID No. 97-14-31)	Shaan-E-Karim Apartment PID No. 97-14-31)	56350
390	ಶಾಲಿಮರ್ ಅವೆನ್ಯೂ ಅಪಾರ್ಟ್‌ಮೆಂಟ್ (PID No.98-26-2/4)	Shalimar Avenue Apartment (PID No.98-26-2/4)	47725
391	ಶಾಲಿಮರ್ ಕಂಫರ್ಟ್ ಅಪಾರ್ಟ್‌ಮೆಂಟ್ (PID No. 95-21-26/3)	Shalimar Comfort Apartment (PID No. 95-21-26/3)	47725
392	ಶಾಲಿಮರ್ ಗಾರ್ಡನ್ ಅಪಾರ್ಟ್‌ಮೆಂಟ್ (PID No.98-14-5/2-2)	Shalimar Garden Apartment (PID No.98-14-5/2-2)	51750
393	ಶರಣ್ ಅಪಾರ್ಟ್‌ಮೆಂಟ್	Sharan Apartment	51750
394	ಸಿಲ್ವರ್ ಕಾರ್ನರ್ ಅಪಾರ್ಟ್‌ಮೆಂಟ್ (PID No. 95-32-15/5),	Silver Corner Apartment (PID No. 95-32-15/5)	47725
395	ಎಸ್.ಎಲ್.ವಿ. ಯುಪೋರಿಯಾ ಅಪಾರ್ಟ್‌ಮೆಂಟ್ (PID No. 97-1-46)	SLC Euphoria Apartment (PID No. 97-1-46)	70150
396	ಎನ್.ಎನ್.ಆರ್. ಲೆಮನ ಅಪಾರ್ಟ್‌ಮೆಂಟ್ (PID No. 95-21-58)	SNR Lemana Apartment (PID No. 95-21-58)	47725
397	ಸೂರ್ಯಕಿರಣ್ ಅಪಾರ್ಟ್‌ಮೆಂಟ್	Soorya Kiran Apartment	52900
398	ಸರ್ಧನ್ ಕ್ರೆಸೆಂಟ್ ಅಪಾರ್ಟ್‌ಮೆಂಟ್	Southern Cresent Apartment	47725
399	ಸರ್ಧನ್ ಮ್ಯಾನರ್ ಅಪಾರ್ಟ್‌ಮೆಂಟ್ (PID. No 98-172-406)	Southern Manor Apartment (PID. No 98-172-406)	47725
400	ಸರ್ಧನ್ ನೆಸ್ಟ್ ಅಪಾರ್ಟ್‌ಮೆಂಟ್	Southern Nest Apartment	47725
401	ಶ್ರೀ ಮೀನಾಕ್ಷಿ ಅಪಾರ್ಟ್‌ಮೆಂಟ್ (PID No. 97-122-9/15)	Sri Meenakshi Apartment (PID No. 97-122-9/15)	65550
402	ಶ್ರೀವೆನ್ ಅಪಾರ್ಟ್‌ಮೆಂಟ್	Sriven Apartment	47725
403	ಶ್ರೀವೆನ್ ರಾಯಲ್ ಅಪಾರ್ಟ್‌ಮೆಂಟ್ (PID No 98-14-27/9)	Sriven Royal Apartment (PID No 98-14-27/9)	51750
404	ಶುಭ ಶ್ರೀ ಅಪಾರ್ಟ್‌ಮೆಂಟ್	Subha Shree Apartment	39100
405	ಸುಲ್ತಾನ್ ಕೋರ್ಟ್ ಅಪಾರ್ಟ್‌ಮೆಂಟ್ (PID No. 95-5-6/1)	Sultan Court Apartment (PID No. 95-5-6/1)	47725

406	ಸ್ವಪ್ನ ಮ್ಯಾನರ್ ಅಪಾರ್ಟ್‌ಮೆಂಟ್ (PID No. 97-18-13/4)	Swapna Manor Apartment (PID No. 97-18-13/4)		51750
407	ಶ್ವೇತಾ ಮ್ಯಾನರ್ ಅಪಾರ್ಟ್‌ಮೆಂಟ್ (PID No. 97-18-12/12)	Swetha Manor Apartment (PID No. 97-18-12/12)		51750
408	ಸಿಂಪೋನಿ ಅಪಾರ್ಟ್‌ಮೆಂಟ್ (PID No. 98-16-18/1-6)	Symphony Apartment (PID No. 98-16-18/1-6)		51750
409	ತಬರಕ್ ಕೋರ್ಟ್ ಅಪಾರ್ಟ್‌ಮೆಂಟ್ (PID No. 97-48-2/1)	Tabarak Court Apartment (PID No. 97-48-2/1)		51750
410	ತರೂರ್ ಅಪಾರ್ಟ್‌ಮೆಂಟ್ (PID No. 95-25-33/5)	Tharoor Apartment (PID No. 95-25-33/5)		47725
411	ತೃಪ್ತಿ ಪ್ಯಾರಡೀಸ್ ಅಪಾರ್ಟ್‌ಮೆಂಟ್ (PID No. 95-25-19/1-6)	Thrupthi Paradise Apartment PID No. 95-25-19/1-6)		51750
412	ತುಳಸಿ ವಿಲ್ಲಾ ಅಪಾರ್ಟ್‌ಮೆಂಟ್	Tulsi Villa Apartment		51750
413	ವಿ.ಜಿ. ಕಾಂಪ್ಲೆಕ್ಸ್	V.G. Complex		63250
414	ವಾಸವಿ ರೆಸಿಡೆನ್ಸಿ (PID No. 95-21-46)	Vasavi Residency (PID No. 95-21-46)		47725
415	ವೆಂಕಟ್ ಗೌರವ್ ಅಪಾರ್ಟ್‌ಮೆಂಟ್ (PID No.95-17-2/13)	Venkat Gaurav Apartment (PID No.95-17-2/13)		48300
416	ವಿನಾಯಕ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 95-23-3/1)	Vinayaka Residency Apartment (PID No. 95-23-3/1)		48300
417	ವಿಶಾಲ್ ಅಪಾರ್ಟ್‌ಮೆಂಟ್ (PID No. 95-1-53/1)	Vishal Apartment (PID No. 95-1-53/1)		47725
418	ವಿಶಾಲ್-3 ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 95-1-53/1)	Vishal-III Residency Apartment (PID No. 95-1-53/1)		47725
419	ವೆಸ್ಟರ್ನ್ ಮ್ಯಾನರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No. 95-26-31)	Western Manor Residency Apartment (PID No. 95-26-31)		51750
420	ವುಡ್ಸ್ 1 & 2 ಅಪಾರ್ಟ್‌ಮೆಂಟ್ (PID. No 95-1-29/1)	Woods 1 & 2 Apartment (PID. No 95-1-29/1)		47725
ಮುನಿರೆಡ್ಡಿ ಪಾಳ್ಯ/MUNIREDDY PALYA				
421	ಆಂಜನಪ್ಪ ಬ್ಲಾಕ್	Anjanappa Block		45600
422	ಆಂಜನೇಯ ಟೆಂಪಲ್ ಸ್ಟ್ರೀಟ್	Anjaneya Temple Street		51600
423	ಅಂಕಪ್ಪ ಬ್ಲಾಕ್	Ankappa Block		45600
424	ಚರ್ಚ್ ರಸ್ತೆ ಅಥವಾ 1ನೇ ಮುಖ್ಯರಸ್ತೆ	Church Road or 1st Main Road		57600
425	ಚಿನ್ನಪ್ಪ ಗಾರ್ಡನ್ ರಸ್ತೆ	Chinnappa Garden Road		57600
426	ಜೆ.ಸಿ. ನಗರ	J.C.Nagar		45600

427	ಜೆ.ಸಿ. ನಗರ ಮುಖ್ಯರಸ್ತೆ (ಜಯಮಹಲ್ ವೃತ್ತದಿಂದ ದೂರದರ್ಶನ ಕೇಂದ್ರದವರೆಗೆ)	J.C.Nagar Main Road (Jayamahall Circle to Duradarshan Center)	193800	
428	ದೂರವಾಣಿ ನಗರ	Dooravani Nagar	45600	
429	ಕೆಂಪಯ್ಯ ಬ್ಲಾಕ್	Kempaiah Block	52800	
430	ಕೃಷ್ಣಮ್ಮ ಗಾರ್ಡನ್	Krishnamma Garden	45600	
431	ಲಾನ್ಸರ್ ರಸ್ತೆ	Lancer Road	45600	
432	ಎಂ.ವಿ.ಆರ್. ಬ್ಲಾಕ್	M.V.R. Block	45600	
433	ಮಾರಪ್ಪ ಗಾರ್ಡನ್	Marappa Garden	46800	
434	ಮಾರಪ್ಪ ಬ್ಲಾಕ್	Marappa Block	46800	
435	ಮುದ್ದಮ್ಮ ಗಾರ್ಡನ್	Muddamma Garden	45600	
436	ಮುನಿಮಾರಪ್ಪ ಗಾರ್ಡನ್	Munimarappa Garden	45600	
437	ಮುನಿರೆಡ್ಡಿ ಪಾಳ್ಯ	Munireddy Palya	45600	
438	ಮುನಿರೆಡ್ಡಿ ಪಾಳ್ಯ ಮುಖ್ಯರಸ್ತೆ	Munireddy Palya Main Road	78000	
439	ಮುನಿರೆಡ್ಡಿ ಪಾಳ್ಯ ಅಡ್ಡ ರಸ್ತೆಗಳು	Munireddy Palya Cross Roads	55800	
440	ಮುನಿರೆಡ್ಡಿ ಸ್ಟ್ರೀಟ್	Munireddy Street	45600	
441	ಮುನಿಸ್ವಾಮಪ್ಪ ರೋಡ್	Muniswamappa Road	44400	
442	ಪೆಮ್ಮೇಗೌಡ ರೋಡ್	Pemmegowda Road	46800	
443	ರಾಮಕೃಷ್ಣಪ್ಪ ಬ್ಲಾಕ್	Ramakrishnappa Block	45600	
444	ರಾಮಸ್ವಾಮಿ ರೋಡ್	Ramaswamy Road	45600	
445	ಸೊಣ್ಣಪ್ಪ ಬ್ಲಾಕ್	Sonnappa Block	45600	
446	ರಾಜಪ್ಪ ಬ್ಲಾಕ್	Rajappa Block	45600	
447	ರಾಮ ಗೀತ ಮಂದಿರ	Rama Geetha Mandir	45600	
448	ವೆಂಕಲಿಂಗಂ ಬ್ಲಾಕ್	Venkalingam Block	45600	
449	4ನೇ ಮೈನ್	4th Main	57600	
450	ಇತರೆ	Others	45600	
451	ಆರ್ಯ ಎನ್ಕ್ಲೇವ್ ಅಪಾರ್ಟ್‌ಮೆಂಟ್	Aarya Enclave Apartment		
452	ಹೆಚ್.ಎಂ. ಗ್ರೀನ್ಸ್ ಓಕ್ ಅಪಾರ್ಟ್‌ಮೆಂಟ್	H.M. Green Oak Apartment		46000
453	ಮನೀಷ್ ಪಾರ್ಕ್ ಅಪಾರ್ಟ್‌ಮೆಂಟ್ (PID No. 92/111-64)	Monish Park Apartment (PID No. 92/111-64)		46000
454	ಎನ್.ಕೆ. ಕಾಂಪ್ಲೆಕ್ಸ್	N.K. Complex		46000
455	ನಂದಿ ಕೆಚೆಟ್ ಅಪಾರ್ಟ್‌ಮೆಂಟ್ (PID No. 92-98-4/8)	Nandi Chacet Apartment (PID No. 92-98-4/8)		46000
456	ಪೆಟಲ್ಸ್ ಅಪಾರ್ಟ್‌ಮೆಂಟ್ (PID No. 92-37-1/1-6)	Petals Apartment (PID No. 92-37-1/1-6)		46000
457	ಆರ್.ಕೆ. ಕ್ರಿಸ್ಟಲ್ ಅಪಾರ್ಟ್‌ಮೆಂಟ್ (PID No. 92-101-12)	R.K. Crystal Apartment (PID No. 92-101-12)		46000
458	ಸಬಾನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (PID No 92-104-23/2-3)	Sabaan Residency Apartment (PID No 92-104-23/2-3)		41400
459	ಸರ್ವೆಲ್ ಪ್ರೈಡ್ ಅಪಾರ್ಟ್‌ಮೆಂಟ್ (PID No. 92-122-110)	Servel Pride Apartment (PID No. 92-122-110)		46000

460	ಸೂಜ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID NO 92/106-42)	Suja Enclave Apartment (PID NO 92/106-42)		46000
461	ದಿ ಸ್ಪಾನ್ ನೆಸ್ಟ್ ಅಪಾರ್ಟ್‌ಮೆಂಟ್	The Span Nest Apartment		46000
462	ಟ್ರೂ ಡ್ರೀಮ್ಸ್ ಅಪಾರ್ಟ್‌ಮೆಂಟ್	True Dreams Apartment		46000
463	ವೆಲ್ಲರ ಪಲ್ಮರ್ ಅಪಾರ್ಟ್‌ಮೆಂಟ್ (PID No. 92-65-8)	Vellara Palmyar Apartment (PID No. 92-65-8)		46000
464	ವಿ.ಎಸ್.ಪಿ.ಎಲ್ ವಿಶ್ವಾಸ್ ಗಾರ್ಡೆನಿಯಾ ಅಪಾರ್ಟ್‌ಮೆಂಟ್ PID No. 92-122-118)	VSPL Vishwas Gardenia Apartment PID No. 92-122-118)		46000
	ರಾಜಮಹಲ್ ವಿಲಾಸ್ ಎಕ್ಸ್‌ಟೆನ್ಷನ್ (ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಎದುರು)\RAJAMAHAL VILAS EXTENSION (OPP. TO M.S. RAMAIAH MEDICAL COLLEGE)			
465	AECS ಲೇಔಟ್ ಬಿ.ಡಿ.ಎ/ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	A.E.C.S. Layot BDA/HBCS R.M. Vilas 1/2/3 Stage	135200	46000
466	ಅಶ್ವಥ ನಗರ ಬಿ.ಡಿ.ಎ/ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Ashwath Nagar BDA/HBCS R.M. Vilas 1/2/3 Stage	99000	
467	ಅಶ್ವಥ ನಗರ ಬಿ.ಬಿ.ಎಂ.ಪಿ. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Ashwath Nagar BBMP R.M. Vilas 1/2/3 Stage	93000	
468	ಸೆಂಟ್ರಲ್ ಎಕ್ಸೈಜ್ ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್ ಭೂಪಸಂದ್ರ	Central Excise BDA/HBCS R.M. Vilas 1/2/3 Stage Bhoopasandra	85200	
469	ಭೂಪಸಂದ್ರ ಬಿ.ಡಿ.ಎ/ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Bhoopasandra BDA/HBCS R.M. Vilas 1/2/3 Stage	100750	
470	ಭೂಪಸಂದ್ರ ಬಿ.ಬಿ.ಎಂ.ಪಿ. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Bhoopasandra BBMP R.M. Vilas 1/2/3 Stage	100750	
471	AECS ಲೇಔಟ್, ಭೂಪಸಂದ್ರ ಬಿ.ಬಿ.ಎಂ.ಪಿ. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	AECS Layout, Bhoopasandra BBMP R.M. Vilas 1/2/3 Stage	135200	
472	ಡಾಲರ್ಸ್ ಕಾಲೋನಿ, ಆರ್.ಎಂ.ವಿ 2ನೇ ಸ್ಟೇಜ್, 1ನೇ ಬ್ಲಾಕ್	Dollars Colony, R.M.V. 2nd Stage, 1st Block	239200	
473	ಡಾಲರ್ಸ್ ಕಾಲೋನಿ, ಆರ್.ಎಂ.ವಿ 2ನೇ ಸ್ಟೇಜ್, 2ನೇ ಬ್ಲಾಕ್	Dollars Colony, R.M.V. 2nd Stage, 2nd Block	239200	
474	ಗೌರಿ ಅಪಾರ್ಟ್‌ಮೆಂಟ್	Gowri Apartment		
475	ಗೆದ್ದಲ ಹಳ್ಳಿ ಬಿ.ಡಿ.ಎ/ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Geddalahalli BDA/HBCS R.M. Vilas 1/2/3 Stage	107900	78600
476	ಗೆದ್ದಲ ಹಳ್ಳಿ ಬಿ.ಬಿ.ಎಂ.ಪಿ. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Geddalahalli BBMP R.M. Vilas 1/2/3 Stage	98800	
477	ಗೋಕುಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ	Gokula Housing Co-Operative Society	137800	
478	ಹೊಯ್ಸಲ ಇನ್ಫ್ಯಾಂಟ್ರಿ ಟವರ್ಸ್	Hoysala Infantry Towers		
479	ಜೂಡಿಸಿಯಲ್ ಲೇಔಟ್, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Judicial Layout, R.M. Vilas 1/2/3 Stage	102700	104000
480	ಕೆ.ಇ.ಬಿ. ಲೇಔಟ್, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	K.E.B. Layout, R.M. Vilas 1/2/3 Stage	102700	
481	ಬಿ.ಇ.ಎಲ್. ರೋಡ್ ಮತ್ತು ನ್ಯೂ ಬಿ.ಇ.ಎಲ್. ರೋಡ್	B.E.L. Road and New B.E.L. Road	162500	
482	ನ್ಯೂ ಬಿ.ಇ.ಎಲ್ ರಸ್ತೆ (ಸದಾಶಿವನಗರ ಪೊಲೀಸ್ ಠಾಣೆಯಿಂದ ದೇವಸಂದ್ರ ವೃತ್ತದವರೆಗೆ)	New B.E.L Road (Sadashivanagar Police Station to Devasandra Circle)	170300	
483	ನ್ಯೂ ಬಿ.ಇ.ಎಲ್ ರಸ್ತೆ (ದೇವಸಂದ್ರ ವೃತ್ತದಿಂದ ವರ್ತುಲ ರಸ್ತೆವರೆಗೆ)	New B.E.L Road (Devasandra Circle to Outer Ring Road)	157300	
484	ನಾಗಶೆಟ್ಟಿ ಹಳ್ಳಿ ಬಿ.ಡಿ.ಎ/ಹೆಚ್.ಬಿ.ಸಿ.ಎಸ್. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Nagashettyhalli BDA/HBCS R.M. Vilas 1/2/3 Stage	95000	

485	ನಾಗಶೆಟ್ಟಿ ಹಳ್ಳಿ ಬಿ.ಬಿ.ಎಂ.ಪಿ. ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Nagashettyhalli BBMP R.M. Vilas 1/2/3 Stage	95000	
486	ಎನ್.ಟಿ.ಐ. ಲೇಔಟ್, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	N.T.I. Layout, R.M. Vilas 1/2/3 Stage	98750	
487	ಪೂಜಾರಿ ಲೇಔಟ್	Poojari Layout	118750	
488	ಆರ್.ಎಂ.ವಿಲಾಸ್ ಎಕ್ಸ್ಟೆನ್ಷನ್	R.M. Vilas Extension	357500	
489	ಆರ್.ಎಂ.ವಿಲಾಸ್ 1ನೇ ಸ್ಟೇಜ್ (ಸದಾಶಿವರನಗರಕ್ಕೆ ಹೊಂದಿಕೊಂಡ ರಸ್ತೆ)	R.M. Vilas 1st Stage (Adjacent to Sadashivanagar)	231400	
490	ಆರ್.ಎಂ.ವಿಲಾಸ್ 1ನೇ ಸ್ಟೇಜ್ 5ನೇ ಕ್ರಾಸ್ ರಸ್ತೆ	R.M. Vilas 1st Stage 5th Cross Road	148750	
491	ಆರ್.ಎಂ.ವಿಲಾಸ್ 1ನೇ ಸ್ಟೇಜ್ 7ನೇ ಕ್ರಾಸ್ ರಸ್ತೆ	R.M. Vilas 1st Stage 7th Cross Road	150000	
492	ಆರ್.ಎಂ.ವಿಲಾಸ್ 1ನೇ ಸ್ಟೇಜ್ 9ನೇ ಕ್ರಾಸ್ ರಸ್ತೆ	R.M. Vilas 1st Stage 9th Cross Road	150000	
493	ಆರ್.ಎಂ.ವಿಲಾಸ್ 1ನೇ ಸ್ಟೇಜ್ 10ನೇ ಕ್ರಾಸ್ ರಸ್ತೆ	R.M. Vilas 1st Stage 10th Cross Road	186000	
494	ಆರ್.ಎಂ.ವಿಲಾಸ್ 1ನೇ ಸ್ಟೇಜ್ 8ನೇ ಮುಖ್ಯ ರಸ್ತೆ	R.M. Vilas 1st Stage 8th Main Road	213600	
495	ಆರ್.ಎಂ.ವಿಲಾಸ್ 1ನೇ ಸ್ಟೇಜ್ 9ನೇ ಮುಖ್ಯ ರಸ್ತೆ	R.M. Vilas 1st Stage 9th Main Road	213600	
496	ಆರ್.ಎಂ.ವಿಲಾಸ್ 2ನೇ ಸ್ಟೇಜ್	R.M. Vilas 2nd Stage	156000	
497	ಆರ್.ಎಂ.ವಿಲಾಸ್ 2ನೇ ಸ್ಟೇಜ್ 1ನೇ ಮುಖ್ಯರಸ್ತೆ	R.M. Vilas 2nd Stage 1st Main Road	150000	
498	ಆರ್.ಎಂ.ವಿಲಾಸ್ 2ನೇ ಸ್ಟೇಜ್ 2ನೇ ಮುಖ್ಯರಸ್ತೆ	R.M. Vilas 2nd Stage 2nd Main Road	150000	
499	ಆರ್.ಎಂ.ವಿಲಾಸ್ 2ನೇ ಸ್ಟೇಜ್ 3ನೇ ಮುಖ್ಯರಸ್ತೆ	R.M. Vilas 2nd Stage 3rd Main Road	150000	
500	ಆರ್.ಎಂ.ವಿಲಾಸ್ 2ನೇ ಸ್ಟೇಜ್ 4ನೇ ಮುಖ್ಯರಸ್ತೆ	R.M. Vilas 2nd Stage 4th Main Road	150000	
501	ಆರ್.ಎಂ.ವಿಲಾಸ್ 2ನೇ ಸ್ಟೇಜ್ 5ನೇ ಮುಖ್ಯರಸ್ತೆ	R.M. Vilas 2nd Stage 5th Main Road	153600	
502	ಆರ್.ಎಂ.ವಿಲಾಸ್ 2ನೇ ಸ್ಟೇಜ್ 6ನೇ ಮುಖ್ಯರಸ್ತೆ	R.M. Vilas 2nd Stage 6th Main Road	153600	
503	ಆರ್.ಎಂ.ವಿಲಾಸ್ 2ನೇ ಸ್ಟೇಜ್ 6ನೇ 'ಎ' ಮುಖ್ಯರಸ್ತೆ	R.M. Vilas 2nd Stage 6th A Main Road	153600	
504	ಆರ್.ಎಂ.ವಿಲಾಸ್ 2ನೇ ಸ್ಟೇಜ್ 7ನೇ ಮುಖ್ಯರಸ್ತೆ	R.M. Vilas 2nd Stage 7th Main Road	150000	
505	ಆರ್.ಎಂ.ವಿಲಾಸ್ 2ನೇ ಸ್ಟೇಜ್ 7ನೇ 'ಎ' ಮುಖ್ಯರಸ್ತೆ	R.M. Vilas 2nd Stage 7th A Main Road	150000	
506	ಆರ್.ಎಂ.ವಿಲಾಸ್ 2ನೇ ಸ್ಟೇಜ್ 1ನೇ ಕ್ರಾಸ್ ರಸ್ತೆ	R.M. Vilas 2nd Stage 1st Cross Road	135600	
507	ಆರ್.ಎಂ.ವಿಲಾಸ್ 2ನೇ ಸ್ಟೇಜ್ 2ನೇ ಕ್ರಾಸ್ ರಸ್ತೆ	R.M. Vilas 2nd Stage 2nd Cross Road	153600	
508	ಆರ್.ಎಂ.ವಿಲಾಸ್ 2ನೇ ಸ್ಟೇಜ್ 3ನೇ ಕ್ರಾಸ್ ರಸ್ತೆ	R.M. Vilas 2nd Stage 3rd Cross Road	150000	
509	ಆರ್.ಎಂ.ವಿಲಾಸ್ 2ನೇ ಸ್ಟೇಜ್ 4ನೇ ಕ್ರಾಸ್ ರಸ್ತೆ	R.M. Vilas 2nd Stage 4th Cross Road	150000	
510	ಆರ್.ಎಂ.ವಿಲಾಸ್ 2ನೇ ಸ್ಟೇಜ್ 5ನೇ ಕ್ರಾಸ್ ರಸ್ತೆ	R.M. Vilas 2nd Stage 5th Cross Road	150000	
511	ಆರ್.ಎಂ.ವಿಲಾಸ್ 2ನೇ ಸ್ಟೇಜ್ 5ನೇ 'ಎ' ಕ್ರಾಸ್ ರಸ್ತೆ	R.M. Vilas 2nd Stage 5th A Cross Road	156000	
512	ಆರ್.ಎಂ.ವಿಲಾಸ್ 2ನೇ ಸ್ಟೇಜ್ 6ನೇ ಕ್ರಾಸ್ ರಸ್ತೆ	R.M. Vilas 2nd Stage 6th Cross Road	128400	
513	ಆರ್.ಎಂ.ವಿಲಾಸ್ 2ನೇ ಸ್ಟೇಜ್ 7ನೇ ಕ್ರಾಸ್ ರಸ್ತೆ	R.M. Vilas 2nd Stage 7th Cross Road	128400	
514	ಆರ್.ಎಂ.ವಿಲಾಸ್ 2ನೇ ಸ್ಟೇಜ್ 8ನೇ ಕ್ರಾಸ್ ರಸ್ತೆ	R.M. Vilas 2nd Stage 8th Cross Road	128400	
515	ಆರ್.ಎಂ.ವಿಲಾಸ್ 2ನೇ ಸ್ಟೇಜ್ 9ನೇ ಕ್ರಾಸ್ ರಸ್ತೆ	R.M. Vilas 2nd Stage 9th Cross Road	128400	
516	ಆರ್.ಎಂ.ವಿಲಾಸ್ 2ನೇ ಸ್ಟೇಜ್ 10ನೇ ಕ್ರಾಸ್ ರಸ್ತೆ	R.M. Vilas 2nd Stage 10th Cross Road	128400	
517	ಆರ್.ಎಂ.ವಿಲಾಸ್ 2ನೇ ಸ್ಟೇಜ್ 11ನೇ ಕ್ರಾಸ್ ರಸ್ತೆ	R.M. Vilas 2nd Stage 11th Cross Road	128400	
518	ಆರ್.ಎಂ.ವಿಲಾಸ್ 2ನೇ ಸ್ಟೇಜ್ 12ನೇ ಕ್ರಾಸ್ ರಸ್ತೆ	R.M. Vilas 2nd Stage 12th Cross Road	128400	
519	ಆರ್.ಎಂ.ವಿಲಾಸ್ 2ನೇ ಸ್ಟೇಜ್ 13ನೇ ಕ್ರಾಸ್ ರಸ್ತೆ	R.M. Vilas 2nd Stage 13th Cross Road	128400	
520	ಆರ್.ಎಂ.ವಿಲಾಸ್ 2ನೇ ಸ್ಟೇಜ್ ಹೆಚ್.ಐ.ಜಿ. ಮತ್ತು ಎಸ್.ಎಫ್.ಹೆಚ್.ಎಸ್.	R.M. Vilas 2nd Stage H.I.G. and S.F.H.S.	146880	
521	ಆರ್.ಎಂ.ವಿಲಾಸ್ 3ನೇ ಸ್ಟೇಜ್ 1ನೇ ಮುಖ್ಯ ರಸ್ತೆ	R.M. Vilas 3rd Stage 1st Main Road	128400	
522	ಆರ್.ಎಂ.ವಿಲಾಸ್ 3ನೇ ಸ್ಟೇಜ್ 2ನೇ ಮುಖ್ಯ ರಸ್ತೆ	R.M. Vilas 3rd Stage 2nd Main Road	128400	
523	ಆರ್.ಎಂ.ವಿಲಾಸ್ 3ನೇ ಸ್ಟೇಜ್ 3ನೇ ಮುಖ್ಯ ರಸ್ತೆ	R.M. Vilas 3rd Stage 3rd Main Road	128400	
524	ಆರ್.ಎಂ.ವಿಲಾಸ್ 3ನೇ ಸ್ಟೇಜ್ 4ನೇ ಮುಖ್ಯ ರಸ್ತೆ	R.M. Vilas 3rd Stage 4th Main Road	128400	

525	ಆರ್.ಎಂ.ವಿಲಾಸ್ 3ನೇ ಸ್ಟೇಜ್ 5ನೇ ಮುಖ್ಯ ರಸ್ತೆ	R.M. Vilas 3rd Stage 5th Main Road	128400	
526	ಆರ್.ಎಂ.ವಿಲಾಸ್ 3ನೇ ಸ್ಟೇಜ್ 6ನೇ 'ಎ' ಮುಖ್ಯ ರಸ್ತೆ	R.M. Vilas 3rd Stage 6th A Main Road	153600	
527	ಆರ್.ಎಂ.ವಿಲಾಸ್ 3ನೇ ಸ್ಟೇಜ್ 7ನೇ 'ಎ' ಮುಖ್ಯ ರಸ್ತೆ	R.M. Vilas 3rd Stage 7th A Main Road	150000	
528	ಆರ್.ಎಂ.ವಿಲಾಸ್ 3ನೇ ಸ್ಟೇಜ್ 7ನೇ ಮುಖ್ಯ ರಸ್ತೆ	R.M. Vilas 3rd Stage 7th Main Road	150000	
529	ಆರ್.ಎಂ.ವಿಲಾಸ್ 3ನೇ ಸ್ಟೇಜ್ 1ನೇ ಕ್ರಾಸ್ ರಸ್ತೆ	R.M. Vilas 3rd Stage 1st Cross Road	141600	
530	ಆರ್.ಎಂ.ವಿಲಾಸ್ 3ನೇ ಸ್ಟೇಜ್ 10ನೇ ಕ್ರಾಸ್ ರಸ್ತೆ	R.M. Vilas 3rd Stage 10th Cross Road	120000	
531	ಆರ್.ಎಂ.ವಿಲಾಸ್ 3ನೇ ಸ್ಟೇಜ್ 11ನೇ ಕ್ರಾಸ್ ರಸ್ತೆ	R.M. Vilas 3rd Stage 11th Cross Road	120000	
532	ಆರ್.ಎಂ.ವಿಲಾಸ್ 3ನೇ ಸ್ಟೇಜ್ 12ನೇ ಕ್ರಾಸ್ ರಸ್ತೆ	R.M. Vilas 3rd Stage 12th Cross Road	120000	
533	ಆರ್.ಎಂ.ವಿಲಾಸ್ 3ನೇ ಸ್ಟೇಜ್ 13ನೇ ಕ್ರಾಸ್ ರಸ್ತೆ	R.M. Vilas 3rd Stage 13th Cross Road	120000	
534	ಆರ್.ಎಂ.ವಿಲಾಸ್ 3ನೇ ಸ್ಟೇಜ್ 14ನೇ ಕ್ರಾಸ್ ರಸ್ತೆ	R.M. Vilas 3rd Stage 14th Cross Road	120000	
535	ಆರ್.ಎಂ.ವಿಲಾಸ್ 3ನೇ ಸ್ಟೇಜ್ 15ನೇ ಕ್ರಾಸ್ ರಸ್ತೆ	R.M. Vilas 3rd Stage 15th Cross Road	120000	
536	ಆರ್.ಎಂ.ವಿಲಾಸ್ 3ನೇ ಸ್ಟೇಜ್ 16ನೇ ಕ್ರಾಸ್ ರಸ್ತೆ	R.M. Vilas 3rd Stage 16th Cross Road	120000	
537	ಆರ್.ಎಂ.ವಿಲಾಸ್ 3ನೇ ಸ್ಟೇಜ್ 17ನೇ ಕ್ರಾಸ್ ರಸ್ತೆ	R.M. Vilas 3rd Stage 17th Cross Road	141600	
538	ಆರ್.ಎಂ.ವಿಲಾಸ್ 2ನೇ ಸ್ಟೇಜ್, ಎಂ.ಎಲ್.ಎ. ಲೇಔಟ್ (ಲೋಟ್ಟಿಗೊಲ್ಲಹಳ್ಳಿ)	R.M. Vilas 2nd Stage, M.L.A. Layout (Lottegollahalli)	112800	
539	ಆರ್.ಎಂ.ವಿಲಾಸ್ 2ನೇ ಸ್ಟೇಜ್, ಎಂ.ಎಲ್.ಎ. ಲೇಔಟ್ (ಭೂಪಸಂದ್ರ)	R.M. Vilas 2nd Stage, M.L.A. Layout (Bhoopasandra)	112800	
540	ರಾಮಯ್ಯ ಹಾಸ್ಪಿಟಲ್ ರೋಡ್ (ಅಶ್ವಥನಗರದಿಂದ ಎಂ.ಎಸ್.ರಾಮಯ್ಯ ಕಾಲೇಜುವರೆಗೆ-80 ಅಡಿಗಳ ರಸ್ತೆ)	Ramaiah Hospital Road (Ashwathnagar to M.S. Ramaiah College-80 feet Road)	150000	
541	ಸಂಜಯನಗರ ಬಿ.ಡಿ.ಎ/ಹೆಚ್.ಬಿ.ಪಿ.ಎಸ್, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Sanjaynagar BDA/HBCS R.M. Vilas 1/2/3 Stage	98400	
542	ಡಾಲರ್ಸ್ ನೆಸ್ಟ್ ಅಪಾರ್ಟ್‌ಮೆಂಟ್	Dollars Nest Apartment		
543	ಸಂಜಯನಗರ ಮುಖ್ಯರಸ್ತೆಗಳು, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Sanjaynagar Main Roads, R.M. Vilas 1/2/3 Stage	98400	79200
544	ಸಂಜಯನಗರ ಅಡ್ಡರಸ್ತೆಗಳು, ಆರ್.ಎಂ.ವಿಲಾಸ್ 1/2/3ನೇ ಸ್ಟೇಜ್	Sanjaynagar Cross Roads, R.M. Vilas 1/2/3 Stage	80400	
545	ದಿ ಸ್ಯಾಟರ್ನ್ ಪಾರ್ಕ್ ಅಪಾರ್ಟ್‌ಮೆಂಟ್	The Satarn Park Apartment		
546	ವೈಷ್ಣವಿ ಸ್ಟ್ರೆಂಡರ್ಸ್ ಅಪಾರ್ಟ್‌ಮೆಂಟ್	Vaishnavi Splendour Apartment		82800
547	ಆಚಾರ್ ರೆಸಿಡೆನ್ಸಿ	Achar Residency		97750
548	ಆದಿತ್ಯ ಅಪಾರ್ಟ್‌ಮೆಂಟ್	Aditya Apartment		170200
549	ಅಮೂಲ್ಯ ಕಂಪ್ಯಾಕ್ಟ್ ಅಪಾರ್ಟ್‌ಮೆಂಟ್ (PID No. 4-170-16)	Amulya Compact Apartment (PID No. 4-170-16)		170200
550	ಆನಂದ ಅಪಾರ್ಟ್‌ಮೆಂಟ್	Anand Apartment		73025
551	ಆನ್ರಿಯಾ ಪಾಲಟಿಯಲ್ ಅಪಾರ್ಟ್‌ಮೆಂಟ್	Anriya Palatial Apartment		170200
552	ಬಾಲಾಜಿ ಎನ್ಕ್ಲೇವ್-3 ಅಪಾರ್ಟ್‌ಮೆಂಟ್ (PID No.100-760-34)	Balaji Enclave-3 Apartment (PID No.100-760-34)		140300
553	ಬನಶಂಕರಿ ಹೋಮ್ಸ್ ಅಪಾರ್ಟ್‌ಮೆಂಟ್ (PID No 4-170-132/5)	Banashankari Homes Apartment (PID No 4-170-132/5)		83375
554	ಡಾಲರ್ಸ್ ಕಂಫರ್ಟ್ ಅಪಾರ್ಟ್‌ಮೆಂಟ್ PID No. 100-767-562/1)	Dollars Comforts Apartment (PID No. 100-767-562/1)		73025
555	ಈಡನ್ ಮ್ಯಾನರ್ ಅಪಾರ್ಟ್‌ಮೆಂಟ್	Eden Manor Apartment		75900
556	ಇ-ಸ್ಪ್ರಿಂಗ್ ಸೀಷನ್	E-Springs Seasons		106950

557	ಯುಪೋರಿಯಾ ನೆಸ್ಟ್ ಅಪಾರ್ಟ್‌ಮೆಂಟ್ (PID No. 100-746-49)	Euphoria Nest Apartment (PID No. 100-746-49)	75900
558	ಗಂಗನ್ ದಂಬೆಕೋಡಿ ಅಪಾರ್ಟ್‌ಮೆಂಟ್	Gagan Dambekodi Apartment	106950
559	ಗಣೇಶ್ ಅಪಾರ್ಟ್‌ಮೆಂಟ್ (PID No. 4-170-194)	Ganesh Apartment (PID No. 4-170-194)	76360
560	ಗೋಶೆಲ್ ಗಾರ್ನೆಟ್ ಅಪಾರ್ಟ್‌ಮೆಂಟ್ (PID No. 4-170-148)	Gosheel Garnet Apartment (PID No. 4-170-148)	106950
561	ಹೆರಿಟೇಜ್ ಮ್ಯಾನ್ಷನ್ ಅಪಾರ್ಟ್‌ಮೆಂಟ್ (PID No.100-748-87)	Heritage Mansion Apartment (PID No.100-748-87)	73025
562	ಕಲ್ಪವೃಕ್ಷ ಪ್ಯಾರಡೀಸ್ (PID No 100-763-46)	Kalpavruksha Paradise (PID No 100-763-46)	75900
563	ಕಾಮಧೇನು ಕುಟೀರ ಅಪಾರ್ಟ್‌ಮೆಂಟ್ (PID No 100-763-48)	Kamaden Kuteera Apartment (PID No 100-763-48)	72450
564	ಕೃಷ್ಣ ಎಲಿಗೇನ್ಸ್ ಅಪಾರ್ಟ್‌ಮೆಂಟ್ (PID No.100-755-5)	Krishna Elegance Apartment (PID No.100-755-5)	106950
565	ಕೃಷ್ಣ ಗಾರ್ಡೇನಿಯಾ ಅಪಾರ್ಟ್‌ಮೆಂಟ್ (PID No. 100-521-559)	Krishna Gardenia Apartment (PID No. 100-521-559)	71300
566	ಎಲ್.ಐ.ಜಿ. ಫ್ಲಾಟ್ಸ್	LIG Flats	140300
567	ನಂದಿನಿ ಎನ್ಕ್ಲೇವ್ ಅಪಾರ್ಟ್‌ಮೆಂಟ್ (PID No. 100-745-17)	Nandini Enclave Apartment (PID No. 100-745-17)	106950
568	ಪರಂಧಾಮ ಅಪಾರ್ಟ್‌ಮೆಂಟ್	Parandhama Apartment	72450
569	ಪೂಜಾ ಅಪಾರ್ಟ್‌ಮೆಂಟ್	Pooja Apartment	136850
570	ಪ್ರಶಾಂತ್ ನಿಲಯ (PID No.100-727-54/1)	Prashantha Nilaya (PID No.100-727-54/1)	83950
571	ಪುಷ್ಪಗಿರಿ ಅಪಾರ್ಟ್‌ಮೆಂಟ್ (PID No.100-760-70)	Pushpagiri Apartment (PID No.100-760-70)	72450
572	ಪೂರ್ವ ಎಟ್ರಿಯಾ ಪ್ಲಾಟಿನಾ ಅಪಾರ್ಟ್‌ಮೆಂಟ್ (PID No. 99-164-56/3A)	Poorva Atria Platina Apartment (PID No. 99-164-56/3A)	75325
573	ರಾಂಕ ಎನ್ಕ್ಲೇವ್ (PID No.99-29-3-8)	Ranka Enclave (PID No.99-29-3-8)	84525
574	ರಸಶ್ರೀ ಡೈಮಂಡ್ ಅಪಾರ್ಟ್‌ಮೆಂಟ್ (PID NO. 4-170-73)	Rasasri Diamond Apartment (PID NO. 4-170-73)	169050
575	ಸಾಯಿ ಅಶ್ವ ಜ್ಯೋತಿ ಅಪಾರ್ಟ್‌ಮೆಂಟ್ (PID No. 100-296-12)	Sai Ashwa Jyothi Apartment (PID No. 100-296-12)	73025
576	ಸಾಯಿ ಡೈಮಂಡ್ ಅಪಾರ್ಟ್‌ಮೆಂಟ್ (PID No. 99-138-21)	Sai Dimond Apartment (PID No. 99-138-21)	106950
577	ಸಾಯಿ ನಿವಾಸ್ ಅಪಾರ್ಟ್‌ಮೆಂಟ್ (PID No. 4-170-8)	Sai Nivas Apartment (PID No. 4-170-8)	59800
578	ಸನತ್ ಸದನ್ ಅಪಾರ್ಟ್‌ಮೆಂಟ್ (PID No. 4-170-20AND21)	Sanath Sadan Apartment (PID No. 4-170-20AND21)	106950
579	ಸನತ್ ಸ್ಪೇಸ್ ಅಪಾರ್ಟ್‌ಮೆಂಟ್ (PID No.4-170-27)	Sanath Spaces Apartment (PID No.4-170-27)	73025
580	ಸಪ್ತಗಿರಿ ಜನಾರ್ಧನ್ ಸನ್ ಸಿಟಿ ಅಪಾರ್ಟ್‌ಮೆಂಟ್	Sapthagiri Janardhan Sun City Apartment	106950
581	ಎಸ್.ಕೆ.ಎ.ವಿ. ಷಪೈರ್ ಅಪಾರ್ಟ್‌ಮೆಂಟ್ (PID No.100-740-108/Q)	SKAV Sapphire Apartment (PID No.100-740-108/Q)	100050
582	ಎಸ್.ಎಂ.ಸಿ. ಬೆವೆರಿ ವಿಲ್ಲಾ (PID No. 100-767-562/2)	SMC Beverly Villa (PID No. 100-767-562/2)	75900

583	ಎಸ್.ಎನ್.ಎಸ್. ಲವಿನ್ ಕೋರ್ಟ್ ಅಪಾರ್ಟ್‌ಮೆಂಟ್ (PID No 99-37-2-5)	SNS Lavina Courts Apartment (PID No 99-37-2-5)		101200
584	ಸ್ಟೆರ್ಲಿಂಗ್ ನಾರ್ತ್ ಗೀತಲತ ಅಪಾರ್ಟ್‌ಮೆಂಟ್ (PID No. 99-22-41)	Sterling North Gitalatha Apartment (PID No. 99-22-41)		169050
585	ಸೈಕಾನ್ ಪೋಲಾರಿಸ್ ಅಪಾರ್ಟ್‌ಮೆಂಟ್	Sycon Polaris Apartment		169050
586	ದಿ ಬೌಲೆವಾರ್ಡ್ ಅಪಾರ್ಟ್‌ಮೆಂಟ್ (PID No. 100-767-56)	The Boulevard Apartment (PID No. 100- 767-56)		169050
587	ವರಲಕ್ಷ್ಮೀ ಅಡೋಬ್ ಅಪಾರ್ಟ್‌ಮೆಂಟ್	Varalakshmi Adobe Apartment		106375
588	ವಿನಾಯಕ ರೆಸಿಡೆನ್ಸಿ ಅಪಾರ್ಟ್‌ಮೆಂಟ್ PID No 100-767-147)	Vinayak Residency Apartment PID No 100-767-147)		89700
589	ರಾಮಕೃಷ್ಣ ಗಾರ್ಡನ್	Ramakrishna Garden	90275	101200
590	ಪ್ರಥಮೇಶ ನಿವೇಶನ ಅಪಾರ್ಟ್‌ಮೆಂಟ್	prathamesh Sites /Apartment		90275

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಹೆಚ್ಚುವರಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದದರಪಟ್ಟಿ

ಕ್ರ.ಸಂ	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ/ ಪ್ರದೇಶದ ಹೆಸರು	HOBLI/VILLAGE/AREA/Ward/ Layout/Road/PID No.	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋಹಾಸ್‌ಗಳ ನಿವೇಶನ ದರ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			(ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ)	(ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ)	(ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ)	(ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ)
1	2	3	4	6	7	8
	ಭೂಪಸಂದ್ರ (ಪಿನ್ ಕೋಡ್ 560094)	BHOOPASANDRA(PIN CODE NO.560094)				
1	ಭೂಪಸಂದ್ರ	BHOOPASANDRA PID No 019-W0033-1 to 45	84700			
2	ಭೂಪಸಂದ್ರ ಎಲ್ಲಾ ಮುಖ್ಯ ರಸ್ತೆಗಳು	Bhoopasandra All Main Roads PID Nos. 019-I0092-1to 119, 019-W0048-2 to 12, 019-W0044-1 to 50, 019-W0040-1 to 10, 019-W0036-1 to 9, 019-W0026-1 to 38, 019-W0024-1 to 34, 019-W0016-1 to 21, 019-W0264-1 to 75, 019-W0270-7 to 86, 019-W0274-8 to 86	101640			
3	ಬೈರವ ಕ್ರೆಸೆಂಟ್ ಅಪಾರ್ಟ್‌ಮೆಂಟ್ (ಕಛೇರಿ ಓ.ಠ.100-141-1)	Bairava Crescent Apartment (PID No.100-141-1)PID No 019-I0092-6			73810	
4	ಜಿ.ಆರ್.ವಿನಾಯಕ ಅಪಾರ್ಟ್‌ಮೆಂಟ್	GR Vinayaka Apartment PID No 100-625-3/4 , PID No019-I0092-72			73810	
5	ಆರ್ ಆರ್ ಟ್ಯಾಕ್ಟ್ ಅಪಾರ್ಟ್‌ಮೆಂಟ್ (PID No. 019-W004-35)	R.R.TAKT Apartment(PID No.019-W004-35)			73810	
6	ವಿನಾಯಕ ಅಪಾರ್ಟ್‌ಮೆಂಟ್(ಕಛೇರಿ ಓ.ಠ.100-631-17ಃ)	Vinayaka Apartment(PID No.100-631-17B)			73810	

7	ಕಲ್ಲವ್ಯಕ್ತ ಪ್ಯಾರಡೈಸ್ ಅಪಾರ್ಟ್‌ಮೆಂಟ್	Kalparuksha ParadiseApartment			72710	
8	ಕಾಮಧೇನು ಕುಟೀರ ಅಪಾರ್ಟ್‌ಮೆಂಟ್	Kamadenu KuteeraApartment			72710	
9	ಭೂಪಸಂದ್ರ ಎಲ್ಲಾ ಅಡ್ಡ ರಸ್ತೆಗಳು	Bhoopasandra All Cross Roads, PID Nos 019-W0002-1 to 12, 019-W0004-12 to 20, 019- W0006-35 to 40, 019-W0008-5 to 22, 019-W0010-1 to 7, 019- W0012-1 to 13, 019-W0014-1 to 27,019-W0051-1 to 43, 019- W0049-1 to 50, 019-W0041-1 to 38, 019-W039-1 to 31, 019- W0035-1 to 34, 019-W0053-1 to 9, 019-W0055-1 to 10, 019- W0056-1 to 5, 019-W0058-1 to 18, 019-W0059-1 to 25, 019- W0060-1 to 8/1, 019-W0061-1 to 28, 019-W0062-1 to 6, 019- W0063-1 to 26, 019-0064-1 to 6, 019-W0065-2 to 4,019-W0066-1 to 20, 019-W0067-1 to 2, 019- W0068-1 to 12, 019-W0069-1 to 5/1, 019-W0070-1 to 15,019- W0071-1 to 12, 019-W0072-1 to 5, 019-W0073-1 to 24	88550			
		019-W0074-2 to 4, 019-W0076-1 to 12, 019-W0077-1 to 15, 019- W0078-1 to 5, 019-W0079-1 to 20, 019-W0080-1 to 5, 019- W0081-1 to 2, 019-W0082-1 to 17, 019-W0084-1 to 4, 019- W0085-2, 019-W0087-1 to 14, 019-W0088-1 to 7, 019-W0089-1 to 13,019-W0091-1 to 11, 019- W0093-1 to 6				
10	ಆದಿತ್ರಿ ಅಪಾರ್ಟ್‌ಮೆಂಟ್(ಕಛಿರ ಓ. 100-418-34/1)	Aditri Apartment (PID No. 100-418-34/1)			68970	
11	ಅಪೂರ್ವ ಶ್ರೀ ಅಪಾರ್ಟ್‌ಮೆಂಟ್	Apurva sree Apartments PID No 100-275-4, PID No 019-W0187-6			68970	

12	ಬಿ ಬಿ ಜಿ-ಐಶ್ವರ್ಯ ಕ್ವಾರ್ಟರ್ ಅಪಾರ್ಟ್‌ಮೆಂಟ್ (PID No.100-419-12)	BBG-Ishwarya Quartz Apartment(PID No.100-419-12)			68970	
13	ಬ್ರೈಟ್ ಗಾರ್ಡನ್ಸ್ ಅಪಾರ್ಟ್‌ಮೆಂಟ್(ಕಛಿಲ ಓ.100-446-5)	Bright GardensApartment(PID No.100-446-5)			68970	
14	ಗುರುಪೀಠ ರೆಸಿಡೆನ್ಸಿ (Sy No.45)	GurupeetaResidency (Sy No.45)			68970	
15	ಗುರುಪ್ರೀತ ರೆಸಿಡೆನ್ಸಿ	Gurupreeth Residency PID No 100-525-45, PID No 019-W0047- 2			68970	
16	ಹೆರಿಟೇಜ್ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಖಢಿ ಓ.37)	Heritage MansionApartment(Sy No.37)PID No 100-748-87			68970	
17	ಜಯ ಗ್ರಾಂಡಿಯರ್ ಅಪಾರ್ಟ್‌ಮೆಂಟ್ (PID No.100-769-120/B)	Jaya Grandeur Apartment(PID No.100-769-120/B)			68970	
18	ಸೃಷ್ಟಿ ರೆಸಿಡೆನ್ಸಿ (ಕಛಿಲ ಓ.100-512-10)	Shristhi Residency (PID No.100- 512-10)			68970	
19	ಎಸ್ ಕೆ ಎ ವಿ ಸಫೈರ್ ಅಪಾರ್ಟ್‌ಮೆಂಟ್ (ಕಛಿಲ ಓ. 100740108ಕಿ)	SKAV SapphireApartment(PID No.100740108Q)			68970	
20	ಶ್ರೀ ಗುರು ರೆಸಿಡೆನ್ಸಿ (PID No.100-640- 4/18)	Sri Guru Residency(PID No.100- 640-4/18)			68970	
21	ಭೂಪಸಂದ್ರ - ಅಶ್ವಥನಗರ ಮುಖ್ಯರಸ್ತೆ	Bhoopasandra Ashwathnagar Main Road	101640			
22	ಎಇಸಿಎಸ್ ಲೇಔಟ್	AECS LayoutPID NO 019-I0195- 2 to 24	114350			
23	ಭೂಪಸಂದ್ರ ಹೊಸ ಎಕ್ಸ್ಟೆನ್ಷನ್	Bhoopasandra New extention	84700			
24	ಆದಿತಿ ಅಪಾರ್ಟ್‌ಮೆಂಟ್ (ಪಿಐಡಿ ನಂ.100- 284-34)	Aditi Apartment (PID No.100- 284-34)			73810	
25	ಚಾರ್ಟೆಡ್ ಜೆಡೇನ್ ಅಪಾರ್ಟ್‌ಮೆಂಟ್ಸ್	Charted Jaden Apartment, PID No 019-W0045-2			74300	
26	ಎನ್‌ಆರ್‌ಕೆ ಸದನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-226-5/1-7)	ENN AAR Kay SadanApartment(PID No.100- 226-5/1-7)			73810	
27	ಹೊಯ್ಸಳ ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-260- 30/1-3)	Hoysala Land MarkApartment (PID No.100-260-30/1-3), PID No 019-W0157-27			80350	

28	ಹೊಯ್ಸಳ ಶ್ರೀ ಕೃಷ್ಣ ಅಪಾರ್ಟ್‌ಮೆಂಟ್(ಪಿಐಡಿ ನಂ.100-260-30/5)	Hoysala Sri Krishana Apartment (PID No. 100-260-30/5), PID No 019-W0177-31			80350	
29	ಹೊಯ್ಸಳ ತಿರುಮಲ ಅಪಾರ್ಟ್‌ಮೆಂಟ್(ಪಿಐಡಿ ನಂ.100-260-53/2)	Hoysala Tirumala Apartment(PID No.100-260-53/2) , PID No 019-W0238-7			80350	
30	ಹೊಯ್ಸಳ ವಿಜಯ ಎನ್‌ಕ್ಲವ್ -1 ಅಪಾರ್ಟ್‌ಮೆಂಟ್(ಕಿಬಿಆ ಓ.ರ.100-260-29/1-9)	Hoysala Vijay Enclave-I Apartment (PID No.100-260-29/1-9) , PID No 019-W0177-48			77660	
31	ಹೊಯ್ಸಳ ವಿಜಯ ಎನ್‌ಕ್ಲವ್ -ಬಿ ಅಪಾರ್ಟ್‌ಮೆಂಟ್ (ಪಿಐಡಿ ನಂ.100-260-29/1-2)	Hoysala Vijay Enclave-II Apartment (PID No.100-260-29/12) , PID No 019-W0177-50			80350	
32	ಐಡಿಯಲ್ ನೆಸ್ಟ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-631-17ಬಿ)	Ideal Nest Apartment(PID No. 100-631-17B)			73810	
33	ಇಂಡಸ್ ಆಸ್ಪೈರ್ ಅಪಾರ್ಟ್‌ಮೆಂಟ್	Indus Aspire ApartmentPID No 100-505-3/3, PID No 019-W0189-8, 019-W0218-3,019-W0218-1			73810	
34	ಕ್ಯಾಥಿ ರೆಸಿಡೆನ್ಸಿ (ಪಿಐಡಿ ನಂ.100-631-32/2)	Kyathi Residency(PID No.100-631-32/2)			73810	
35	ಲ್ಯಾಂಡ್ ಮಾರ್ಕ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Land Mark Residency Apartment PID No 100-416-6/10, PID No 019-W0093-2			74300	
36	ನೆಸ್ಟೇಟ್ ಪ್ರಿವಿಲೆಜ್ ಅಪಾರ್ಟ್‌ಮೆಂಟ್(ಕಿಬಿಆ ಓ.ರ. 100-260-30/2)	Nestate Privilege Apartment (PID No. 100-260-30/2)			76720	
37	ನೆಸ್ಟೇಟ್ ವೆಲ್‌ವೆಟ್ ಅಪಾರ್ಟ್‌ಮೆಂಟ್ (ಕಿಬಿಆ ಓ.ರ.100-672-24)	Nestate Velvet Apartment (PID No.100-672-24)			79150	
38	ಶ್ರೀ ಸಾಯಿ ಬ್ಲಿಸ್ ಅಪಾರ್ಟ್‌ಮೆಂಟ್ (ಶ್ರೀ ಸಾಯಿ ಅಪಾರ್ಟ್‌ಮೆಂಟ್(ಪಿಐಡಿ ನಂ.100-515-12)	Sri Sai Bliss Apartment (Sri Sai Apt PID No.100-515-12)			73810	
39	ಟ್ಯಾಕ್ಟ್ ಮಲ್ಲಿಗೆ ಅಪಾರ್ಟ್‌ಮೆಂಟ್ (ಪಿಐಡಿ ನಂ..100-551-8/7)	Taqt Mallige Apartment (PID No.100-551-8/7), PID No 019-W0241-21			73810	
40	ಮಲ್ಲೇಶ್ವರಂ ಟೈಲರಿಂಗ್ ಕೋ ಆಪರೇಟಿವ್ ಸೊಸೈಟಿ ಲೇಔಟ್	Malleswaram Tailoring Co Op Society Layout	61050			

41	ಕೃಷ್ಣ ನಾರಾಯಣ ರೆಸಿಡೆನ್ಸಿ(ಪಿಐಡಿ ನಂ.100-225-12)	Krishana Narayana Residency(PID No.100-225-12)			73810	
42	ವಿನಾಯಕ ದಿಯ ಅಪಾರ್ಟ್‌ಮೆಂಟ್	Vinayaka Diya ApartmentPID No 100-386-5/3 , PID No 019-W0235-3			73810	
43	ಸೆಂಟ್ರಲ್ ಎಕ್ಸೈಜ್ HBCS ಲೇಔಟ್	Central Excise HBCS Layout, PID Nos 019-W0179-1 to 17, 019-W0181-1 to 13, 019-W0183-1 to 4, 019-W0185-1 to 14, 019-W0187-1 to 8, 019-W0189-1 to 20, 019-W0191-1 to 5, 019-W010092-119, 019-10244-1 to 45, 020-M0011-7/3, 019-10244-84 to 90,019-W0214-1 to 6, 019-W0216-1 to 2, 019-W0218-1 to 29, 019-W0220-2 to 23, 019-W024-1 to 24, 019-W0226 -1 to 9, 019-W0228-1 to 12, 019-W0230-1 to 12, 019-W0232-1 to 20	91410			
44	ಫ್ಯೂಚರ್ ಅರ್ಕೇಡ್ ಅಪಾರ್ಟ್‌ಮೆಂಟ್(ಪಿಐಡಿ ನಂ..100-768-18/2)	Future ArcadeApartment(PIDNo.100-768-18/2)			73810	
45	ಗಾಯತ್ರಿ ಮೆಡೋಸ್ ಅಪಾರ್ಟ್‌ಮೆಂಟ್	Gayatri MeadowsApartment, PID No 019-W0016-17			73810	
46	ರೋಸಂ ಅಪಾರ್ಟ್‌ಮೆಂಟ್	Rosam Apartment			73810	
47	ಶಾಸ್ತ್ರಿ ಅಪಾರ್ಟ್‌ಮೆಂಟ್	Shastha Apartment			73810	
48	ಸ್ಪಾನ್ ಸ್ಪೆಂಡರ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-768-43)	Span SplendorApartment(PID No.100-768-43)			73810	
49	ವಿಜಯ ಕ್ಲಾಸಿಕ್ ಅಪಾರ್ಟ್‌ಮೆಂಟ್	Vijay Classic Apartment , PID No 019-W0224-72			73810	
50	ಸೆಂಟ್ರಲ್ ಸರ್ವಿಸಸ್ ಲೇಔಟ್	Central Services layout	91410			
51	ಗಾಯತ್ರಿ ರೆಸಿಡೆನ್ಸಿ	Gayatri Residency Apartment			74300	
52	ಹೆಚ್ ಎಮ್ ಟಿ ಲೇಔಟ್	H M T Layout	91410			
53	ಹೊಯ್ಸಲ ರೆಸಿಡೆನ್ಸಿ	Hoysala Residency Apartment			74300	
54	ಕಲ್ಪನಾ ಚಾವ್ಲಾ60 ಅಡಿ ರಸ್ತೆ	Kalpna Chawla 60 ft RoadPID No019-I0244-1 to 95,019-	91850			

		W0177-1 to 019-W0177-50, 019-W0053-4,5, 019-W0055-1,3,6,7,10, 019-W0092-99,				
55	ಇ-ಸ್ಪ್ರಿಂಗ್ ಸೀಸನ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-960-01)	E- spring seasonsApartment(PID No.100-960-01)			80350	
56	ರೇಣುಕ ರೆಸಿಡೆನ್ಸಿ	Renuka Residency			80350	
57	ಕಲ್ಪನಾ ಚಾವ್ಲಾ ಎಲ್ಲಾ ಅಡ್ಡ ರಸ್ತೆಗಳು	Kalpna Chawla all Cross Roads	91310			
58	ದೊಡ್ಡ ಕೃಷ್ಣಪ್ಪ ಲೇಔಟ್	Dodda Krishanappa Layout	80850			
59	ಗಯಸ್ ರೆಸಿಡೆನ್ಸಿ	Gayas Residency			68970	
60	ಗಾಯತ್ರಿ ನಿವಾಸ ಅಪಾರ್ಟ್‌ಮೆಂಟ್	GayathriNivas Apartment, PID No 019-W0218-27,019-W0243-2, 019-W0243-6			68970	
61	ಐಡಿಯಲ್ ಹೋಮ್ ಅಪಾರ್ಟ್‌ಮೆಂಟ್	Ideal Home Apartment			68970	
62	ಎನ್ ಯು ಅಪಾರ್ಟ್ ಮೆಂಟ್	N U Apartment			68970	
63	ನಂದಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Nandhi Enclave Apartment , PID No 019-W0184-9			68970	
64	ಶ್ರೀ ಸಾಯಿ ನೆಸ್ಟ್ ಅಪಾರ್ಟ್‌ಮೆಂಟ್	Sri Sai NestApartmentPID No 100-515-12			68970	
65	ಶ್ರೀ ಸಾಯಿ ನಿಕೇತನ ಅಪಾರ್ಟ್‌ಮೆಂಟ್	Sri Sai NikethanaApartment			68970	
66	ಸ್ವಾತಿ ಮಹೇಶ್ವರಿ ಅಪಾರ್ಟ್‌ಮೆಂಟ್	Swathi MaheshwariApartment , PID No 019-W0210-2			68970	
67	ಕೊಯಿನ್ ಸೈಡ್ ಲೇಔಟ್	Koin Side layout	88550			
68	ಮೊಹಮ್ಮದ್ ಲೇಔಟ್ ಎಲ್ಲಾ ಮುಖ್ಯ ರಸ್ತೆ	Mohammed layout all Main Road	78430			
69	ಮೊಹಮ್ಮದ್ ಲೇಔಟ್ ಎಲ್ಲಾ ಅಡ್ಡ ರಸ್ತೆ	Mohammed layout allCross Road	48400			
70	ಮೊಹಮ್ಮದ್ ಲೇಔಟ್ ಜುಮ್‌ಮಾ ಮಸೀದಿ ರಸ್ತೆ	Mohammed layout jumma masid Road, PID Nos 019-W0073-1 to 24	51750			
71	ಎಂ ಎಲ್ ಎ ಲೇಔಟ್	MLA Layout PID Nos 019-W0179-18 to 31, 019-W0241-1 to 21, 019-W0177-1 to 50, 019-W0220-1	102300			
72	ಸಿಗ್ನೇಚರ್ ಅಪಾರ್ಟ್‌ಮೆಂಟ್ 3ನೇ ಮೈನ್ (ಪಿಐಡಿ ನಂ.100-275-3/7&019-ಫ಼187-6/7)	Signature Apartment 3rd Main (PID No.100-275-3/7&019-W0187-6/7), PID No 019-W0177-10, 019-W0179-10			81070	
73	ಎಸ್ ಎಸ್ ವಿ ಸೆಲೆಷಿಯಲ್ ಅಪಾರ್ಟ್‌ಮೆಂಟ್	SSV CeletialApartment			81070	

74	ಪ್ರಪೋಸ್ಡ್ ರೆಸಿಡೆನ್ಸ್	Proposed Residency Apartment			77550	
75	ರತಿ ಅಂಡ್ ಥಾರ್ಡ್ ಸಿಗ್ನೇಚರ್ ಅಪಾರ್ಟ್‌ಮೆಂಟ್ (PID No.100-275-3/3)	Rati & Thard Signature Apartment (PID No.100-275-3/3)			77550	
76	ಸಂಜಯನಗರ	Sanjaynagar	93610			
77	ಸಿದ್ದಿ ವಿನಾಯಕ ಲೇಔಟ್	Siddivinayka Layout	81730			
78	ಲಿಶಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಪಿಐಡಿ ನಂ..100-216-120/C)	Lisha EnclaveApartment (PID No.100-216-120/C)			66920	
79	ಶರೀಫ್ ಸ್ಪೆಂಡರ್ ಅಪಾರ್ಟ್‌ಮೆಂಟ್	Sharif SplendorApartment			66920	
80	ಸ್ಪೂರ್ತಿ ಅಪಾರ್ಟ್‌ಮೆಂಟ್	SpoorthyApartment			66920	
81	ಟೀಚರ್ಸ್ ಕಾಲೋನಿ	Teachers Colony	88660			
82	ಯು ಎ ಎಸ್ ಲೇಔಟ್	U A S Layout, PID Nos 019- W0147-26 to 28, 019-W0174-1 to 13, 019-W0178-1 to 25/1,019- W0184-2 to 4,019-W0186-1 to 35,019-W0190-1 to 28, 019- W0196-2 to 16, 019-W0198-1 to 23, 019-W0200-2 to 22	78760			
83	ವೆಂಕಟರಾಮಣ್ಣ ಶಾಸ್ತ್ರಿ ಲೇಔಟ್	Venkatramanna Shastri Layout	77660			
84	ಜಯ ಸ್ಪೆಂಡರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-769-45)	Jaya SplendourApartment (PID No.100-769-45)			69580	
85	ಸ್ನೇಹಾ ಕುಂಜ ಅಪಾರ್ಟ್‌ಮೆಂಟ್	Sneha Kunja Apartment			66550	
86	ವಿನಾಯಕ ಲೇಔಟ್	Vinayaka Layout	82280			
87	ಎನ್.ಕೆ. ಅಪಾರ್ಟ್‌ಮೆಂಟ್	N K Apartment PID No 100-11- 29/4, PID No 019-W0049-46			66660	
88	ಎನ್ ಎಲ್ ಆರ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-11-15)	NLR EnclaveApartment(PID No.100-11-15) , PID No 019- W0051-17			66660	
89	ಶ್ರದ್ಧ ರೆಸಿಡೆನ್ಸಿ (ಪಿಐಡಿ ನಂ.100-11-28)	Shraddha Residency (PID No.100-11-28) , PID No 019- W0049-44			66660	
90	ಸೌಮ್ಯ ಅಪಾರ್ಟ್‌ಮೆಂಟ್	Soumya Apartment (PID No. 100- 11-16/3), PID No 019-W0051-13			66660	
91	ಶ್ರೀ ಸಾಯಿ ಅಪಾರ್ಟ್‌ಮೆಂಟ್ (ಪಿಐಡಿ ನಂ.100-515-12)	Sri Sai Apartment(PID No.100- 515-12) , PID No 019-W0016-21			66660	

92	ವಿನಾಯಕ ನಿವಾಸ ಅಪಾರ್ಟ್‌ಮೆಂಟ್	Vinayaka Nivas ApartmentPID No100-11-30/4			66660	
93	ವಿನಾಯಕ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ. 100-11-127)	Vinayaka NestApartment(PID No. 100-11-127)			66660	
	ಬ್ಯಾಟಗುಟ್ಟೆಪಾಳ್ಯ / ರಾಮಸ್ವಾಮಿ ಪಾಳ್ಯ (ಪಿನ್ ಕೋಡ್ 560033)	Byataguttepalya/Ramswamy Palya(PIN CODE NO. 560033)				
94	ಬ್ಯಾಟಗುಟ್ಟೆಪಾಳ್ಯ / ರಾಮಸ್ವಾಮಿ ಪಾಳ್ಯ	Byataguttepalya/Ramswamy Palya	51810			
95	ಬ್ಯಾಟಗುಟ್ಟೆಪಾಳ್ಯ / ರಾಮಸ್ವಾಮಿ ಪಾಳ್ಯ ಎಲ್ಲಾ ಮುಖ್ಯ ರಸ್ತೆಗಳು	Byataguttepalya/Ramswamy Palya All main Roads, PID Nos 028-W0010-1 to 47	57960			
96	ಬ್ಯಾಟಗುಟ್ಟೆಪಾಳ್ಯ / ರಾಮಸ್ವಾಮಿ ಪಾಳ್ಯ ಎಲ್ಲಾ ಅಡ್ಡರಸ್ತೆಗಳು	Byataguttepalya/ Ramswamy Palya All Cross Roads	54170			
97	ಶ್ರೀ ಗುರುಕೃಪಾಪಾರ್ಟ್‌ಮೆಂಟ್ (ರಾಜರಾಜೇಶ್ವರಿ ಟೆಂಪಲ್ ರೋಡ್)	Shri GurukripaApartment (Rajarajeshwari Temple Road) PID No 87-18-1			47740	
98	ಸಾಯಿ ಸನ್ನಿಧಿ ಅಪಾರ್ಟ್‌ಮೆಂಟ್ (ಪಿಐಡಿ. 049-ಡ್ಲ್ಯೂ0143-13)	Sai SannidhiApartment(PID No. 049-W0143-13)			47740	
99	ಅಕ್ಕಯಮ್ಮ ಲೇಔಟ್	Akkayamma Layout	41360			
100	ಐ.ಟಿ.ಸಿ. ರಸ್ತೆ	I.T.C.Road, PID Nos 028-W0158-1 to 92	53240			
101	ಆರ್ ಕೆ ಪ್ಯಾರಡೈಸ್ ಅಪಾರ್ಟ್‌ಮೆಂಟ್ (ಕಿಐಆ ಓ.ಐ.87-443-10 &ಕಿಐಆ ಓ.ಐ.87-40-20)	R K ParadiseApartment(PID No.87-443-10 &PID No.87-40-20)			49860	
102	ಸಂಪತ್ ಬಿಲ್ಡಿಂಗ್ ಅಪಾರ್ಟ್‌ಮೆಂಟ್ (ಸರ್ವೆ ನಂ.4/1)	Sampath BuildingApartment(Sy No.4/1)			49860	
103	ಕನಕದಾಸಪ್ಪ ರಸ್ತೆ	Kanakadasappa Road PID Nos 028-W0296-1 to 22	48880			
104	ಮುನಿಸ್ವಾಮಪ್ಪ ರಸ್ತೆ	Muniswamappa Road PID Nos 028-W0441-1 to 94	46230			
105	ಪೂಜಪ್ಪ ಲೇಔಟ್	Poojappa Layout PID Nos 028-W172-1 to 32	40040			
106	ಶಾಮಣ್ಣ ಲೇಔಟ್	Shamanna Layout , PID Nos 028-W0162-1 to 12	40040			
107	ವೆಂಕಟೇಶಪ್ಪ ಲೇಔಟ್	Venkateshappa Layout	41250			

108	ಬ್ಯಾಟಗುಟ್ಟಪಾಳ್ಯ / ರಾಮಸ್ವಾಮಿ ಪಾಳ್ಯ - ಕಮ್ಮನಹಳ್ಳಿ ಮೈನ್ ರೋಡ್ (ಲೋಗಸ್ ರೋಡ್)	Byataguttepalya/Ramswamy Palya- Kammanahalli Main road (Logas road) PID Nos 028-M0041-1 to 144	55440			
109	ಎನ್‌ಜಾಯ್ ಹೋಮ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 87-208-9-4)	Enjoy Homes Apartment (PID No. 87-208-9-4)			49860	
110	ರಾಮಚಂದ್ರ ಲೇಔಟ್	Ramchandra Layout	48180			
111	ಸಾಯಿ ರಾಗುಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ.87-217-4)	Sai Ragul Apartment (PID No.87-217-4)			49860	
	ಚಿಕ್ಕಮಾರನಹಳ್ಳಿ (ಪಿನ್ ಕೋಡ್ 560054)	CHIKKAMARANAHALLI (PIN CODE NO. 560054)				
112	ಚಿಕ್ಕಮಾರನಹಳ್ಳಿ	Chikkamaranahalli	61710			
113	ಚಿಕ್ಕಮಾರನಹಳ್ಳಿ ಎಲ್ಲಾ ಮುಖ್ಯರಸ್ತೆಗಳು	Chikkamaranahalli All main Roads PID Nos 035-I0001-2 to 4, 035-I0010-10 to 20, 035-M0029-1 to 25,	68640			
114	ಸೃಷ್ಟಿ ಮಾನ್ಸನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-326-9/3)	Srushti Mansion Apartment (PID No.100-326-9/3)			56430	
115	ರುಕ್ಮಿಣಿ ಅಪಾರ್ಟ್‌ಮೆಂಟ್ (ಪಿಐಡಿ.100-231-29)	Rukmini Apartment (PID No.100-231-29)			56870	
116	ಚಿಕ್ಕಮಾರನಹಳ್ಳಿ ಎಲ್ಲಾ ಅಡ್ಡ ರಸ್ತೆಗಳು	Chikkamaranahalli All Cross Roads PID Nos 035-W0002-1 to 5, 035-W0004-1 to 21, 035-W0005-2 to 38, 035-W0007-1 to 5, 035-W0007-19, 035-W0008-1 to 10, 035-W0009-1 to 20, 035-W0011-1 to 26, 035-W0013-1 to 5, 035-W0015-1 to 13	64520			
117	ಎಜಿ'ಎಸ್ ಹೆಚ್‌ಬಿಸಿಎಸ್ ಲೇಔಟ್	AG's HBCS Layout PID Nos 018-M0029-26 to 58, 018-W0102-1 to 15/1, 018-W0104-1 to 9, 018-W0108-1 to 29, 018-W0118-1 to 19, 018-W0122-1 to 18, 018-W0131-2 to 14, 018-W0133-1 to 24, 018-W0137-1 to 5, 018-W0141-29 to 57	61710			

118	ಶ್ರೇಯ ಅಪಾರ್ಟ್‌ಮೆಂಟ್(ಪಿಐಡಿ. 100-447-24/2& ನಂ.018-ಡಬ್ಲ್ಯೂ 28-1)	Shreya Apartment(PID 100-447-24/2 & No.018-W0128-1)			56870	
119	ಎಸ್ ಎಂ ಎಸ್ ರೆಸಿಡೆನ್ಸಿ (ಪಿಐಡಿ ನಂ..100-500-22)	SMS Residency(PID No.100-500-22)			62920	
120	ಸುಂದರ್ ರೆಸಿಡೆನ್ಸಿ (ಪಿಐಡಿ ನಂ.100-539-33)	Sundher Residency(PID No.100-539-33)			62920	
121	ಬಿಇಎಲ್ ಸೊಸೈಟಿ ಎಚ್‌ಬಿಸಿಎಸ್ ಲೇಔಟ್	BEL Society HBCSLayout	74420			
122	ಜಲದರ್ಶಿನಿ ಲೇಔಟ್ (Sy No.3/2)	Jaladarshini Layout (Sy No.3/2)	83490			
123	ಡೆಕ್ಕನ್ ವಿಲಾಸ್-2 ಅಪಾರ್ಟ್‌ಮೆಂಟ್ (ಪಿಐಡಿ ನಂ..100-728-65/2)	Deccan Vilas-II Apartment(PID No.100-728-65/2)			67320	
124	ನೆತ್ರಾವತಿ ಲೇಔಟ್	Netravati Layout	49170			
125	ನ್ಯೂ ಬಿ.ಇ.ಎಲ್ ಮುಖ್ಯ ರಸ್ತೆ	New B E L main Road PID Nos 018-W0029-2 to 184	170320			
126	ಹೊಯ್ಸಲ ಡ್ರೀಮ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-674-2)	Hoysala Dreamz Apartment(PID No.100-674-2)			104060	
127	ಕೃಷ್ಣ ಗಾರ್ಡೇನಿಯಾ ಅಪಾರ್ಟ್‌ಮೆಂಟ್	Krishna GardeniaApartment PID No 100-521-559			133710	
128	ಮಹಾಗ್ರೀವ ಅಪಾರ್ಟ್‌ಮೆಂಟ್(ಪಿಐಡಿ ನಂ.100-817-3/8)	Mahagreeva Apartment(PID No.100-817-3/8)			103510	
129	ಸೀನಪ್ಪ ಲೇಔಟ್	Seenappa LayoutPID Nos 018-W0280-1 to 13/1	59510			
130	ಪ್ರೀಮಿಯರ್ ವಿಲ್ಲಾ ಅಪಾರ್ಟ್‌ಮೆಂಟ್	Premier VillaApartment			62920	
131	ವೆಂಕಟೇಶ್ವರ ಎಕ್ಸ್ಟೆನ್ಷನ್	Venkateshwar Extention	47960			
	ಚೋಳನಾಯಕನಹಳ್ಳಿ(ಪಿನ್ ಕೋಡ್ 560032)	CHOLANAYAKANAHALLI(PIN CODE NO.560032)				
132	ಚೋಳನಾಯಕನಹಳ್ಳಿ	Cholanayakanahalli	54340			
133	ಚೋಳನಾಯಕನಹಳ್ಳಿ ಎಲ್ಲಾ ಮುಖ್ಯ ರಸ್ತೆಗಳು	Cholanayakanahalli All mainRoads PID Nos 022-W0104-1 to 46, 022-W0106-1 to 48, 022-W0114-1 to 23	62100			
134	ಚೋಳನಾಯಕನಹಳ್ಳಿ ಎಲ್ಲಾ ಅಡ್ಡ ರಸ್ತೆಗಳು	Cholanayakanahalli All cross roads	55380			
135	ಅರ್ಕಾನ್ಸ್ ವಿಶುದ್ಧಿ ಅಪಾರ್ಟ್‌ಮೆಂಟ್	Arrcons VishudhiApartmentPID No 96-31-42			48840	
136	ಆರ್ಯನ್ ರೆಸಿಡೆನ್ಸಿ (ಗುಡ್ಡದಹಳ್ಳಿ ಮೈನ್ ರೋಡ್ ಸಿ.ಎನ್.ಹಳ್ಳಿ)	Aryan Residency (Guddadahalli Main Road C. N. Halli)PID No			48840	

		96-71-28, New PID No 022-W0094-72				
137	ಬೃಂದವನ ಅಪಾರ್ಟ್‌ಮೆಂಟ್	Brindavan ApartmentPID No 021-W0209-13			48840	
138	ಇಕೋ ನಾನಾಅಪಾರ್ಟ್‌ಮೆಂಟ್ (ಪಿಐಡಿ ನಂ. 96-49-25/17)	Eco NanaApartment(PID No. 96-49-25/17), PID No 021-I0325-28			48840	
139	ಎಂ.ಜಿ.ಹೆರಿಟೇಜ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-75-18)	M. J. Heritage Apartment (PID No. 96-75-18)			48840	
140	ನಕ್ಷತ್ರ ಅಪಾರ್ಟ್‌ಮೆಂಟ್	Nakshathra ApartmentPID No 96-271-9/4			48840	
141	ಪ್ರಕೃತಿ ಕ್ರಾಸ್ ರೋಡ್ ಅಪಾರ್ಟ್‌ಮೆಂಟ್	Prakruthi Cross RoadsApartment			48840	
142	ಸಾಯಿ ಕೃಪ ಅಪಾರ್ಟ್‌ಮೆಂಟ್ (ಪಿಐಡಿ ನಂ.96-5-17/2)	Sai Krupa Apartment(PID No.96-5-17/2)			48840	
143	ಶಿವಾ ಕ್ರಿಸ್ಟಲ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-214-3)	Shiva Crystal Apartment(PID No. 96-214-3)			48840	
144	ಶ್ರೀ ಬಾಲಾಜಿ ಗಾರ್ಡನ್ ಅಪಾರ್ಟ್‌ಮೆಂಟ್	Shree Balaji Garden ApartmentPID No96-41-42-2			48840	
145	ಶ್ರೀ ಸಾಯಿ ನಿವಾಸ್ ಅಪಾರ್ಟ್‌ಮೆಂಟ್	Shree Sai NivasApartment			48840	
146	ಸುದರ್ಶನ ಅಪಾರ್ಟ್‌ಮೆಂಟ್(ಪಿಐಡಿ ನಂ. 96-1-82 ಎಫ್‌ಎಫ್-1)	Sudarshan Apartment(PID No. 96-1-82FF-1), PID No 021-W0289-8			48840	
147	ಎಸ್‌ವಿ ರೆಸಿಡೆನ್ಸಿ(ಪಿಐಡಿ ನಂ. 96-314-7)	SV Residency(PID No. 96-314-7)			48840	
148	ಟ್ರಿಡೆಂಟ್ ರೆಸಿಡೆನ್ಸಿ(ಪಿಐಡಿ ನಂ.96-101-6/8)	Trident Residency(PID No. 96-101-6/8)			48840	
149	ತುಳಸಿ ಮ್ಯಾನರ್ ಅಪಾರ್ಟ್‌ಮೆಂಟ್	Tulsi Manor Apartment , PID No 021-W0345-18			48840	
150	ವೀರು ಅಪಾರ್ಟ್‌ಮೆಂಟ್ (ಪಿಐಡಿ ನಂ. 96-80-11/8)	Veeru Apartment(PID No. 96-80-11/8), PID No 021-W0277-30			48840	
151	ಶ್ರೀ ಬಾಲಾಜಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (ಪಿಐಡಿ ನಂ.96-75-23/0)	Sri Balaji Residency Apartment(PID No.96-75-23/A)			48840	
152	ಶ್ರೀ ಹನುಮಾನ್ ಬಡಾವಣೆ ಅಪಾರ್ಟ್‌ಮೆಂಟ್(ಪಿಐಡಿ ನಂ.96-243-29/3 & 4)	Sri Hanuman Badavane Apartment (PID No.96-243-29/3 & 4)			48840	
153	ಶ್ರೀ ಲಕ್ಷ್ಮೀ ವಿಲ್ಲಾ ಅಪಾರ್ಟ್‌ಮೆಂಟ್	Sri Lakshmi VillaApartment PID No 96-275-8			48840	

154	ಸುಮಂಗಲಿ ಸೇವಾ ಆಶ್ರಮ ರೋಡ್	Sumangali sevaashramaRoad PID Nos,021-W0122-49 to 65,021-W0134-3 to 4,021-W0136-2, 021-W0138-2 to 22, 021-W0199-1 to 30,021-W0203-1 to 21, 021-W0205-1 to 14, 021-W0209-1 to 11	55800			
155	ಅಪೂರ್ವ ಎಕ್ಸ್ ಕ್ಯೂಜಿಟ್ ಅಪಾರ್ಟ್‌ಮೆಂಟ್ (ಪಿಐಡಿ. 96-32-29)	Apurva Exquisite Apartment(PID No. 96-32-29)			48400	
156	ಪ್ರಸಿದ್ಧಿ ನಿಮಿಷಾಂಬ ಅಪಾರ್ಟ್‌ಮೆಂಟ್(ಪಿಐಡಿ.96-37-16/11)	Prasiddhi Nimishamba Apartment(PID No.96-37-16/11)			48400	
157	ಸಾಯಿ ವೀರ್ ಸಾರೋ ಎನ್ ಕ್ಲೈವ್ ಅಪಾರ್ಟ್‌ಮೆಂಟ್	Sai Veer Saro EnclaveApartmentPID No 96-6-18			48400	
158	ಶ್ಯಾಮ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (ಪಿಐಡಿ ನಂ.96-5-29/7)	Shyam Residency Apartment(PID No. 96-5-29/7)			48400	
159	ರಾಜ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-15-5/2ಬಿ)	Raja Mansions Apartment(PID No. 96-15-5/2B), PID No 021-W0209-11			48400	
160	ಆರ್.ಪಿ. ಎನ್‌ಕ್ಲೈವ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-37-2/14)	R. P. EnclaveApartment (PID No. 96-37-2/14)			50820	
161	ಚೋಳನಾಯಕನಹಳ್ಳಿ ವಿ.ನಾಗೇನಹಳ್ಳಿ ಮುಖ್ಯ ರಸ್ತೆ	Cholanayakanahalli . V. Nagenahalli main road PID Nos 022-W0094-1 to 130	59520			
162	ಮನೋರಾಯನಪಾಳ್ಯ	Manorayanapalya	41800			
163	ಮನೋರಾಯನಪಾಳ್ಯ ಎಲ್ಲಾ ಮುಖ್ಯ ರಸ್ತೆಗಳು	Manorayanapalya All main roadsPID Nos 033-W0089-1 to 109	49680			
164	ಮನೋರಾಯನಪಾಳ್ಯ ಎಲ್ಲಾ ಅಡ್ಡ ರಸ್ತೆಗಳು	Manorayanapalya All Cross Roads	44970			
165	ಆಕಾರ್ ರೆಸಿಡೆನ್ಸಿ (ಪಿಐಡಿ ನಂ. 96-285-12/1)	Aakar Residency(PID No. 96-285-12/1)			43670	
166	ಅನ್ಮೋಲ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-146-8/3)	Anmol Apartment(PID No. 96-146-8/3)			43670	
167	ಬ್ರೀಜ್ ರೆಸಿಡೆನ್ಸಿ (ಪಿಐಡಿ ನಂ.96-113-5)	Breeze Residency(PID No.96-113-5)			43670	

168	ಕೂಲ್ ಸ್ಪ್ರಿಂಗ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-243-34)	Coolz Springs Apartment (PID No. 96-243-34)			43670	
169	ಕ್ರಿಸ್ಟಲ್ ಫೋರ್ಟ್ ಅಪಾರ್ಟ್‌ಮೆಂಟ್	Crystal Fort Apartment, PID No 022-W0092-10			43670	
170	ದಿಕ್ಷಿತ ಅಪಾರ್ಟ್‌ಮೆಂಟ್	Deekshita Apartment			43670	
171	ಧಾರ್ತಿ ವೆಂಕಟಾದ್ರಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-102-41)	Dhathri Venkatadri Apartment (PID No. 96-102-41), PID No 022-W0348-11			43670	
172	ಗಗನ್ ಜಯಪ್ರಕಾಶ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Gagan's Jayaprakash Enclave Apartment PID No 96-106-353			43670	
173	ಗೌರವ ಆರ್ಟ್‌ಡೆ ಅಪಾರ್ಟ್‌ಮೆಂಟ್	Gaurav Arcade I Apartment PID No 96-285-1			43670	
174	ಗೌರವ್ ಆರ್ಟ್‌ಡೆ- ಬಿಗಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-146-14/1)	Gaurav Arcade-IV Apartment (PID No. 96-146-14/1)			43670	
175	ಗೌರವ ಸದನ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-285-19/6)	Gaurav Sadan Apartment (PID No. 96-285-19/6)			43670	
176	ಹಸ್ಮಾ ರೇಜೆನ್ಸಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-106-490)	Hasfa Regency Apartment (PID No. 96-106-490)			43670	
177	ಹೊಯ್ಸಲಾ ಪ್ಯಾಲೇಸ್ ಅಪಾರ್ಟ್‌ಮೆಂಟ್	Hoysala Palace Apartment PID No 96-101-4			43670	
178	ಜ್ಯೋತಿ ಎಲಿಗೇನ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-113-5)	Jyothi Elegance Apartment (PID No. 96-113-5)			43670	
179	ಕ್ಯಾಸ್ಟಲ್ ಕೃಷ್ಣ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-190-15)	Kastle Krishna Apartment (PID No. 96-190-15)			43670	
180	ಕಿಂಗ್‌ಸ್ಟನ್ ಕೋರ್ಟ್ ಅಪಾರ್ಟ್‌ಮೆಂಟ್	Kingston court Apartment PID No 96-113-13 , PID No 022-W0428-34			43670	
181	ಮಧು ಮಹಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-132-37/1)	Madhu Mahal Apartment (PID No. 96-132-37/1)			43670	
182	ಮಂಗಲ ಅಪಾರ್ಟ್‌ಮೆಂಟ್	Mangala Apartment			43670	
183	ಮಿಲ್ಲೇನಿಯಂ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-113-1/4)	Millenium Apartment, PID No. 96-113-1/4, PID No 022-W0428-4, 022-W0428-2			43670	

184	ನರಸಿಂಹ ಅಪಾರ್ಟ್‌ಮೆಂಟ್(ಪಿಐಡಿ ನಂ. 96-163-32/0-3)	Narasimha Apartment(PID No. 96-163-32/A-3) , PID No 022-W0426-13			43670	
185	ನೇಚರ್ ವ್ಯೂ ಅಪಾರ್ಟ್‌ಮೆಂಟ್(ಪಿಐಡಿ ನಂ. 96-180-10/28)	Nature View Apartment(PID No. 96-180-10/28), PID No 022-W0339-1			43670	
186	ನೇಚರ್ ವ್ಯೂ ರೆಸಿಡೆನ್ಸಿ (ಪಿಐಡಿ ನಂ. 96-16023/17)	Nature View Residency(PID No.96-16023/17),PID No 022-W0339-1, PID No 022-W0339-5			43670	
187	ನೇಚರ್ ವ್ಯೂ ಶ್ರುತಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-160-22/29)	Nature View Shruthi(PID No. 96-160-22/29) , PID No 022-W0414-34,			43670	
188	ನೇಹ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-207-1/13)	Neha Apartment(PID No. 96-207-1/13)			43670	
189	ಪರ್ಲ್ ಮ್ಯಾನರ್ ಅಪಾರ್ಟ್‌ಮೆಂಟ್	Pearl Manor Apartment			43670	
190	ಪ್ರವಿರ್ ರೆಸಿಡೆನ್ಸಿ	Pravir's Residency			43670	
191	ಆರ್ ಆರ್ ರೆಸಿಡೆನ್ಸಿ(ಪಿಐಡಿ ನಂ.96-101-90)	R & R Residency(PID No. 96-101-90)			43670	
192	ರಬೀಯಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 96-243-1)	Rabia Enclave Apartment (PID No. 96-243-1)			43670	
193	ಸಾಯಿ ಅರ್ಕೇಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ..96-116-6)	Sai Orchards Apartment(PID No.96-116-6)			43670	
194	ಸಾನಿಯಾ ರಿಟ್ರೀಟ್ ಅಪಾರ್ಟ್‌ಮೆಂಟ್	Sania Retreat Apartment			43670	
195	ಸಂಕಲ್ಪ ರೆಸಿಡೆನ್ಸಿ(ಪಿಐಡಿ ನಂ. 96-285-15/4)	Sankalp Residency(PID No. 96-285-15/4)			43670	
196	ಸ್ನೇಹ ಅಪಾರ್ಟ್‌ಮೆಂಟ್(ಪಿಐಡಿ ನಂ.96-207-1/1)	Sneha Apartment (PID No.96-207-1/1), PID No 022-W0424-4			43670	
197	ಸ್ನೇಹಾ ಮ್ಯಾನ್ಷನ್ ಅಪಾರ್ಟ್‌ಮೆಂಟ್	Sneha Mansion Apartment PID No 96-132-6/A-2, PID No 022-W0362-19			43670	
198	ಶ್ರೀ ಬಾಲಾಜಿ ಅಪಾರ್ಟ್‌ಮೆಂಟ್ (ಪಿಐಡಿ ನಂ.96-175-36)	Sri Balaji Apartment (PID No.96-175-36)			43670	

199	ಶ್ರೀವೆನ್ ಅಪಾರ್ಟ್‌ಮೆಂಟ್ (ಸಾಯಿ ದೀದಾರ್ ಬಿಲ್ಡಿಂಗ್)	Sriven Apartment (Sai Dheeder Buildengs)			43670	
200	ದಿ ಲೋಟಸ್ ಕಿರಣ್ ಅಪಾರ್ಟ್‌ಮೆಂಟ್	The Lotus Kiran Apartment PID No 96-116-8			43670	
201	ವಾಸನಿ ರೆಸಿಡೆನ್ಸಿ	Vasani Residency			43670	
202	ಅಮರ ಜ್ಯೋತಿ ಲೇಔಟ್	Amar jyoti Layout PID Nos 021-I0325-2 to 22, 021-W0144-1 to 27, 021-W0150-1 to 28, 021-W0164-1 to 21, 021-W0207-8 to 24, 021-W0208-2 to 28, 021-W0218-48, 021-W0283-2 to 18, 021-W0285-1 to 21, 021-W0287-2 to 14, 021-W0289-1 to 33, 021-W0291-1 to 24, 021-W0293-1 to 18, 021-W0295-1 to 13, 021-W0297-1 to 13, 021-W0299-1 to 9, 021-W0301-1 to 11, 021-W0303-1 to 4, 021-W0305-1 to 11, 021-W0307-1 to 3, 021-W0309-1 to 8, 021-W0311-1 to 5, 021-W0313-1 to 11/1	59220			
203	ಅದಿತಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-1-53)	Adithi Apartment (PID No. 96-1-53) , PID No 019-W0216-5, PID No 021-W0164-9			53130	
204	ಬಾಲಾಜಿ ಸದನ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-50-15)	Balaji Sadana Apartment (PID No. 96-50-15), PID No 021-W0164-11			53130	
205	ಆನಂದ ನಗರ	Ananda Nagar PID Nos 021-W0154-1 to 11, 021-W0164-23 to 78, 021-W0313-2 to 22, 021-W0315-1 to 16	68640			
206	ಪಿಎಸ್‌ಆರ್ ಹೋಮ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-50-15)	PSR Homes Apartment (PID No. 96-50-15), PID No 021-W0297-13			59400	
207	ಅಯ್ಯಪ್ಪ ಬ್ಲಾಕ್	Ayyappa Block	32120			

208	ಅಪ್ಪಣ್ಣ ಬ್ಲಾಕ್	Appanna Block	32120			
209	ರಾಯಲ್ ಮ್ಯಾನರ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-87-110/6)	Royal Manor Apartment(PID No. 96-87-110/6)			38390	
210	ಬಾಬು ರೆಡ್ಡಿ ಲೇಔಟ್	Babu Reddy Layout PID Nos 033-I0036-30 to 44, 033-W0041-1 to 21, 033-W0043-1 to 25, 033-W0045-1 to 42, 033-W0047-1 to 43, 033-W0049-1 to 69	48180			
211	ಬಸವೇಶ್ವರ ಲೇಔಟ್	Basaveshwar Layout	42680			
212	ಬೆಳ್ಳಿಯಪ್ಪ ಅಪಾರ್ಟ್‌ಮೆಂಟ್	Belliyappa Apartment			48890	
213	ಭುವನೇಶ್ವರಿ ನಗರ	Bhuvaneshwari nagar PID Nos 022-I0268-2 to 16, 022-W0119-16 to 32, 022-W0170-1 to 25, 022-W0172-1 to 34, 022-W0174-1 to 19	44660			
214	ಎಕೋ ನರಸಿಂಹ ಅಪಾರ್ಟ್‌ಮೆಂಟ್(ಪಿಐಡಿ ನಂ. 96-106-611-31)	Eco Narasimha Apartment (PID No. 96-106-611-31)			48890	
215	ಗಗನ್ ಸೂರ್ಯ ಅಪಾರ್ಟ್‌ಮೆಂಟ್ (ಪಿಐಡಿ ನಂ.. 96-106-468)	Gagan Surya Apartment(PID No. 96-106-468)			48890	
216	ಗ್ರೀನ್ ಮೆಡೋಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-172-7)	Green Meadows Apartment(PID No. 96-172-7)			48890	
217	ಕುಶಾಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-18-7)	Kushal Apartment (PID No. 96-18-7)			48890	
218	ನೀಲ್ ಗಗನ್-I ಅಪಾರ್ಟ್‌ಮೆಂಟ್ (ಪಿಐಡಿ ನಂ. 96-160-1/1) ಅಪಾರ್ಟ್‌ಮೆಂಟ್	Neel Gagan I Apartment (PID No. 96-160-1/1), PID No 022-W0416-10			48890	
219	ಪ್ರಣವ್ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-181-7)	Pranava Mansion Apartment(PID No. 96-181-7)			48890	
220	ಟಚ್ ವುಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-106-117/17)	Touch Wood Apartment(PID No. 96-106-117/17)			48890	
221	ಯುನಿಟಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-297-39)	Unity Enclave Apartment (PID No. 96-297-39)			48890	
222	ವೈಟ್ ಆರ್ಕಿಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ..96-181-6)	White Orchid Apartment (PID No.96-181-6)			48890	
223	ಸಿ.ಐ.ಎಲ್ ಬಡಾವಣೆ / ಐ ಆಫ್ ಇಂ ಹೆಚ್ ಬಿ ಸಿ ಎಸ್ ಬಡಾವಣೆ	C I L Layout / I of EE HBCS Layout	67620			

224	ಚಾಮುಂಡಿ ನಗರ	Chamundinagar PID Nos 033-W0056-1 to 37, 033-W0060-1 to 18, 033-W0064-1 to 18, 033-W0068-2 to 26, 033-W0070-1, 033-W0078-1 to 17, 033-W0080-1 to 11, 033-W0082-1, 033-W0089-38 to 76, 033-W0090-2 to 28, 033-W0095-23 to 45, 033-W0097-17 to 36, 033-W0101-13 to 28, 033-W0133-1 to 9, 033-W0141-1 to 18, 033-W0149-1 to 20, 033-W0153-1 to 25, 033-W0157-1 to 4	46200			
225	ಚಿದಾನಂದ ರೆಡ್ಡಿ ಬಡಾವಣೆ	Chidanand reddy Layout PID Nos 021-W0154-1 to 11, 021-W0164-23 to 78, 021-W0313-2 to 22, 021-W0313-2 to 16	32890			
226	ಚಿಕ್ಕಕೊಟಪ್ಪ ಲೇಔಟ್	Chikka Kotappa Layout	46200			
227	ಮಾರುತಮ್ ಆರ್ಕಿಡ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-323-6)	Marutham Orchid Apartment(PID No. 96-323-6)New PID No 022-W0045-3			48400	
228	ಚಿನ್ನಮ್ಮ ಲೇಔಟ್	Chinnamma Layout PID No 022-W0093-1 to 26	46200			
229	ವಿಸೂ ಗ್ರೀನ್ ಕ್ಯಾಸ್ಟಲ್ ಅಪಾರ್ಟ್‌ಮೆಂಟ್ (ಪಿಐಡಿ.96-43-20)	Visu Green Castle Apartment(PID No.96-43-20)			45980	
230	ಚೌಡಯ್ಯ ಬ್ಲಾಕ್	Chowdaiah Block PID Nos 021-I0325-1 to 55, 021-W0220-1 to 7, 021-W0222-1 to 6, 021-W0238-1 to 5, 021-W0240-1 to 8, 021-W0250-1 to 6, 021-W0254-1 to 4, 021-W0258-2 to 22, 021-W0317-1 to 54, 021-W0319-1 to 60, 021-W0321-1 to 50, 021-W0323-1 to 49, 021-W0347-1 to 4	48950			
231	ಎಲಿಗೇಂಟ್ ಎಲೈಟ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-97-39)	Elegant Elite Apartment(PID No. 96-97-39)			46530	

232	ಆರ್.ಸಿ.ರೆಡ್ಡಿ ಬಿಲ್ಡಿಂಗ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-75-23/1)	R C Reddy BuildingApartment (PID No. 96-75-23/1)			46530	
233	ದಾಸಪ್ಪ ಗಾರ್ಡನ್	Dasappa garden	45870			
234	ಧರ್ಮಣ್ಣ ಗಾರ್ಡನ್	Dharmanna Garden	45100			
235	ದೊಡ್ಡಮ್ಮ ಲೇಔಟ್	Doddamma Layout PID Nos 022-W0295-35 to 51, 022-W0338-1 to 33, 022-W0344-1 to 17, 022-W0350-1 to 36, 022-W0358-1 to 18, 022-W0362-2 to 40, 022-W0365-1 to 2, 022-W0367-1 to 1B	45870			
236	ಧನಲಕ್ಷ್ಮೀ ನಿಲಯಅಪಾರ್ಟ್‌ಮೆಂಟ್(ಪಿಐಡಿ ನಂ. 96-132-2/2)	Dhanalakshmi Nilaya Apartment (PID No. 96-132-2/2)New PID No 022-W0362-2			45980	
237	ಧಾರ್ತಿ ಮೆಡೋಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-224-11/7)	Dhathri Meadows Apartment(PID No. 96-224-11/7)			45980	
238	ಗಗನ್ ಮೈತ್ರಿ ಅಪಾರ್ಟ್‌ಮೆಂಟ್	Gagan MaithreeApartmentPID No 96-176-10, PID No 022- W0344-3			45980	
239	ಗಗನ್ ವಿಲ್ಲಾ ಅಪಾರ್ಟ್‌ಮೆಂಟ್	Gagan Villa ApartmentPID No 96-132-9, PID No 022-W0362-11			45980	
240	ಗೌರವ್ ಆರ್ಟ್‌ಡೆ-2 ಅಪಾರ್ಟ್‌ಮೆಂಟ್(ಪಿಐಡಿ ನಂ. 96-132-4/5)	Gaurav Arcade-2 Apartment (PID No. 96-132-4/5)			45980	
241	ಕೊಡವ ಸುಲ್ತಾನ್ ಅಪಾರ್ಟ್‌ಮೆಂಟ್(ಪಿಐಡಿ ನಂ.96-132-8)	Kodava Sultan Apartment(PID No.96-132-8)			45980	
242	ನವರತ್ನ ಅಪಾರ್ಟ್‌ಮೆಂಟ್(ಪಿಐಡಿ ನಂ. 96-132-19 & 96-132-19/3)	Navarathna Apartment (PID No. 96-132-19 & 96-132-19/3)			56150	
243	ಪ್ಲಮ್ ವ್ಯೂ ಅಪಾರ್ಟ್‌ಮೆಂಟ್	Palm View Apartment			45980	
244	ಪ್ಯಾರಮೌಂಟ್ ಪ್ಲಾಜಾಅಪಾರ್ಟ್‌ಮೆಂಟ್(ಪಿಐಡಿ ನಂ.. 96-132-6/2)	Paramount Plaza Apartment(PID No. 96-132-6/2)			45980	
245	ಶ್ರೀನಿವಾಸ್ ನಿಲಯ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-224-4/2)	Srinivasa NilayaApartment(PID No. 96-224-4/2)			45980	

246	ಎರೋರಾ ವಿಶುದ್ಧಿ ಅಪಾರ್ಟ್‌ಮೆಂಟ್	Erora Vishuddhi Apartment			57360	
247	ಎಸೆಂಟಾ ಲೇಔಟ್	Esenta Layout	48290			
248	ಗಗನ ಜ್ಯೋತಿ ಅಪಾರ್ಟ್‌ಮೆಂಟ್	Gagan Jyothi Apartment PID No 96-12-6, New PID No 033-W0072-6			57360	
249	ಗಂಗಾಭವಾನಿ ರಸ್ತೆ	Gangabhavani Road	33350			
250	ಗಂಗಮ್ಮ ಲೇಔಟ್	Gangamma layout	46420			
251	ಶ್ರೀ ಸಾಯಿ ಆಶಿರ್ವಾದ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 96-6-5)	Sri Sai AshirwadApartment(PID No. 96-6-5)			45980	
252	ಗೋಪಾಲಪ್ಪ ಲೇಔಟ್	Gopalappa layout	44330			
253	ನೀಲ್ ಗಗನ್ ಖಬ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-160-9/5)	Neel Gagan II Apartment(PID No. 96-160-9/5), PID No 022-W0410-6			45980	
254	ನೀಲ್ ಗಗನ್ ಖಬ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-168-5/4-1)	Neel Gagan III Apartment(PID No. 96-168-5/4-1), PID No 022-W0410-10			45980	
255	ಗುಂಡಪ್ಪರೆಡ್ಡಿ ಲೇಔಟ್	Gundappareddy Layout	47190			
256	ಆನಂದ ನಿಲಯ ಅಪಾರ್ಟ್‌ಮೆಂಟ್ (ಕಬಱ ಓ. 96-31-6/10)	Ananda Nilaya Apartment(PID No. 96-31-6/10), PID No 021-W0313-5			56150	
257	ಅಪೂರ್ವ ಯಂತ್ರಲ್ ಅಪಾರ್ಟ್‌ಮೆಂಟ್(ಕಬಱ ಓ. 96-31-15/13)	Apurva Enthral Apartment(PID No. 96-31-15/13), PID No 021-W0313-20			56150	
258	ಅಸೆಂಟಾ ಇಂದಿರಾ ಅಪಾರ್ಟ್‌ಮೆಂಟ್(ಪಿಐಡಿ ನಂ. 96-94-10/15)	Ascenta Indira Apartment(PID No. 96-94-10/15), PID No 021-W0158-1			45980	
259	ಚೋಳ ರೆಸಿಡೆನ್ಸಿ(ಪಿಐಡಿ ನಂ. 96-34-59/3)	Chola Residency(PID No. 96-34-59/3)			45980	
260	ಕೂಲ್ ಕಾಸ್ಟಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-45-4/19)	Cool Castle Apartment(PID No. 96-45-4/19), PID No 021-W0313-3			56150	
261	ಕ್ರಿಯೇಟಿವ್ ಕ್ಲಾಸಿಕ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-31-17/7)	Creative Classic Apartment(PID No. 96-31-17/7), PID No 021-W0164-19			56150	
262	ಎಮರಾಲ್ಡ್ ರೆಸಿಡೆನ್ಸಿ (ಪಿಐಡಿ. 96-31-9/4)	Emerald Residency(PID No. 96-31-9/4)			45980	

263	ಗೀತಾಂಜಲಿ ಫ್ಲೋರ	Geethanjali Flora Apartment(PID No. 96-45-15), PID No 021-W0131-16			57354	
264	ಇನ್ ಲ್ಯಾಂಡ್ ಎಲ್ಫಿನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-31-12/4)	Inland Elfin Apartment (PID No. 96-31-12/4), PID No 021-W0337-7, 021-W0313-7			45980	
265	ಕೃಷ್ಣಾಪಾರ್ಟ್‌ಮೆಂಟ್(ಪಿಐಡಿ ನಂ. 96-31-1/ಎ)	Krishna Apartment(PID No. 96-31-1/A), PID No 021-W0263-21			45980	
266	ನವೀನ್ ರೆಸಿಡೆನ್ಸಿ(ಪಿಐಡಿ ನಂ. 96-94-13)	Naveen Residency (PID No. 96-94-13), PID No 021-W0164-27,021-W0164-28			45980	
267	ನಾರ್ಥ್ ಈಸ್ಟ್ ಕಾರ್ನರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-31-6/1)	North East Corner Apartment(PID No.96-31-6/1)			45980	
268	ಸುಜಯ್ ಅಪಾರ್ಟ್‌ಮೆಂಟ್(ಕಛಿಟ ಓ.ಐ. 96-31-1-1)	Sujay Apartment(PID No. 96-31-1-1)			57360	
269	ದಿ ಲೋಟಸ್ ಕ್ಲಾಸಿಕ್ ಅಪಾರ್ಟ್‌ಮೆಂಟ್(ಪಿಐಡಿ.96-31-2/9)	The Lotus Classic Apartment(PID No.96-31-2/9) , PID No 021-W0150-23			56150	
270	ಹೆಚ್.ಎಂ.ಟಿ. ಲೇಔಟ್	H M T Layout PID Nos 033-I0027-1 to 3, 033-I0031-1 to 5, 033-I0040-2 to 22, 033-I0214-13 to 40, 033-I0263-2 to 12, 033-M0032-25 to 55, 033-W0265-1 to 4, 033-W0267-1 to 5, 033-W0269-1 to 6, 033-W0271-1 to 4, 033-W0273-1 to 5, 033-W0275-1 to 6/1, 033-W0279-1 to 4, 033-W0281-1 to 14, 033-W0283-1 to 12/1, 033-W0285-1 to 4,033-W0289-1 to 15, 033-W0291-1 to 10A	79000			
271	ಕ್ರಿಯೇಟೀವ್ ಹೋಮ್ಸ್ ಅಪಾರ್ಟ್‌ಮೆಂಟ್	Creative HomesApartment PID No 96-80-27/1-6, PID No 021-W0258-5			63030	
272	ಶಕ್ತಿ ಬ್ಲಾಸಮ್ ಅಪಾರ್ಟ್‌ಮೆಂಟ್	Shakthi Blossoms Apartment(PID No. 96-31-6)			63030	

273	ಕನಕ ನಗರ	Kanakanagar PID Nos 022-I0033-2 to 14, 022-I0241-1 to 9, 022-I0268-1 to 74, 022-I0276-2 to 24, 022-W0173-22 to 36, 022-W0211-1 to 20A, 022-W0213-1 to 16, 022-W0215-1 to 7A, 022-W0217-1 to 18, 022-W0219-1 to 11, 022-W0221-1 to 8, 022-W0223-1 to 9A, 022-W0225-1 to 10, 022-W0229-1 to 4, 022-W0231-1 to 7, 022-W0233-49 to 63, 022-W0240-1 to 35, 022-W0246-1 to 10, 022-W0250-41 to 80, 022-W0256-1 to 4A, 022-W0258-1 to 4, 022-W0262-1 to 9, 022-W0270-1 to 13, 022-W0272-1 to 14	47300			
274	ಅಲ್ ಕೈರ್ ರೆಸಿಡೆನ್ಸಿ (ಪಿಐಡಿ ನಂ.96-145-4 & 4/1)	AL Khair Residency (PID No.96-145-4 & 4/1)			45980	
275	ಮಂಗಳ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ (ಪಿಐಡಿ. 96-170-34/15)	Mangala Galaxy Apartment (PID No. 96-170-34/15)			45980	
276	ದಿ ಪರ್ಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-161-54/3)	The Pearl Apartment (PID No. 96-161-54/3)			45980	
277	ಕನಕ ನಗರ 2ಎ ರಿಂದ 6ಎ ಕ್ರಾಸ್ ರೋಡ್ಸ್	Kanakanagar 2A to 6A Cross	40480			
278	ಕೆಂಪಣ್ಣ/ಕೆಂಪಯ್ಯ ಲೇಔಟ್	Kempanna/Kempaiah Layout	45100			
279	ಐಶ್ವರ್ಯ ಅಪಾರ್ಟ್‌ಮೆಂಟ್ (ಪಿಐಡಿ ನಂ.96-46-45/2)	Aishwarya Apartment (PID No. 96-46-45/2)			45980	
280	ಅರ್ಕೋನ್ ಸಹಸ್ರಾರ ಅಪಾರ್ಟ್‌ಮೆಂಟ್ (ಪಿಐಡಿ. 96-17-36/1)	Arrcons Sahasrara Apartment (PID No. 96-17-36/1)			45980	
281	ಮೆರಿಡಿಯನ್ ಗಾರ್ಡನ್ ಅಪಾರ್ಟ್‌ಮೆಂಟ್ (ಪಿಐಡಿ. 96-269-28)	Meridian Garden Apartment (PID No. 96-269-28)			56150	
282	ಮಿಡ್‌ಫೋರ್ಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-46-22)	Midford Apartments (PID No. 96-46-22)			45980	
283	ರೇಡಿಯಂಟ್ ಕ್ಯಾಸ್ಪೆ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-17-49/20)				45980	

284	ಶಿವಾನಿ ಸ್ಪ್ಲೆಂಡರ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-46-12)	Shivani Splendour Apartment(PID No. 96-46-12)			45980	
285	ಕೃಷ್ಣಪ್ಪ ಲೇಔಟ್	krishnappa layout	45540			
286	ಚಿತ್ರಕೂಟ್ ಶೆಲ್ಟರ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-164-10/1)	Chitrakut Shelters Apartment(PID No. 96-164-10/1)			45980	
287	ಕುಪ್ಪಸ್ವಾಮಿ ಗಾರ್ಡನ್	Kuppaswamy Garden	44110			
288	ಕುಶಾಲಪ್ಪ ಬಡಾವಣೆ	Kushalappa layout PID Nos 022-W0145-20 to 24,022-W0173-15 to 19, 022-W0236-1 to 31A, 022-W0238-1 to 34A, 022-W0248-1 to 37, 022-W0250-2 to 50	44110			
289	ಎಂ.ಎಸ್. ಎಕೋ ಡಿಸೈನ್ ಗ್ರೂಪ್ ಅಪಾರ್ಟ್‌ಮೆಂಟ್	M.S. Eco Design Group Apartment			56150	
290	ಮಂಜುನಾಥ ಲೇಔಟ್	Manjunath Layout PID Nos 033-I0325-2 to 24, 033-W0042-1 to 18, 033-W0044-1 to 12, 033-W0046-1 to 25, 033-W0054-1 to 43, 033-W0058-1 to 42, 033-W0062-1 to 12, 033-W0066-1 to 8, 033-W0069-1 to 3, 033-W0071-1 to 48, 033-W0072-1 to 12,033-W0073-1 to 26, 033-W0074-2 to 6, 033-W0075-1 to 12, 033-W0076-1 to 8, 033-W0077-1 to 3, 033-W0079-1 to 22, 033-W0081-1 to13, 033-W0083-1 to 47, 033-W0084-2 to 22, 033-W0085-1 to45, 033-W0087-1 to 54, 033-W0089-1 to 69	57500			
291	ಗಗನ್ ಜ್ಯೋತಿ ಅಪಾರ್ಟ್‌ಮೆಂಟ್(ಕಬೆಆ ಓ.ಠ. 96-12-6/7)	Gagan Jyothi Apartment(PID No. 96-12-6/7)			57360	
292	ಜ್ಯೋತಿ ಅಪಾರ್ಟ್‌ಮೆಂಟ್ (ಪಿಐಡಿ.96-12-6/47)	Jyothi Apartment (PID No.96-12-6/47)			51310	
293	ಎಲ್ ಎನ್ ಎಸ್ ಅಪಾರ್ಟ್‌ಮೆಂಟ್(ಕಬೆಆ ಓ.ಠ. 96-36-79)	L. N. S. Apartment(PID No. 96-36-79)			56150	

294	ರಾಘವೇಂದ್ರ ಗೇಟ್‌ವೇ ಅಪಾರ್ಟ್‌ಮೆಂಟ್(ಪಿಐಡಿ ನಂ. 96-49-54)	Raghavendra GatewayApartment(PID No. 96-49-54), PID No 021-I0325-38			51310	
295	ಸತ್ಯನಾರಾಯಣ ರೆಸಿಡೆನ್ಸಿ (ಪಿಐಡಿ ನಂ. 96-49-27)	Sathyannarayana Residency(PID No. 96-49-27)			51310	
296	ಮೀನಾಕ್ಷಿ ಸುಂದರೇಶ್ವರ ಹೌಸಿಂಗ್ ಸೊಸೈಟಿ (ಎಂ.ಎಸ್.ಹೆಚ್)	Meenakshi Sundareshwar Housing Society(M S H)	49610			
297	ಮುನೇಶ್ವರ ಲೇಔಟ್	Muneshwar Layout	49610			
298	ಮ್ಯಾನಿಫೆಸ್ಟ್ ಸಿಲ್ವರ್ ಆರ್ಕ್ ಅಪಾರ್ಟ್‌ಮೆಂಟ್	Manifest Silver arc ApartmentPID No 96-235-1			62200	
299	ಎಂ.ಜಿ.ಆರ್ಕೇಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-25-92)	M. J. ArcadeApartment (PID No. 96-25-92)			49980	
300	ಮುನಿನಂಜಪ್ಪ ರೆಡ್ಡಿ ಲೇಔಟ್	Muninanjappa Reddy Layout	52140			
301	ಪಿಎಸ್‌ಆರ್ ನೆಸ್ಟ್ ಅಪಾರ್ಟ್‌ಮೆಂಟ್(ಪಿಐಡಿ ನಂ. 96-25-80)	PSR NestApartment (PID No. 96-25-80), PID No 022-W0142-15			49980	
302	ಮುನಿ ವೆಂಕಟಸ್ವಾಮಪ್ಪ ಬಡಾವಣೆ	Muni venkatswamappa Layout	38060			
303	ನಂಜಮ್ಮ ಬಡಾವಣೆ	Nanjamma layout PID Nos 022-W0364-1 to 23, 022-W0368-2 to 18, 022-W0397-1, 022-W0401-1	31460			
304	ನರಸಿಂಹಯ್ಯ ಬ್ಲಾಕ್	Narasimhaiah Block	42680			
305	ನಾರಾಯಣಪ್ಪ ಬಡಾವಣೆ	Narayanappa Layout PID Nos 018-W0061-2 to 4/1, 018-W0065-1 to 4, 018-W0067-1 to 4, 018-W0069-1 to 3, 018-W0151-46 to 52, 018-W0159-1 to 13, 018-W0182-1 to 51, 018-W0184-1 to 38,018-W0194-2, 018-W0196-2 to 22/1	38060			
306	ಪಿ.ಎಸ್.ಆರ್ ಅಪಾರ್ಟ್‌ಮೆಂಟ್	P.S.R. Apartment			56150	
307	ಪಾಪಣ್ಣ ಬಡಾವಣೆ	Papanna layout	46750			
308	ಸಿರಿ ರೆಸಿಡೆನ್ಸಿ (ಪಿಐಡಿ ನಂ. 96-125-1/2)	Siri Residency(PID No. 96-125-1/2) , New PID No 022-W0033-13			45430	
309	ಪಟೇಲ್ ಮುನಿಯಪ್ಪ ಲೇಔಟ್	Patel muniyappa layout PID Nos 022-W0035-16 to 26, 022-W0037-17 to 27, 022-W0039-4 to	43890			

		15, 022-W0041-19 to 23, 022-W0041-115				
310	ಐಶ್ವರ್ಯ ಪ್ಯಾರಡಿಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-336-4 & 3)	Aishwarya Paradise Apartment(PID No. 96-336-4 & 3)			45980	
311	ಗಗನ ಮೂರ್ತಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-336-2)	Gagan Murthy Apartment(PID No. 96-336-2)			45980	
312	ಮೆರಿಡಿಯನ್ ರೆಸಿಡೆನ್ಸಿ(ಪಿಐಡಿ. 96-316-10)	Meridian Residency(PID No. 96-316-10)			45980	
313	ಪಟೇಲ್ ವೆಂಕಟಸ್ವಾಮಪ್ಪ ಲೇಔಟ್	Patel Venkataswamappa Layout	43890			
314	ವಿ.ವಿ.ನಿತ್ಯ ಸೌರಭ ಅಪಾರ್ಟ್‌ಮೆಂಟ್	V. V. Nitya Sourabha Apartment PID No 96-336-24			43670	
315	ಪಟೇಲ ರಾಮಯ್ಯ ಲೇಔಟ್	Patel Ramaiah layout	44110			
316	ರಾಜ ಗೋಪಾಲ ರೆಡ್ಡಿ ಲೇಔಟ್	Rajgopala reddy layout	45430			
317	ರತ್ನಮ್ಮ ಲೇಔಟ್	Rathnamma layout	43890			
318	ದಾಥ್ರಿ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-319-11/1)	Dhathri Nest Apartment(PID No.96-319-11/1) , PID No 022-W0295-35			43670	
319	ಸಾಕೇತ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-6-19)	Saket Apartment(PID No. 96-6-19)			56150	
320	ಸನಾವುಲ್ಲಾ ಬಡಾವಣೆ	Sanauilla Layout	31460			
321	ಸೀತಪ್ಪ ಬಡಾವಣೆ	Seethappa Layout, PID Nos 033-I0036-1 to 35, 033-W0037-1 to 13, 033-W0038-1 to 49, 033-W0039-1 to 7, 033-W0040-1 to 42, 033-W0042-20 to 76, 033-W0089-2 to 22, 033-W0091-1 to 13	51700			
322	ಡ್ರೀಮ್ ರೆಸಿಡೆನ್ಸಿ (ಪಿಐಡಿ ನಂ. 96-44-15)	Dream Residency (PID No. 96-44-15)			50950	
323	ಲಕ್ಷ್ಮೀ ವಿಲ್ಲಾ	Lakshmi Villa Apartment PID No 96-275-8			50950	
324	ಕೃಷ್ಣ ಮ್ಯಾನರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-69-58/3)	Krishna Manor Apartment (PID No.96-69-58/3), PID No 021-W0247-3			50950	
325	ಸುಕಾಸ ನಿಲಯ ಅಪಾರ್ಟ್‌ಮೆಂಟ್	Sucasa Nilaya Apartment PID No 96-85-44			50950	

326	ಸನ್ ರೈಸ್ ಲೇಔಟ್	Sunrise layout	51590		
327	ಮ್ಯಾನಿಫೆಸ್ಟ್ ಎಲೈಟ್ ಅಪಾರ್ಟ್‌ಮೆಂಟ್	Manifest Elite Apartment PID No 96-60-17			48400
328	ಮ್ಯಾನಿಫೆಸ್ಟ್ ಪಿಎಸ್‌ಆರ್ ಮ್ಯಾನ್ಷನ್ ಅಪಾರ್ಟ್‌ಮೆಂಟ್	Manifest PSR Mansion Apartment			48400
329	ಸೆವೆನ್ ಹಿಲ್ ನೆಸ್ಟ್ ಅಪಾರ್ಟ್‌ಮೆಂಟ್	Seven Hill Nest Apartment			48400
330	ಎಸ್.ಎಸ್ ಮ್ಯಾನಸನ್ ಅಪಾರ್ಟ್‌ಮೆಂಟ್	SS Manson Apartment			48400
331	ತಿಮ್ಮಕ್ಕ ಲೇಔಟ್	Thimmakka layout	43890		
332	ಮ್ಯಾನಿಫೆಸ್ಟ್ ಫಾರ್ಟುನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96/275/25)	Manifest Fortune Apartment (PID No.96/275/25)			48400
333	ಪಿಎಸ್‌ಆರ್ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-275-43)	PSR Mansion Apartment (PID No.96-275-43)			48400
334	ಪಿಎಸ್ ಆರ್ ಹೆರಿಟೇಜ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-275-31/5)	PSR Heritage Apartment (PID No. 96-275-31/5)			48400
335	ವಿ ಎನ್ ಎಕ್ಸ್ಟೆನ್‌ಶನ್	V N Extention	45430		
336	ವೆಂಕಟಸ್ವಾಮಪ್ಪ ಬಡಾವಣೆ	Venkataswamappa Layout	43890		
337	ವೆಂಕಟೇಶ್ವರ ಲೇಔಟ್	Venkateshwar Layout	45430		
338	ವೆಂಕಟೇಶ್ವರಪ್ಪ ಲೇಔಟ್	Venkateshwarppa layout PID Nos 033-W0042-25 to 41, 033-W0048-1 to 29, 033-W0052-1 to 28, 033-W0056-16 to 52, 033-W0097-2 to 18, 033-W0099-1 to 4, 033-W0101-1 to 14, 033-W0103-1 to 12, 033-W0105-1 to 11	43890		
339	ವಿನಾಯಕ ಲೇಔಟ್	Vinayaka Layout PID Nos 019-I0092-40 to 42, 019-W0049-18 to 50, 019-W0051-7 to 43, 019-W0053-3	31460		
340	ಉನ್ನತಿ ಲೇಔಟ್	Unnathi Layout , PID No 021-W0189-1 to 30	39050		
341	ವಿಶ್ವೇಶ್ವರಯ್ಯ ಲೇಔಟ್	Vishveswaraiah layout , PID No 022-W0103-1 to 28	75570		
	ಗೆದ್ದಲಹಳ್ಳಿ(ಪಿನ್ ಕೋಡ್ 560077)	GEDDALAHALLI (PIN CODE NO.560077)			
342	ಗೆದ್ದಲಹಳ್ಳಿ	Geddalahalli PID Nos 018-W0283-1 to 46, 018-W0319-1 to	83490		

		19, 018-W0321-1 to 7, 018-W0323-1 to 13, 018-W0325-1 to 12, 018-W0334-1 to 16, 018-W0310-1 to 51, 018-W0317-1 to 9, 018-W0311-1to 31, 018-W0315-1to 10,				
343	ಗೆದ್ದಲಹಳ್ಳಿ ಎಲ್ಲಾ ಮುಖ್ಯ ರಸ್ತೆಗಳು	Geddalahalli All main Roads PID Nos 018-W0276-1 to 28, 018-W0270-1 to 19, 018-M0031-1 to 149, 018-W0314-1 to 9, 018-I0356-1 to 98	96600			
344	ಜಲದರ್ಶಿನಿ ಲೇಔಟ್	Jaladarshini LayoutPID Nos 018-W0269 to 36, 018-W0265-10 to 21, 018-W0267-1 to 17, 018-W0284-1 to 36,	81950			
345	ಭವ್ಯ ಟ್ರಾಂಕ್ವಿಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-792-6/1)	Bhavya Tranquil Apartment(PID No. 100-792-6/1)			68370	
346	ಡೆಕ್ಕನ್ ವಿಲ್ಲಾಸ್‌ಬಾ ಅಪಾರ್ಟ್‌ಮೆಂಟ್	Deccan Villas IApartment PID No 100-728-64 , New PID No 018-W0231-3			68370	
347	ಡೆಕ್ಕನ್ ವಿಲ್ಲಾಸ್‌ಬಾ ಅಪಾರ್ಟ್‌ಮೆಂಟ್(ಪಿಐಡಿ ನಂ. 100-728-65/8)	Deccan Villas IIApartment(PID No. 100-728-65/8), New PID No 018-W0231-3			68370	
348	ನ್ಯೂ ಬಿ ಎ ಲ್ ಎಂಪ್ಲಾಯಿಸ್ ಸಿಚ್ ಬಿ ಎಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-228-65/5)	NEW BEL LayoutEmployees CHBS Apartment(PID No.100-228-65/5)			68370	
349	ದಿವ್ಯ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Divya Enclave ApartmentPID No 100-124-115-116-46			72600	
350	ದಿವ್ಯ ಜ್ಯೋತಿ ಅಪಾರ್ಟ್‌ಮೆಂಟ್	Divya Jyothi ApartmentPID No 100-124-19			72600	
351	ಸ್ವಾತಿ ರೆಸಿಡೆನ್ಸಿ(ಪಿಐಡಿ ನಂ.100-130-30/3)	Swathi Residency(PID No. 100-130-30/3), New PID No 018-W0265-6			72600	
352	ವರ್ಷಾ ರೆಸಿಡೆನ್ಸಿ (ಪಿಐಡಿ ನಂ.100-124-1/1-17)	Varsha Residency (PID No. 100-124-1/1-17)			72600	
353	ವಿಗ್ಯಾನ್ ವಿಹಾರ್ ಅಪಾರ್ಟ್‌ಮೆಂಟ್	Vigyan ViharApartment PID No 100-12-8			72600	

354	ಗೆದ್ದಲಹಳ್ಳಿ ಎಲ್ಲಾ ಅಡ್ಡ ರಸ್ತೆಗಳು	Geddalahalli All Cross Roads PID Nos 018-W0305-1 to 25, 018-W0308-1 to 13, 018-W0268-1 to 15, 018-W0281-1 to 13, 018-W0279-1 to 24, 018-W0277-1 to 29, 018-W0276-1 to 24, 018-W0275-1 to 25, 018-W0273-1 to 31, 018-W0271-1 to 24,	85680			
355	ಕೃಷ್ಣ ಎಲೆಗನ್ಸ್ ಅಪಾರ್ಟ್‌ಮೆಂಟ್ (ಪಿಐಡಿ.. 100-755-5)	Krishna Elegance Apartment (PID No. 100-755-5)			67890	
356	ಬೋಚ್ಸ್ ರೆಸಿಡೆನ್ಸಿ	Bochs ResidencyPID No 100-154-39, New PID No 018-10356-62			67760	
357	ಕ್ಯಾಡ್ & ಎಂಇಟಿ ಲೇಔಟ್	CAD & MET Layout, PID Nos 018-W0341-1 to 27,	81950			
358	ಕಾರ್ನರ್ ವುಡ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-686-24)	Corner WoodsApartment(PID No. 100-686-24)			67760	
359	ಕೊರೊನೇಟ್ ಕ್ಯಾಸ್ಟಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-473-13/6)	Coronet CastleApartment (PID No. 100-473-13/6)			67760	
360	ಎಸ್ಟೀಮ್ ರಿಟ್ರೀಟ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 99-138-6/17)	Esteem RetreatApartment (PID No. 99-138-6/17)			67760	
361	ಗೀತಾ ಮ್ಯಾನ್ಷನ್ ಅಪಾರ್ಟ್‌ಮೆಂಟ್	Geetha Mansion Apartment			67760	
362	ಗೌರಿ ಅಪಾರ್ಟ್‌ಮೆಂಟ್	Gowri ApartmentPID No 100-124-26			67760	
363	ಜಲಸಪ್ನಾ ಅಪಾರ್ಟ್‌ಮೆಂಟ್(ಪಿಐಡಿ ನಂ.99-115-31/1)	Jala Sapna Apartment (PID No.99-115-31/1)			67760	
364	ಕಾಂಚನ್ ಹೈಟ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 100-738-124)	Kanchan Heights Apartment (PID No. 100-738-124)			67760	
365	ಲಕ್ಷ್ಮೀ ತರಂಗ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 100-478-50)	Lakshmi TarangApartment(PID No. 100-478-50)			67760	
366	ಲೀಲಾ ಅಪಾರ್ಟ್‌ಮೆಂಟ್(ಪಿಐಡಿ ನಂ.100-533-44/10)	Leela Apartment (PID No. 100-533-44/10), New PID No 018-W0273-22			67760	
367	ನಿತ್ಯ ಸ್ಪೆಂಡರ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-201-2)	Nithya SplendourApartment (PID No. 100-201-2)			67760	
368	ಪಶ್ಚಿಮ್ ಪ್ರೈಡ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-130-10)	Paschim PrideApartment(PID No. 100-130-10)			67760	

369	ಪೂರ್ವ ಏಟ್ರಿಯಾ ಅಪಾರ್ಟ್‌ಮೆಂಟ್ (ಪಿಐಡಿ.99-164-56/3ಎ-48)	Purva Atria Apartment (PID No.99-164-56/3A-48)			73920	
370	ಪೂರ್ವ ಏಟ್ರಿಯಾ ಪ್ಲಾಟಿನಾ ಅಪಾರ್ಟ್‌ಮೆಂಟ್ (ಕಛೇಲ ಓ.ರ.99-164-56/3ಂ)	Purva Atria Platina Apartment (PID No.99-164-56/3A)			87650	
371	ಆರ್.ಕೆ.ರಕ್ಷಾ ಅಪಾರ್ಟ್‌ಮೆಂಟ್	R. K. Raksha Apartment PID No 100-88-26			67760	
372	ರೋಹಿಣಿ ರೆಸಿಡೆನ್ಸಿ (ಪಿಐಡಿ ನಂ. 100-735-84/2)	Rohini Residency (PID No. 100-735-84/2)			67760	
373	ಸಾಕೇತ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-158-42/2)	Sakeeth Apartments (PID No. 100-158-42/2)			67760	
374	ಶ್ರೇಯಾ ಅಪಾರ್ಟ್‌ಮೆಂಟ್ (ಪಿಐಡಿ ನಂ.100-447-24/9-1)	Shreya Apartment (PID No. 100-447-24/9-1)			67760	
375	ಸ್ಕಂದ ರೆಸಿಡೆನ್ಸಿ (ಪಿಐಡಿ ನಂ.100-217-40/41)	Skanda Residency (PID No. 100-217-40/41), New PID No 019-W0196-6			67760	
376	ಶ್ರೀ ಗುರು ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-738-15)	Sri Guru Mansion Apartment (PID No. 100-738-15), New PID No 019-W0202-16			67760	
377	ಸೃಷ್ಟಿ ನಿವಾಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-158-22/5)	Srushti Nivas Apartment (PID No. 100-158-22/5)			67760	
378	ಸೃಷ್ಟಿ ರೆಸಿಡೆನ್ಸಿ (ಪಿಐಡಿ ನಂ. 100-124-27/1)	Srushti Residency (PID No. 100-124-27/1)			67760	
379	ಸ್ಟ್ರಾಟನ್ ಪಾರ್ಕ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-470-1)	Stratton Park Apartment (PID No. 100-470-1)			67760	
380	ಸ್ವಾತಿ ಚೌಡೇಶ್ವರಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-01-119)	Swathi Chowdeshwari Apartment (PID No. 100-01-119)			67760	
381	ಸ್ವಾತಿ ನಾಗಲೀಲಾ ಅಪಾರ್ಟ್‌ಮೆಂಟ್	Swathi Nagaleela Apartment PID No 100-01-105 , New PID No 0019-W0210-2			67760	
382	ಸ್ವಾತಿ ಪರಮೇಶ್ವರಿ ಅಪಾರ್ಟ್‌ಮೆಂಟ್	Swathi Parameshwari Apartment PID No 100-735-98			67760	
383	ವೈಷ್ಣವಿ ಸ್ಪೆಂಡರ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 99-155-12/21)	Vaishnavi Splendours Apartment (PID No. 99-155-12/21)			93170	

384	ಕಾಕಮುನಿಶ್ಯಾಮಪ್ಪ ಲೇಔಟ್	Kakamunishamappa Layout	81950			
385	ಕೆಇಬಿ ಲೇಔಟ್	KEB Layout , PID Nos 020-W0080-1 to 15, 020-W0073-1 to 29, 020-W0074-1 to 13, 020-W0082-1 to 14A, 020-W0071-1 to 14A, 020-W0077-1 to 37, 020-W0076-1 to 15, 020-W0069-1 to 16, 020-W0078-1 to 4, 020-I0337-1 to 53,	82500			
386	ಐಬಿಎಸ್‌ಗ್ಯಾಲರಿಯಾ(ಪಿಐಡಿ ನಂ.100-605-68)	IBIS GalleriaApartment(PID No. 100-605-68)			67760	
387	ಬನಶಂಕರಿ ಹೋಮ್ಸ್‌ಅಪಾರ್ಟ್‌ಮೆಂಟ್(ಪಿಐಡಿ ನಂ. 100-605-4)	Banashankari Homes Apartment(PID No. 100-605-4)			69460	
388	ವೆಂಕಟಪ್ಪ ಲೇಔಟ್	Venkatappa Layout , PID Nos 020-W0060-1-27, 020-W0059-1-2, 020-W0061-1-6A, 020-W0057-1 to 3A, 020-W0055-1 to 3, 020-W0064-1 to 24,	81950			
389	ರಾಜಮ್ಮ ಎನ್‌ಕ್ಲೇವ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-443-17/18)	Rajamma EnclaveApartment (PID No. 100-443-17/18)			67760	
390	ವಿಜಯ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Vijay Enclave Apartment			67760	
391	ಎಇಸಿಎಸ್ ಲೇಔಟ್	AECS LayoutPID 018-W0204-1 to 48	114290			
392	ಅನ್ನಪೂರ್ಣ ಅಪಾರ್ಟ್‌ಮೆಂಟ್(ಪಿಐಡಿ. 100-01-29)	Annapoorna Apartment(PID No. 100-01-29)			84150	
393	ಫ್ರೆಂಡ್ಸ್ ಫ್ಲಾಟ್ಸ್ ಅಪಾರ್ಟ್‌ಮೆಂಟ್(ಪಿಐಡಿ.100-01-3/4)	Friends Flats Apartment(PID No.100-01-3/4)			84150	
394	ಕಲ್ಪತರು ಡಾಲರ್ಸ್ ಪಾರ್ಕ್ ಅಪಾರ್ಟ್‌ಮೆಂಟ್	Kalpatharu Dollars Park ApartmentPID No 100-02-66 , New PID No 018-W0258-17			84150	
395	ಲಲಿತಾ ಮ್ಯಾನರ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-4-12/6)	Lalitha ManorApartment(PID No. 100-4-12/6)			84150	
396	ನಂದನ ಅಪಾರ್ಟ್‌ಮೆಂಟ್ (ಪಿಐಡಿ ನಂ.100-1-134)	NandhanaApartment(PID No. 100-1-134)			84150	
397	ಪದ್ಮಾಲಯ ಅಪಾರ್ಟ್‌ಮೆಂಟ್	PadmalayaApartmentPID No 100-01-113			84150	

398	ರಾಮ ಕೃಷ್ಣ ನಿಲಯಂ ಅಪಾರ್ಟ್‌ಮೆಂಟ್(ಪಿಐಡಿ ನಂ. 100-1-185)	Ram Krishna Nilayam Apartment (PID No. 100-1-185)			84150	
399	ರೋಹಿಣಿ ಕ್ಲಸ್ಟರ್ ಅಪಾರ್ಟ್‌ಮೆಂಟ್	Rohini Clusters Apartment PID No 100-05-6/4			84150	
400	ರೋಹಿಣಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-1-82/5)	Rohini Enclave Apartment (PID No. 100-1-82/5)			84150	
401	ರಾಯಲ್ ಆರ್ಚ್‌ಡ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-06-100)	Royal Orchards Apartment (PID No. 100-06-100)			84150	
402	ಸಾಯಿ ಸುಪ್ರವಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-1-30/1)	Sai Supravi Apartment (PID No. 100-1-30/1)			84150	
403	ಸಂಜಯ್ ಪ್ಯಾಲೆಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-337-14/7)	Sanjay Palace Apartment (PID No. 100-337-14/7)			84150	
404	ಸೌಮ್ಯ ಫಲಾ ಅಪಾರ್ಟ್‌ಮೆಂಟ್	Sowmya II Apartment PID No 019-W0051-13			84150	
405	ಸುಮುಖ ನಂದನ ಅಪಾರ್ಟ್‌ಮೆಂಟ್	Sumukh Nandhana Apartment			84150	
406	ಸ್ವಾತಿ ಆರ್‌ನೇಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-4-4)	Swathi Ornate Apartment (PID No. 100-4-4)			85190	
407	ಸ್ವಾತಿ ಪದ್ಮಶ್ರೀ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-1-94)	Swathi Padmashree Apartment (PID No. 100-1-94)			84150	
408	ಸ್ವಾತಿ ಸ್ವರಾ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-1-97)	Swathi Swara Apartment (PID No. 100-1-97)			84150	
409	ವಿ.ಕೆ.ರೆಸಿಡೆನ್ಸಿ (ಪಿಐಡಿ ನಂ.100-1-125/1)	V.K.Residency (PID No.100-1- 125/1)			84150	
410	ವಿ.ಕೆ. ಎನ್‌ಕ್ಲೇವ್ ಅಪಾರ್ಟ್‌ಮೆಂಟ್(ಕಿಒಆರ್ ಓಂ. 100-01-129/1)	V K Enclave Apartment (PID No. 100-01-129/1)			84150	
411	ವಿಜಯ ನೆಸ್ಟ್ ಅಪಾರ್ಟ್‌ಮೆಂಟ್	Vijay Nest Apartment			84150	
412	ಸಂಜಯ್ ಅಪಾರ್ಟ್‌ಮೆಂಟ್(ಕಿಒಆರ್ ಓಂ. 100-1-136/7)	Sanjay Apartment (PID No. 100- 1-136/7)			84150	
413	ನೀಲ್ಸ್ ಶ್ರೀ ಮಾರುತಿ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-624- 19)	Neals Sree Maruthi Mansion Apartment (PID No. 100- 624-19)			84150	
414	ಅಶ್ವಥ ನಗರ	Ashwath Nagar , PID Nos 035- W0101-1 to 6, 035-W0106-1 to 32, 035-W0096-1 to 13, 035- W0095-1 to 6, 035-W0099-1 to 11,	82500			

415	ಶ್ರೀ ಲಕ್ಷ್ಮೀ ಕಾವೇರಿ ನೆಸ್ಟ್ ಅಪಾರ್ಟ್‌ಮೆಂಟ್(ಪಿಐಡಿ ನಂ.99-160-18)	Sri Lakshmi Cauvery Nest Apartment(PID No.99-160-18)			85310	
416	ಎಜಿಎಸ್ ಲೇಔಟ್	AG'S Layout , PID Nos 018- W0219-1 to 6, 018-W0248-1 to 18, 018-W0250-1 to 18, 018- W0238-1 to 27, 018-W0221-1 to 14, 018-W0223-1 to 13,	73150			
417	ಬಿಇಎಲ್ ಲೇಔಟ್	BELLAYOUT PID No 018-M0029- 2 to 184	70180			
418	ಬಿಇಎಲ್ ಸೊಸೈಟಿ ಎಚ್‌ಬಿಸಿಎಸ್	BEL Society HBCSLAYOUT, PID No 018-M0029-2 to 184	73700			
419	ಬಾಷ್ ಅಪಾರ್ಟ್‌ಮೆಂಟ್	Bosch Apartment PID No 018- W0337-34			81560	
420	ಸಿಐಎಲ್ ಲೇಔಟ್	C I L Layout , PID Nos 018- W0252-1 to 67, 018-W0256-1 to 32, 018-W0263-1 to 24, 018- W0258-1 to 54,	68860			
421	ಆಶಿಯಾನಾ ಅಪಾರ್ಟ್‌ಮೆಂಟ್	Aashiyana Apartment PID No 100-736-10			66550	
422	ನಂದನ ನಂದನಂ ಅಪಾರ್ಟ್‌ಮೆಂಟ್	Nandana Nandanam Apartment			66550	
423	ಸೇಥಿ ವುಡ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 100-736-18)	Sethi WoodsApartment(PID No. 100-736-18)			66550	
424	ವಿಜಯ ಮ್ಯಾನರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 100-735-66/3)	Vijay ManorApartment (PID No. 100-735-66/3)			66550	
425	ಸೆಂಟ್ರಲ್ ಗುರುಸ್	Central Gurus	44880			
426	ದೇವಿ ಫೇರ್‌ಫೀಲ್ಡ್ ಅಪಾರ್ಟ್‌ಮೆಂಟ್	DeviFairfield Apartment			81560	
427	ದಿವ್ಯ ಅಪಾರ್ಟ್‌ಮೆಂಟ್	Divya Apartment			80350	
428	ಡಿ.ರಾಜಗೋಪಲ್ (60 ಅಡಿ ರಸ್ತೆ) ರೋಡ್	D.Rajagopal Road (60 ft Road)	84700			
429	ಹೊಯ್ಸಲ ಇನ್‌ಫ್ಯಾನ್ಟ್ರಿ ಟವರ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-686- 23)	Hoysala Infantry towersApartment (PID No.100- 686-23)			88000	
430	ಹೊಯ್ಸಲ ಸಾಯಿ ಶೆಲ್ಟರ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100- 686-23/1)	Hoysala Sai SheltersApartment(PID No. 100- 686-23/1)			88000	
431	ಜಿ ಎಮ್ ರಾಮಕೃಷ್ಣಪ್ಪ ಎಕ್ಸ್ಟೆನ್ಷನ್	G M Ramkrishnappa Extention, PID Nos 018-W0225-1 to 25, 018-W0227-1 to 29, 018-W0260-	48400			

		1 to 6, 018-W0262-1 to 4, 018-W0231-1 to 5, 018-W0229-1 to 24,				
432	ಅಪೂರ್ವ ಎನ್‌ಕ್ಲವ್ ಅಪಾರ್ಟ್‌ಮೆಂಟ್	Apoorva Enclave Apartment				52030
433	ಶ್ರೀ ರಾಜರಾಜೇಶ್ವರಿ ಎನ್‌ಕ್ಲವ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-344-4)	Shree Rajarajeshwari Enclave Apartment (PID No. 100-344-4)				52030
434	ಶೋಭಾ ಅಪಾರ್ಟ್‌ಮೆಂಟ್	Shobha Apartment				76720
435	ಗಣೇಶ ಮಂದಿರ	Ganesh Mandir, PID Nos 035-W0067-1 to 13, 035-W0069-1 to 20, 035-W0065-1 to 11, 035-I0076-1 to 82,	48400			
436	ಗ್ರೀನ್ ನೆಸ್ಟ್ ಅಪಾರ್ಟ್‌ಮೆಂಟ್	Green nest Apartment				79140
437	ಹನುಮಯ್ಯ ಲೇಔಟ್	Hanumaiah Layout, PID No 020-W0069-1 to 19, 020-W0076-1 to 6,	48400			
438	ಎಲಿಗೇಂಟ್ ರಾಯಲ್ ಅಪಾರ್ಟ್‌ಮೆಂಟ್	Elegant Royal Apartment PID No 100-453-3				52030
439	ಘನಶ್ಯಾಮ್ ನಿವಾಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-563-6)	Ghanshyam Nivas Apartment (PID No. 100-563-6)				52030
440	ವಿಜಯ ಕ್ಲಸ್ಟರ್ ಅಪಾರ್ಟ್‌ಮೆಂಟ್	Vijaya Cluster Apartment PID No 100-5-6				52030
441	ಐ ಎಸ್ ಡಬ್ಲ್ಯೂ ಲೇಔಟ್	I S W Layout, PID Nos 019-M0031-126-128, 019-W00296-1 to 17, 019-W00301-1 to 21,	48400			
442	ಐಬಿಐಎಸ್ ಅಪಾರ್ಟ್‌ಮೆಂಟ್	IBSI Apartments PID No 100-605-68				77930
443	ಮೌಂಟ್ರೇಲ್ ಅಪಾರ್ಟ್‌ಮೆಂಟ್	Mountrale Apartment				74300
444	ಮುನಿಪೂಜಪ್ಪ ಲೇಔಟ್	Munipoojappa Layout	48400			
445	ನಿಶಾ III ಅಪಾರ್ಟ್‌ಮೆಂಟ್ (ಪಿಐಡಿ ನಂ. 99-146-4/1)	Nisha III Apartment (PID No. 99-146-4/1)				52030
446	ಎಡಿಫೈಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 99-146-5/3)	Edifice Apartment (PID No. 99-146-5/3)				52030
447	ಮುನಿರಾಮಪ್ಪ ಗಾರ್ಡನ್	Muniramappa Garden , PID No 018-W0271-1 to 20, 018-W0266-1 to 5, 018-W0273-1 to 19,	48400			
448	ಅಜಂತಾ ಅಪಾರ್ಟ್‌ಮೆಂಟ್	Ajanta Apartment				81560

449	ಗಗನ್ ನಿವಾಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-605-6)	Gagan Nivas Apartment(PID No. 100-605-6)			52030	
450	ಗೋನಿ ಫೇರ್ ಫೀಲ್ಡ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-632-52)	Goni Fairfield Apartment(PID No. 100-632-52)			52030	
451	ಆರ್.ಪಿ.ಆರ್ಚರ್ಡ್ಸ್ ಅಪಾರ್ಟ್‌ಮೆಂಟ್	R.P Orchards Apartment PID No 100-450-4			70670	
452	ಶ್ರೀ/ಸಾಯಿ ಎಂಎನ್‌ಆರ್ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-601-63/64)	Sri /Sai MNR Mansion Apartment (PID No. 100-601-63/64)			61960	
453	ಸನ್‌ರೈಸ್ ಅಪಾರ್ಟ್‌ಮೆಂಟ್	Sunrise Apartment			75510	
454	ಸನ್‌ರೈಸ್ ಸರೆನಿಟಿ ಅಪಾರ್ಟ್‌ಮೆಂಟ್(ಪಿಐಡಿ ನಂ. 100-365-25/5)	Sunrise Serenity Apartment(PID No. 100-365-25/5)			52030	
455	ಮುನಿಸೋಮಪ್ಪ ಲೇಔಟ್	Munisomappa Layout	48400			
456	ನಾಯ್ಡು ಲೇಔಟ್	Naidu Layout, PID Nos 018-W0254-1 to 11, 018-W0251-1 to 6, 018-W0258-1 to 8, 018-W0252-1 to 29, 018-W0247-1 to 5,	48400			
457	ರಾಮ್ ಎಲಿಗನ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-473-2ಎ)	Ram Elegance Apartment(PID No. 100-473-2A)			52030	
458	ನಿರ್ಮಾಣ್ ಶೆಲ್ಟರ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.. 100-473-12/7)	Nirman Shelters Apartment(PID No. 100-473-12/7)			52030	
459	ಶಿವಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್(ಪಿಐಡಿ ನಂ. 100-473-11/2)	Shiva Enclave Apartment(PID No. 100-473-11/2)			52030	
460	ನಿಶ್ ಅಪಾರ್ಟ್‌ಮೆಂಟ್	Nish Apartment			80350	
461	ಕೊಕನಟ್ ಗಾರ್ಡನ್	Coconut Garden	68860			
462	ಮಹೇನಕ್ಶಬ್ ಅಪಾರ್ಟ್‌ಮೆಂಟ್(ಪಿಐಡಿ ನಂ. 99-153-18)	Mahenakshab Apartment(PID No. 99-153-18)			59400	
463	ಎನ್.ಎನ್.ಫಾರ್ಮ್‌ರೋಡ್	N.N. Farm Road	71990			
464	ಮೇಘನಾ ಮೆಡಿವ್ಸ್ ಅಪಾರ್ಟ್‌ಮೆಂಟ್	Meghana Medivs(Meadows) Apartment PID No 100-634-61			76720	
465	ಪಿ ಅಂಡ್ ಟಿ ಕಾಲೋನಿ	P & T Colony	110770			
466	ಜಾಹವಿ ಕ್ಲಸ್ಟರ್ಸ್ ಅಪಾರ್ಟ್‌ಮೆಂಟ್	Janhavi Clusters Apartment PID No 100-738-118			82390	
467	ಪಾರಿಶೋಷ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-738-11)	Parithosh Apartment(PID No. 100-738-11)			82390	

468	ರೋಹಿಣಿ ನಿವಾಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-738-117/2)	Rohini Nivas Apartment (PID No. 100-738-117/2)			82390	
469	ಸಾಸ್ತಾ ರೆಸಿಡೆನ್ಸಿ (ಪಿಐಡಿ ನಂ. 100-732-147/1-1)	Saastha Residency (PID No. 100-732-147/1-1)			82390	
470	ಸಾಯಿ ಕೃಷ್ಣ ವಿಲ್ಲಾ ಅಪಾರ್ಟ್‌ಮೆಂಟ್	Sai Krishna Villa Apartment			82390	
471	ಸೀಮಾ ರೆಸಿಡೆನ್ಸಿ (ಪಿಐಡಿ ನಂ. 100-738-28)	Seema Residency (PID No. 100-738-28)			82390	
472	ಶುಭಂ ಅಪಾರ್ಟ್‌ಮೆಂಟ್ (ಪಿಐಡಿ. 100-738-24/8)	Shubham Apartment (PID No. 100-738-24/8)			82390	
473	ಶುಭೋದಯ ರೆಸಿಡೆನ್ಸಿ (ಪಿಐಡಿ ನಂ. 100-738-21/3)	Shubhodaya Residency (PID No. 100-738-21/3) New PID No 019-W0276-16			82390	
474	ವಿಜಯ ಸೃಷ್ಟಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-732-6)	Vijaya Srishti Apartment (PID No. 100-732-6)			82390	
475	ಪೂಜಾರಿ ಲೇಔಟ್	Poojari Layout, PID Nos 035-W0096-1 to 12A, 035-W0106-1 to 25, 035-W0116-1 to 10, 035-W0122-1-6, 035-W0103-1-17,	104170			
476	ಅಮೃತ ಅಪಾರ್ಟ್‌ಮೆಂಟ್	Amrita Apartment (PID No. 99-138-35/2)			78760	
477	ರಾಘವೇಂದ್ರ ರೆಸಿಡೆನ್ಸಿ (ಪಿಐಡಿ ನಂ. 99-133-19)	Raghavendra Residency (PID No. 99-133-19)			78760	
478	ಪಿ & ಟಿ ಲೇಔಟ್	P & T Layout	110770			
479	ಪುಟ್ಟಯ್ಯ ಕಾಂಪೌಂಡ್	Puttaiah Compound	56320			
480	ಕಳಸಂ ಓಯಿಸ್ಟರ್ ಅಪಾರ್ಟ್‌ಮೆಂಟ್ (ಪಿಐಡಿ. 99-128-7)	Kalasangam Oyster Apartments (PID No. 99-128-7)			52800	
481	ವಿಜಯ ರೆಸಿಡೆನ್ಸಿ	Vijay Residency PID No 100-738-122			52800	
482	ಪೂಜಯ್ಯ ಲೇಔಟ್	Poojiah Layout	46090			
483	ರಾಮಕೃಷ್ಣಪ್ಪ ಲೇಔಟ್	Ramkrishnappa Layout	48400			
484	ಶಾರದಮ್ಮ ಮ್ಯಾನ್ಷನ್ ಅಪಾರ್ಟ್‌ಮೆಂಟ್	Sharadamma Mansion Apartment PID No 100-530-1/1			52030	
485	ಸ್ರವಂತಿ & ಸೇಥಿ ಎನ್‌ಕ್ಲವ್ ಅಪಾರ್ಟ್‌ಮೆಂಟ್ (ಪಿಐಡಿ. 100-57-47/5)	Sravanti & Sethi Enclave Apartment (PID No. 100-57-47/5)			52030	
486	ಆರ್ ಎಮ್ ಜೆ ಲೇಔಟ್	R M J Layout	110770			
487	ಸಂಜಯನಗರ	Sanjaynagar	89540			

488	ಸದ್ಗುರು ಸೇವಾಶ್ರಮ ರಸ್ತೆ	Sadguru Sevashram Road	48200		
489	ಅನಿಯಾ ರೆಸಿಡೆನ್ಸಿ(ಪಿಐಡಿ ನಂ. 100-140-24/6)	Anriya Residency (PID No. 100-140-24/6) , New PID No 018-W0042-2			58690
490	ಬಿಎಸ್‌ಆರ್ ಎಲೈಸಿಯಂ ಅಪಾರ್ಟ್‌ಮೆಂಟ್ (ಪಿಐಡಿ ನಂ.. 100-179-19/3)	BSR Elyisium Apartment(PID No. 100-179-19/3)			58690
491	ಲಕ್ಷ್ಮೀ ರಿಸೈಡ್ ಅಪಾರ್ಟ್‌ಮೆಂಟ್	Lakshmi Reside Apartment			58690
492	ರಾಜ ವಿಲ್ಲಾ ಅಪಾರ್ಟ್‌ಮೆಂಟ್	Raj Villa Apartment			58690
493	ಸಿಲ್ಕಿ ಹೌಸ್ ಅಪಾರ್ಟ್‌ಮೆಂಟ್ (ಪಿಐಡಿ. 100-126-21/14)	Silky House Apartment (PID No. 100-126-21/14)			58690
494	ಸಿಲ್ವರ್ ಓಕ್ಸ್ ಅಪಾರ್ಟ್‌ಮೆಂಟ್	Silver Oaks Apartment			58690
	ಹೆಬ್ಬಾಳ(ಪಿನ್ ಕೋಡ್ 560024)	Hebbala (PIN CODE NO.560024)			
495	ಹೆಬ್ಬಾಳ	Hebbala	68200		1452
496	ಹೆಬ್ಬಾಳ ಎಲ್ಲಾ ಮುಖ್ಯರಸ್ತೆಗಳು	Hebbal All Main Roads 021-M0011-2 to 50, 021-I0056-1 to 49, 021-W0024-1 to 70, 021-W0042-1 to 82, 021-W0046-1 to 34, 021-W0122-1 to 98, 021-W0124-1 to 29, 021-W0126-1 to 26, 021-W0128-1 to 27	84000		
497	ಅಕ್ಷಯ ರೆಸಿಡೆನ್ಸಿ (ಪಿಐಡಿ. 96-55-31)	Akshaya Residency (PID No.96-55-31)			63690
498	ಪೂಜಾ ಅಪಾರ್ಟ್‌ಮೆಂಟ್	Pooja Apartment , PID No 020-W0134-3			63690
499	ಪಿಎಸ್‌ಆರ್ ಆರ್ಟ್‌ಡೆ (ಪಿಐಡಿ. 96-55-30)	PSR Arcade (PID No.96-55-30)			63690
500	ಪಿಎಸ್‌ಆರ್ ಆರ್ಟ್‌ಡೆ-ಬಿ (ಪಿಐಡಿ.96-55-35)	PSR Arcade Block - II (PID No.96-55-35)			63690
501	ಪಿ.ಎಸ್.ಆರ್.ಕೆಂಪ್	PSR Kemp's(PID No.96-24-22), PID No 020-W0042-40			63690
502	ಸಾಯಿ ನಿವಾಸ	Sai Nivas			63690
503	ಶಿವಾಲಯ ಅಪಾರ್ಟ್‌ಮೆಂಟ್	Shivalaya Apartment, PID No 021-W0128-19			63690
504	ಹೆಬ್ಬಾಳ ಎಲ್ಲಾ ಅಡ್ಡ ರಸ್ತೆಗಳು	Hebbal All Cross Roads PID Nos 021-W0071-1 to 22, 021-W0075-1 to 20, 021-W0083-1 to 45	71300		

505	ಆಕೃತಿ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-21-43)	Aakruthi Nest Apartment(PID No.96-21-43)			58850	
506	ಬೆಂಚ್ ಮಾರ್ಕ್ ಅಪಾರ್ಟ್‌ಮೆಂಟ್(ಪಿಐಡಿ ನಂ.96-24-24)	Benchmark Apartment(PID No.96-24-24), PID No 021-W0042-44			63690	
507	ಡಿವೈನ್ ಪೀಸ್ ಅಪಾರ್ಟ್‌ಮೆಂಟ್ (ಪಿಐಡಿ.96-3-96)	Divine Peace Apartment (PID No.96-3-96)			58850	
508	ಆರ್ ಆರ್ ರೌಂಡ್ ಹಿಲ್ ಅಪಾರ್ಟ್‌ಮೆಂಟ್	R R Round hill Apartment			58850	
509	ಸಾಯಿ ಸುಂದರ್ ರೆಸಿಡೆನ್ಸಿ(ಪಿಐಡಿ ನಂ.96-55-30)	Sai Sundar Residency(PID No.96-55-30)			58850	
510	ಶುಭೋದಯ ನೀಲ್ಸ್ ಮ್ಯಾನ್ಷನ್ ಅಪಾರ್ಟ್‌ಮೆಂಟ್	Shubodaya Neals Mansion Apartment(PID No.96-242-568), PID No 021-W0042-8			58850	
511	ಶ್ರೀ ಸಾಯಿ ರೆಸಿಡೆನ್ಸಿ (ಪಿಐಡಿ ನಂ.96-27-58)	Sri Sai Residency(PID No.96-27-58)			58850	
512	ಊಬರ್‌ನೆಸ್ಟ್ ಎಂಬ್ರೇಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.98-15-12)	UbernestEmbrace Apartment (PID No.98-15-12)			58850	
513	ಹೆಬ್ಬಾಳ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 71, 73, 74, 75, 76, 77, 78, 79, 80, 81, 82, 89, 90, 91, 92, 93, 94, 98, 100, 101, 102, 116, 117, 118, 119, 121	Hebbal outer Ring Road attached Sy No.'s71, 73, 74, 75, 76, 77, 78, 79, 80, 81, 82, 89, 90, 91, 92, 93, 94, 98, 100, 101, 102, 116, 117, 118, 119, 121	122200			1560
514	ಹೆಬ್ಬಾಳ ಪೊಲೀಸ್ ಠಾಣಾ ರಸ್ತೆ /ಸರ್ವೀಸ್ ರಸ್ತೆ	Hebbal Police Station Road/Service Road PID Nos 021-M0011-10 to 50, 021-W0128-1 to 27	66000			
515	ಎಜಿಎಸ್ ಕಾಲೋನಿ	AGS Colony PID Nos 021-W0206-1 to 15, 021-W0210-1 to 17, 021-W0212-1 to 15, 021-W0214-1 to 18, 021-W0216-2 to 14, 021-W0265-2 to 14	79120			
516	ಅಮರ ಜ್ಯೋತಿ ಬಡಾವಣೆ	Amarjyothi Layout PID No 019-I0259-1 to 24	56650			
517	ವೈಭವ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-755-1/3)	Vaibhav Apartment(PID No. 100-755-1/3)			52800	
518	ಆನಂದಗಿರಿ ಬಡಾವಣೆ	Anandgiri Layout	41910			

519	ನಂದಿನಿ ಪ್ರಿಯ ಅಪಾರ್ಟ್‌ಮೆಂಟ್	Nandini Priya Apartment, PID No 021-W0126-2			48400	
520	ವಿ.ವಿ.ವೈಡೂರ್ಯ ಅಪಾರ್ಟ್‌ಮೆಂಟ್	V V Vaidurya Apartment			48400	
521	ಅರ್ಕಾವತಿ ಬಡಾವಣೆ	Arkavathi Layout	43820			
522	ಕ್ಯೂಬಿಕ್ಸ್ ಅಪಾರ್ಟ್‌ಮೆಂಟ್	Cubics Apartment			67040	
523	ಅರವಿಂದ್ ಸ್ಪೋರ್ಟ್ಸ್ ಅಪಾರ್ಟ್‌ಮೆಂಟ್	Arvind Sporcia Apartment			69460	
524	ಬಾಲಾಜಿ ಲೇಔಟ್	Balaji Layout	44220			
525	ವರ್ತುಲ ರಸ್ತೆ ಹಿಂಭಾಗ /ಸರ್ವಿಸ್ ರಸ್ತೆ	Behind Ring Road/Service Road PID Nos 008-M0021-78 to 174, 020-I0092-2, 019-M0021-1 to 25	92160			
526	ಬೆಳ್ಳಾರಿ ಮುಖ್ಯರಸ್ತೆ (ಹೆಬ್ಬಾಳದಿಂದ ಕೊಡಿಗೇಹಳ್ಳಿ ಗೇಟ್) Sy No.40,41, 42,43/1A 2, 43/1B1, 2,4, 43/3, 44/1, 44/2A, 44/2B1,2, 44/3G, 44/4, 45/1, 48/1, 48/4, 49/1, 49/2, 50/1,2,3,4,5,6, 54/1,2,3,4, 54/5 A,B, 54/6,7, 55, 56, 125/1, 127	Bellary Main Road (Hebbal To Kodigehalli gate) Hebbal Sy No.40,41, 42,43/1A 2, 43/1B1, 2,4, 43/3, 44/1, 44/2A, 44/2B1,2, 44/3G, 44/4, 45/1, 48/1, 48/4, 49/1, 49/2, 50/1,2,3,4,5,6, 54/1,2,3,4, 54/5 A,B, 54/6,7, 55, 56, 125/1, 127	70000			1080
527	ಬ್ರಿಗೇಡ್ ಕ್ಯಾಲೇಡಿಯಂ ಅಪಾರ್ಟ್‌ಮೆಂಟ್	Brigade Caladium Apartment PID No 007-M0022-2A			99880	
528	ಎಂಬಸಿ ಲೇಕ್ ಟೆರೇಸಸ್ ಅಪಾರ್ಟ್‌ಮೆಂಟ್	Embassy Lake Terraces Apartment PID No 007-M0011-100			120690	
529	ಎಸ್ಟೀಮ್ ಮಾಲ್ (ವಾಣಿಜ್ಯೋಪಯೋಗಿ)	Esteem Mall (Commerical)			115450	
530	ಗೋದ್ರೇಜ್ ಪ್ಯಾಲಟಿನಂ ಅಪಾರ್ಟ್‌ಮೆಂಟ್	Goderj Palatinum Apartment , PID No 007-M001-88B, 90A, 88			109300	
531	ಗೋದ್ರೇಜ್ ವುಡ್ಸ್ ಮ್ಯಾನ್ ಅಪಾರ್ಟ್‌ಮೆಂಟ್	Godrej woods man Appartment PID No 033-W0255-6			105510	
532	ಗೋದ್ರೇಜ್-17 (ಖರತಿ ಊರಣಜ)	Godrej-17 (Row House)		82300		
533	ಆರ್.ಎಂ.ಜಡ್ ಲ್ಯಾಟಿಟ್ಯೂಡ್ ಅಪಾರ್ಟ್‌ಮೆಂಟ್	RMZ Latitude Apartment PID No 007-M0011-88A, 86			99880	
534	ಆರ್.ಎಂ.ಜಡ್ ಅಜ್ಜೂರ್(ವಾಣಿಜ್ಯ)	RMZ Azure (Commercial)			139810	
535	ಇನ್ ಲ್ಯಾಂಡ್ ಎವರ್ ಗ್ಲೇಡ್ಸ್ ಅಪಾರ್ಟ್‌ಮೆಂಟ್	In Land Ever glades Apartment			99880	
536	ಬೈರಪ್ಪ ಬಡಾವಣೆ	Byrappa Layout	40150			
537	ಇಂದಿರಾ ಬ್ಲಾಕ್ (ಸ್ಲಂ)	Indira Block (Slum)	32010			
538	ಕೆಂಪಾಯ್ ಲೇಔಟ್	Kempaiah Layout	45430			
539	ಸಪ್ತಗಿರಿ ರೆಸಿಡೆನ್ಸಿ (ಪಿಐಡಿ ನಂ.24-250-96)	Saptagiri Residency(PID No.24-250-96)			48400	

540	ಕೃಷ್ಣಪ್ಪ ಗಾರ್ಡನ್	Krishnappa Garden	38280		
541	ಕುಂತಿ ಗ್ರಾಮ ಸಿ ಬ್ಲಾಕ್	Kuntigrama C Block PID Nos 021-W0121-1 to 19/3, 021- W0125-1 to 17/3, 021-W0129-1 to 30/2, 021-W0141-1 to 23	40810		
542	ಎಂ.ಎಸ್. ಹೆಚ್. ಬಡಾವಣೆ	M.S.H Layout PID Nos 021- W0218-1 to 49	42670		
543	ಮಾರುತಂ ಆರ್ಕಿಡ್ ಅಪಾರ್ಟ್‌ಮೆಂಟ್	Marutham OrchidApartment			69460
544	ನೆಸ್ಟ್ ವೈಭವ್ ಅಪಾರ್ಟ್‌ಮೆಂಟ್	Nest Vaibhav Apartment			71880
545	ಪಿ.ಎಸ್.ಆರ್ ಅಪಾರ್ಟ್‌ಮೆಂಟ್	PSR Apartment, PID No 020- W0191-46			67050
546	ವರ್ತುಲ ರಸ್ತೆ	Ring Road ,PID No 007-W0852-1 to 12/1	122200		
547	ಸಾದಳ್ಳಿ ಬೈಯಣ್ಣ ಬಡಾವಣೆ	Sadahalli Baiayanna Layout	40150		
548	ಶಿವಶಂಕರ ಬ್ಲಾಕ್ (ಗುಡ್ಡದಹಳ್ಳಿ ಮುಖ್ಯರಸ್ತೆ)	Shivashankar Block (Guddadahalli Main Road) PID No 021-I0046-1 to 61, 020-I0046- 28 to 40A, 020-W0015-4 to 14, 020-W0017-1 to 7, 020-W0021-1 to 7, 020-W0038-1 to 19, 020- W0040-1 to 6, 020-W0042-1 to 2	46200		
549	ಎನ್.ಬಿ.ಕೆ.ಆರ್ಕೇಡ್ ಅಪಾರ್ಟ್‌ಮೆಂಟ್	NBK Arcade Apartment			43120
550	ಪಿಎಸ್‌ಆರ್‌ಪೆವಿಲಿಯನ್‌ಅಪಾರ್ಟ್‌ಮೆಂಟ್	PSR PavillionApartmentPID No 96-306-1/A			43120
551	ಸಾಯಿ ಸುಂದರ್ ರೆಸಿಡೆನ್ಸಿ	Sai Sunder Residency			43120
552	ಸ್ಕೈ ಗೋಲ್ಡ್ ಎಲೆಗನ್ಸ್‌ಅಪಾರ್ಟ್‌ಮೆಂಟ್	Skygold EleganceApartment			67040
553	ಎಸ್.ಎಲ್.ವಿ ನೆಸ್ಟ್ ಅಪಾರ್ಟ್‌ಮೆಂಟ್	SLV Nest Apartment			67040
554	ಸುಮಂಗಲಿ ಸೇವಾಶ್ರಮ ರಸ್ತೆ	Sumangali SevaAshram Road, PID No 021-W0122-58 , 021- W0138-4	55800		
555	ಶ್ರೀರಾಮ್ ಸೃಷ್ಟಿ ಅಪಾರ್ಟ್‌ಮೆಂಟ್ (Sy No.5/1 & 5/2)	Shreeram ShrustiApartment(Sy No.5/1 & 5/2) , PID No 020- W0122-47			53730
556	ಶ್ರೀ ಪ್ಯಾಲೇಸ್ ಅಪಾರ್ಟ್‌ಮೆಂಟ್ ಪಿ.ಐ.ಡಿ ನಂ: 91-78,3/9 & 96-91-40 (ಹೊಸ ಸೇರ್ಪಡೆ)	Sree Palace Apartment Road, PID No. 021-W0122-58, 021-W0138- 4			57200

557	ಬೃಂದವನ ಅಪಾರ್ಟ್‌ಮೆಂಟ್	Brundavan Apartment, PID No 020-W0209-13			47740	
558	ಅದಿತಿ ಅಪಾರ್ಟ್‌ಮೆಂಟ್	Aditi Apartment, PID No 020-W0164-9			47740	
559	ಆನಂದ ನಿಲಯ ಅಪಾರ್ಟ್‌ಮೆಂಟ್	Anand Nilaya Apartment, PID No 020-W0313-5			47740	
560	ಅಪರ್ಣಾ ಎಂತ್ರಾಲ್ ಅಪಾರ್ಟ್‌ಮೆಂಟ್	Aparna Enthral Apartment			47740	
561	ಗೀತಾಂಜಲಿ ಫ್ಲೋರಾ ಅಪಾರ್ಟ್‌ಮೆಂಟ್	Gitanjali Flora Apartment, PID No 021-W0313-16			47740	
562	ಮಂದಾರ ಗಿರಿ ಅಪಾರ್ಟ್‌ಮೆಂಟ್	Mandara Giri Apartment			47740	
563	ಪ್ರಸಿದ್ಧಿ ನಿಮಿಷಾಂಬಾ ಅಪಾರ್ಟ್‌ಮೆಂಟ್	Prasidhi Nimishamba Apartment , PID No 021-W0122-59			47740	
564	ಸಿರಾಯ್ ಎನ್‌ವಿರಾನ್ ಅಪಾರ್ಟ್‌ಮೆಂಟ್	Siroy Environ Apartment , PID No 021-W0122-45			90030	
565	ಸಿಂಫೋನಿ ಬ್ಲಾಕ್ ಅಪಾರ್ಟ್‌ಮೆಂಟ್ (ಪಿಐಡಿ ನಂ.96-15-12)	Symphony Block Apartment (PID No. 96-15-12)			47740	
566	ವಿಕ್ಟರ್ ಹಾರ್ಮೋನಿ ಅಪಾರ್ಟ್‌ಮೆಂಟ್	Victor Harmony Apartment, PID No 021-W0209-2			65830	
567	ಟಿ.ಪಿ. ವೇಣುಗೋಪಾಲ್ ರಸ್ತೆ	T.P. Venugopal Road, PID No 021-W0261-1 to 15	59640			
568	ಕ್ರಿಯೇಟಿವ್ ನೆಸ್ಟ್ ಅಪಾರ್ಟ್‌ಮೆಂಟ್ (ಸರ್ವೆ ನಂ.18)	Creative Nest Apartment (Sy No.18) PID No 96-7-25/1			49500	
569	ದೀಪ್ತಿ ಅಪಾರ್ಟ್‌ಮೆಂಟ್	Deepti Apartment PID No 96-7-53/8			49500	
570	ಪ್ರಕ್ರುತಿ ನೆಸ್ಟ್ ಅಪಾರ್ಟ್‌ಮೆಂಟ್ (ಕಬಿಆ ಓ.ರ. 96-7-30/5)	Prakruthi Nest Apartment (PID No. 96-7-30/5) , PID No 021-W0261-26			49500	
571	ಶಿವಾನಂದ ಅಪಾರ್ಟ್‌ಮೆಂಟ್ (ಪಿಐಡಿ ನಂ. 96-7-32/2)	Shivanand Apartment (PID No. 96-7-32/2)			49500	
572	ಶ್ರೇಯಸ್ ಅಪಾರ್ಟ್‌ಮೆಂಟ್	Shreyas Apartment			49500	
573	ಉನ್ನತಿ ಲೇಔಟ್	Unnathi Layout , PID 021-W0189-1 to 30	45100			
574	ನೀರುಬಾವಿ ದೊಡ್ಡಸಣ್ಣಪ್ಪ ಲೇಔಟ್	Neerubhavi Doddsannappa Layout	45100			

575	ನೀರುಬಾವಿ ಕಂಪಣ್ಣ ಲೇಔಟ್	Neerubhavi kempanna Layout PID Nos 020-I0046-44 to 50, 020-W0025-2 to 4, 020-W0038- 33 to 35A	45100			
	ಹೆಬ್ಬಾಳ ಅಮಾನಿಕೆರೆ (ಪಿನ್ ಕೋಡ್ 560024)	Hebbal Amanikere (PIN CODE NO.560024)				
576	ಹೆಬ್ಬಾಳ ಅಮಾನಿಕೆರೆ	Hebbal Amanikere	49830			1452
577	ಹೆಬ್ಬಾಳ ಅಮಾನಿಕೆರೆ ಮುಖ್ಯರಸ್ತೆ	Hebbal Amanikere Main Road	93840			
578	ಹೆಬ್ಬಾಳ ಅಮಾನಿಕೆರೆ ಎಲ್ಲಾ ಅಡ್ಡರಸ್ತೆಗಳು	Hebbal Amanikere All Cross Roads	56930			
579	ಬಿ ಎಸ್ ಆರ್ ಸನ್‌ಶೈನ್ ಅಪಾರ್ಟ್‌ಮೆಂಟ್ (ಪಿಐಡಿ ನಂ.5/1, 4/1)	BSR Sunshine Apartment (Sy No.5/1, 4/1)			49500	
580	ಸಾಯಿ ಪ್ರಭು (ಪಿಐಡಿ ನಂ.5/4 ೦-1)	Sai Parbhu (Sy No.5/4 A-1)			49500	
581	ಹೆಬ್ಬಾಳ ಅಮಾನಿಕೆರೆ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 12, 13, 14, 16, 17, 18, 19,20,21.	Hebbal Amanikere outer ringroad attached sy No.'s12, 13, 14, 16, 17, 18, 19,20,21.	101660			1560
582	ಸೆಂಚುರಿ ಮಾರ್ವೆಲ್ ಅಪಾರ್ಟ್‌ಮೆಂಟ್(ಖಿಡಿ ಓ.ರ.3, 2/4, 2/5ಃ)	Centure Marvel Appartment (Sy No.3, 2/4, 2/5B)			74350	
583	ಶ್ರೀ ರಾಮ್ ಹೆಬ್ಬಾಳ ಒನ್ ಅಪಾರ್ಟ್‌ಮೆಂಟ್	Sri ramHebbal one Apartment			74350	
584	ಮಂಜುನಾಥ ಸ್ವಾಮಿ ಬ್ಲಾಕ್	Manjunath Swamy Block	41250			
585	ಮುನೇಶ್ವರ ಬ್ಲಾಕ್	Muneshwara Block	39380			
586	ಸಾದಹಳ್ಳಿ ಬೈಯಮ್ಮ ಬಡಾವಣೆ	Sadahalli Baiyamma Layout	41250			
587	ತಿಪ್ಪಯ್ಯ ಲೇಔಟ್	Thippaiah Layout	41360			
588	ಯೋಗಿಶ್ ನಗರ	Yogesh Nagar	41250			
589	ಕರಿಯಣ್ಣ ಬಡಾವಣೆ	Kariyanna Layout	48510			
	ಕಾವಲ್ ಭೈರಸಂದ್ರ (ಪಿನ್ ಕೋಡ್ 560032)	Kavalbyrasandra (PIN CODE NO.560032)				
590	ಕಾವಲ್ ಭೈರಸಂದ್ರ	Kavalbyrasandra	39930			
591	ಕಾವಲ್ ಭೈರಸಂದ್ರ ಎಲ್ಲಾ ಮುಖ್ಯ ರಸ್ತೆ	Kavalbyrasandra All main roads PID Nos 032-I0350-2 to 72	50400			
592	ಕಾವಲ್ ಭೈರಸಂದ್ರ ಎಲ್ಲಾ ಕ್ರಾಸ್ ರಸ್ತೆ	Kavalbyrasandra All Cross roads PID Nos 032-W0323-1 to 16A, 032-W0329-1 to 14, 032-W0337- 1 to 17, 047-W0007-1 to 11, 047- W0011-1 to 9	41750			
593	ಅರುಣೋದಯ ಅಪಾರ್ಟ್‌ಮೆಂಟ್	Arunodaya Apartment			45260	

594	ಕ್ರೆಸೆಂಟ್ ಎನ್‌ಕ್ಲವ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-106-12/1)	Crescent Enclave Apartment(PID No. 95-106-12/1)			45260	
595	ಡಿಸ್ ಮ್ಯಾಕ್ಸ್ ಸ್ಟ್ರೀನ್ ಅಪಾರ್ಟ್‌ಮೆಂಟ್	DS-Max Shrine Apartment, PID No 032-W0202-13			45260	
596	ಹಿಸ್ ಗ್ರೇಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-67-26/5)	His Grace Apartment(PID No. 95-67-26/5)			45260	
597	ಹೆಚ್‌ಐಟಿಟಿಟಿಟಿ ಠಾಕುರಲ್ ತಿಲಕ್ ಅಪಾರ್ಟ್‌ಮೆಂಟ್ (ಪಿಐಡಿ. 95-52-8/0)	HITTCO Thakural Tilak Apartment (PID No. 95-52-8/A)			45260	
598	ಕೃಷ್ಣ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-57-21/4)	Krishna Apartment(PID No. 95-57-21/4), PID No 032-W0286-2			45260	
599	ಲಿಟ್ಲ್ ಹೆವನ್ (ಪಿಐಡಿ ನಂ. 95-72-2/2)	Little Heaven(PID No. 95-72-2/2)			45260	
600	ಮಾನಸ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-53-36/2)	Manasa Apartment(PID No. 95-53-36/2), PID No 032-I0033-21			45260	
601	ಮನ್ನತ್ ರೆಸಿಡೆನ್ಸಿ (ಪಿಐಡಿ ನಂ. 95-60-11)	Mannath Residency(PID No. 95-60-11)			45260	
602	ಮೆನ್‌ಹಿರ್ ಎಐಎಫ್ ಬೈ ಕ್ಯಾಸಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-57-28)	Menhir AIAF By Cacer Apartment (PID No. 95-57-28)			45260	
603	ಫೆಸಿಫಿಕ್ ರೆಸಿಡೆನ್ಸಿ	Phacific Residency PID No 95-278-5			45260	
604	ಪಂಚಾಮುಖಿ ಅಪಾರ್ಟ್‌ಮೆಂಟ್	Panchamukhi Apartment, PID No 032-W0298-9			45260	
605	ರುಷಬ್ ಹೌಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-42-60/3-5)	Rushab House Apartment (PID No. 95-42-60/3-5)			45260	
606	ಎಸ್ ಎ ಎಂ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-102-36)	S A M Mansion Apartment(PID No. 95-102-36)			45260	
607	ಶೀತಲ ಅಪಾರ್ಟ್‌ಮೆಂಟ್	Sheetala Apartment PID No 95-102-6/1			45260	
608	ಸದ್ರನ್ ಕ್ರಿಸ್ಟಲ್ ಅಪಾರ್ಟ್‌ಮೆಂಟ್	Southern Crystal Apartment PID No 95-54-25 , PID No 032-W0054-2			45260	
609	ಸಾಯಿ ಕೃಪ ಅಪಾರ್ಟ್‌ಮೆಂಟ್(ಪಿಐಡಿ ನಂ.. 95-126-7)	Sai Krupa Apartment(PID No. 95-126-7)			45260	
610	ಕಾವಲ್ ಭೈರಸಂದ್ರ ನ್ಯೂಎಕ್ಸ್ಟೆನ್ಷನ್	Kavalbyrasandra New extention, PID No032-W0212-1 to 23, 032-	46350			

		M0032-90,032-M0033-148 to 170,032-W0203-2,032-W0205-1 to 4A,032-W0207-1 to 4, 032-W0209-1 to 7, 032-W0211-1 to 36, 032-W0213-1 to 32,032-W0215-1, 032-W0217-2 to 4, 032-W0219-1 to 33A,032-W0220-1 to 31, 032-W0222-1 to 20, 032-W0228-1 to 16, 032-W0234-1 to 26, 032-W0236-1, 032-W0238-1 to 20, 032-W0240-2 to 4, 032-W0242-1 to 40, 032-W0249-9 to 13				
611	ಎ.ಕೆ.ರೆಸಿಡೆನ್ಸಿ(ಪಿಐಡಿ ನಂ. 96-65-26)	A. K. Residency(PID No. 96-65-26)			45260	
612	ಮಾಜ್ ರೆಸಿಡೆನ್ಸಿ (ಪಿಐಡಿ ನಂ.95-60-23)	Maaz Residency(PID No. 95-60-23)			45260	
613	ಮಹಿಪಾಲ್ ಅಪಾರ್ಟ್‌ಮೆಂಟ್	Mahipal Apartment			45260	
614	ಮನುಗುಣ ಹೈಟ್ಸ್ ಅಪಾರ್ಟ್‌ಮೆಂಟ್	Manuguna HeightsApartment			45260	
615	ರಾಯಲ್ ಮ್ಯಾನ್ಸನ್ ಅಪಾರ್ಟ್‌ಮೆಂಟ್	Royal MansionApartment			45260	
616	ಎಸ್.ಎಂ. ಎಮರಾಲ್ಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ.. 95-65-20/8)	S. M. EmeraldApartment(PID No. 95-65-20/8)			45260	
617	ಸಾಯಿ ಗಾರ್ಡನ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-63-6/1)	Sai Graden Apartment(PID No. 95-63-6/1)			45260	
618	ಸಿಲವರ್ ಫಾಲ್ಸ್ ಅಪಾರ್ಟ್‌ಮೆಂಟ್	Silver Falls Apartment			45260	
619	ಸ್ವರ್ಣಾಶ್ರಯ ಅಪಾರ್ಟ್‌ಮೆಂಟ್	SwarnashrayaApartment			45260	
620	ಆದರ್ಶ ನಗರ	Adarshnagar , PID No 032-W0202-1 to 100	42350			
621	ಅಂಬೇಡ್ಕರ್ ಕಾಲೇಜ್ ರೋಡ್	Ambedkar College Road, PID No 032-W0282-1	44620			
622	ಬನ್ಸುರಿ ಅಪಾರ್ಟ್‌ಮೆಂಟ್	Bansuri Apartment, PID No 032-M0032-47			45260	
623	ಹನ್ಸಿ ಅಲ್ಫಾ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-241-67/2)	Hansi AlphaApartment (PID No. 95-241-67/2) , PID No 032-M0032-41			45260	

624	ಪಟೇಲ್ ಮ್ಯಾನರ್ ಅಪಾರ್ಟ್‌ಮೆಂಟ್‌ಪಿಐಡಿ ನಂ. 95-102-5/6)	Patel Manor Apartment(PID No. 95-102-5/6), PID No 032-W0312-29			45260	
625	ಶಾಂತಂ ಅಪಾರ್ಟ್‌ಮೆಂಟ್(ಪಿಐಡಿ ನಂ. 95-241-66/4)	Shantham Apartment(PID No. 95-241-66/4) , PID No 032-M0032-49			45260	
626	ಸ್ನೇಹ ಸಿಂಧೂ ಅಪಾರ್ಟ್‌ಮೆಂಟ್(ಪಿಐಡಿ ನಂ. 95-241-25)	Sneha Sindhu Apartment(PID No. 95-241-25) , PID No 032-M0035-65			45260	
627	ಸ್ನೇಹ ಸುಖಾವಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-241-61/6)	Sneha Sukhvas Apartment (PID No. 95-241-61/6), PID No 032-M0032-118			45260	
628	ಅಂಬೇಡ್ಕರ್ ಬಡಾವಣೆ	Ambedkar Layout PID Nos 032-W0249-14 to 18, 032-W0288-1 to 5, 032-W0298-2 to 10	36300			
629	ಫೇವರಿಟ್ ಎಲಿಗೇನ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-271-1/30)	Favourite Elegance Apartment (PID No. 95-271-1/30)			47320	
630	ಬೃಂದಾವನ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-56-38)	Brundavan Apartment (PID No. 95-56-38) , PID No 032-W0282-9			45260	
631	ಹೆರಿಟೇಜ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್(ಪಿಐಡಿ ನಂ. 95-56-34/10)	Heritage Residency II&I Apartment(PID No. 95-56-34/10), PID No 032-W0282-4,032-W0282-11,032-W282-14			45260	
632	ಶಹಾ ಪಾರ್ಕ್ ವಿಲೇಜ್ ಅಪಾರ್ಟ್‌ಮೆಂಟ್	Shaha Park Village Apartment, PID No 032-W0282-28			45260	
633	ಆರ್‌ಗ್ಯೂ ಅಪಾರ್ಟ್‌ಮೆಂಟ್	Argue Apartment			53730	
634	ಭೀಮಣ್ಣ ಲೇಔಟ್	Bhemanna Layout , PID No 032-W0255-1 to14	36300			
635	ಎನ್.ಎಂ.ಎಸ್.ಸಾಲಿಟೇರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.95-153-29/15)	N. M. S. Solitaire Apartment(PID No. 95-153-29/15)			45260	
636	ದಿ ಸುಲ್ತಾನೇಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-153-26/15)	The Sultanate Apartment (PID No. 95-153-26/15), PID No 032-W0238-32,032-W0257-40			45260	
637	ಬೃಂದಾವನ ಲೇಔಟ್	Brundavan Layout PID Nos 032-W0223-6 to 28, 032-W0225-2 to	36300			

		12A, 032-W0227-1 to 19, 032-W0229-1 to 4, 032-W0231-1 to 5, 032-W0248-1 to 10, 032-W0250-1 to 6, 032-W0256-1 to 5, 032-W0258-1 to 5				
638	ವೈಷ್ಣವಿ ಅಪಾರ್ಟ್‌ಮೆಂಟ್(ಪಿಐಡಿ ನಂ. 95-178-21/1)	Vaishnavi Apartment(PID No. 95-178-21/1), PID No 032-W0256-1			45260	
639	ಚಿನ್ನಪ್ಪ ಲೇಔಟ್/ಚಿನ್ನಣ್ಣ ಲೇಔಟ್	Chinnappa/Chinnanna Layout PID No 022-W0093-10 to 16	36300			
640	ಬನಶಂಕರಿ ಆರುಮ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-52-19/7)	Banashakari Aurum Apartment (PID No. 95-52-19/7), PID No 032-W0298-12			45260	
641	ಜಿಎರ್ರಾ ಅಪಾರ್ಟ್‌ಮೆಂಟ್(ಪಿಐಡಿ 95-52-22/15)	Jierra Apartment (PID No. 95-52-22/15)			45260	
642	ಎಂ.ಎಂ. ಆರ್ ಒಯೆಸ್ಟರ್ ಅಪಾರ್ಟ್‌ಮೆಂಟ್(ಪಿಐಡಿ ನಂ.95-53-24)	M. M. R. Oyester Apartment(PID No. 95-53-24)			45260	
643	ಫೇಯೂರ್ ಎಲೆಸಾನ್ ಅಪಾರ್ಟ್‌ಮೆಂಟ್	Pheur Elesanee Apartment			45260	
644	ಶಾಲಿಮಾರ್ ಸಮಿತ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-326-1/13)	Shalimar Sammit Apartment(PID No. 95-326-1/13) , PID No 032-W0249-18			45260	
645	ಎಸ್‌ಎಂಎ ಪರ್ಲ್ ಅಪಾರ್ಟ್‌ಮೆಂಟ್	SMA Pearl Apartment (PID No. 95-413-18)			45260	
646	ಸಾವರಿನ್ ಪಾರ್ಕ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-53-38/11)	Sovereign Park Apartment(PID No. 95-53-38/11), PID No 032-W0302-43			45260	
647	ಸ್ಟಾರ್ ರೆಸಿಡೆನ್ಸಿ(ಪಿಐಡಿ ನಂ. 95-438/2/1)	Star Residency (PID No. 95-438/2/1)			45260	
648	ಸುಗುಣ ಓಪಲ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-52-59/12)	Suguna Opal Apartment(PID No. 95-52-59/12), PID No 032-W0249-11			45260	
649	ಯಕೀನಾ ಅಪಾರ್ಟ್‌ಮೆಂಟ್(ಪಿಐಡಿ ನಂ. 95-52-48/2)	Yakeena Apartment(PID No. 95-52-48/2), PID No 032-W0298-7			45260	
650	ಡಿವಿ ಆನಂದಕರ ಲೇಔಟ್	D V Anadkar Layout	32010			
651	ದೇವಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Devi Residency			45260	

652	ದಿವ್ಯಶ್ರೀ ರೆಸಿಡೆನ್ಸಿ	Divyasri Residency, PID No 047-I0131-2			53730	
653	ದೊಡ್ಡಣ್ಣ ನಗರ	DoddannaNagaraPID Nos 047-W0027-76, 047-W0078-1 to 25, 047-W0080-1 to 31, 047-W0082-2 to 69, 047-W0089-2 to 4, 047-W0093-1 to 5, 047-W0112-25 to-27, 047-W0121-2,047-W0122-1 to 43, 047-W0123-1, 047-W0127-1, 047-W0141-13 to 15	32010			
654	ಗಾರ್ಡನ್ ಪ್ರಕಾಶ್ ಅಪಾರ್ಟ್‌ಮೆಂಟ್	Garden Prakash Apartment			53730	
655	ಹೆರಿಟೇಜ್ ರೆಸಿಡೆನ್ಸಿ	Heritage Residency Apartment(PID No. 95-56-34/10), PID No 032-W0282-3	0		53730	
656	ಕಾವೇರಿ ನಗರ	Kaverinagar PID Nos 048-W0026-1 to 18, 048-W0028-1 to 10,048-W0030-1 to 11, 048-W0032-1 to 21, 048-W0053-1 to 22	34980			
657	ನವಾಲ್ ರೆಸಿಡೆನ್ಸಿ(ಪಿಐಡಿ. ನಂ. 95-20-7)	Nawal Residency (PID No. 95-20-7)			39930	
658	ಕಯುಮ್ ಗಾರ್ಡನ್	Kayum Garden	34980			
659	ಕೀರ್ತಿ ರೆಸಿಡೆನ್ಸಿ	Kirti Residency			52520	
660	ನಲಚೆಸ್ ರೋಸ್ ಟ್ರೀ ಅಪಾರ್ಟ್‌ಮೆಂಟ್	Nalaches Rose tree Apartment			52520	
661	ಎಂ.ಎಂ. ಲೇಔಟ್	M M LayoutPID Nos 032-W0289-4 to 12A, 032-W0299-2 to 4, 032-W0301-5 to 7, 032-W0308-1 to 11, 032-W0312-18	50820			
662	ನೇಚರ್ ರೆಸಿಡೆನ್ಸಿ(ಪಿಐಡಿ. 95-103-16)	Nature Residency(PID No. 95-103-16)			47740	
663	ಶ್ರೀ ಕೃಷ್ಣ ಗಾರ್ಡನ್ ಅಪಾರ್ಟ್‌ಮೆಂಟ್	Sree Krishana Graden Apartment			47740	
664	ಶ್ರೀ ವೆಂಕಟೇಶ್ವರ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-112-3/2)	Sri Venkateshwara MansionApartment(PID No. 95-112-3/2)			47740	
665	ಸೈಕಾನ್-ಒನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-102-2/12)	Sycon-OneApartment(PID No. 95-102-2/12) , PID No 032-M0032-126			47740	

666	ವೆಂಕಟಾದ್ರಿ ಅಪಾರ್ಟ್‌ಮೆಂಟ್	Venkatadri Apartment PID No 95-107-19/10, PID No 032-M0032-55			47740	
667	ನಾಗರಾಜ ಲೇಔಟ್	Nagaraja Layout, PID No 032-W0327-1 to 22	48950			
668	ಬನಶಂಕರಿ ಕೊರೊಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ 95-106-20/3)	Banashankari Coral Apartment (PID No. 95-106-20/3), PID No 032-W0319-7			47320	
669	ಚೌಡೇಶ್ವರಿ ಕಾಂಪ್ಲೆಕ್ಸ್ (ಸೆನ್ನಿ) ಅಪಾರ್ಟ್‌ಮೆಂಟ್	Chowdeswari Complex (Senni) Apartment			47320	
670	ಮಾಹಿ ರೆಸಿಡೆನ್ಸಿ	Maahi Residency			47320	
671	ನ್ಯೂ ಮಿರಾನ್ ಅಪಾರ್ಟ್‌ಮೆಂಟ್	New Miran Apartment			47320	
672	ರಾಜರ್ ಮ್ಯಾನರ್ ಅಪಾರ್ಟ್‌ಮೆಂಟ್	Razar Manor Apartment			47320	
673	ಯುನೈಟೆಡ್ ವೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-126-7)	United vesta Apartment (PID No. 95-126-7)			47320	
674	ಆರ್ಯಶ್ರೀ ಅಪಾರ್ಟ್‌ಮೆಂಟ್	Aryashree Apartment, PID No 032-W0318-41			47320	
675	ಡಿ.ಎಸ್.ಮ್ಯಾಕ್ಸ್ ಸ್ಪ್ರಿಂಟ್ (ಪಿಐಡಿ ನಂ. 96-102-14/6)	D S Max Sprint (PID No. 96-102-14/6), PID No 032-W0202-13			47320	
676	ಡಿಆರ್ ರೆಸಿಡೆನ್ಸಿ ಪಿಎಸ್‌ಆರ್ ಹೆರಿಟೇಜ್ ಅಪಾರ್ಟ್‌ಮೆಂಟ್	DR Residency PSR Heritage Apartment			47320	
677	ಡ್ರೀಮ್ ಸ್ಕಾಪ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-104-40)	Dream Scapes Apartment (PID No. 95-104-40)			47320	
678	ಎಕೋ ನಮ ಅಪಾರ್ಟ್‌ಮೆಂಟ್	ECO Nama Apartment			47320	
679	ಈಶ್ವರಿ ಕೀರ್ತಿ ರೆಸಿಡೆನ್ಸಿ (ಪಿಐಡಿ. 95-104-68)	Eswari Keerthi Residency (PID No. 95-104-68)			47320	
680	ಗ್ರೀನ್ ವ್ಯೂ ಹೈಟ್ಸ್ ಅಪಾರ್ಟ್‌ಮೆಂಟ್	Green View Heights Apartment			47320	
681	ಹನಿ ಟವರ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-52-046/9)	Hani Towers Apartment (PID No. 95-52-046/9)			47320	
682	ಹರ್‌ದೇವ್ ನಿವಾಸ್ ಅಪಾರ್ಟ್‌ಮೆಂಟ್	Hardev Nivas Apartment			47320	
683	ಎಲ್ ಎನ್ ಎಸ್ ವಿಲ್ಲಾ ಅಪಾರ್ಟ್‌ಮೆಂಟ್	LNS Villa Apartment			47320	
684	ಮಂಗಳ ಈಶ್ವರಿ ಅಪಾರ್ಟ್‌ಮೆಂಟ್ (ಪಿಐಡಿ ನಂ 95-114-1/14)	Mangala Eshwari Apartment (PID No. 95-114-1/14), PID No 032-			47320	

		W0355-1				
685	ಪ್ರೈಮ್‌ರೋಸ್ ಅಪಾರ್ಟ್‌ಮೆಂಟ್	Primrose Apartment			47320	
686	ರಾಘವೇಂದ್ರ ಸಟೇನರಿ ಅಪಾರ್ಟ್‌ಮೆಂಟ್	RaghavendraSateneryApartment			47320	
687	ಶೋಲಂ ಕಾಟೇಜ್ ಅಪಾರ್ಟ್‌ಮೆಂಟ್	Sholam CottazeApartment			47320	
688	ಶ್ರೀ ಬಾಲಾಜಿ ಗಾರ್ಡನ್ ಅಪಾರ್ಟ್‌ಮೆಂಟ್	Sri Balaji Graden Apartment			47320	
689	ಶ್ರೀಗುರು ಸಾಧನಂ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-281-2)	Sriguru Sadhanam Apartment(PID No. 95-281-2)			47320	
690	ಮೋದಿ ಗಾರ್ಡನ್	Modi Garden	51700			
691	ಮುನಿನಾಗಪ್ಪ ಲೇಔಟ್	Muninagappa Layout	33110			
692	ಗಗನ್ ಪ್ರಕಾಶ ಅಪಾರ್ಟ್‌ಮೆಂಟ್	Gagan PrakashApartmentPID No 95-174-14			45260	
693	ಪ್ರಕಾಶ್ ಸಿಟಾಡೆಲ್ ಅಪಾರ್ಟ್‌ಮೆಂಟ್	PrakashCitadelApartment PID No 95-174-1/21, PID No 047-W0029-17			45260	
694	ಮುನಿನಂಜಪ್ಪ ಗಾರ್ಡನ್	Muninanjappa Garden	35310			
695	ತಾಜ್ ಕ್ರೆಸೆಂಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-173-18)	Taj Crescent Apartment (PID No. 95-173-18)			45260	
696	ಮುನಿಸ್ವಾಮಪ್ಪ ಬಡಾವಣೆ	Muniswamappa Layout PID Nos 032-M0032-118 to 128, 032-W0301-11 to 19, 032-W0312-20 to 43	34980			
697	ಕೊಕನಟ್ ಗಾರ್ಡನ್ (ಎನ್.ಪಿ.ಪ್ಯಾಕ್ಟರಿ ಎದುರು)	Coconut Garden(N. P. Factory Opp)	38830			
698	ಐವಿವೈ ಕಾಟೇಜ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-424-5/0-10)	IVY Cottage Apartment(PID No. 95-424-5/A-10)			45260	
699	ಎನ್ ಪಿ ಪ್ಯಾಕ್ಟರಿ ರೋಡ್	N P Factory Road	37675			
700	ಫೆಸಿಫಿಕ್ ರೆಸಿಡೆನ್ಸಿ(ಪಿಐಡಿ ನಂ.95-278-5)	Pacific Residency(PID No. 95-278-5)			45260	
701	ಎನ್.ಆರ್. ಗ್ರೀನ್ ವುಡ್ಸ್ ಅಪಾರ್ಟ್‌ಮೆಂಟ್	N R Green Woods Apartment			52520	
702	ನಾಗಮ್ಮ ಲೇಔಟ್	Nagamma LayoutPID Nos 032-W0328-1 to 17, 032-W0332-1 to 12, 032-W0338-1 to 21A, 032-W0341-22 to 40, 032-W0342-1 to 23, 032-W0346-1 to 24A, 032-W0348-2 to 22, 032-W0349-1 to 19	35310			

703	ಪ್ರಕಾಶ್ ಅಪಾರ್ಟ್‌ಮೆಂಟ್	Prakash Apartment , PID No 047-I0033-22			53730	
704	ರಂಕನಗರ	Rankanagar PID Nos 032-M0033-162 to 168, 032-W0203-2, 032-W0205-1 to 4A, 032-W0207-1 to 4, 032-W0209-1 to 7, 032-W0211-21 to 31, 032-W0234-1 to 15, 032-W0238-1 to 23, 032-W0242-2 to 24	86570			
705	ಕ್ಯಾಸ ಎಲೈಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-319-103/4)	Casa Elite Apartment(PID No. 95-319-103/4)			69080	
706	ರತನ್‌ಸಿಂಗ್ ಲೇಔಟ್	Ratansingh Layout	43560			
707	ದೀಪ್ತಿ ರೆಸಿಡೆನ್ಸಿ(ಪಿಐಡಿ ನಂ. 95-117-5)	Deepthi Residency (PID No. 95-117-5), PID No 047-W0355-31			43670	
708	ಮಂಗಳ ರತನ್ ಅಪಾರ್ಟ್‌ಮೆಂಟ್	Mangala Rathan Apartment PID No 95-116-9 , PID No 047-W0333-10			43670	
709	ರಾಯಣ್ಣ ಗಾರ್ಡನ್	Rayanna Garden	30360			
710	ಸಾಕಮ್ಮ ಹನುಮಂತಪ್ಪ ಲೇಔಟ್	Sakamma Hanumanthappa Layout	29425			
711	ಫೀನಿಕ್ಸ್‌ಎಮೆನನ್ಸ್ ಅಪಾರ್ಟ್‌ಮೆಂಟ್	Phoenix Emenance Apartment PID No 95-116-15/4			37510	
712	ಶಾದಾಬ್ ನಗರ	Shadabnagar	29150			
713	ಸಿದ್ದಯ್ಯ ಬಡಾವಣೆ	Siddaiah layout	34980			
714	ಸಿದ್ಧಾರ್ಥ ಬಡಾವಣೆ	Siddarth Layout	34980			
715	ಸಿಲ್ವರ್ ಮ್ಯಾನರ್ ಅಪಾರ್ಟ್‌ಮೆಂಟ್	Silver Manor Apartment			53730	
716	ಸಿಲ್ವರ್ ಓಕ್ ಭಾಗ-1 ಅಪಾರ್ಟ್‌ಮೆಂಟ್	Silver Oak Part -1 Apartment PID No 95-56-4/25			53730	
717	ಸಿಲ್ವರ್ ಓಕ್ ಭಾಗ-2 ಅಪಾರ್ಟ್‌ಮೆಂಟ್	Silver Oak Part-2 Apartment PID No 95-56-2/13			53730	
718	ಶ್ರೀ. ಅಪಾರ್ಟ್‌ಮೆಂಟ್	Sri Apartment , PID No 047-W0003-1			53730	
719	ಶ್ರೀ. ಕೃಷ್ಣ ಗಾರ್ಡನ್ ಸಂಕಲ್ಪ ಅಪಾರ್ಟ್‌ಮೆಂಟ್	Sri krishna garden Sankalp Apartment			53730	
720	ಶ್ರೀನಿವಾಸ ಲೇಔಟ್	Srinivas Layout	34980			
721	ಅಫೀಯ ಅಬೋಡೆ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-57-19/3)	Aafia Abode Apartment (PID No. 95-57-19/3)			53730	

722	ಅನುಗ್ರಹ ಅಪಾರ್ಟ್‌ಮೆಂಟ್	AnugrahaApartmentPID No 95-58-31/2, PID No 047-W0259-7			53730	
723	ಎಟಿಕೆ ಅಪಾರ್ಟ್‌ಮೆಂಟ್	ATK Apartment			53730	
724	ಚೌಡೇಶ್ವರಿ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಸಾಯಿ ನಿಲಯಸ್)	Chowdeswari Mansion Apartment (SaiNilays)			53730	
725	ಎಮರಾಲ್ಡ್ ಗ್ರಾಂಡೆಯೂರ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-37-11)	Emerald Grandeur Apartment(PID No. 95-37-11), PID No 047-W0220-48			53730	
726	ಗಗನ್ ಗೌರವಿ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-38-14)	Gagan GauraviApartment(PID No. 95-38-14), PID No 047- W0280-3			53730	
727	ಕೂಲ್ಸ್ ಗೋಲ್ಡನ್ ಹಿಲ್ ಅಪಾರ್ಟ್‌ಮೆಂಟ್(ಪಿಐಡಿ ನಂ. 95-95-10)	Koolz Golden HillApartment(PID No. 95-95-10)			53730	
728	ಕೃಷ್ಣ ಎಒಎ ಅಪಾರ್ಟ್‌ಮೆಂಟ್	Krishana AOAApartment			53730	
729	ಕೃಷ್ಣಪ್ಪ ಲೇಔಟ್	Krishnappa Layout	45870			
730	ಮನುಶ್ರೀ ಅಪಾರ್ಟ್‌ಮೆಂಟ್	Manushree Apartment			53730	
731	ಮಯೂರ ಅಪಾರ್ಟ್‌ಮೆಂಟ್	Muyura ApartmentPID No 95-52- 9 , PID No 032-W0298-10			53730	
732	ಎಸ್.ಎಂ.ಐಕಾನ್ ಅಪಾರ್ಟ್‌ಮೆಂಟ್ (ಪಿಐಡಿ. ನಂ. 95-40-12/7)	S. M. Icon Apartment (PID No. 95-40-12/7) , PID No 032- W0284-9			53730	
733	ಸಾಯಿ ಕೆಂಪೆ ಅಪಾರ್ಟ್‌ಮೆಂಟ್	Sai Kempe Apartment			53730	
734	ಸಂತ್‌ಹೋಷ್ ನೆಸ್ಟ್ ಅಪಾರ್ಟ್‌ಮೆಂಟ್	Santhosh Nest Apartment			53730	
735	ಎಸ್ ಬಿ ಅನುಗ್ರಹ ಅಪಾರ್ಟ್‌ಮೆಂಟ್	SB Anugraha Apartment			53730	
736	ಶಿರದೆ ಜಿಎರ್ರೆ ಅಪಾರ್ಟ್‌ಮೆಂಟ್	Shirde JierreApartment			53730	
737	ಸುಂದರ್ ಮ್ಯಾನರ್ ಅಪಾರ್ಟ್‌ಮೆಂಟ್	Sundar Manor Apartment			53730	
738	ಬಿ.ಎಂ.ಕೃಷ್ಣಪ್ಪ ಲೇಔಟ್	B.M.Krishnappa Layout PID No 032-W0224-1 -13	45870			
739	ಕ್ರೆಸೆಂಟ್ ಹೈಟ್ಸ್ ಅಪಾರ್ಟ್‌ಮೆಂಟ್	Cresent Heights Apartment, PID No 007-W0264-18			53730	
740	ಕೂಲ್ಸ್ ಎಲೈಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-56-18)	Koolz Elite Apartment(PID No. 95-56-18)			53730	
741	ಕೂಲ್ಸ್ ಪ್ಲಾಟಿನಮ್ ಹಿಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-56-15)	Koolz platinum hill Apartment(PID NO. 95-56-15)			53730	
742	ಮೇ ಲ್ಯಾಂಡ್ ಅಪಾರ್ಟ್‌ಮೆಂಟ್ (ಪಿಐಡಿ. 95- 57-10/3)	May Land Apartment(PID No. 95-57-10/3)			53730	

743	ಮೆನ್‌ಹಿರ್‌ಬೈ ಕ್ಯಾಸೆಲ್‌ಅಪಾರ್ಟ್‌ಮೆಂಟ್ (ಪಿಐಡಿ ನಂ.95-57-9)	MenhirBy Cacel Apartment (PID No. 95-57-9)			53730	
744	ಮೇಟ್ರೋ ಮಾರವೆಲ್‌ಅಪಾರ್ಟ್‌ಮೆಂಟ್ (ಪಿಐಡಿ ನಂ.95-57-17)	Metro Marvel Apartment (PID No. 95-57-17), PID No 007-W0286-26			53730	
745	ಸೇಟ್ ಮ್ಯಾನರ್ (ಪಿಐಡಿ ನಂ.95-94-1)	Sait's Manor Apartment (PID No. 95-94-1)			53730	
746	ಷಣ್ಮುಖಿ ಅಪಾರ್ಟ್‌ಮೆಂಟ್ (ಪಿಐಡಿ ನಂ.ನಂ.95-58-36/3)	Shanmukha Apartment (PID No. 95-58-36/3) , PID No 007-W0259-4			53730	
747	ಸ್ನೇಹ ಸೆರೆನಿಟಿ ಅಪಾರ್ಟ್‌ಮೆಂಟ್ (ಪಿಐಡಿ ನಂ.95-57-31)	Sneha Serenity Apartment (PID No. 95-57-31)			53730	
748	ಸೌಂದರ್ಯ ಅಪಾರ್ಟ್‌ಮೆಂಟ್ (ಪಿಐಡಿ ನಂ.95-57-16/4)	Soundarya Apartment (PID No. 95-57-16/4), PID No 007-W0286-28			53730	
749	ಸದ್ರನ್ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 95-57-23)	Southern Nest Apartment (PID No. 95-57-23)			53730	
750	ಸಾಯಿ ರಾಮ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಪಿಐಡಿ ನಂ.95-58-20/1)	Sai Ram Enclave Apartment (PID No. 95-58-20/1)			53730	
751	ನಾರಾಯಣ್ ಲೇಔಟ್	Narayanappa Layout	37350			
752	ಗಗನ್ ಶಿಲ್ಪ್ ಅಪಾರ್ಟ್‌ಮೆಂಟ್	Gagan Shilp Apartment (PID No 95-56-1)			53730	
753	ನ್ಯೂ ಇಂಡಿಯಾ ಸಫೈರ್ ಅಪಾರ್ಟ್‌ಮೆಂಟ್ (ಪಿಐಡಿ ನಂ.95-103-16)	New India Sapphire Apartment (PID No. 95-103-16)			53730	
754	ಕೆ. ಹೆಚ್. ಬಿ. ಮುಖ್ಯರಸ್ತೆ	KHB Main Road (PID Nos 032-M0032-1 to 168)	49450			
755	ಸಿರಾಯ್ ಸನ್ ಶೈನ್ ಅಪಾರ್ಟ್‌ಮೆಂಟ್	Siroy Sunshine Apartment (PID No 95-174-21)			58610	
756	ಸುಂದರ್ ಮನೋರ್ ಅಪಾರ್ಟ್‌ಮೆಂಟ್ (PID No. 95-276-2/16)	Sunder manor Apartment (PID No. 95-276-2/16)			53730	
757	ಉತ್ತನ್ ಸಿಂಗ್ ಲೇಔಟ್	Uttansingh Layout	28050			
758	ವೆಂಕಟ ಸ್ವಾಮಪ್ಪ ಲೇಔಟ್	Venkat swamappa layout	37350			
759	ವಿನಾಯಕ ಲೇಔಟ್	Vinayaka Layout	47690			
	ಲೋಟ್ಟೆಗೊಲ್ಲಹಳ್ಳಿ (ಪಿನ್ ಕೋಡ್ 560094)	Lottegollahalli (PIN CODE NO.560094)				

760	ಲೋಟ್ಟೆಗೊಲ್ಲಹಳ್ಳಿ	Lottegollahalli	59620		
761	ಲೋಟ್ಟೆಗೊಲ್ಲಹಳ್ಳಿ ಎಲ್ಲಾ ಮುಖ್ಯರಸ್ತೆಗಳು	Lottegollahalli All Main Roads PID Nos 018-W0031-1 to 100	66000		
762	ನಾರ್ಥ್ ಅವಿನೂ ಅಪಾರ್ಟ್‌ಮೆಂಟ್ (ಕಬಲ ಓ.ರ. 100-99-9)	North Avenue Apartment (PID No.100-99-9)		54670	
763	ಲೋಟ್ಟೆಗೊಲ್ಲಹಳ್ಳಿ ಎಲ್ಲಾ ಅಡ್ಡ ರಸ್ತೆಗಳು	Lottegollahalli All Cross Roads PID Nos 018-W0056-1 to 7	60720		
764	ಅನ್ರಿಯ ಡ್ವೆಲಿಂಗ್‌ಟನ್ ಅಪಾರ್ಟ್‌ಮೆಂಟ್ (ಕಬಲ ಓ.ರ.100-438-1/83)	Anry Dwelington Apartment (PID No.100-438-1/83), PID No 018- W0042-2		58700	
765	ಅನ್ರಿಯಾ ಪಾಲಾಟಿಯಲ್ ಅಪಾರ್ಟ್‌ಮೆಂಟ್	Anriya Palatial Apartment PID No 100-53-8		134200	
766	ಸ್ಟರ್ಲಿಂಗ್ ಅಪಾರ್ಟ್‌ಮೆಂಟ್ (ಕಬಲ ಓ.ರ.100-726-80/125)	Sterling Apartment (PID No.100- 726-80/125) , PID No 018- W0053-23		54940	
767	ಆಶೀರ್ವಾದ ರೆಸಿಡೆನ್ಸಿ (ಪಿಐಡಿ. 100-679- 25/1)	Ashirwad Residency (PID No. 100-679-25/1) , PID No 018- W0049-3 & 019-I172-15		53460	
768	ಬಿ.ಎಸ್.ಲಕ್ಷ್ಮಣಪ್ಪ ಲೇಔಟ್	B.S. Lakshmanappa Layout	58080		
769	ಬಾಲಾಜಿ ಎನ್‌ಕ್ಲೇವ್-ಇಬರಾ ಅಪಾರ್ಟ್‌ಮೆಂಟ್	Bhalaji Enclve-III Apartment (PID No. 100-760-34)		53460	
770	ದಾಸ್ತಾ ನಾರ್ಥ್ ಅವಿನೂ ಅಪಾರ್ಟ್‌ಮೆಂಟ್	Dasta North Avenue Apartment		53460	
771	ಡಾಲರ್ಸ್ ಹೈಟ್ಸ್ ಅಪಾರ್ಟ್‌ಮೆಂಟ್	Dollars Heights Apartment , PID No 018-W0151-16		53460	
772	ಜಿ ಜಿ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-549-16)	G G Nest Apartment (PID No.100- 549-16), PID No 018-W0113-9		53460	
773	ಜಿ ಜಿ ನೆಸ್ಟ್ -ಇಬರಾ ಅಪಾರ್ಟ್‌ಮೆಂಟ್	G G Nest -IV Apartment (PID No.100-591-33) , PID No 018- W0041-16		53460	
774	ಜಿ ಜಿ ನೆಸ್ಟ್-ಇಬರಾ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-591-42)	G G Nest-III Apartment (PID No. 100-591-42), PID No 018- W0052-13		53460	
775	ಗೋಲ್ಡನ್ ಸ್ಕ್ವೇರ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-591-20)	Golden Square Apartment (PID No.100-591-20)		53460	

776	ಕಮಲ ಎಲಿಗೇನ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-726-11)	Kamala Eleganz Apartment(PID No.100-726-11)			53460	
777	ಕೆ ಕೆ ಆರ್ ವಜ್ರ ಅಪಾರ್ಟ್‌ಮೆಂಟ್(ಪಿಐಡಿ ನಂ. 100-57-1550-3/2)	KKR Vajra Apartment(PID No.100-57-155A-3/2)			53460	
778	ಕೃಷ್ಣ ಡ್ವೆಲ್ಲಿಂಗ್‌ಟನ್ ಅಪಾರ್ಟ್‌ಮೆಂಟ್	Krishna DwellingtonApartment PID No 009-W0032-2-194& 008-W0534-2			53460	
779	ಕೆಎಸ್‌ಎನ್‌ಎಸ್ ಐಕ್ಯ ಹೈಟ್ಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-591-43)	KSN'S Aikya Heights Apartment(PID No. 100-591-43)			53460	
780	ಎಂಎಲ್‌ಎ ಲೇಔಟ್	MLA LayoutPID No 019-W0241-1 to 21	69580			
781	ಪ್ಯಾರಡೈಮ್ ಪ್ರಿಸ್ಟೀನ್ ಅಪಾರ್ಟ್‌ಮೆಂಟ್(ಪಿಐಡಿ ನಂ. 87-50-23/4)	Paradigm PristineApartment(PID No.87-50-23/4)			58690	
782	ಪ್ರಥಮ್ ಎನ್‌ಕ್ಲವ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-591-11/2)	Pratham Enclve Apartment(PID No.100-591-11/2), PID No 018-W0052-3			58690	
783	ಪ್ರಕೃತಿ ಅಪಾರ್ಟ್‌ಮೆಂಟ್(ಪಿಐಡಿ.ನಂ. 100-725-71)	PrakurthiApartment(PID No.100-725-71)			58690	
784	ರಕ್ಷಿತ ಅಪಾರ್ಟ್‌ಮೆಂಟ್	Rakshitha Apartment			58690	
785	ಆರ್ ಕೆ ರೆಸಿಡೆನ್ಸಿ (ಪಿಐಡಿ. ನಂ. 100-591-20)	RK Residency (PID No.100-591-20)			58690	
786	ರಾಯಲ್ ವಿಲ್ಲಾ	Royal villa Apartment PID No 100-105-4/2 , PID No 018-W0031-80			58690	
787	ಎಸ್ ಆರ್ ಬ್ಲೂ ಡೈಮಂಡ್ ಅಪಾರ್ಟ್‌ಮೆಂಟ್	S.R.Blue Diamond Apartment			58690	
788	ಎಸ್ ಆರ್.ಪೆಟಲ್ಸ್ ಅಪಾರ್ಟ್‌ಮೆಂಟ್	S.R.PetalsApartment PID No 100-594-22/1, PID No 018-W0047-8			58690	
789	ಸಾಕಮ್ಮ ಲೇಔಟ್	Sakkamma Layout	56490			
790	ಸಪ್ತಗಿರಿ ಅಪಾರ್ಟ್‌ಮೆಂಟ್	Sapthagiri Apartment, PID No 018-W0299-49			52800	
791	ಸೇತಿ ಎನ್‌ಕ್ಲವ್ ಅಪಾರ್ಟ್‌ಮೆಂಟ್	Sethi EnclveApartment PID No 100-110-12/1			52800	

792	ಎಸ್ ಎಲ್ ಸಿ ಯುಫೋರಿಯಾ ಅಪಾರ್ಟ್‌ಮೆಂಟ್(ಪಿಐಡಿ ನಂ. 100-726-03)	SLC Euphoria Apartment (PID No. 100-726-03)			52800	
793	ಶ್ರೀ ಭಗವಾನ್ ಅರ್ಕೇಡ್ ಅಪಾರ್ಟ್‌ಮೆಂಟ್	Sri Bhagwan Arcade Apartment(PID No.100-628-5)			52800	
794	ಶ್ರೀ ಸಾಯಿ ಮೆಡೋಸ್ ಅಪಾರ್ಟ್‌ಮೆಂಟ್ (ಪಿಐಡಿ. ನಂ.100-591-13/1)	Sri SaiMedows Apartment(PID No.100-591-13/1)			52800	
795	ಶ್ರೀ ಶಂಕರ ಅಪಾರ್ಟ್‌ಮೆಂಟ್(ಪಿಐಡಿ. ನಂ.100-102-23)	Sri Shankar Apartment(PID No. 100-102-23)			52800	
796	ಶ್ರೀಧಾಮ ರೆಸಿಡೆನ್ಸಿ(ಪಿಐಡಿ.ನಂ.100-628-1)	Sridhama Residency (PID No. 100-628-1)			52800	
797	ವಿಶಾಲ್ ಮ್ಯಾನರ್(ಪಿಐಡಿ ನಂ. 100-591-12/8)	Vishal Manor(PID No.100-591-12/8)			52800	
798	ವಿಶಾಲ್ ರೆಸಿಡೆನ್ಸಿ(ಪಿಐಡಿ.100-591-13)	Vishal Residency(PID No.100-591-13), PID No 018-I0356-38			52800	
799	ವೈಷ್ಣವಿ ಅಪಾರ್ಟ್‌ಮೆಂಟ್ (ಸರ್ವೆ ನಂ. 10/11-0)	Vishanvi Apartment(Sy No.10/11-A) , PID No 018-W0173-1			52800	
800	ವೃಷಿ ಅಪಾರ್ಟ್‌ಮೆಂಟ್	Vrushhi Apartment			52800	
801	ವಿಎಸ್‌ಪಿಎಲ್ ಮಲ್ಲಿಗೆ ಅಪಾರ್ಟ್‌ಮೆಂಟ್(ಪಿಐಡಿ ನಂ. 100-591-67ಎ)	VSPL Mallige Apartment (PID No.100-591-67A)			52800	
802	ವರ್ತುಲ ರಸ್ತೆ	Ring Road	95290			
803	ವರ್ತುಲ ರಸ್ತೆ ಹಿಂಭಾಗ	Behind Ring Road	82200			
804	ವೆಂಕಟಚಾರಿ ನಗರ ಲೇಔಟ್ ರೈಲ್ವೆ ಮೆನ್ಸ್ ಹೆಚ್‌ಬಿಸಿಎಸ್‌ಇವರು ನಿರ್ಮಿಸಿರುವ	Venkatachari Nagar Layout formed by the Railway men's HBCS	75790			
805	ದೇವಿನಗರ	Devinagar PID Nos 008-W0484-1 to 33, 008-W0490-1 to 39,008-W0498-1 to 34,008-W0531-2 to 8, 008-W0534-1 to 41	62980			
806	ಆರ್.ಎಂ.ವಿ ಕ್ಲಸ್ಟರ್ ಅಪಾರ್ಟ್‌ಮೆಂಟ್ 1ನೇ ಹಂತ (PID No.76-76-A4327)	R.M.V Clustar Apartment 1st Stage (PID No.76-76-A4327), New PID No 008-W0531-12			71880	
807	ಆರ್.ಎಂ.ವಿ ಕ್ಲಸ್ಟರ್ ಅಪಾರ್ಟ್‌ಮೆಂಟ್ 2ನೇ ಹಂತ(ಕಬಆ ಓ.ರ.198/10-11ಎ/504-505)	R.M.V Clustar Apartment 2nd Stage (PID No.198/10-11A/504-			71880	

		505), New PID No 008-W0531-10				
808	ವಿಷನ್ ಕಾಸಾ ಡ್ರಿಮ್ ಅಪಾರ್ಟ್‌ಮೆಂಟ್	Vision Casa Dream Apartment				56430
809	ಆನಂದ ನಿಲಯ ಅಪಾರ್ಟ್‌ಮೆಂಟ್	Ananda Nilaya Apartment PID No 100-102-7				76840
810	ಡಿ ಸಿ ಗೋಲ್ಡನ್ ಶೈನ್ ಅಪಾರ್ಟ್‌ಮೆಂಟ್	D C Golden Shine Apartment				56430
811	ವಶಿಷ್ಠ ಧಾಮ ಅಪಾರ್ಟ್‌ಮೆಂಟ್	Vashishta Dhama Apartment, PID No 018-W0053-3				56430
	ನಾಗಶೆಟ್ಟಿ ಹಳ್ಳಿ(ಪಿನ್ ಕೋಡ್ 560094)	Nagashetty Halli (PIN CODE NO.560094)				
812	ನಾಗಶೆಟ್ಟಿ ಹಳ್ಳಿ	Nagashetty Halli	65950			
813	ನಾಗಶೆಟ್ಟಿ ಹಳ್ಳಿ ಎಲ್ಲಾ ಮುಖ್ಯ ರಸ್ತೆಗಳು	Nagashetty Halli AllMain RoadsPID Nos 019-M0031-1 to 64, 018-M0031-1 to 85, 019-W0001-2 to 36	97980			
814	ಸಾತ್ವಿಕ ಡ್ರೀಮ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-264-11/7)	Sathivika Dreams Apartment (PID No.100-264/11/1)				70950
815	ನಾಗಶೆಟ್ಟಿ ಹಳ್ಳಿ ಎಲ್ಲಾ ಅಡ್ಡ ರಸ್ತೆಗಳು	Nagashetty Halli AllCross roads	70840			
816	ಎನ್ ಜಿ ಇ ಎಫ್ ಲೇಔಟ್	N G E F LayoutPID Nos 019-W0208-1 to 31, 019-W210-10 to 38	76560			
817	ಮ್ಯಾಗ್ನಮ್ ಮಾರಿಗೋಲ್ಡ್ ಅಪಾರ್ಟ್‌ಮೆಂಟ್ (ಪಿಐಡಿ ನಂ. 100-737-76)	Magnum Marigold Apartment (PID No.100-737-76)				60060
818	ವಿಶ್ವಾಸ್ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಪಿಐಡಿ.ನಂ. 100-737-98/3)	Vishwas Mansion Apartment (PID No.100-737-98/3)				60060
819	ಅಮರಜ್ಯೋತಿ ಲೇಔಟ್	Amarajyothi LayoutPID No 019-I0259-1 to 26	70180			
820	ಆಲಿಷನ್ ಟೋಪಾಜ್ ಅಪಾರ್ಟ್‌ಮೆಂಟ್	Aalishan Topaz Apartment				60060
821	ಬಾಲಾಜಿ ರೆಸಿಡೆನ್ಸಿ(ಪಿಐಡಿ ನಂ.100-700-4/1)	Balaji Residency (PID No.100-700-4/1)				60060
822	ಬೃಂದಾವನ ಅಪಾರ್ಟ್‌ಮೆಂಟ್	Brindavan Apartment PID No 100-828-9				60060
823	ಕ್ರಿಯೇಟಿವ್ ಆರ್ಟ್ ಅಪಾರ್ಟ್‌ಮೆಂಟ್	Creative Arcade Apartment PID No 100-349-392				60060
824	ಸೈನ್ಸನ್ ವರ್ನಂ ಅಪಾರ್ಟ್‌ಮೆಂಟ್	Cynson Varnam Apartment				60060

825	ದೇವು ಪ್ಯಾಲೆಸ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-423-8/9)	Daewoo Palace Apartment(PID No. 100-423-8/9)			60060	
826	ಧ್ರುವ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-349-01)	Dhruvah Apartment(PID No. 100-349-01)			60060	
827	ಧಾಮ ಅಪಾರ್ಟ್‌ಮೆಂಟ್(ಪಿಐಡಿ ನಂ.100-654-17)	Dhaama Apartment (PID No.100-654-17)			60060	
828	ಡೆಕನ್ ವೈಭವ್ ಅಪಾರ್ಟ್‌ಮೆಂಟ್ (ಪಿಐಡಿ. 09-ಡಬ್ಲ್ಯೂ 151-17)	Decan Vaibhav Apartment (PID No.09-W0151-17)			60060	
829	ಡಾಲರ್ಸ್ ಕಂಫರ್ಟ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-767-562/1)	Dollars Comforts Apartment(PID No.100-767-562/1)& 018-W0062-10			72600	
830	ಡಾಲರ್ಸ್ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ. ನಂ. 100-163-8/6)	Dollars Nest Apartment(PID No. 100-163-8/6)			72120	
831	ಡಾಲರ್ಸ್ ರೆಜೆನ್ಸಿ ಅಪಾರ್ಟ್‌ಮೆಂಟ್ (ಪಿಐಡಿ. ನಂ. 100-484-17)	Dollars Regency Apartment(PID No. 100-484-17)			60060	
832	ದ್ರಿಷ್ಟಿ ಡ್ವೆಲ್ಲಿಂಗ್ಸ್ ಅಪಾರ್ಟ್‌ಮೆಂಟ್	DrishtiDwellings Apartment PID No 100-358-37			60060	
833	ಗಾಯತ್ರಿ ವಿಲ್ಲಾ ಅಪಾರ್ಟ್‌ಮೆಂಟ್ (ಪಿಐಡಿ. ನಂ.100-32-22-1)	Gayathri Villa Apartment(PID No.100-32-22-1)			60060	
834	ಗೀತಾ ಎಲೆಗನ್ಸ್ ಅಪಾರ್ಟ್‌ಮೆಂಟ್(ಪಿಐಡಿ. ನಂ.100-39-28/4)	Gita Elegance Apartment(PID No.100-39-28/4)New PID No 019-W0166-3			60060	
835	ಜಿ ಜೆ ನೆಸ್ಟ್ - 6ಅಪಾರ್ಟ್‌ಮೆಂಟ್	G J Nest-6ApartmentPID No 018-W0113-9			60060	
836	ಗುರು ಪ್ಯಾರಾಡಿಸ್ ಅಪಾರ್ಟ್‌ಮೆಂಟ್	Guru ParadiseApartment , PID No 019-W0165-5			60060	
837	ಹೈಟೆಕ್ ತಿರುಮಲ ಅಪಾರ್ಟ್‌ಮೆಂಟ್	High Tech TirumulaApartment			62750	
838	ಈಶಾನ್ ಸನ್‌ಶೈನ್ ಅಪಾರ್ಟ್‌ಮೆಂಟ್(ಪಿಐಡಿ ನಂ.100-613-4/30)	Ishana Sunshine Apartment(PID No.100-613-4/30) New PID No 018-W0031-41			60060	
839	ಕೌಸ್ತುಭಂ ಅಪಾರ್ಟ್‌ಮೆಂಟ್	Kousthubham Apartment			60060	
840	ಲಕ್ಷಮ್ಮ ಲೇಔಟ್	Lakshamma Layout	67650			
841	ಲಿಶಾ ಪ್ಯಾರಾಡಿಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-683-33)	Lisha PardiseApartment(PID No.100-683-33)			60020	

842	ಮಗ್ನಂ ರೆಸಿಡೆನ್ಸಿ	Magnum Residency PID No 100-734-10New PID NO 019-W0208-24			68970	
843	ಮಾತ್ರು ಕೃಪ ಅಪಾರ್ಟ್‌ಮೆಂಟ್(ಪಿಐಡಿ ನಂ.100-349-01)	Mathru Krupa Apartment(PID No.100-349-01)			60020	
844	ಮಲ್ಟಿ ಕಾರ್ನರ್ ಅಪಾರ್ಟ್‌ಮೆಂಟ್	Multi CornerApartmentPID No 100-209-1-6/11 New PID No 019-W0019-25			60020	
845	ಎಂ.ಎಸ್. ಮ್ಯಾನ್ಷನ್ ಅಪಾರ್ಟ್‌ಮೆಂಟ್	M S Mansion Apartment			60020	
846	ನಂದಗೋಕುಲ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-38-3)	NandagokulApartment (PID No.100-38-3)			60020	
847	ಎನ್ ಎಲ್ ಆರ್ ರೆಸಿಡೆನ್ಸಿ (ಪಿಐಡಿ ನಂ.100-317-13)	N L R Residency(PID No.100-317-13)			60020	
848	ಪರಿಕ್ಷಿತ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-498-11)	Parikshith Apartment(PID No.100-498-11)			60020	
849	ಪ್ಲಾನೆಟ್ ವಿಸ್ತಾ ಅಪಾರ್ಟ್‌ಮೆಂಟ್(ಪಿಐಡಿ ನಂ.100-709-11)	Planet Vista Apartment (PID No.100-709-11)			60020	
850	ಪೂಜಾ ಅಪಾರ್ಟ್‌ಮೆಂಟ್	Pooja Apartment(PID No.100-143-10/6), New PID No 019-I0261-4			79740	
851	ಪ್ರಭು ಡ್ವೆಲ್ಲಿಂಗ್ಸ್ ಅಪಾರ್ಟ್‌ಮೆಂಟ್ (ಪಿಐಡಿ ನಂ.100-23-31/2)	Prabhu Dwellings Apartment(PID No.100-23-31/2)New PID No 019-W0168-6			60020	
852	ಸಾಯಿ ರಾಘವೇಂದ್ರ ರೆಸಿಡೆನ್ಸಿ(ಪಿಐಡಿ.ನಂ.100-87-80)	Sai Raghavendra Residency(PID No.100-87-80)			85200	
853	ಸಂತೋಷ ಅಪಾರ್ಟ್‌ಮೆಂಟ್	Santhosh Apartment PID No 100-66-21/22-5, New PID No 018-I0172-10			60020	
854	ಶ್ರೇಯಾ ರೆಸಿಡೆನ್ಸಿ(ಪಿಐಡಿ.100-268-16)	Shreya Residency (PID No.100-268-16)			60020	
855	ರಾಂಕಿ ಶುಭಂ ಅಪಾರ್ಟ್‌ಮೆಂಟ್	Ramky Subham ApartmentPID No 018-W0284-4			60020	
856	ರೆವೆಂತ್ ಮ್ಯಾನ್ಷನ್ ಅಪಾರ್ಟ್‌ಮೆಂಟ್(ಪಿಐಡಿ.ನಂ.100-613-2)	Reventh Mansion Apartment (PID No.100-613-2)New PID No 018-M0031-3			60020	
857	ಆರ್ ಆರ್ ನೆಸ್ಟ್ ಅಪಾರ್ಟ್‌ಮೆಂಟ್ (ಪಿಐಡಿ. ನಂ.008-ಡಬ್ಲ್ಯೂ703-3-2)	RR Nest Apartment (PID No.008-W0703-3-2)			60020	

858	ರಾಮ್ ಮಿಕಾಸ ಅಪಾರ್ಟ್‌ಮೆಂಟ್	Ram Micasa Apartment			60020	
859	ಆರ್ ಆರ್ ಬಿಲ್ಸ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-578-9)	R R Bills Apartment (PID No.100-578-9)			60020	
860	ಸೆರೆನಿಟಿ ಹೋಮ್ಸ್ ಅಪಾರ್ಟ್‌ಮೆಂಟ್	Serenity Homes Apartment			60020	
861	ಶ್ರೀ ಗುರು ವಿಹಾರ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-60-15/1)	Sri Guru Vihar Apartment (PID No.100-60-15/1)			60020	
862	ಶ್ರೀ ಗುರು ನಿವಾಸ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-64-23/5)	Shri Guru Nivas Apartment (PID No.100-64-23/5)			60020	
863	ಶ್ರೀನಿವಾಸ ರೆಸಿಡೆನ್ಸಿ (ಪಿಐಡಿ.ನಂ.100-87-15)	Shrinivas Residency (PID No.100-87-15)			60020	
864	ಸೃಷ್ಟಿ ವಿಲ್ಲಾ (ಪಿಐಡಿ.ನಂ.100-537-28/4)	Shrushti Villa (PID No.100-537-28/4)			60020	
865	ಸುಧೀರ್ ರೆಸಿಡೆನ್ಸಿ	Sudheer Residency			60020	
866	ಶುಭಂ ಅಪಾರ್ಟ್‌ಮೆಂಟ್	Subham Apartment PID No 008-W055-11-18			60020	
867	ರಾಯಲ್ ಬವೆರಿಯಾ ಸಾಯಿ ಬಾಲಾಜಿ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-793-11/12)	Royal Bavera a Sai Balaji Apartment (PID No.100-793-11/12)			60020	
868	ಎಸ್ ಎ ಎಂ ಎನ್‌ಡನ್ ಅಪಾರ್ಟ್‌ಮೆಂಟ್	SAM Endone Apartment			60020	
869	ಎಸ್‌ಎಂ‌ಸಿ ಬೆವರ್ಲಿ ವಿಲ್ಲಾಸ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-767-562/2)	SMC Beverly Villas Apartment (PID No.100-767-562/2)			96800	
870	ಶ್ರೀ ಲಕ್ಷ್ಮೀ ನರಸಿಂಹ ರೆಸಿಡೆನ್ಸಿ (ಪಿಐಡಿ.ನಂ.100-719-8/7)	Sri Lakshmi Narashima Residency (PID No.100-719-8/7)			60020	
871	ತಿಮ್ಮಯ್ಯ ಲೇಔಟ್	Thimmaiah Layout	65340			
872	ಉದಯ ರೆಸಿಡೆನ್ಸಿ	Uday Residency			60020	
873	ವಿಜಯ ಮ್ಯಾನ್ಷನ್ ಅಪಾರ್ಟ್‌ಮೆಂಟ್ (ಪಿಐಡಿ.100-62-9)	Vijay Mansion Apartment (PID No.100-62-9)			60020	
874	ವೈಟ್ ಡ್ರೀನ್ ಮ್ಯಾನರ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-212-393/5-3)	White Dreen Manor Apartment (PID No.100-212-393/5-3)			60020	
875	ನಾಗಶೆಟ್ಟಿ ಹಳ್ಳಿ - ಅಶ್ವಥನಗರಮುಖ್ಯ ರಸ್ತೆ	Nagashetty Halli - Ashwathnagar Main Road	103440			
876	ನಾಗಶೆಟ್ಟಿಹಳ್ಳಿ (ಸರ್ವಿಸ್ ರಸ್ತೆ)	Nagashetty Halli (Service Road)	100320			
877	ಶ್ರೀ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sri Residency Apartment			72730	

878	ಎಇಸಿಎಸ್ ಲೇಔಟ್	A ECS Layout , PID No 019- I0195-1 to 24	114350			
879	ಆಶೀರ್ವಾದ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-66-15)	Ashwarad Apartment (PID No. 100-66-15)			85200	
880	ರಾಘವೇಂದ್ರ ರೆಸಿಡೆನ್ಸಿ(ಪಿಐಡಿ. ನಂ.100-87- 80)	Raghavendra Residency(PID No. 100-87-80)			85200	
881	ಶ್ರೀ ರಾಘವೇಂದ್ರ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-5-25)	Sri Ragavendra Apartment(PID No.100-5-25)			85200	
882	ವರಲಕ್ಷ್ಮೀ ಅಬೋಡೆ ಅಪಾರ್ಟ್‌ಮೆಂಟ್(ಪಿಐಡಿ.ನಂ.100-6-42)	Varalakshmi Abode Apartment (PID No.100-6-42)			85200	
883	ಜಿ.ಡಿ.ವಿಲ್ಲಾ ಅಪಾರ್ಟ್‌ಮೆಂಟ್ (ಪಿಐಡಿ. ನಂ.100-33-2/3)	G.D.Villa Apartment (PID No.100-33-2/3)			85200	
884	ಬಸವೇಶ್ವರ ಲೇಔಟ್ ಅಥವಾ ನಗರ	Basaveshwar LayoutOr Nagar PID Nos 018-W0063-1 to 2, 018- W0073-1 to 10, 018-W0075-1 to 15,018-W0081-15 to 17, 018- W0099-1 to 12, 018-W0103-1 to 12A,018-W0105-1 to 7, 018- W0136-1 to 5, 018-W0140-1 to 12, 018-W0146-1 to 9, 018- W0148-1 to 12,018-W0151-18 to 42, 018-W0152-1 to 40, 018- W0154-1 to 7,018-W0156-1 to 5, 018-W0160-1 to 36,018-W0162-1 to 19, 018-W0164-1 to 44, 018- W0166-1 to 30, 018-W0168-1 to 14,018-W0172-1 to 18, 018- W0174-1 to 22/1, 018-W0178-1 to 2, 018-W0182-2 to 44	67650			
885	ಪದ್ಮವತಿ ರೆಸಿಡೆನ್ಸಿ (ಪಿಐಡಿ.100-378-2)	Padmavathi Residency(PID No.100-378-2)New PID No 019- W0005-14			60020	
886	ಪರ್ಲ್ ನಕ್ರೆ ಅಪಾರ್ಟ್‌ಮೆಂಟ್(ಪಿಐಡಿ.ನಂ.100-830-11)	Pearl nacre Apartment(PID No.100-830-11)			60020	
887	ಶಿವಾಲಯ ಅಪಾರ್ಟ್‌ಮೆಂಟ್(ಪಿಐಡಿ.ನಂ.100-596-4/3)	Shivalaya Apartment(PID No.100-596-4/3)			60020	

888	ಶ್ರೀ ಗುರು ವರ್ಣಂ ಅಪಾರ್ಟ್‌ಮೆಂಟ್(ಪಿಐಡಿ.ನಂ.100-13-16)	Sri Guru Varnam Apartment(PID No.100-13-16)New PID No 019-W0040-4			60020	
889	ಶ್ರೀ ಶ್ರೀವಾರಿ ನಿಲಯಂ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-3ಎ)	Sree Sreevari Nilayam Apartment (PID No.100-3A)			60020	
890	ಸಾಯಿ ಕುಟೀರ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-793-11&12)	Sai Kuteer Apartment (PID No.100-793-11&12)			60020	
891	ತಿರುಮಲ ಅಪಾರ್ಟ್‌ಮೆಂಟ್(ಪಿಐಡಿ.ನಂ.100-119-8)	Thirumala Apartment(PID No.100-119-8)			67760	
892	ಬಸವೇಶ್ವರ ಲೇಔಟ್ ಎಲ್ಲಾ ಮುಖ್ಯ ರಸ್ತೆಗಳು	Basaveshwara Layout All MainPID Nos 018-M0031-49 to 85Roads	73200			
893	ಬಸವೇಶ್ವರ ಲೇಔಟ್ ಎಲ್ಲಾ ಅಡ್ಡ ರಸ್ತೆಗಳು	Basaveshwara Layout All Cross Roads PID Nos 018-W0071-1 to 40	68310			
894	ಭದ್ರಪ್ಪ ಲೇಔಟ್	Bhadrappa Layout	61220			
895	ಕನರಾ ಬ್ಯಾಂಕ್ ಲೇಔಟ್ ಅಥವಾ ಕಾಲೋನಿ	Canara Bank Layout Or Colony	72330			
896	ಚಿಕ್ಕಪ್ಪಯ್ಯ ಲೇಔಟ್	Chikkappaiah Layout	56600			
897	ಧರ್ಮಣ್ಣ ಗಾರ್ಡನ್	Darmanna Garden	59510			
898	ದಾಸ್ತಾ ನಾರ್ಥ ಅವೆನ್ಯೂ ಅಪಾರ್ಟ್‌ಮೆಂಟ್	Dasta North AvenueApartment			67040	
899	ಡೆಕ್ಕನ್ ಎಲೈಟ್ ಅಪಾರ್ಟ್‌ಮೆಂಟ್	Deccan Elite Apartment			73090	
900	ದೇವಯ್ಯ ಗಾರ್ಡನ್	Devaiah Garden	56600			
901	ಲಿಶಾ ರೆಸಿಡೆನ್ಸಿ (ಪಿಐಡಿ ನಂ.100-398-6/3)	Lisha Residency(PID No.100-398-6/3)New PID No 018-W0016-55			52800	
902	ವಿನಯ್ಯಸ್ ರೆಸಿಡೆನ್ಸಿ(ಪಿಐಡಿ ನಂ.100-397-8 & 9/1)	Vinyas Residency(PID No.100-397-8 & 9/1)New PID No 018-W0174-4			52800	
903	ದೇವಿ ನಗರ	Devi Nagar	63580			
904	ಡೆಕ್ಕನ್ ಎಲೈಟ್ ಅಪಾರ್ಟ್‌ಮೆಂಟ್	Decan Elite Apartment			57480	
905	ದೊಡ್ಡಪ್ಪಯ್ಯ ಲೇಔಟ್	Doddappaiah Layout	59510			
906	ಡಾಲರ್ಸ್ ಅಪಾರ್ಟ್‌ಮೆಂಟ್	Dollars Apartment PID No 018-W0151-16			57360	
907	ಇಶ್ವರ್ಯಾ ಕ್ವಾಟ್ಸ್ ಅಪಾರ್ಟ್‌ಮೆಂಟ್	Ishwerya QuatzApartment			67040	
908	ಕಲಿಗಣ್ಣ ಲೇಔಟ್	Kalliganna Layout	58900			

909	ಕೆಬಿ ಲೇಔಟ್	KEB Layout PID Nos 019-I0070-6 to 20, 019-W0327-4 to 53, 019-W0329-2 to 33, 019-W0331-5 to 36, 019-W0333-20 to 75, 019-W0335-2 to 39	81240			
910	ಕೆಂಪಯ್ಯ/ಕೆಂಪಣ್ಣ ಲೇಔಟ್	Kempaiyah/Kempanna Layout	59510			
911	ಕೃಷ್ಣಪ್ಪ ಲೇಔಟ್ (ಎಕ್ಸ್ಟೆನ್ಷನ್)	Krishnappa layout (Extention) PID Nos 018-I0179-1 to 27, 018-I0206-1 to 31, 018-I0211-1 to 5, 019-I0179-26 to 42, 019-I0206-1 to 15, 019-I0211-2 to 6, 019-M0031-25 to 45, 018-W0124-8 to 10, 018-W0151-76 to 102, 018-W0169-1 to 22, 018-W0171-1 to 23, 018-W0173-1 to 30, 018-W0175-1 to 24, 018-W0177-1 to 32, 018-W0208-1 to 3, 018-W0210-1 to 7, 018-W0214-2 to 14, 019-W0162-1 to 20, 019-W0166-1 to 17/1, 019-W0168-2 to 20, 019-W0213-1 to 15, 019-W0215-1 to 6	59510			
912	ಪ್ರೈಮ್ ರೋಸ್ ಅಪಾರ್ಟ್‌ಮೆಂಟ್	Prime Rose Apartment			55420	
913	ವರುಣ ಅಪಾರ್ಟ್‌ಮೆಂಟ್ (ಪಿಐಡಿ.ನಂ.100-317-9/1)	Varun Apartment(PID No.100-317-9/1)			55420	
914	ಕುಪ್ಪಸ್ವಾಮಿ ಗಾರ್ಡನ್	Kuppaswamy Garden	59510			
915	ಮಂಜುನಾಥ ಲೇಔಟ್	Manjunath Layout PID Nos 018-I0009-1 to 9, 018-M0031-20 to 26, 018-W0142-1 to 23, 018-W0150-1 to 23, 018-W0158-1 to 23, 018-W0162-16 to 52,	58850			
916	ಮಂಜುನಾಥ ಲೇಔಟ್ (ಎಮ್ ಕೆ ಕಾಲೋನಿ) (ಸ್ಲಂ ಹತ್ತಿರ)	Manjunath Layout (M K Colony) (Near Slum)	53630			
917	ಮಾರುತಿ ನಗರ	Maruthi Nagar	59510			
918	ಮಾರುತಿ ನಗರ ಮುಖ್ಯ ರಸ್ತೆ,	Maruthi Nagar Main Road	64630			
919	ಮುನೇಶ್ವರ ದೇವಸ್ಥಾನ ರಸ್ತೆ	Muneshwar Temple Road PID No 019-W0131-1 to 48	62980			

920	ಪಟೇಲಪ್ಪ ಲೇಔಟ್	Patelappa Layout PID Nos 018-M0031-1 to 45, 018-W0001-1 to 14, 018-W0002-1 to 33, 018-W0005-1 to 20, 018-W0006-1 to 6, 018-W0008-1 to 26, 018-W0009-1 to 26, 018-W0010-1 to 25, 018-W0013-1 to 16, 018-W0014-1 to 20A, 018-W0015-1 to 11, 018-W0016-1 to 17, 018-W0017-1 to 21, 018-W0018-2 to 26, 018-W0019-1 to 8, 018-W0021-2 to 8, 018-W0023-1 to 13, 018-W0027-1 to 7,	56600			
921	ಪೆಬ್ಬಲ್ ಬೇ ಅಪಾರ್ಟ್‌ಮೆಂಟ್(ಕಬಆ ಓ.ಠ.100-12-೦11)	Pebbal Bay Apartment (PID No.100-12-A11) New PID No 018-W0151-12			116650	
922	ಸಂಜಯನಗರ	Sanjaynagar PID No 018-M0031-30 to 52	102120			
923	ಸಂಜಯನಗರ ಎಲ್ಲಾ ಮುಖ್ಯ ರಸ್ತೆಗಳು	Sanjaynagar All Main Roads, PID No 018-M0031-30 to 52	117000			
924	ಸಂಜಯನಗರ ಎಲ್ಲಾ ಅಡ್ಡ ರಸ್ತೆಗಳು	Sanjaynagar All Cross Roads	106380			
925	ಯು.ಎ.ಎಸ್. ಬಡಾವಣೆ	U.A.S. Layout PID Nos 019-W0147-26 to 28, 019-W0174-1 to 13, 019-W0178-1 to 25/1, 019-W0184-2 to 4, 019-W0186-1 to 35, 019-W0190-1 to 28, 019-W0196-2 to 16, 019-W0198-1 to 23, 019-W0200-2 to 22	62280			
926	ಯು.ಎ.ಎಸ್. ಬಡಾವಣೆ ಎಲ್ಲಾ ಮುಖ್ಯ ರಸ್ತೆಗಳು	U.A.S. Layout All Main Roads PID Nos 019-I0092-65 to 77	69550			
927	ಯು.ಎ.ಎಸ್. ಬಡಾವಣೆ ಎಲ್ಲಾ ಅಡ್ಡ ರಸ್ತೆಗಳು	U.A.S. Layout All Cross Roads PID Nos 019-W0151-2 to 20, 019-W0153-1 to 15/1,	65560			
928	ವಿನಾಯಕ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Vinayaka Residency Apartment PID No 100-666-9 New PID No 018-W0147-19			71880	

929	ವಿಸ್ಪರಿಂಗ್ ಮೆಡೋಸ್ ಅಪಾರ್ಟ್‌ಮೆಂಟ್	Whispering Meadows Apartment PID No 100-12-42New PID No 018-W0151-2			71880	
	ಪೂರ್ಣಾಪುರ (ಪಿನ್ ಕೋಡ್ 560043)	POORNAPURA (PIN CODE NO.560043)				
930	ಪೂರ್ಣಾಪುರ	POORNAPURA	41420			
931	ಪೂರ್ಣಾಪುರ ಮುಖ್ಯ ರಸ್ತೆ	Poornapura Main Road	50100			
932	ಪೈಪ್‌ಲೈನ್ ರಸ್ತೆ (ಎಂಇಎಸ್ ರಸ್ತೆ)	Pipe Line Road(MES Road)	39390			
933	ಕ್ರೆಸೆಂಟ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಪಿಐಡಿ.ನಂ.2-245/5-5)	Crescent Enclave Apartment(PID No.2-245/5-5)			40810	
934	ಸಂಜೀವಪ್ಪ ನಗರ / ಯಾರ್ಡ್	Sanjeevappa Nagar / Yard	41800			
	ಸೊನ್ನೇನಹಳ್ಳಿ (ಪಿನ್ ಕೋಡ್ 560056)	SONNENAHALLI (PIN CODE NO.560056)				
935	ಸೊನ್ನೇನಹಳ್ಳಿ	SONNENAHALLI	29150			

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24ನೇ ಸಾಲಿನ ಕಾಚರಕನಹಳ್ಳಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ಮೌಲ್ಯದ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ/ ಪ್ರದೇಶದ ಹೆಸರು	HOBLI/VILLAGE/AREA/Ward/ Layout/Road/PID No.	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇನಗಳು	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6
	ಕಾಚರಕನಹಳ್ಳಿ (ಕಸಬಾ ಹೋಬಳಿ)	KACHARAKANAHALLI (Kasaba Hobli)			
1	ಕಾಚರಕನಹಳ್ಳಿ	Kacharakanahalli	58000		900
2	ಆಲ್ಫಾ ಮ್ಯಾನರ್	Alpha Manor (Property No.2292/2, Katha No.91/84) (New PID No.024-W0558-61)		51300	
3	ಸೇನಾವಿಹಾರ್	Sena Vihar (New PID No.029-W0120-1 and No.029- M0041-56 and No.029-I0035-49 and 029-W0193-2 and No.029-W0195-1, 029-W0195-2 and No.029-I0035-51 and No.029-W0120-3)	75000		
4	ಸೇನಾ ವಿಹಾರ್ ಅಪಾರ್ಟ್‌ಮೆಂಟ್	Sena Vihar Apartment (New PID No.029-W0193-2)		70000	
5	ಜಲವಾಯು ವಿಹಾರ್	Jalavayu Vihar	75000		
6	ಜಲವಾಯು ವಿಹಾರ್ ಅಪಾರ್ಟ್‌ಮೆಂಟ್	Jalavayu Vihar Apartment (New PID No.029-M0041-47)		70000	
7	ಈಕಾ ಅಪಾರ್ಟ್‌ಮೆಂಟ್	Eka Apartment (Site No.41 & 42, Municipal No.9 & 10, Sy No.27/1, PID No.89-84-9) (New PID No.)		55000	
8	ಸಾಯಿ ಪರಮೇಶ್ ಅಪಾರ್ಟ್‌ಮೆಂಟ್	Sai Paramesh Apartment (H.L No. 1710/2 & 169, Assessment No. 156, V.P.Katha No.2279, BBMP Katha No. 803/1710/2/2029 and 801/156/169,2,3) (New PID No.029-W0132-7)		51300	
9	ಓಯಸಿಸ್ ಅಪಾರ್ಟ್‌ಮೆಂಟ್	Oasis Apartment (BBMP Katha No.684/600/118/622 &		51300	

		BBMP Katha No.401/67/645/220, Property No.143) (New PID No.024-I0790-4)			
10	ಮಿಡಾಸ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Midas Residency Apartment (Municipal No. 7/4, PID No. 89-255-7/4)		55000	
11	ಭಾನು ಪ್ರೈಡ್ ಅಪಾರ್ಟ್‌ಮೆಂಟ್	Bhanu Pride Apartment (Municipal No. 80, BBMP PID No. 89-93-80) (New PID No.029-W0134-24)		51300	
12	ಪೆಟ್ರಾ ಸ್ಪೆಂಡರ್ ಅಪಾರ್ಟ್‌ಮೆಂಟ್	Petra Splendour Apartment (Site Nos 9 and 10 in House List Katha No 3631/1184, Municipal No.10, PID No.89-405-10)		51300	
13	ಬೆತೆಲ್ ಹೈಟ್ಸ್ ಅಪಾರ್ಟ್‌ಮೆಂಟ್	Bethel Heights Apartment (Khata No. 3, PID No.89-173-3) (New PID No.029W0118-1)		55000	
14	ನಾಜ್ ಹೆರಿಟೇಜ್ ಅಪಾರ್ಟ್‌ಮೆಂಟ್	Naaz Heritage Apartment (old Khaneshumari No.32 and 51/201, BBMP Katha No 664/51/201/32)		51300	
15	ಆಲ್ಪೈನ್ ಹೋಮ್ಸ್ ಅಪಾರ್ಟ್‌ಮೆಂಟ್	Alpine Homes Apartment		51300	
16	ಎಸ್‌ವಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	SV Residency Apartment (Site No. 31, BBMP Katha No. 152/228/31) (New PID No.024-I0771-12)		51300	
17	ಕೆಸಾಂಡ್ರಾ ಅಪಾರ್ಟ್‌ಮೆಂಟ್	Cassandra Apartment (No.10, PID No.89-56-10)		51300	
18	ಜೈಬ್ ಬ್ಲಾಸಮ್ ಅಪಾರ್ಟ್‌ಮೆಂಟ್	Zaib Blossom Apartment (Municipal No. 11 (Old No.883) PID No. 89-40-11) (New PID No.029-W0305-10)		51300	
19	ಗ್ರೇಸ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Grace Residency Apartment (House List No.2292/3, V.P. Khatha No.3625) (New PID No.024-W0763-3)		51300	
20	ಕೆ.ಎಂ.ಸಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	K.M.C Residency Apartment (Property No.156/157, Khatha No. 36, CMC Khatha No. 36/156/157 BBMP Khatha No. 376/156/157/9) (New PID No.029-W0130-2)		51300	

21	ಕೀರ್ತಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Keerthi Residency Apartment (Site No. 3, Khata No. 1700/3)		51300	
22	ಸಂಧ್ಯಾ ಮ್ಯಾನ್ಷನ್-3 ಅಪಾರ್ಟ್‌ಮೆಂಟ್	Sandhya Mansion-3 Apartment (Site No. 3, Municipal No. 219, Katha No. 1979/B, Assessment No. 72/1, PID No. 89-93-219)		51300	
23	ರಾಜ ರಾಜೇಶ್ವರಿ ಮ್ಯಾನರ್ ಅಪಾರ್ಟ್‌ಮೆಂಟ್	Raja Rajeshwari Manor Apartment (Site No. 3, Municipal No. 219, Katha No. 1979/B, Assessment No. 72/1, PID No. 89-93-219)		51300	
24	ಮೇಟಾ ರೆಸಿಡೆನ್ಸಿ	Meta Residency (PID No.89-398-213) (New PID No.0029-M0041-29)		51300	
25	ಬೆರೀಸ್ ಅಪಾರ್ಟ್‌ಮೆಂಟ್ಸ್	Beries Apartment		55000	
26	ಆನಂದ್ ಭೈರವಿ	Anand Bhairavi (Site No 236, Katha No 210/236/236) (New PID No.024-M0039-37)		51300	
27	ಡೆಕ್ಕನ್ ಸ್ಯೂಟ್ಸ್ ಅಪಾರ್ಟ್‌ಮೆಂಟ್	Deccan Suites Apartment		55000	
28	ಸಾಯಿ ಗೋಕುಲಂ ಅಪಾರ್ಟ್‌ಮೆಂಟ್	Sai Gokulam Apartment		55000	
29	ಮದರ್ಸ್ ಲ್ಯಾಂಡ್	Mothers Land (PID No.89-67-24) (New PID No.029- W0083-29)		55000	
30	ಆರ್.ಕೆ ಬಿಲ್ಡರ್ಸ್ & ಡೆವಲಪರ್ಸ್ ರವರ ಅಪಾರ್ಟ್‌ಮೆಂಟ್‌ಗಳು	R.K. Builders & Developers Apartments		51300	
31	ಎಂ.ಎಂ.ಕೃಪಾ ಅಪಾರ್ಟ್‌ಮೆಂಟ್	M.M.Krupa Apartment		51300	
32	ಕಾಚರಕನಹಳ್ಳಿ ಮುಖ್ಯರಸ್ತೆ	Kacharakanahalli Main Road (New PID No.029-I0771-1 to 029-I0771-95)	75000		
33	ಕರಿಯಣ್ಣನಪಾಳ್ಯ	Kariyannanapalya	35000		
34	ಎಸ್.ಎಲ್.ವಿ.ಪ್ರೈಡ್	S.L.V Pride (Site No. 49C, BBMP Khata No. 54/176/49C & 55/176/49C, Clubbed Khata No. 54/176/49C, Present BBMP Khata No. 54/176/49C, Old House List Khata No. 3618/2285/1/176, Property No. 176)		51300	
35	ಚೌರಿಯಪ್ಪ ಗ್ರಾಜಿಯಾ ಅಪಾರ್ಟ್‌ಮೆಂಟ್	Chowriappa Grazia (Municipal No. 20/A, PID No. 94-160-20/A) (New PID No.024-W0820-7)		51300	

36	ಅಶ್ವಿನಿ ಕನ್ಸ್ಟ್ರಕ್ಷನ್ಸ್ ಅಪಾರ್ಟ್‌ಮೆಂಟ್	Ashwini Constructions (Municipal No.21, PID No.94-27-21, Khaneshumari No.2)		51300	
37	ಜೆನೆಸಿಸ್ ಹೈಟ್ಸ್ ಅಪಾರ್ಟ್‌ಮೆಂಟ್	Genesis Heights Apartment (BMP No 1, PID No 94-242-1, Old House List No 449) (New PID No.049-W0021-21)		51300	
38	ಟೆಕ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Tech Residency Apartment		51300	
39	ಬ್ಲಿಸ್ ಅಪಾರ್ಟ್‌ಮೆಂಟ್	Bliss Apartment (PID No.94-84-9) (New PID No.049-W0009-22)		51300	
40	ಸ್ಟೋನ್ ಹಿಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Stone Hill Residency Apartment (Corporation No 1/2, Old No.1, House List No 449, PID No 94-242-1/2) (New PID No.049-W0021-21A)		51300	
41	ರೈನ್ ಬೋ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Rainbow Residency Apartment (Municipal No.7, Old Site No.58, PID No. 94-91-7) (New PID No.049-W0021-37)		51300	
42	ರೆಜೆನ್ಸಿ ಕಾರ್ನರ್ ಅಪಾರ್ಟ್‌ಮೆಂಟ್	Regency Corner Apartment (BMP amalgamated KathaNo. 15 Old Property No.17 old Katha No. 420/77, PID No.94-242-15) (New PID No.049-W0021-16)		51300	
43	ರಾಮಚಂದ್ರಪ್ಪ ಬಡಾವಣೆ	Ramachandrappa Layout	26000		
44	ಸೇಟ್ ಪಾಲ್ಯ	Sait palya	40000		
45	ಕಮ್ಮನಹಳ್ಳಿ	Kammanahalli	60000		
46	ಹೋಮ್ ವಿನ್ಸ್ ಅಪಾರ್ಟ್‌ಮೆಂಟ್	Home Win's Apartment		51300	
47	ಸನ್ ಶೈನ್ ಅಪಾರ್ಟ್‌ಮೆಂಟ್			51300	
48	ಇಂಪ್ಯಾಕ್ಟ್ ಅಪಾರ್ಟ್‌ಮೆಂಟ್	Impact Apartment		51300	
49	ಇಂಪ್ಯಾಕ್ಟ್ ವೈಷ್ಣವಿ ಅಪಾರ್ಟ್‌ಮೆಂಟ್	Impact Vaishnavi Apartment (Municipal No. 4, PID No. 89-45-4 Old No. 1630, old Khatha No. 2059,		51300	

		Old Property No. 84/2)			
50	ಯಾಸಿನ್ ನಗರ	Yasin Nagara	25000		
51	ವರ್ತುಲ ರಸ್ತೆ (ರಿಂಗ್‌ರೋಡ್) (ಸರ್ವಿಸ್ ರಸ್ತೆ)	Ring Road (Service Road)	150000		1500
52	ಕಮ್ಮನಹಳ್ಳಿ ಮುಖ್ಯ ರಸ್ತೆ	Kammanahalli Main Road	90000		
53	ಅಶ್ವಿನಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Ashwini Enclave Apartment (Municipal No.10, PID No.89-35-10, BBMP Khata No.10, Site No.17 and 16, House List Khata No. 2442/1 and 1479/1, V.P. Khata No.3778, Khaneshumari No.1552/2)		58000	
54	ಕಮ್ಮನಹಳ್ಳಿ 3ನೇ ಅಡ್ಡ ರಸ್ತೆ, 3ನೇ ಮುಖ್ಯ ರಸ್ತೆ (ವಿನಾಯಕ ದೇವಸ್ಥಾನ) ಸ್ಟ್ರೀಟ್	Kammanahalli 3rd Cross Road, 3rd Main Road (Vinayaka Temple) Street	60000		
55	ಹೆಣ್ಣೂರು ಮುಖ್ಯ ರಸ್ತೆ	Hennuru Main Road	70000		
56	ಹಾರ್ಮೋನಿ ಹೋಮ್ಸ್	Harmony Homes (Property No.4/2, PID No.89-397-4/2) (New PID No.029-M0039-22)		51300	
57	ಎ.ಹೆಚ್. ಮ್ಯಾನರ್ ಅಪಾರ್ಟ್‌ಮೆಂಟ್	A.H. Manor Apartment (Corporation No.5, PID No.89-24-5) (New PID No.029-W0202-10)		59800	
58	ಪ್ಯಾರಾಮೌಂಟ್ ರೆಜೆನ್ಸಿ ಅಪಾರ್ಟ್‌ಮೆಂಟ್	Paramount Regency Apartment (New No.5/1, Property No. 79 PID No. 89-71-5)		59800	
59	ಜಿ.ಪಿ ಗೋಲ್ಡ್ ಅಪಾರ್ಟ್‌ಮೆಂಟ್	J.P Gold Apartment (Municipal No.18, PID No.89-165-18) (New PID No.029-W0198-18)		58000	
60	ಆರ್.ಎಸ್ ಪ್ರೈಮ್ ರೋಸ್ ಅಪಾರ್ಟ್‌ಮೆಂಟ್	R.S.Prime Rose Apartment (House list No.19, Katha No. 3695/2361/5, Municipal No. 12, PID No. 89-71-12)		58000	
61	ಶ್ರೀ ಗೋಕುಲಂ ಅಪಾರ್ಟ್‌ಮೆಂಟ್	Sree Gokulam Apartment (Khatha No.1, PID No.89-64- 1, (Old Plot No.12, 13 and 36, Property bearing No.69) (New PID No.029-W0139-31)		58000	

62	ಶ್ರೇಯ ಸಂಜು ಅಪಾರ್ಟ್‌ಮೆಂಟ್	Shreya Sanju Apartment (Corporation No.20 PID No 89-206-20 , Plot No. 11, V P House List No. 1534/1)		58000	
63	ರಾಮಯ್ಯ ಬಡಾವಣೆ	Ramaiah Layout	50000		
64	ರೇಣುಕಾ ಅಪಾರ್ಟ್‌ಮೆಂಟ್	Renuka Apartment		51300	
65	ನ್ಯೂ ವರ್ಷನ್ ಅಪಾರ್ಟ್‌ಮೆಂಟ್	New Version Apartment		51300	
66	ಯುನೈಟೆಡ್ ಇಂಕ್ ಅಪಾರ್ಟ್‌ಮೆಂಟ್	United Ink Apartment		51300	
67	ಇನ್‌ಕ್ಲೋವರ್ ಡ್ಯಾಜಲ್ ಅಪಾರ್ಟ್‌ಮೆಂಟ್	Inclover Dazzle Apartment (Municipal No.34, PID No.89-34-34, Old H.L.No.1618, Katha No.2032, Site No.7) (New PID No.029-W0166-14)		51300	
68	ಎಸ್.ಆರ್.ಕೆ ಸೆರಾಫಿಮ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	S.R.K Seraphim Residency Apartment (Site No. 33, Old Katha No.1931 and 1932)		51300	
69	ಪಿ.ಎನ್.ಆರ್ ಸೆರಿನಿಟಿ	P.N.R Serenity (Municipal No.07, PID no. 89-91-07, House List No. 1714/1, old Khatha No. 270) (New PID No.029-W0155-8)		52000	
70	ಸಿಡಾರ್ ವುಡ್ಸ್	Cedar Woods Apartment (Municipal No.7, PID No.89-38-7) (New PID No.029-W0183-22)		51300	
71	ನೆಹರು ರಸ್ತೆ ಕುಳ್ಳಪ್ಪ ಸರ್ಕಲ್ ಇಂದ ಜ್ಯೋತಿ ಸ್ಕೂಲ್ ವರೆಗೆ	Nehru Road from Kullappa Circle to Jyothi School (New PID No.029-W0266-1 to 029-W0266-90 and No.029- I0741 to)	50000		
72	ವೈಟ್ ಲೋಟಸ್ ಕಲಾ ಅಪಾರ್ಟ್‌ಮೆಂಟ್	White Lotus Kala Apartment (Khata No. 2350, House List No. 1735, PID No. 89-266-38) (New PID No.027-W0062-21)		51300	
73	ಕಮ್ಮನಹಳ್ಳಿ 4ನೇ ಅಡ್ಡ ರಸ್ತೆ	Kammanahalli 4th Cross Road	45000		
74	ಚಿನ್ನಪ್ಪ ಮುಖ್ಯ ರಸ್ತೆ	Chinnappa Main Road (New PID No.029-W0323-1 to 029-W0323-38)	43000		
75	ಉಲ್ಲಾಸಪ್ಪ ರಸ್ತೆ	Ullasappa Road (New PID No.029-W0241-1 to 029-W0241-74 and No.028-W0273-1 to 028-W0273-32)	43000		

76	ಚಿನ್ನಪ್ಪ ಬಡಾವಣೆ	Chinnappa Layout	43000		
77	ಚಿಕ್ಕಮುನಿಯಪ್ಪರೆಡ್ಡಿ ರಸ್ತೆ (ಸಿ.ಎಂ.ಆರ್.)	Chikkamuniyappareddy Road (C.M.R) (New PID No.029-W0024-1 to 029-W0024-70 and No.029-W0112- 1 to 029-W0112-35 and No.029-I0012-1 to 029-I-0012-39)	55000		
78	ಆಯಿಲ್ ಮಿಲ್ ಮುಖ್ಯ ರಸ್ತೆ	Oil Mill Main Road	50000		
79	ಕಮ್ಮನಹಳ್ಳಿ ಯಾಗಪ್ಪ ರಸ್ತೆ	Kammanahalli Yagappa Road	38000		
80	ಕುವೆಂಪು ರಸ್ತೆ	Kuvempu Road	38000		
81	ವೆಂಕಟೇಶಪ್ಪ ಬಡಾವಣೆ (ಟೆಂಟ್ ಸ್ಟ್ರೀಟ್)	Venkateshappa Layout (Tent Street)	38000		
82	ಅರವಿಂದ ನಗರ	Aravinda Nagara	38000		
83	ಮುನೇಶ್ವರಪ್ಪ ಬಡಾವಣೆ	Muneshwarappa Layout	38000		
84	ಅಂಥೋಣಿ ರಸ್ತೆ / ಗಾಂಧಿ ರಸ್ತೆ / ಥಾಮಸ್ ರಸ್ತೆ / ರಾಯಪ್ಪ ರಸ್ತೆ	Anthony Road/ Gandhi Road/ Thomas Road/ Rayappa Road	38000		
85	ಸಿಲ್ವರ್ ಸ್ಪ್ರಿಂಗ್ಸ್ ಅಪಾರ್ಟ್‌ಮೆಂಟ್	Silver Springs Apartment (Old Site No.2, New No.28, Property No.48, PID No.89-385-28) (New PID No.029-W0258-1)		51300	
86	ವರ್ಧೀನಿ ಕನ್ಸ್ಟ್ರಕ್ಷನ್	Vardheeni Construction		51300	
87	ಬೃಂದಾವನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Brundavan Residency Apartment (Old No 1282, Corporation No 15, PID No 89-385-15, Assessment No. 43/1)		51300	
88	ಜೆ.ಸಿ.ಆರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	J.C.R Residency Apartment (Site No.3 Katha No.36,PID No.89-385-36)		51300	
89	ಚನ್ನಕೇಶವ ಬಡಾವಣೆ	Channakeshava Layout	45000		
90	ಸಂಧ್ಯಾ ಮ್ಯಾನ್ಷನ್-1 ಅಪಾರ್ಟ್‌ಮೆಂಟ್	Sandhya Mansion-1 Apartment (BMP Khata No.16, Old Khaneshumari No.1979 and 2791, Old Katha No.1563/C, PID No. 89-257-16)		51300	

91	ಸಂಧ್ಯಾ ಮ್ಯಾನ್ಷನ್-2 ಅಪಾರ್ಟ್‌ಮೆಂಟ್	Sandhya Mansion-2 Apartment (Municipal No. 18, House list No. 1593, PID No. 89-257-18)		51300	
92	ಆರ್.ನಂಜುಂಡಪ್ಪ ರಸ್ತೆ / ಕರಾವಳಿ ರಸ್ತೆ	R.Nanjundappa Road/ Karavali Road	40000		
93	ಎಂ.ಮುನಿಯಪ್ಪ ರಸ್ತೆ (ಎಂ.ಎಂ.ರಸ್ತೆ)	M.Muniyappa Road (M.M.Road)	40000		
94	ಗುಳ್ಳಮ್ಮ ರಸ್ತೆ	Gullamma Road (New PID No.029-W0090-1 to 029-W0090-24)	40000		
95	ಚಂದ್ರಿಕಾ ಸೋಪ್ ಫ್ಯಾಕ್ಟರಿ ರಸ್ತೆ	Chandrika Soap Factory Road (New PID No.024-W0820-1 to 024-W0820-13)	40000		
96	ರೈಲ್ವೆ ಬಡಾವಣೆ (ಪಿಳ್ಳಣ್ಣ ಗಾರ್ಡನ್)	Railway Layout (Pillanna Garden)	40000		
97	ಸುಭಾಷ್ ಬಡಾವಣೆ	Subhash Layout	40000		
98	ಇಂದಿರಾನಗರ	IndiraNagara	40000		
99	ಮಂಗಳ ಬಡಾವಣೆ	Mangala Layout	40000		
100	ಟೀಚರ್ಸ್ ಕಾಲೋನಿ	Teachers Colony	40000		
101	ಎಲಿನಾ ಭವನ್	Elina Bhavan (BBMP Katha No. 1/2/209/3)		56000	
102	ಅಜ್ಜಮಲ್ಲಪ್ಪ ಬಡಾವಣೆ	Ajjamallappa Layout	35000		
103	ಕೀರ್ತಿ ಬಡಾವಣೆ	Keerthi Layout	38000		
104	ಕೆ.ಎಸ್.ಎಫ್.ಸಿ ಲೇಔಟ್	K.S.F.C Layout	50000		
105	ಭಾರತ ಮಾತಾ ಬಡಾವಣೆ	Bharath Matha Layout	23000		
106	ವಿನೋಬ ನಗರ	Vinobha Nagara	24000		
107	ಆಯಿಲ್ ಮಿಲ್ ಅಡ್ಡ ರಸ್ತೆಗಳು	Oil Mill Cross Roads	38000		
108	ಚಾಪೆಲ್ ಹಿಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Chapel Hill Residency Apartment (Site Old No.7, New BBMP No.7/2, PID No.89-317-7)		51300	
109	ಹೃತಿಕ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Hrithika Residency Apartment (BBMP No.7/1 and 7 (Old No. 7), PID No. 89-317-7/1 and 89-317-7) (New PID No.029-W0385-6)		51300	
110	ಆರೋಕ್ಯಮ್ಮ ಬಡಾವಣೆ	Arokyamma Layout	35000		

111	ವೆಂಕಟೇಶಪುರಂ	Venkateshapuram	21000		
112	6ನೇ ಮುಖ್ಯರಸ್ತೆ, 7ನೇ ಮುಖ್ಯರಸ್ತೆ, ಕಾಚರಕನಹಳ್ಳಿ ರಸ್ತೆಯಿಂದ ಹೆಣ್ಣೂರು ಮುಖ್ಯರಸ್ತೆ ವರೆಗೆ	6th Main Road, 7th Main Road from Kacharakannahalli Road to Hennuru Main Road	70000		
113	ಕಾಚರಕನಹಳ್ಳಿ ರಸ್ತೆ ಯಿಂದ ಹೆಣ್ಣೂರು ಮುಖ್ಯರಸ್ತೆ	Kacharakannahalli Road to Hennuru Main Road	70000		
114	ಸೊಣ್ಣಪ್ಪ ಬ್ಲಾಕ್	Sonnappa Block	40000		
115	ಹೆಚ್.ಬಿ.ಆರ್ ಬಡಾವಣೆ (ಬಿ.ಡಿಎ ಸ್ವತ್ತುಗಳು ಹೊರತುಪಡಿಸಿ)	HBR Layout (Excluding BDA Properties)	70000		
116	ಮೊಹಮ್ಮದ್ ಗೌಸ್ ಲೇಔಟ್ (ಎಮ್ ಜಿ ಲೇಔಟ್)	Mohammed Ghouse Layout (M G Layout) Old sy No 194, New sy No 195,195/2.	50000		
116	ಲೈಫ್ ಸ್ಟೈಲ್ ಅಪಾರ್ಟ್‌ಮೆಂಟ್	Life Style Apartment (Katha No. 652/1293/1877/4) (New PID No.024-I0771-52)		55000	
117	ಆರ್ಕ್ ಸ್ಟೋನ್ ಅಪಾರ್ಟ್‌ಮೆಂಟ್	Arch Stone Apartment (New PID No.024-W0558-59)		51300	
	ನಾಗವಾರ (ಕಸಬಾ ಹೋಬಳಿ)	NAGAVARA (Kasaba Hobli)			
118	ನಾಗವಾರ	Nagavara	42400		700
119	ಅಕ್ಷಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Akshaya Residency Apartment (Old Katha No. 949, Present Katha No. 74/W.No.22/140, Sy No. 140) (New PID No.024-M0015-54)		43000	
120	ಅಕ್ಷಯ್ ಆರ್ಚಿಡ್ ಅಪಾರ್ಟ್‌ಮೆಂಟ್	Akshay Orchid Apartment (Sy No 35/10, BMP No 567-35-10) (New PID No.023-W0074-5)		43000	
121	ಪ್ರಿಮಿಯರ್ ಸಾಲಿಟ್ಯೂಡ್	Premier Salitude (Site Nos 14B, 7A, 7B, 14A,15, 6, 5,16,17 and 4, S.No 49/5) (New PID No.023-W0061-28)		41300	
122	ಶೋಭ ಪೆಟುನಿಯ	Sobha Petunia (Municipal No. 152/151,49/1, 49/2, 49/6 (Old Sy No. 49/3) Sy Nos. 49/1, 49/2, 49/3, New Sy No 49/6-and 49/5) (New PID No.023-W0061-1)		72500	

123	ರಜತಾ ಗ್ರೀನ್ಸ್	Rajatha Greens (Sy No. 5/1B) (New PID No.023-M0037-80)		43200	
124	ಪಿ.ವಿ.ಆರ್ ಎಸ್ಟೇಟ್	P.V.R Estate (Katha No. 595/49/5/12 (old BBMP Katha Nos.597/49/5-8, 598/49/5-9, 595/49/5-12 and 596/49/5-13, Sy No. 49/5) (New PID No.023-W0065-23)		43200	
125	ಕಾರ್ಲೆ ಜೆನಿತ್ (ಕಾರ್ಲೆ ಹೋಮ್ಸ್) & (ಅಪಾರ್ಟ್‌ಮೆಂಟ್ ಮತ್ತು ಭೂ ಸ್ವತ್ತುಗಳು)	Karle Zenith (Karle Homes) & (Apartment and Land Properties) (New PID No.006-M0013-198B)	80000	70000	
126	ಕಾರ್ಲೆ ಪ್ರಾಪರ್ಟೀಸ್ (ಕಮರ್ಷಿಯಲ್)	Karle Properties (Commercial)	106000	85000	
127	ಹ್ಯಾಂಗಿಂಗ್ ಗಾರ್ಡನ್ಸ್ ಅಪಾರ್ಟ್‌ಮೆಂಟ್	Hanging Gardens Apartment (New PID No.023-W0025-7)		70000	
128	ಮಲ್ಟಿ ಪರ್ಲ್ ಅಪಾರ್ಟ್‌ಮೆಂಟ್	Multi Pearl Apartment (Sy No. 49/5)		45000	
129	ವಿಜೀಸ್ ನೆಸ್ಟ್ ಅಪಾರ್ಟ್‌ಮೆಂಟ್	Viji's Nest Apartment		43000	
130	ಪ್ಲಾಟಿನಂ ಪಿಕಾಸ ಅಪಾರ್ಟ್‌ಮೆಂಟ್	Platinum Picasa Apartment (New PID No.023-W0044-31)		41300	
131	ಜಿ.ಹೆಚ್. ಪ್ಯಾರಡೈಸ್ ಅಪಾರ್ಟ್‌ಮೆಂಟ್	G.H.Paradise Apartment (Site No.5, CMC Katha No.39/139, Old Katha No.954) (New PID No.024-W0014-4)		41300	
132	ಮೀನಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Meenakshi Residency Apartment (BBMP Khatha NO.130/72/97/1/26, earlier Khatha No.90/26, Sy No.97/1) (New PID No.006-W0938-9)		41300	
133	ವೈಭವ್ ಪ್ರೈಡ್ ಅಪಾರ್ಟ್‌ಮೆಂಟ್	Vaibhav's Pride Apartment (Site No. 19/2-1, Assessment No.19/2) (New PID No.024-W0360-6)		41300	
134	ಡೆ.ಎಸ್ ಮ್ಯಾಕ್ಸ್ ಸ್ಪಿರಿಟ್ ಅಪಾರ್ಟ್‌ಮೆಂಟ್	DS-Max Spirit Apartment (Municipal No.34 Sy No. 41) (New PID No.032-W0202-13)		41300	
135	ಕ್ರಿಯೇಟಿವ್ ಎಲಿಗೇನ್ಸ್ ಅಪಾರ್ಟ್‌ಮೆಂಟ್	Creative Elegance Apartment (Sy No. 24/4 and 26/1) (New PID No.023-W0089-5)		41300	
136	ಎಸ್.ಎಲ್.ವಿ ಸ್ಪ್ರಿಂಗ್ ಫೀಲ್ಡ್ ಅಪಾರ್ಟ್‌ಮೆಂಟ್	SLV Spring Field Apartment (Sy No. 83/5-A, CMC Katha No. 311, BBMP Katha No.561/83/5A) (New PID No.006-W1919-1)		41300	

137	ಎಸ್.ಎನ್.ಎನ್ ಕ್ಲೇರ್‌ಮಾಂಟ್ ಅಪಾರ್ಟ್‌ಮೆಂಟ್	SNN Clermont Apartment (New PID No.007-W1139-2)		65000	
138	ಸ್ನೇಹ ಸಿಂಧು ಅಪಾರ್ಟ್‌ಮೆಂಟ್	Sneha Sindhu Apartment (PID No.95-241-25/15) (New PID No.023-M0035-65)		41300	
139	ಗೋವಿಂದಪುರ	Govindapura	22000		
140	ಮುಜಮಿಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Muzzamil Residency Apartment (BBMP Katha No. 588/23/4, Old Katha No. 588/23-4) (New PID No.023-W0159-4)		38200	
141	ಕ್ರೆಸೆಂಟ್ ಹಾರ್ಮೋನಿ ಅಪಾರ್ಟ್‌ಮೆಂಟ್	Crescent Harmony Apartment (Site No. 35, 36, 37, 38, 39, 40, 45, 46, 47, 48, 49 and 50, Katha No. 33/16 Presently BBMP Katha No. 128/33/16 CMC Katha No.128/33/16) (New PID No.023-W0223-9)		40300	
142	ವೀರಣ್ಣನ ಪಾಲ್ಯ / ಈರಣ್ಣನಪಾಲ್ಯ	Veerannana palya/ Erannana palya	32000		
143	ಸೋನ ಟವರ್ಸ್ ಅಪಾರ್ಟ್‌ಮೆಂಟ್	Sona Towers Apartment (Khatha No.126/68, 69, 22/514/516, 50/1A) (New PID No.023-M0021-1)		41300	
144	ಕಾವೇರಿ ನಗರ	Kaveri Nagara	30000		
145	ಪ್ರಕೃತಿ ಕಾವೇರಿ ಅಪಾರ್ಟ್‌ಮೆಂಟ್	Prakruthi Kaveri Apartment (Site Nos.411 and 412, Corporation No. 15, 95-84-15) (New PID No.032-W0121-9)		41300	
146	ಜನ್ಯ ಗಾರ್ಡೇನಿಯಾ ಅಪಾರ್ಟ್‌ಮೆಂಟ್	Janya Gardenia Apartment (BMP No.25, PID No. 95-80- 25, Assessment No. 38/7, Katha No. 401) (New PID No.032-W0136-21)		41300	
147	ಕನಕ ನಗರ	Kanaka Nagara	45000		
148	ರಾಜ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Raj Residency Apartment (House list No. 22, Katha No. 561/A, Corportion No.62, PID No. 96-142-62) (New PID No.032-W0224-17)		41300	
149	ರಾಮಯ್ಯ ನಾರ್ಥ್ ಸಿಟಿ	Ramaiah North City	95000		

	(New PID No.006-W1717-1 to 63 and No.006-W1098-1 to 33 and No.006-W1100-1 to 006-W1100-30 and No.006-W1721-1 to 006-W1721-78 and No.006-W1723-1 to 006-W1723-62 and No.006-W1725-1 to 006-W1725-44 and No.006-1727-1, 006-1727-3, 006-1727-5, 006-W1727-7, 006-1727-1A and			
	No.006-W1729-1, 006-W1729-3, 006-W1729-5, 006-W1729-7, 006-W1729-9, 006-W1729-11, 006- W1729-11A, 006-W1729-11B, 006-W1729-13, 006-W1729-13A, 006-W1729-13B, 006-W1729-15 and No.006-W1731-1 to 006-W1731-42 and No.006-W1797-1 to 006-W1797-8 and No.006-W1919-2, 006-W1919-2A, 006-W1919-4, 006-W1919-6 and No.006-W1106-1 to 006-W1106-5 and No.006-W1739-1 to 006-W1739-40 and No.006-1743-1 to 006-W1743-36 and No.006-W1745-1, 006-W1745- 2, 006-W1745-3, 006-W1745-3/1, 006-W1745-4 and No.006-W01747-1 to 006-W1747-36 and No.006-1749-1 to 006-1749-4 and No.006-W1751-1, 006-W1751-3, 006-W1751-5, 006-W1751-7, 006-W1751-9, 006-W1751-11, 006-W1751-13, 006-W1751-15, 006-W1751-17, 006-W1751-19, 006- W1751-21, 006-W1751-23, 006-W1751-25, 006-W1751-27, 006-W1751-29, 006-W1751-31, 006- W1751-33, 006-W1751-35 and No.006-W1752-2, 006-W1752-4, 006-W1752-6, 006-W1752-8, 006- W1752-10, 006-W1752-12, 006-W1752-14, 006-W1752-16, 006-W1752-18, 006-W1752-20, 006- W1752-22, 006-W1752-24, 006-W1752-26, 006-W1752-28, 006-W1752-30, 006-W1752-32, 006-W1752-34, 006-W1752-36, 006-W1752-38, 006-W1752-40, 006-W1752-42, 006-W1752-44, 006- W1752-46, 006-W1752-48, 006-W1752-50, 006-W1752-52, 006-W1752-54, 006-W1752-56, 006- W1752-58, 006-W1752-60, 006-W1752-62, 006-W1752-64, 006-W1752-66, 006-W1752-68, 006-W1752-70, 006-W1752-72, 006-W1752-74, 006-W1752-76, 006-W1752-78, 006-W1752-80, 006- W1752-82)			
150	ವೈಯಾಲಿಕಾವಲ್ ಹೆಚ್.ಬಿ.ಸಿ.ಎಸ್	Vyalikaval H.B.C.S	50000	
151	ಶ್ರೀ ಹರಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Shri Hari Residency Apartment (Sy No.24/3, Municipal No. 145/24/3 BDA Site No. 367, Municipal No. 332/367 and Site No. 46, Municipal No. 146/46/24/2, 24/3) (New PID No.023-W0089-1)		41300

152	ಅಬೂದ್ ವಾಲ್‌ಮಾರ್ಕ್ ಅಪಾರ್ಟ್‌ಮೆಂಟ್	Abodh Valmark Apartment (Sy No.35/13, Khatha No. 141/35/13)		50000	
153	ಕ್ರಿಯೇಟಿವ್ ನಾರ್ಥ್ ವೆಸ್ಟ್ ಅಪಾರ್ಟ್‌ಮೆಂಟ್	Creative North West Apartment		50000	
154	ಕ್ರಿಯೇಟಿವ್ ನಾರ್ಥ್ ನೆಸ್ಟ್ ಅಪಾರ್ಟ್‌ಮೆಂಟ್	Creative North Nest Apartment (Site No.410, BBMP Katha No.410) (New PID No.023-W0083-9)		50000	
155	ಎಸ್.ವಿ ಹೈಟ್ಸ್ ಅಪಾರ್ಟ್‌ಮೆಂಟ್	S.V Heights Apartment (Site No's.614 & 615, BBMP No.614, Old BBMP No.535/614 & 536/615)		45000	
156	ಮೂರ್ತಿ ಎಲಿಗೇನ್ಸ್ ಅಪಾರ್ಟ್‌ಮೆಂಟ್	Murthy Elegance Apartment (Corporation No. 315/345) (New PID No.023-W0104-21)		45000	
157	ಡಿ.ಎಸ್.ಮ್ಯಾಕ್ಸ್ ಸಫೈರ್ ಅಪಾರ್ಟ್‌ಮೆಂಟ್	D.S.Max Sapphire Apartment (Site Nos.266 & 267, Katha No. 266) (New PID No.023-W0097-16)		42000	
158	ಸೊಹಾನ್ ಗ್ರೀನ್ಸ್ ಅಪಾರ್ಟ್‌ಮೆಂಟ್	Sohan Greens Apartment (Site Nos 319 and 340, BBMP Katha No 290/319, 340) (New PID No.023-W0095-17)		45000	
159	ಪಂಚಮುಖಿ ಹೋಮ್ಸ್	Panchamukhi Homes (Site No.413, BBMP Katha SL No.369, Katha No.413) (New PID No.023-W0077-12)		41300	
160	ಮೂರ್ತಿ ರೆಸಿಡೆನ್ಸಿ	Moorthy Residency (New PID No.023-W0025-8)		50000	
161	ವಜೀಸ್ ರೆಸಿಡೆನ್ಸಿ	Viji's Residency (Site No.412 Present BBMP Katha No368/412) (New PID No.023-W0083-11)		41300	
162	ವಿನಾಯಕ ನಗರ	Vinayaka Nagara	24000		
163	ನಾಗವಾರ ಹೊರ ವರ್ತುಲ ರಸ್ತೆಗೆ ಹೊಂದಿ ಕೊಂಡಿರುವ ಸರ್ವೆ ನಂ. 50, 54, 55, 57, 56, 59, 73, 74, 75, 61, 76, 88, 89, 90, 87, 86, 85, 82, 84, 83, 78, 83, 152, 151, 144, 145, 143, 142, 141, 139, 155, 138	Nagavara Outer Ring Road adjacent Survey Nos.50, 54, 55, 57, 56, 59, 73, 74, 75, 61, 76, 88, 89, 90, 87, 86, 85, 82, 84, 83, 78, 83, 152, 151, 144, 145, 143, 142, 141, 139, 155, 138			1500
164	ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ, ಸರ್ವಿಸ್ ರಸ್ತೆ)	Outer Ring Road (Ring Road, Service Road)	150000		
165	ಮಾನ್ಯತೆ ಎಂಬಾಸಿ ಐ.ಟಿ.ಪಾರ್ಕ್	Manyatha Embassy I.T.Park	90000	80000	

166	ಥಣಿಸಂದ್ರ ಮುಖ್ಯ ರಸ್ತೆ	Thanisandra Main Road (New PID No.006-M0015-417 to 006-M0015-479)	62000		
167	ಎಂ.ಎಸ್.ಆರ್ ರೆಗಾಲಿಯಾ (ಎಲೆಮೆಂಟ್ಸ್ ಮಾಲ್)	M.S.R Regalia (Elements Mall) (New PID No.006-M0015-417A)		70000	
168	ನಾಗವಾರ ಮುಖ್ಯ ರಸ್ತೆ/ಅರೇಬಿಕ್ ಕಾಲೇಜ್ ಮುಖ್ಯ ರಸ್ತೆ	Nagavara Main Road/Arabic College Main Road	55000		
169	ಕನಕ ನಗರ 1ನೇ ಮುಖ್ಯ ರಸ್ತೆ	Kanaka Nagara 1st Main Road	42000		
170	ಬಿಲಾಲ್ ಅಪಾರ್ಟ್‌ಮೆಂಟ್	Bilal Apartment (Municipal No.4, New No.4 and 4/1, PID Nos.96-294-4 & 96-291-4/1, BMP Nos.4, 5, 6, PID Nos.96-291-4, 96-291-5 & 96-291-6)		42000	
171	ಕನಕ ನಗರ 2ನೇ ಮುಖ್ಯ ರಸ್ತೆ/ ಕೆ.ಹೆಚ್.ಬಿ ರಸ್ತೆ/ ಈರಣ್ಣಪಾಳ್ಯ ಮುಖ್ಯರಸ್ತೆ	Kanaka Nagara 2nd Main Road/ K.H.B Road/ Erannapalya Main Road	42000		
172	ಕ್ರಿಯೇಟಿವ್ ಫಾರ್ಟುನಾ ಅಪಾರ್ಟ್‌ಮೆಂಟ್	Creative Fortuna Apartment (Site No. 4, Municipal No. 4, PID No. 96-192-4) (New PID No.022-I0286-39)		41300	
173	ಬಿ.ಎಸ್.ಆರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	B.S.R Residency Apartment (Site No.2, BBMP Katha No. 2, PID No.96-192-2, Sy No. 42/4) (New PID No.022-I0286-41)		38300	
174	ಸೇಂಟ್ ಫಿಲೋಮಿನ ಹಾಸ್ಪಿಟಲ್ ರಸ್ತೆ / ಜೆ.ಎಂ.ಜೆ ಹಾಸ್ಪಿಟಲ್ ರಸ್ತೆ	St. Philomena Hospital Road / J.M.J Hospital Road	60000		
175	ಡಾ: ಎ.ಪಿ.ಜಿ. ಅಬ್ದುಲ್ ಕಲಾಂ ರಸ್ತೆ/ ಗೋವಿಂದಪುರ ಮುಖ್ಯ ರಸ್ತೆ	Dr.A.P.J.Abdul Kalam Road/ Govindapura Main Road	70000		
176	ವೀರಣ್ಣನಪಾಳ್ಯ ಮುಖ್ಯ ರಸ್ತೆ (ರೈಲ್ವೆ ಗೇಟ್ ನಿಂದ ರಿಂಗ್ ರೋಡ್)	Veerannanapalya Main Road (From Railway Gate to Ring Road)	45000		
177	ಆನಂದ ಗೋಕುಲ ಬಡಾವಣೆ	Ananda Gokula Layout	28000		
178	ಪಟೇಲ್ ಮುನಿವೆಂಕಟಪ್ಪ ಬಡಾವಣೆ	Patel Munivenkatappa Layout	33000		

179	ಚಾನಾಕ್ಯ ಬಡಾವಣೆ	Chanakya Layout	33000		
180	ಈಸ್ಟರ್ನ್ ವುಡ್ಸ್ ಬಿಲ್ಡರ್ಸ್	Eastern Woods Builders		41300	
181	ಶಾಮಣ್ಣಗೌಡ ಬಡಾವಣೆ	Shamannagowda Layout	25000		
182	ಲಾರೆನ್ಸ್ ಬಡಾವಣೆ	Lawrence Layout	25000		
183	ರಾಮಚಂದ್ರ ಬಡಾವಣೆ	Ramachandra Layout	25000		
184	ಉಮರ್ ನಗರ ಮುಖ್ಯ ರಸ್ತೆ	Umar Nagara Main Road	28000		
185	ಉಮರ್ ನಗರ / ಅಡ್ಡರಸ್ತೆಗಳು	Umar Nagara Cross Roads	20000		
186	ಜಫರ್ ಉಲ್ಲಾ ನಗರ / ಬಡಾವಣೆ	Jafer Ulla Nagara/ Layout	23000		
187	ರಶಾದ್ ನಗರ	Rashad Nagara	21500		
188	ಕುಪ್ಪುಸ್ವಾಮಿ ಬಡಾವಣೆ	Kuppuswamy Layout	18000		
189	ಸಬಿಲ್ ಕಾಲೋನಿ	Sabil Colony	18000		
190	ಭೈರನಕುಂಟೆ	Bhairanakunte	12000		
191	ಕೌಸರ್ ಮಸೀದಿ ರಸ್ತೆ /ಮುದಾಮಲ್ ರಸ್ತೆ	Kousar Masjid Road/ Mudamal Road	26500		
192	ಫಾತಿಮಾ ಬಡಾವಣೆ	Fathima Layout	25000		
193	ನೂರ್ ಬಡಾವಣೆ	Noor Layout	18000		
194	ಇಬ್ರಾಹಿಂ ಸಾಬ್ ಸ್ಟ್ರೀಟ್	Ibrahim Sab Street	21500		
195	ಎ.ಜೆ ಡೆವಲಪರ್ಸ್	A.J Developers		41300	
196	ನೋಬಲ್ ಸ್ಟ್ರೀಟ್	Noble Street	14000		
197	ಮಹಬೂಬ್ ನಗರ	Mahaboob Nagara	27500		
	ಹೆಣ್ಣೂರು (ಕಸಬಾ ಹೋಬಳಿ)	HENNURU (Kasaba Hobli)			
198	ಹೆಣ್ಣೂರು	Hennuru	50000		700
199	ಕ್ಲಾಸಿಕ್ ರಾಯಲೆ ಗಾರ್ಡನ್ ಅಪಾರ್ಟ್‌ಮೆಂಟ್ಸ್	Classic Royal Garden Apartment (Site Nos.1 to 12, 28 & 29, Convtd Survey No.7) (New PID No.024-M0017-43)		50000	

200	ಪ್ಲಾಮ ಹೈಟ್ಸ್ ಅಪಾರ್ಟ್‌ಮೆಂಟ್	Plama Heights Apartment (New PID No.024-M0017-55)		60000	
201	ಎಸ್.ಎಲ್.ವಿ ಯುನಿವರ್ಸ್ ಕ್ಲಾಸಿಕ್ ಅಪಾರ್ಟ್‌ಮೆಂಟ್	S.L.V Uniworth Classic Apartment (New PID No.024-W0487-34)		50000	
202	ಎಸ್.ಎಂ.ಆರ್ ವಿನಯ್ ಕ್ರಿಸೆಂಟ್ ಅಪಾರ್ಟ್‌ಮೆಂಟ್	S.M.R Vinay Crescent Apartment (Katha No 366, Sy No. 6/4B) (New PID No.024-M0017-67)		50000	
203	ಫರ್ನ್ ನೆಸ್ಟ್ ಅಪಾರ್ಟ್‌ಮೆಂಟ್	Fern Nest Apartment (New PID No.024-M0017-38)		50000	
204	ಗ್ರೇಸ್ ಗಾರ್ಡನ್ ಅಪಾರ್ಟ್‌ಮೆಂಟ್	Grace Garden Apartment (Site Nos. 51, 52, 64 and 65, 66, 67, 80 and 81, Khaneshumari No. 206, Old khata No. 245, then Khata No. 486, Sy No.34/9A, Property No. 513/A, CMC Katha No. 243 and 250) (New PID No.024- M0017-112)		50000	
205	ಆರ್ & ಎಸ್ ವುಡ್ ಸೈಡ್ ಅಪಾರ್ಟ್‌ಮೆಂಟ್	R & S Wood Side Apartment (Sy No. 7) (New PID No.024-M0017-49)		50000	
206	ಮಿಲ್ಲೇನಿಯ ಮೌಂಟ್ ಗ್ಯಾಲಿಲೀ ಅಪಾರ್ಟ್‌ಮೆಂಟ್	Millenia Mount Gyalilee Apartment (Sy No.114, Sy No.30, BBMP Katha No.603/114/2, Old Katha No.603/114) (New PID No.024-M0017-36)		50000	
207	ಎಲಿಗಂಟ್ ಪ್ರಾಪರ್ಟೀಸ್ ಮೌಂಟ್ ಸಿನಾಯ್ ಅಪಾರ್ಟ್‌ಮೆಂಟ್	Elegant Properties Mount Sinay Apartment (Sy No.114, Sy No.30, BBMP No.603/114) (New PID No.024-M0017-32)		50000	
208	ಎಲಿಗಂಟ್ ಪ್ರಾಪರ್ಟೀಸ್ ಮೌಂಟ್ ಹೆಬಿಟೇಟ್ ಅಪಾರ್ಟ್‌ಮೆಂಟ್	Elegant Properties Mount Habitate Apartment		50000	
209	ಬಾಲಾಜಿ ನೆಸ್ಟ್ ಅಪಾರ್ಟ್‌ಮೆಂಟ್	Balaji Nest Apartment (Site Nos 238, 239, 240, 241,247, 248, 249 and 250 Katha Nos 436, 437, 438, 439,442, 443, 444, 445, Property Nos. 108/3, 108/4 and108/6) (New PID No.024-W0398-4)		50000	
210	ಕ್ರಿಸ್ಟಲ್ ಮ್ಯಾನ್‌ಷನ್ ಅಪಾರ್ಟ್‌ಮೆಂಟ್	Crystal Mansion Apartment (Khatha No. 136/98) (New PID No.024-W0233-26)		50000	

211	ಈಶಾನ್ಯ ಸಮೃದ್ಧಿ ಅಪಾರ್ಟ್‌ಮೆಂಟ್	Eshanya Samruddhi Apartment (Sy No.89, BBMP Katha No.411/89) (New PID No.024-W0028-9)	50000	
212	ರೆಡ್ ವುಡ್ ಕ್ರಸ್ಟ್ ಅಪಾರ್ಟ್‌ಮೆಂಟ್	Red Wood Crust Apartment	70000	
213	ಸನ್ನಿ ಎಲಿಗೇನ್ಸ್ ಅಪಾರ್ಟ್‌ಮೆಂಟ್	Sunny Elegance Apartment	70000	
214	ಸ್ಟೋನ್ ಆರ್ಕ್ ಅಪಾರ್ಟ್‌ಮೆಂಟ್	Stone Arch Apartment (New PID No.024-W0042-11)	45000	
215	ತಿರು ಮಾರ್ಗದರ್ಶಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Thiru Margadarshi Enclave Apartment (New BBMP No. 279/A-01, Old No. 279/A-01, No. 279/A-02, No. 279/A-03, Sy No. 102/3)	45000	
216	ಎಸ್.ಎಲ್.ವಿ ರಾಜ್ ದ್ರಿವ್ ಅಪಾರ್ಟ್‌ಮೆಂಟ್	S.L.V Raj Driva Apartment (BBMP Khata No. 724/100/8/91/7 Sy No. 100/8 & 91/7) (New PID No.024-W0140-27)	45000	
217	ಫಿಯೋನಿಕ್ಸ್ ಅಪಾರ್ಟ್‌ಮೆಂಟ್	Phoenix Apartment	45000	
218	ಕ್ರಿಸ್ಟಲ್ ಡ್ಯೂ ಅಪಾರ್ಟ್‌ಮೆಂಟ್	Crystal Dew Apartment (Sy No.12/2-Blocks A, B & C, Municipal No.719/12/2/ABC) (New PID No.024-W0270-10)	48000	
219	ಡಿ.ಎಸ್-ಮ್ಯಾಕ್ಸ್ ಸುಶೀಲ ಸಿಯಾನ್	D.S-Max Susheela Scion (Sy No. 4/4A1, BBMP Khatha No. 720/4/4A1) (New PID No.024-W0287-28)	45000	
220	ಅನಿಯ ಏಟ್ರಿಯಾಸ್	Anriya Atricus Apartment (CMC No.708, in Sy No.82, Katha No.517/42/520/82) (New PID No.024-W0031-1)	55000	
221	ಎಸ್.ಆರ್ ಸನ್ನಿಧಿ ಅಪಾರ್ಟ್‌ಮೆಂಟ್	S.R Sannidhi Apartment	46000	
222	ವಿನೆಯಾರ್ಡ್ ಕ್ರಿಸೋಲೈಟ್ ಅಪಾರ್ಟ್‌ಮೆಂಟ್	Vineyard Chrysolite Apartment (Sy No.1/1 & 2/6, Khata No.725/1/1/2/6) (New PID No.024-W0265-6)	53000	
223	ಡೊನಾಟಾ ಸಿಎಂಆರ್ ಅಪಾರ್ಟ್‌ಮೆಂಟ್	Donata CMR Apartment (New PID No.024-W0029-2)	50000	
224	ಎಲಿಗೇಂಟ್ ಬರ್ಕ್ಲಿ ಅಪಾರ್ಟ್‌ಮೆಂಟ್	Elegant Barkley Apartment	50000	
225	ಗರುಡ ಸನ್ನಿಧಿ ಅಪಾರ್ಟ್‌ಮೆಂಟ್	Garuda Sannidhi Apartment	46000	

226	ಮೆ. ಎನ್‌ಸಿಎನ್ ಡೆವಲಪರ್ಸ್	M/s NCN Developers		46000	
227	ಇನ್ಕ್ಲೋವರ್ ಡ್ಯಾಜಲ್ ಅಪಾರ್ಟ್‌ಮೆಂಟ್	Inclover Dazzle Apartment		46000	
228	ಎಸ್.ಆರ್.ಕೆ ಪ್ರೈಡ್ ಅಪಾರ್ಟ್‌ಮೆಂಟ್	S.R.K Pride Apartment (5 & 16. Katha No 805/344/516/7-402) (New PID no 024-W0528-7)		46000	
229	ಎ.ಹೆಚ್ ಪ್ರೈಡ್ ಅಪಾರ್ಟ್‌ಮೆಂಟ್	A.H Pride Apartment (Municipal Corporation No. 316/13/1/8, Site No. 8, V P Khata No. 13/1, H L No. 8) (New PID No.024-W0308-18)		46000	
230	ಎಸ್.ಎಲ್.ವಿ ಅನ್ವೇಷಣಾ ಅಪಾರ್ಟ್‌ಮೆಂಟ್	SLV Anveshana Apartment (Katha No. 623/98, Sy No. 98) (New PID No.024-W0233-20)		46000	
231	ಸಾಯಿ ಎಕ್ಸೆಲೆನ್ಸಿ ಅಪಾರ್ಟ್‌ಮೆಂಟ್	Sai Excellency Apartment (Sy No. 32/5, BBMP Katha No. 678/32/5) (New PID No.024-I0526-32)		46000	
232	ಕೊಲೊರಾಡೋ ಅಪಾರ್ಟ್‌ಮೆಂಟ್	Colorado Apartment (House list No. 452, 450, and 451, Katha No.122A, 110 and 108A, 122/A, Sy No. 33/2) (New PID No.024-I0526-1)		46000	
233	ಎಸ್.ಎಲ್.ವಿ ಸನ್ನಿಧಿ ಅಪಾರ್ಟ್‌ಮೆಂಟ್	S.L.V Sannidhi Apartment (Katha No. 2406/01/102/6, Property No. 102/6) (New PID No.024-W0186-9)		46000	
234	ಗಾಯತ್ರಿ ಪ್ಯಾರಡೈಸ್ ಅಪಾರ್ಟ್‌ಮೆಂಟ್	Gayathri Paradise Apartment (Site No. 6, 7, 8 and 9, in Property No.33/1, Katha No.229/33/1/6, 7, 8 & 9) (New PID No.024-I0526-18)		46000	
235	ಎಸ್.ಎಲ್.ವಿ ಹೆಚ್.ಎಂ ಸಿಗ್ನೇಚರ್ ಅಪಾರ್ಟ್‌ಮೆಂಟ್	S.L.V H.M Signature Apartment (Katha No. 547/108/1, Property No. 108/1) (New PID No.024-W0398-2)		46000	
236	ಹೆಣ್ಣುರು ಹೊರ ವರ್ತುಲ ರಸ್ತೆ ಹೊಂದಿ ಕೊಂಡಿರುವ ಸರ್ವೆ ನಂ. 34, 35, 36, 37, 38, 39, 41, 42, 43, 44, 45, 46, 47, 48, 49, 50, 56, 57, 58, 59, 60, 61, 62, 63, 64, 66, 67, 68, 69, 70, 71, 76, 77, 79	Hennuru Outer Ring Road adjacent Survey Nos. 34, 35, 36, 37, 38, 39, 41, 42, 43, 44, 45, 46, 47, 48, 49, 50, 56, 57, 58, 59, 60, 61, 62, 63, 64, 66, 67, 68, 69, 70, 71, 76, 77, 79			1500
237	ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ, ಸರ್ವಿಸ್ ರಸ್ತೆ)	Outer Ring Road (Ring Road, Service Road)	150000		

238	ಹೆಣ್ಣುರು ಮುಖ್ಯ ರಸ್ತೆ - ಬಾಗಲೂರು ಮುಖ್ಯ ರಸ್ತೆ	Hennuru Main Road-Bagaluru Main Road	80000		
239	ಜೈನ್ ಹೈಟ್ಸ್ ಅಪಾರ್ಟ್‌ಮೆಂಟ್	Jain Heights Apartment (Sy No. 31/12) (New PID No.024-M0017-60)		55000	
240	ಬಂಜಾರಾ ಕ್ರೆಸ್ಟ್ ಅಪಾರ್ಟ್‌ಮೆಂಟ್	Banjara Crest Apartment (Property No.33/3, House list No. 198/A, Old khata No. 296) (New PID No.024-M0017-94)		55000	
241	ರೆಜೆನ್ಸಿ ಮ್ಯಾಗ್ನಾಂಮ್ ಅಪಾರ್ಟ್‌ಮೆಂಟ್	Regency Magnam Apartment (Sy No. 34/2, 34/4, 34/5 Katha Nos, 34/2, 4 and 5A and 34/2, 4 and 5B) (New PID No.024-W0516-23)		55000	
242	ಗಂಗಾ ಹೈಟ್ಸ್ ಅಪಾರ್ಟ್‌ಮೆಂಟ್	Ganga Heights Apartment (Sy No. 80/2, Old No. 80) (New PID No.024-W0008-4)		55000	
243	ರೆಜೆನ್ಸಿ ಲಾ ಮಜ್ಡಾ ಅಪಾರ್ಟ್‌ಮೆಂಟ್	Regency La Mazda Apartment (Sy No. 20, 24, 25 & 28/1 Municipal No. 615/20/28/1-1) (New PID No.024- M0017-1)		58000	
244	ಇ ಸ್ಪ್ರಿಂಗ್ ಸೆರಿನಿಟಿ ಅಪಾರ್ಟ್‌ಮೆಂಟ್	E Spring Serinity (Municipal No.31/7)		67000	
245	ಗೋಲ್ಡನ್ ಮೆಡೋಸ್ ಅಪಾರ್ಟ್‌ಮೆಂಟ್	Golden Meadows Apartment (Site Nos. 19, 20, 25, 26, 33, 34, 39, 40, 47, 48, 53, 54, 62, 63, 68, 69, 78, and 79 Sy No.34/9A, V.P.Katha No. 104/2 BBMP Katha No. 97/104/2A)		58000	
246	ಕ್ರೌನ್ ಪ್ಲಾಜಾ ಇಂಟರ್‌ನ್ಯಾಷನಲ್	Crown Plaza International (H.L.K.No.346/31/8) (New PID No.024-I1451-7)		58000	
247	ಟೆಲಿಕಾಂ ಲೇಔಟ್	Telecom Layout	42000		
248	ಮಾರುತಿ ಬಡಾವಣೆ	Maruthi Layout	28000		
249	ಹೆಚ್.ಎಂ.ಆರ್ ಪರ್ಪಲ್ ಎಲೈಟ್ ಅಪಾರ್ಟ್‌ಮೆಂಟ್	H.M.R Purple Elite Apartment (BBMP No.594/1/196/1) (New PID No.024-W0513-25)		45000	
250	ವೃಷಭಾದ್ರಿ ವಿಲ್ಲೋಸ್ ಅಪಾರ್ಟ್‌ಮೆಂಟ್	Vrushabhadri Willows Apartment (Sy No.7/1 & 7/2, BBMP Katha No.723/7/1/2)		45000	

251	ಎಸ್.ವಿ ಎಡಿಫೈಸ್ ಅಪಾರ್ಟ್‌ಮೆಂಟ್	SV Edific Apartment (Sy No.7/1 & 7/2, BBMP Katha No.723/7/1/2)		45000	
252	ಸಾಯಿ ಪ್ಯಾರಡೈಸ್ ಅಪಾರ್ಟ್‌ಮೆಂಟ್	Sai Paradise Apartment (Katha No.211/A, H.L.No.26, Assessment No.42)		45000	
253	ಚಿಕ್ಕಣ್ಣ ಬಡಾವಣೆ	Chikkanna Layout	30000		
254	ಎಸ್.ಎಲ್.ವಿ ಆರ್.ಕೆ ಸಿಗ್ನೇಚರ್ ಅಪಾರ್ಟ್‌ಮೆಂಟ್	S.L.V R.K Signature Apartment (Katha No. 2453/4/1/4/5, Property Nos 4/1 and 4/5) (New PID No.024-W0541-16)		45000	
255	ಶ್ರೀ ಸನ್ನಿಧಿ ಅಪಾರ್ಟ್‌ಮೆಂಟ್	Shri Sannidhi Apartment (Sy No. 96/3, and 96/4A, BBMP Khata No. 735/96/3/96/4A,)		45000	
256	ಪ್ರಕೃತಿ ಬಡಾವಣೆ	Prakruthi Layout	30000		
257	ಎಸ್.ಎಲ್.ವಿ ಪರ್ಲ್ ಅಪಾರ್ಟ್‌ಮೆಂಟ್	SLV Pearl Apartment (Site Nos 463 and 18 Old BBMP Khata Nos 356/463/100/5 and No.2930/100/6,2,3-4-6-46 ,18, BBMP Khata No. 356/463/100/5) (New PID No.024-W0144-18)		45000	
258	ಸಮೀಕ್ಷಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Samiksha Enclave Apartment (Site Nos 7,8A and 8B Old Khata No. 316/A, BBMP Khata Nos 485/316/A- 102/3-7 , 486/316/A-102/3-8A , 484/316/A-102/3-8B, Khata No. 486/316/A/102/3/8A , Property No. 102/3) (New PID No.024-W0172-23)		47000	
259	ಭೈರೇಶ್ವರ ಬಡಾವಣೆ	Bhairaveshwara Layout	31000		
260	ಸ್ಪ್ರಿಂಗ್ ವ್ಯಾಲಿ ಅಪಾರ್ಟ್‌ಮೆಂಟ್	Spring Valley Apartment		45000	
261	ಬೃಂದಾವನ್ ಇನ್‌ಫ್ರಾ ಅಪಾರ್ಟ್‌ಮೆಂಟ್	Brindavan Infra Apartment		45000	
262	ಸನ್‌ರೈಸ್ ಡೆವಲಪರ್ಸ್	Sunrise Developers		45000	
263	ಕ್ಯಾರೋಲ್ ಬಿಲ್ಡರ್ಸ್ & ಡೆವಲಪರ್ಸ್	Carol Builders & Developers		45000	
264	ದೀಪಾ ಮ್ಯಾನ್‌ಷನ್	Deepa Mansion (House List No.16, BBMP Katha No.692/8/3/16, Property No.8/3) (New PID No.024-W0282-19)		45000	
265	ಚಿಕ್ಕನೆಲ್ಲಪ್ಪ ಬಡಾವಣೆ	Chikkanellappa Layout	26500		
266	ಮುದ್ದಣ್ಣ ಬಡಾವಣೆ	Muddanna Layout	26500		

267	ಪಾಪಣ್ಣ ಬಡಾವಣೆ	Papanna Layout	26500		
268	ಸೋನ್ನಪ್ಪ ಬಡಾವಣೆ	Sonnappa Layout	26500		
269	ಬಗ್ರೇಶ್ವರ ಬಡಾವಣೆ	Bhagreshwara Layout	26500		
270	ಗೌಡು ಕಾಲೋನಿ	Gowdru Colony	26500		
271	ಸೊನ್ನಮ್ಮ ಬಡಾವಣೆ	Sonnamma Layout	26500		
272	ಹೆಣ್ಣೂರು ಗುಂಡು ತೋಪು	Hennur Gundu Thopu	25000		
273	ಹೆಣ್ಣೂರು ಅರ್ಕಾವತಿ ಬಡಾವಣೆ	Hennur Arkavathi Layout	40000		
274	ಹೆಣ್ಣೂರು ಹೆಚ್.ಬಿ.ಆರ್ ಬಡಾವಣೆ	Hennur HBR Layout	65000		
275	ಅಶೋಕ ಲೇಜೆಂಡಾ ಅಪಾರ್ಟ್‌ಮೆಂಟ್	ASHOKA LEGEND Apartment		45000	
	ಕಾಡುಗೊಂಡನಹಳ್ಳಿ (ಕಸಬಾ ಹೋಬಳಿ)	KADUGONDANAHALLI (Kasaba hobli)			
276	ಕಾಡುಗೊಂಡನಹಳ್ಳಿ	Kadugondanahalli	32000		500
277	ಆರ್.ಕೆ ಬಿಲ್ಡರ್ಸ್ & ಡೆವಲಪರ್ಸ್ ರವರ ಅಪಾರ್ಟ್‌ಮೆಂಟ್‌ಗಳು	R.K. Builders & Developers Apartments		35500	
278	ಎಮೆರಾಲ್ಡ್ ಅಪಾರ್ಟ್‌ಮೆಂಟ್	Emerald Apartment (Site No.33, Asst No.23, Katha No.1479, Municipal No.12, PID No.94-311-12) (New PID No.023-W0375-2)		35500	
279	ವೆಂಕಟೇಶಪುರ	Venkateshapura	20000		
280	ಕಾಫೀಬೋರ್ಡ್ ಕಾಲೋನಿ	Coffee board colony	26500		
281	ಮುಕ್ತಿ ನಗರ	Mukthi Nagara	14500		
282	ನಾಗವಾರ ಮುಖ್ಯ ರಸ್ತೆ /ಅರೇಬಿಕ್ ಕಾಲೇಜ್ ರಸ್ತೆ / ವೆಂಕಟೇಶಪುರ ಮುಖ್ಯರಸ್ತೆ	Nagavara Main Road/Arabic College Road/Venkateshapura Main Road	50000		
283	ಪೀಸ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	Peace Paradise Apartment (Property No.76.77.83,84.124.126.130 & 131, Municipal No 41/A, PID No 94-34-41/A) (New PID No.023-M0037-10)		55000	

284	ಆಲಾ ಡ್ರೀಮ್ಸ್ ಅಪಾರ್ಟ್‌ಮೆಂಟ್	Aala Dreams Apartment (Municipal No.43/1, PID No.94-43-43/1, Survey Nos.93/3 and 94/2)		55000	
285	ಇನ್‌ಕಂಟ್ರಾಕ್ಟ್ ಬಡಾವಣೆ	Income Tax Layout	33500		
286	ಎ.ಎಂ.ಸಿ. ಕುಶಾಲ್ ನಗರ ಮುಖ್ಯ ರಸ್ತೆ	A.M.C.Kushal Nagara Main Road	37000		
287	ಶ್ಯಾಂಪುರ ಮುಖ್ಯ ರಸ್ತೆ, ಎ.ಎಂ.ಸಿ	Shampura Main Road, A.M.C	41000		
288	ಪಿ & ಟಿ ಬಡಾವಣೆ	P & T Layout	32500		
289	ಕುಶಾಲ್ ನಗರ	Kushal Nagara	25000		
290	ಬಸವ ನಗರ	Basava Nagara	21500		
291	ಭಾರತ್ ಮಾತಾ ಬಡಾವಣೆ	Bharath Matha Layout	20000		
292	ಅಶೋಕ ನಗರ	Ashoka Nagara	21500		
293	ಅನ್ವರ್ ಬಡಾವಣೆ	Anwar Layout	25000		
294	ಗಾಂಧಿನಗರ	GandhiNagara	20500		
295	ಮುಸ್ಲಿಂ ಬಡಾವಣೆ / ಕಾಲೋನಿ	Muslim Layout/Colony	12000		
296	ವಿನೋಬ ನಗರ	Vinobha Nagara	21500		
297	ಮುನೇಶ್ವರ ನಗರ	Muneshwara Nagara	21500		
298	ಲಿಡ್ಕರ್ ಕಾಲೋನಿ	Lidkar Colony	18000		
299	ಹಿದಾಯತ್ ನಗರ	Hidayath Nagara	20500		
300	ವಿನಾಯಕ ಟೆಂಪಲ್ ರಸ್ತೆ / ನಾಗವಾರ ಮುಖ್ಯರಸ್ತೆಯಿಂದ ಯಾಸಿನ್ ನಗರ	Vinayaka Temple Road/ from Nagavara Main Road to Yasin Nagara	29600		
301	ಟೆಲಿಗ್ರಾಫ್ ಬಡಾವಣೆ	Telegraph Layout	21500		
302	ಆರೋಕ್ಯಮ್ಮ ಬಡಾವಣೆ	Arokyamma Layout	31000		
303	ನರಸಿಂಹಯ್ಯ ಬಡಾವಣೆ / ಬ್ಲಾಕ್	Narasimhayya Layout/block	21500		
304	ಕರುಮಾರಿಯಮ್ಮ ಬಡಾವಣೆ	Karumariyamma Layout	14500		
305	ಬಿಲಾಲ್ ನಗರ	Bilal Nagara	25000		

306	ಅನ್ವರ್ ಬಡಾವಣೆ ಮುಖ್ಯ ರಸ್ತೆ / ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆ	Anwar Layout Main Road/ Venugopalaswamy temple Road	36000		
307	ವಿಶ್ವೇಶ್ವರಯ್ಯ ನಗರ	Vishveshwaraya Nagara	14500		
308	ದೊಡ್ಡಣ್ಣ ನಗರ/ಬಡಾವಣೆ	Doddanna Nagara/ Layout	20000		
309	ಮುನಿವೆಂಕಟಪ್ಪ ಬ್ಲಾಕ್	Munivenkatappa Block	20000		
310	ಶ್ರೀ ಹೆಚ್.ಸಿ. ಶ್ರೀಕಂಠಯ್ಯ ಬಡಾವಣೆ	Shri.H.C.Shrikantayya Layout	18500		
	ಲಿಂಗರಾಜಪುರ (ಕಸಬಾ ಹೋಬಳಿ)	LINGARAJAPURA (Kasaba hobli)			
311	ಲಿಂಗರಾಜಪುರ	Lingarajapura	40000		600
312	ಪಣಚೆ ರಾಯಲ್ ಅಪಾರ್ಟ್‌ಮೆಂಟ್	Panache Royal Apartment (New PID No.049- W0128-2)		40000	
313	ಸುಧಾಮ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Sudhama Enclave Apartment		40000	
314	ಎಸ್‌ವಿಎಸ್ ನಿಲಯಂ ಅಪಾರ್ಟ್‌ಮೆಂಟ್	SVS Nilayam Apartment		40000	
315	ಕ್ಯಾಪಿಟಲ್ ಗ್ರೇಸ್ ಅಪಾರ್ಟ್‌ಮೆಂಟ್	Capital Grace Apartment		40000	
316	ಪ್ಯಾರಾಮೌಂಟ್ ಹೋಮ್ಸ್ ಅಪಾರ್ಟ್‌ಮೆಂಟ್	Paramount Homes Apartment		40000	
317	ಎ.ಜೆ.ಮುನೀರಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	A.J.Muneer Enclave Apartment (Municipal Corporation No.59, Premises No.4-A, 4-B, 4-C, 4-D and 4-F, Katha No.269, House List No.374/4-F, PID No.87-5-59) (New PID No.049-W0175-9)		39000	
318	ಗುಳ್ಳಪ್ಪ ರಸ್ತೆ	Gullappa Road	28500		
319	ಸದಾಶಿವ ದೇವಸ್ಥಾನದ ರಸ್ತೆ	Sadashiva Temple Road	37000		
320	ಕನಕದಾಸ ಬಡಾವಣೆ	Kanakadasa Layout	28500		
321	ಡಾನ್ ಬಾಸ್ಕೋ ಚರ್ಚ್ ರೋಡ್	Don Bosco Church Road	28500		
322	ಹೆಣ್ಣೂರು ಮುಖ್ಯ ರಸ್ತೆ	Hennuru Main Road	65000		
323	ಕೆ.ಎಸ್.ಎಫ್.ಸಿ. ಬಡಾವಣೆ	K.S.F.C Layout	44000		
324	ಟ್ಯಾಂಕ್ ಬಂಡ್ ರಸ್ತೆ	Tank Bund Road	28500		

325	ಜಿ.ವಿ.ಶೆಟ್ಟಿ ರಸ್ತೆ	J.V.Shetty Road	32500		
326	ಕರಮ ಚಂದ ಬಡಾವಣೆ	Karama Chand Layout	30000		
327	ಲಿಂಗರಾಜಪುರ ಬಿ.ಡಿ.ಎ ಸ್ಲಂ	Lingarajapura B.D.A Slum	31500		
328	ಅರವಿಂದ್ ನಗರ	Aravinda Nagara	37000		
329	ಆಯಿಲ್ ಮಿಲ್ ಕ್ರಾಸ್ ರಸ್ತೆ	Oil Mill Cross Roads	36700		
330	ಆಯಿಲ್ ಮಿಲ್ ಮುಖ್ಯ ರಸ್ತೆ / ಶ್ರೀ ವಿನಾಯಕ ದೇವಸ್ಥಾನದ ರಸ್ತೆ	Oil Mill Main Road/ Shree Vinayaka Temple Road	50000		
331	ಲೋಕೇಶ್ ಟೆಂಟ್ ರಸ್ತೆ	Lokesh Tent Road	37000		
332	ಬೇರಿಂಗ್ ಅನುಗ್ರಹ	Beries Anugraha (Municipal No.1, 18, 29 and 30 PID No.87-99-1, PID No.87-99-18, PID No. 87-99- 29 and PID No. 87-99-30) (New PID No.049- W0215-9 and No.049-W0067-59 and No.049-W0303-1)		45000	
333	ಸಾಕಮ್ಮ ಬಡಾವಣೆ	Sakamma Layout	36000		
334	ಸ್ಪೆಕ್ಟ್ರಾ ರೈನ್ ಟ್ರೀ ಅಪಾರ್ಟ್‌ಮೆಂಟ್	Spectra Rain Tree Apartment (New PID No.049- W0119- 2)		40000	
	ದೇವರಜೀವನಹಳ್ಳಿ (ಕಸಬಾ ಹೋಬಳಿ)	DEVARAJEEVANAHALLI(Kasaba hobli)			
335	ದೇವರಜೀವನಹಳ್ಳಿ	Devarajeevanahalli	13500		300
336	ಎ.ಕೆ.ಕಾಲೋನಿ	A.K.Colony	12000		
337	ಟ್ಯಾನರಿ ರಸ್ತೆ	Tannery Road	28500		
338	ದೇವರಜೀವನಹಳ್ಳಿ ಮುಖ್ಯ ರಸ್ತೆ	Devarajeevanahalli Main Road	25000		
339	ಅಮರ್ ಬಡಾವಣೆ	Amar Layout	20000		
340	ವಿಶ್ವೇಶ್ವರಯ್ಯ ನಗರ	Vishveshwaraya Nagara	16000		
341	ಮೋದಿ ಅಡ್ಡರಸ್ತೆ	Modi Cross Road	16000		
342	ಮುನೇಶ್ವರ ನಗರ	Muneshwara Nagara	12500		
343	ಡಾ. ಬಿ.ಆರ್. ಅಂಬೇಡ್ಕರ್ ನಗರ	Dr.B.R.Ambedkar Nagara	12500		

344	ಐಜ್ಯೋತಿ ದಾಸ ನಗರ	Ijyothidasa Nagara	12500		
345	ಸಾಲ್ಟ್ ಮಂಡಿ	Salt Mandi	12500		
346	ಮೋದಿ ಮುಖ್ಯರಸ್ತೆ	Modi Main Road	26000		
347	ಸೊಣ್ಣಪ್ಪ ಬಡಾವಣೆ / ಗಾರ್ಡನ್ / ಲೇನ್	Sonnappa Layout/ Garden/ Lane	20000		
348	ಈದ್ಗಾ ಮೊಹಲ್ಲಾ	Edga Mohalla	12000		
349	ಗೋವಾ ಗಾರ್ಡನ್	Goa Garden	13000		
350	ಮುನಿಬೈರಪ್ಪ ಬಡಾವಣೆ	Munibairappa Layout	13000		
351	ಶ್ಯಾಂಪುರ ಮುಖ್ಯರಸ್ತೆ	Shampura Main Road	33500		
352	ಕಾಫಿ ಬೋರ್ಡ್ ಕಾಲೋನಿ	Coffee Board Colony	23000		
353	ಮುನೇಶ್ವರ ನಗರ ಮುಖ್ಯರಸ್ತೆ	Muneshwara Nagara Main Road	33000		
354	ಮುಸ್ಲಿಂ ಕಾಲೋನಿ	Muslim Colony	12000		
355	ಶ್ರೀನಿವಾಸ ನಗರ	Shrinivasa Nagara	15500		
356	ಶುಗರ್ ಮಂಡಿ	Sugar Mandi	12000		
357	ಶ್ಯಾಂಪುರ ಅಡ್ಡರಸ್ತೆಗಳು	Shampura Cross Roads	24000		
358	ದೊಡ್ಡಣ್ಣ ನಗರ/ ಬಡಾವಣೆ	Doddanna Nagara/ Layout	20000		
	ಶ್ಯಾಂಪುರ (ಕಸಬಾ ಹೋಬಳಿ)	SHAMPURA (Kasaba hobli)			
359	ಶ್ಯಾಂಪುರ	Shampura	37000		670
360	ಕೂಲ್ಸ್ ಟೋಪಾಜ್ ಹಿಲ್ಸ್ ಅಪಾರ್ಟ್‌ಮೆಂಟ್	Koolz Topaz Hill Apartment		38100	
361	ವೆಂಕಟಸ್ವಾಮಪ್ಪ ಬಡಾವಣೆ	Venkataswamappa Layout	31000		
362	ಮುನಿವೀರಪ್ಪ ಬಡಾವಣೆ	Muniveerappa Layout	32000		
363	ಆದರ್ಶ ನಗರ	Adarsha Nagara	31000		
364	ಶ್ಯಾಂಪುರ ಮುಖ್ಯ ರಸ್ತೆ ಕಾಡುಗೊಂಡನಹಳ್ಳಿಯಿಂದ (ಎ.ಎಂ.ಸಿ ರಸ್ತೆ)	Shampura Main Road from Kadugondanahalli (A.M.C Road)	38000		
365	ಶ್ಯಾಂಪುರದಿಂದ ಎಲ್.ಆರ್.ಬಂಡೆ ಮುಖ್ಯ ರಸ್ತೆ	From Shampura to L.R.Bande Main Road	33500		

366	ನಂದಗೋಕುಲ ಬಡಾವಣೆ	Nandagokula Layout	31000		
367	ಅಪ್ಪಾಜಪ್ಪ ಬಡಾವಣೆ	Appajappa Layout	31000		
368	ಬಿ.ಎಲ್.ಕೃಷ್ಣಪ್ಪ ಬಡಾವಣೆ / ಬಿ.ಎಂ.ಕೃಷ್ಣಪ್ಪ ಬಡಾವಣೆ	B.L.Krishnappa Layout/ B.M.Krishnappa Layout	31000		
369	ಸಿ.ಎಲ್.ರಾಮಯ್ಯ ಬಡಾವಣೆ	C.L.Ramaiah Layout	31000		
370	ಶ್ರೀನಿವಾಸ ಬಡಾವಣೆ	Shrinivasa Layout	31000		
371	ಎನ್.ಆರ್ ಗ್ರೀನ್ ವುಡ್ಸ್ ಅಪಾರ್ಟ್‌ಮೆಂಟ್	N.R.Green Woods Apartment (New PID No.032-W0202-39A)	43000	42800	
372	ಕಾಫಿ ಬೋರ್ಡ್ ಕಾಲೋನಿ	Coffee Board Colony	38000		
373	ಇಂದ್ರಜೀತ್ ಶೆನಾಯ್ ಬಡಾವಣೆ	Indrajeet Shanoy Layout	32500		
	ವಿಶ್ವನಾಥನಾಗೇನಹಳ್ಳಿ (ಕಸಬಾ ಹೋಬಳಿ)	VISHWANATHA NAGENAHALLI (Kasaba hobli)			
374	ವಿಶ್ವನಾಥನಾಗೇನಹಳ್ಳಿ	Vishwanathanagenahalli	47500		620
375	ಶ್ರೀಸಾಯಿ ಆಕಾಶ್ ಅಪಾರ್ಟ್‌ಮೆಂಟ್	Srisai Akash Apartment		50000	
376	ಗಗನ್ ದರ್ಶನ್ ಅಪಾರ್ಟ್‌ಮೆಂಟ್	Gagan Darshan Apartment (PID No.96-168-5 and 96-204-64) (New PID No.022-W0339-3 and No.022-W0167-40)		50000	
377	ಪರ್ಲ್ ಆಸ್ಟರ್ ಅಪಾರ್ಟ್‌ಮೆಂಟ್	Pearl Aster Apartment (New PID No.022-W0041-8)		50000	
378	ಮಾರುತಂ ಗ್ರೀನ್ ವೀವ್ ಅಪಾರ್ಟ್‌ಮೆಂಟ್	Marutham Green View Apartment (PID No.96-126-21) (New PID No.022-W0045-3)		50000	
379	ಶ್ರೀ ವಿಷ್ಣು ರೆಸಿಡೆನ್ಸಿ	Shri Vishnu Residency (PID No.96-126-22/1) (New PID No.022-W0050-1)		50000	
380	ವಿಶ್ವನಾಥನಾಗೇನಹಳ್ಳಿ ಹೊರ ವರ್ತುಲ ರಸ್ತೆಗೆ ಹೊಂದಿ ಕೊಂಡಿರುವ ಸರ್ವೆ ನಂ. 2, 4, 6, 7, 8, 9, 10, 11, 16, 13, 14, 16	Vishwanathanagenahalli Outer Ring Road adjacent Survey Nos. 2, 4, 6, 7, 8, 9, 10, 11, 16, 13, 14, 16.			1500

381	ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ, ಸರ್ವಿಸ್ ರಸ್ತೆ)	Outer Ring Road (Ring Road, Service Road)	150000		
382	ಕನಕನಗರ ವಿಶ್ವನಾಥನಾಗೇನಹಳ್ಳಿ ಮುಖ್ಯ ರಸ್ತೆ	Kanaka Nagara Vishwanathanagenahalli Main Road	41000		
383	ವಿಶ್ವನಾಥನಾಗೇನಹಳ್ಳಿ ಮುಖ್ಯ ರಸ್ತೆ	Vishwanathanagenahalli Main Road	41000		
384	ಪಟೇಲ್ ಮುನಿಯಪ್ಪ ಬಡಾವಣೆ	Patel Muniyappa Layout	40000		
385	ಎಂ.ಆರ್. ಗಾರ್ಡನ್ / ಮುನಿಸ್ವಾಮಿರೆಡ್ಡಿ ಗಾರ್ಡನ್ / ನಾಗೇನಹಳ್ಳಿ ಎಕ್ಸ್‌ಟೆಂಷನ್	M.R.Garden/ Muniswamireddy Garden/ Nagenahalli Extention	40000		
386	ಕನಕನಗರ	Kanaka Nagara	40000		
387	ಈಶ್ವರಿ ಎನ್ಕ್ಲೇವ್	Eshwari Enclave (Survey No.28/4, Corporation No.45, PID No.96-310-45) (New PID No.022-W0173-10)		44000	
388	ಚರ್ಚ್ ಬ್ಲಾಕ್ ಗ್ರಾಮತಾಣಾ	Church Block Gramatana	26500		
389	ಯಾಗಪ್ಪ ಲೇಔಟ್	Yagappa Layout	31000		
390	ವಿಶ್ವನಾಥನಾಗೇನಹಳ್ಳಿ-ಸುಲ್ತಾನ್ ಪಾಲ್ಯ ಮುಖ್ಯ ರಸ್ತೆ	Vishwanathanagenahalli - Sulthanpalya Main Road	41000		
391	ಚಿಕ್ಕಣ್ಣ ಲೇಔಟ್	Chikkanna Layout	28500		
	ಗುಡ್ಡದಹಳ್ಳಿ (ಕಸಬಾ ಹೋಬಳಿ)	GUDDADAHALLI (Kasaba hobli)			
392	ಗುಡ್ಡದಹಳ್ಳಿ	Guddadahalli	20500		500
393	ಶ್ರೀ ಸಾಯಿ ಆಶ್ರಮ ಅಪಾರ್ಟ್‌ಮೆಂಟ್	Sri Sai Ashram Apartment		30000	
394	ಗುಡ್ಡದಹಳ್ಳಿ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 4, 5, 6, 7, 8, 9	Guddadahalli Outer Ring Road adjacent Survey Nos. 4, 5, 6, 7, 8, 9.			1500
395	ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ, ಸರ್ವಿಸ್ ರಸ್ತೆ)	Outer Ring Road (Ring Road, Service Road)	150000		
396	ವಿಶ್ವನಾಥನಾಗೇನಹಳ್ಳಿ-ಗುಡ್ಡದಹಳ್ಳಿ ಮುಖ್ಯರಸ್ತೆ	Vishwanathanagenahalli-Guddadahalli Main Road	30000		
397	ಆರ್ಯನ್ ಟವರ್ ಅಪಾರ್ಟ್‌ಮೆಂಟ್	Aryan Tower Apartment (New PID No.022-W0094-20)		39000	

398	ಆರ್ಯನ್ ಬಸಿಲ್ ಅಪಾರ್ಟ್‌ಮೆಂಟ್	Aryan Basil Apartment (New PID No.022-W0096-16)		39000	
399	ಚಿನ್ನಣ್ಣ ಬಡಾವಣೆ	Chinnanna Layout	21500		
400	ಗಂಗಮ್ಮ ಬಡಾವಣೆ	Gangamma Layout	39500		
401	ಕೆ.ಎಸ್.ಆರ್ ಅಪಾರ್ಟ್‌ಮೆಂಟ್	K.S.R Apartment		34000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಯಲಹಂಕ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿ

ಕ್ರ.ಸಂ	ಗ್ರಾಮಗಳ ಹೆಸರು	Villages Name	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದಿಂದ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್ ರೂ. ಗಳಲ್ಲಿ)	ಸಕ್ಷಮ ಪ್ರಾಧಿಕಾರದ ವಿಲ್ಲಾ/ರೋ ಹೌಸ್ ನಿವೇಶನ ದರ (ಪ್ರತಿ ಚದರ ಮೀಟರ್ ರೂ. ಗಳಲ್ಲಿ)	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ (ಪ್ರತಿ ಚದರ ಮೀಟರ್ ರೂ. ಗಳಲ್ಲಿ)	ಕೃಷಿ ಜಮೀನು ಪ್ರತಿ ಎಕರೆಗೆ (ರೂ. ಲಕ್ಷಗಳಲ್ಲಿ)
1	2	3	4	5	6	7
	ಅಗ್ರಹಾರ ಗ್ರಾಮ	Agrahara Village				
1	ಅಗ್ರಹಾರ ಗ್ರಾಮ	Agrahara Village	33000			203
2	ಮಿಮ್ಸ್ ರೆಸಿಡೆನ್ಸಿ 005-1537-12	Mims Residency 005-1537-12			37835	
3	ಗುರುದೀಪ್	Gurudeep Apt			37835	
4	ಚಾಲುಕ್ಯ ನಿರಂತರ ಸರ್ವೆ ನಂ. 61/1 005-W0522-37	Chalukya Niranthara Sy No. 61/1 005-W0522-37			37835	
5	ಅಪೂರ್ವ ಮೆಡೋಸ್ ಸರ್ವೆ ನಂ. 64 & 65/2 005-W0951-6	Apoorva Meadows Sy No: 64, 65/2, 005-W0951-6			37835	
6	ಎ.ಡಿ.ಐ ಡೆವಲಪರ್ಸ್ ಎ.ಡಿ.ಐ ನಾರ್ಥ್ ಸ್ಕ್ವೇರ್ ಸರ್ವೆ ನಂ. 1/2, 18/2, 005-W-0951-7	A.D.I. Developers ADI North Square Sy No. 1/2, 18/2 005-W-0951-7			37835	
7	ಮೀನಾಕ್ಷೀ ನಾರ್ಥ್ ಆವಿನಿಯೂ 005-W0951-68	Meenakshi North Avenue 005-W0951-68			38410	
8	ಎನ್.ಆರ್ ವಿಂಡ್ಸ್ ಗೇಟ್ ಬ್ಲಾಕ್ ಎ ರಿಂದ ಎಫ್ ವರೆವಿಗೆ ಸರ್ವೆ ನಂ: 36/2, 005-W1271-71	N.R. Winds Gate Block A to F Sy No: 36/2, 005-W1271-71			38410	
9	ತ್ರಿಗುಣಾ ಅಶ್ವತ್ಥ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್ಸ್ 005-W-0951-28	Triguna Ashwath projects Apts 005-W-0951-28			38410	
10	ಸರ್ವೆ ನಂ. 24 ಮತ್ತು 25 ರಲ್ಲಿ ಹಕ್ಕು ಪತ್ರಗಳ ಬಡಾವಣೆ	Sy No: 24 & 25, Free site Allotted	13800			
11	ಆಕೃತಿ ನಾರ್ಥ್ ಸಿಟಿ	Akruthi North City	33120			
12	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಜಮೀನು ಪ್ರತಿ ಎಕರೆಗೆ 28, 26, 22, 69, 68, 23, 67, 66.	Land adjacent to Peripheral road Sy Nos: 28, 26, 22, 69, 68, 23, 67, 66.				304
13	ಜಯಸೂರ್ಯ ಬಡಾವಣೆ ಸರ್ವೆ ನಂ. 12/2, 14/2ಎ(ಪಿ)	Jayasurya layout Sy No. 12/2, 14/2A(P)	33750			
14	ಕೆ.ಪಿ.ಎಸ್.ಸಿ. ಬಡಾವಣೆ ಸರ್ವೆ ನಂ. 12/2 14/2ಎ(ಪಿ)	K.P.S.C layout Sy No: 12/2, 14/2A(P)	33750			

15	ವಿಧಾನ ಸೌದ ಬಡಾವಣೆ ಸರ್ವೆ ನಂ. 12/2 14/2ಎ(ಪಿ)	Vidhana soudha layout 12/2, 14/2A(P)	33750			
16	ಶಶಾಂಕ್ ಅಮೋಘ್ ಸಿ.ವಿ.ಸಿ 78/21-22, 9/7/21	Shashank Amogh C.V.C 78/21-22, 9/7/21			41400	
17	ಡಿ.ಎಸ್. ಮ್ಯಾಕ್ಸ್ ಸಿನೆಗ್ರಿ (ಸಿ.ವಿ.ಸಿ/29/21-22, 3/7/21)	D.S. Max Synegrgy (CVC/29/21-22, 3/7/21)			45425	
18	ತ್ರಿಗುಣ ಪಾಮ್ ಗ್ರೋ ಸಿ.ವಿ.ಸಿ/143/18-19, 4/12/2019)	Triguna Palm Grove (CVC/143/18-19, 4/12/2019)			39790	
	ಅಟ್ಟೂರು ಗ್ರಾಮ	Atturu Village				
19	ಅಟ್ಟೂರು ಗ್ರಾಮ	Atturu Village	35000			227
20	ಯೂನಿಕಾನ್ ನಾರ್ಥ್ ಬ್ರೂಕ್ಸ್	Unicon North Brooks			39675	
21	ತ್ರಿವಿಕ್ ವಿಂಡ್ ವಾಕ್ 003-W-0178-1	Trivik Wind Walk 003-W-0178-1			39675	
22	ಎಸ್ಟೀಂ ನಾರ್ಥ್ ವುಡ್ ವಿಲ್ಲಾ ಸರ್ವೆ ನಂ. 50/5, 50/6 50/7 50/8	Esteem North Wood Villas Sy Nos. 50/5 50/6 50/7 50/8		34500		
23	ಬಿ.ಡಿ.ಎ ಅಂಗೀಕೃತ ಖಾಸಗಿ ಬಡಾವಣೆ ಸರ್ವೆ 31/1ಎ2 31/1ಎ3	BDA Approved Pvt Layout Sy No. 31/1A2 31/1A3	36400			
24	ಜಯಂತ ಸ್ಯಾಂಟೀಸ್ ಸರ್ವೆ ನಂ. 30	Jayant Santis Sy No. 30			39675	
25	ಕೃಷ್ಣಾ ಹೆವನ್ಸ್ ವಿಲ್ಲಾ	Krishna heavens Villa		73600		
26	ಅಕ್ಷಯ ನಗರ	Akshaya Nagara	35000			
27	ಮುನೇಶ್ವರ ಬಡಾವಣೆ	Muneshwara layout	35000			
28	ಮಂಜುನಾಥ ನಗರ	Manjunatha nagara	35000			
29	ಎಸ್ಕಾರ್ಟ್ ಬಡಾವಣೆ	Escort layout	35000			
30	ರಮಣಶ್ರೀ	Ramanashri	35000			
31	ಅರುಣಾ ಪೈನ್ ವುಡ್ ಸರ್ವೆ ನಂ. 17/48 17/48 003-W0178-26	Aruna pine wood Sy No: 17/48			42550	
32	ಎಸ್.ಎಲ್.ವಿ ಆರ್ಚರ್ಡ್ ಸರ್ವೆ ನಂ. 17/26	S.L.V Orchard Sy No. 17 to 26			46000	
33	ಬ್ರಿಂದಾವನ ಸೆಲ್ ಸರ್ವೆ ನಂ. 30/2ಬಿ 003-M0008-298	Brindavana cell Sy No: 30/2B 003-M0008-298			42550	
34	ಸೆಂಚುರಿ ಸರಸ್ ಸರ್ವೆ ನಂ. 54/1	Century Saras Sy No. 54/1			42550	
35	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಕೆ.ಇ.ಬಿ/ಮದರ್ ಡೈರಿ ಯಿಂದ ತಿರುಮಲನಗರ ಕೊನೆಯವರೆಗೆ)	Major Sandeep Unnikrishnan Road (from K.E.B/Mother dairy to Tirumalanagara)	49105			
36	ಅಟ್ಟೂರು ಬಡಾವಣೆ 1ನೇ ಮುಖ್ಯರಸ್ತೆ (ಶನಿಮಹಾತ್ಮ ದೇವಸ್ಥಾನದಿಂದ ಅಟ್ಟೂರು ಗ್ರಾಮದವರೆವಿಗೆ)	Atturu layout 1st Main road (from Shanimahathma Temple to Atturu Village)	35000			

37	ಅಟ್ಟೂರು 1ನೇ ಮುಖ್ಯರಸ್ತೆ ಯಿಂದ ಯಲಹಂಕ ಉಪನಗರ 4ನೇ ಹಂತದವರೆವಿಗೆ (ಸಂತೋಷನಗರ ಮುಖ್ಯ ರಸ್ತೆ)	From Atturu 1st main road to Yelahanka newtown 4th phase (Santhoshanagara Main Road)	35000			
38	ಚಿತ್ರಾ ಬಡಾವಣೆ	Chithra Layout	35000			
39	ಆನಂದ ನಗರ	Ananda Nagara	35000			
40	ಅಟ್ಟೂರು ಬಡಾವಣೆ ಸರ್ವೆ ನಂ. 33, 34, 35 ರ ಹಕ್ಕು ಪತ್ರನಿವೇಶನಗಳು	Atturu Layout Survey no. 33, 34, 35 (site allotted by government for homeless family).	15070			
41	ತಿರುಮಲ ನಗರ	Tirumala Nagara	35000			
42	ಸಂತೋಷನಗರ	Santhosha Nagara	35000			
43	ಸಿ. ಕ್ಯೂ.ಎ.ಎಲ್ ಬಡಾವಣೆ	C.Q.A.L Layout	41400			
	ಅನಂತಪುರ ಗ್ರಾಮ	Ananthapura Village				
44	ಅನಂತಪುರ ಗ್ರಾಮ	Ananthapura Village	23000			304
45	ಮಾನಿಟೋ ಕಮಾಂಡರ್ ಮಾರ್ವೆಲ್ ಅಪಾರ್ಟ್‌ಮೆಂಟ್ ಸರ್ವೆ ನಂ. 51/2 ಪ್ರಾಪರ್ಟಿ ನಂ. 34/51/2 003-ಡಬ್ಲ್ಯೂ 088-140	Manito commander Marvel Sy No. 51/2 003-W0088-14A			40250	
46	ಸಾಯಿ ಕ್ಯಾಮಿಲಿಯ ಸರ್ವೆ ನಂ. 16 003-W0022- 6	Sai Camellia Sy No. 16 003-W0022- 6			37950	
47	ಕ್ಲಾಸಿಕ್ ವುಡ್ಸ್ 002-ಡಬ್ಲ್ಯೂ0-267-5 002-W0-267- 5	Classic Woods 002-W0-267-5			44965	
48	ಆದೀಶ್ ಬ್ಲೂ ಸ್ಕೈ	Adishbluesky			44965	
49	ಕಾನ್ಕರ್ಡ್ ಟವರ್ಸ್	Concord Towers			44965	
50	ದಿಯಾ ಎಸ್.ಎಸ್.ಕೆ	Dhiya SSK			44965	
51	ಕ್ವಾಲಿಟಿ ರಾಗ ಸರ್ವೆ ನಂ. 81/1 82 003-W-0089- 12	Kwality Raga Sy No. 81/2 82 003-W- 0089-12			39100	
52	ಜೆ.ಎಸ್.ಟುಲಿಪ್ ಸರ್ವೆ ನಂ. 81/1 003-W0089-6	J.S.Tulip Sy No. 81/1 003-W0089-6			39790	
53	ಲೆಗಸಿ ಎರಿಸ್ಟಾನ್ ಸರ್ವೆ ನಂ. 82,85, 003-W-0089- 14	Legasy Aristan Sy No. 82, 85, 003-W- 0089-14			39100	
54	ಲೋಟಸ್ ಹ್ಯಾಬಿಟೇಟ್	Lotus Habitate			41170	
55	ಜೆ.ಎಸ್.ಸನ್‌ಫ್ಲವರ್ ಸರ್ವೆ ನಂ. 97/1ಬಿ 97/2 ಬಿ 003- M0010-45	J.S.Sunflower Sy No. 97/1B 97/2B 003-M0010-45			37950	
56	ಜಿ.ಕೆ. ಲೇಕ್ ವ್ಯೂ ಸರ್ವೆ ನಂ. 94/2 003-W0029-8	G.K.Lake View Sy No. 94/2 003- W0029-8			50600	
57	ಸಾಯಿ ಐರಿಸ್ ಸರ್ವೆ ನಂ. 16	Sai Iris Sy No. 16 003-W0022-4			37950	

58	ವಿಲ್ಲಾ ವ್ಯಾಲಿ ರೋ ಹೌಸ್ ಎಡಿಫೈಸ್ ಸರ್ವೆ ನಂ. 96/1 96/2	Villa Vally Row House Edifice Sy No. 96/1 96/2		61985		
59	ಎಸ್.ಸಿ.ಸಿ. ಸಫಾಯರ್ 90/2	S.C.C. Sapphire Sy No. 90/2 003- W0075-8				37950
60	ಕಮಾಂಡರ್ ವಿಸ್ತಾ ಸರ್ವೆ ನಂ. 78 79 80	Commander Vista Sy Nos. 78 79 80				40250
61	ಗ್ರೀನ್ ಸ್ಕ್ವೇರ್ ಸರ್ವೆ ನಂ. 78 79 80	Green square Sy No. 78 79 80 006- W0111-8				43240
62	ಕಂಫರ್ಟ್ ಪ್ರೈಡ್ ಸರ್ವೆ ನಂ. 15	Comfort Pride Sy No. 15 003-W0041- 3				37950
63	ಸಾಯಿ ಆಸ್ಟರ್ ಸರ್ವೆ ನಂ. 16 003-W0022-8	Sai Aster Sy No. 16 003-W0022-8				42550
64	ಟ್ರಾಂಕ್ವಿಲ್ ಹೋಮ್ಸ್ ಸರ್ವೆ ನಂ. 15/1 003-W00- 3A	Tranquil Homes Sy No. 15/1 003- W00-3A				41170
65	ಟ್ರಾಂಕ್ವಿಲ್ ನೆಸ್ಟ್ ಸರ್ವೆ ನಂ. 15/1 003-W0041-5	Tranquil Nest Sy No. 15/1 003- W0041-5				45080
66	ಬಿ.ಆರ್.ಓಡಿಸ್ಸಿ ಸರ್ವೆ ನಂ. 37 002-W-0297-7	B.R.Odessey Sy No. 37 002-W-0297- 7				40250
67	ಸಿಲ್ವರ್ ಓಕ್	Silver Oak				44850
68	ಕಮಾಂಡರ್ ಎಂ.ಎನ್. ಆರ್ಚರ್ಡ್ 003-M0010-108	Commander M.N.Orchard 003- M0010-108				41170
69	ಎಂ.ಎನ್. ಆರ್ಚರ್ಡ್ ಸೀನಿಯರ್ ಅಫೀಶಿಯಲ್ ಎನ್‌ಕ್ಲೇವ್ 003-M0010-108	MN Orchid Senior official enclave 003-M0010-108				41170
70	ಅಲ್ಟಿಮೇಟ್ ಕಂಫರ್ಟ್ 002-M0010-1	Ultimate Comfort 002-M0010-1				41170
71	ಪ್ರೆಸಿಡೆಂಟ್ ಲಿಯನ್ ಸರ್ವೆ ನಂ. 51/2 W0088-10A	President Leon Sy No. 51/2 003- W0088-10A				41170
72	ನಿಸರ್ಗ ಬಡಾವಣೆ	Nisarga Layout	29900			
73	ಡಿಯೋ ಮಾರ್ವಲ್ ಬಡಾವಣೆ	Deo Marval Layout	52000			
74	ಕೆಂಪ್‌ಸ್ಟನ್ ಕೋರ್ಟ್ ಡಿಯೋ ಮಾರ್ವಲ್ ಬಡಾವಣೆ (ಅನಂತಪುರ) ಸರ್ವೆ ನಂ. 3/7	Kempston Court Deo Marval Layout Sy No. 3/7				38525
75	ರಮಣಶ್ರೀ ಕ್ಯಾಲಿಫೋರ್ನಿಯಾ	Ramanashri California	40000			
76	ಟೆಂಪಲ್ ಟ್ರೀ ಅಪಾರ್ಟ್‌ಮೆಂಟ್ (ಸಿ.ವಿ.ಸಿ 235/2018-19, 20/4/2019 & ಜಿ.ನೋ.ಗಾ/06/18-19 28/3/2019)	Temple Tree Apartment (CVC 235/2018-19,20/4/2019&D.R.O.GNR /06/18-19, 28/3/2019)				44965
77	ಪೀಸ್ ಫಾರಮೌಂಟ್ ಅಪಾರ್ಟ್‌ಮೆಂಟ್ (ಸಿ.ವಿ.ಸಿ/79/20- 21, 16/7/2021)	Peace :Paramount Apartment (CVC/79/20-21, 16/7/2021)				47725

78	ವೈಷ್ಣವಿ ಸೆರೆನೆ ಅಪಾರ್ಟ್‌ಮೆಂಟ್ (ಸಿ.ವಿ.ಸಿ/203/20-21 ರನ್ವಯ 12/11/2021)	Vaishnavi serene Apartment (CVC/203/20-21, 12/11/2021)			52900	
	ಎಬೋನಿ ಕ್ಲಾಸಿಕ್ ಅಪಾರ್ಟ್‌ಮೆಂಟ್ (ಖಾತಾ ನಂ 30,195/195/25, ವಾರ್ಡ್ ನಂ 02)	Ebony Classique Apartment (Khata No 30.195/195/25, Ward No 02)			41000	
	ಅಲ್ಲಾಳಸಂದ್ರ ಗ್ರಾಮ	Allalasanra Village				
79	ಅಲ್ಲಾಳಸಂದ್ರ ಗ್ರಾಮ	Allalasanra Village	26450			687
80	ಗೋಕುಲ್‌ದಾಸ್ ಲೈಫ್ ಸ್ಟೈಲ್ ನಿರ್ವಾಣ 004-W00428-6	Gokuldas life style Nirvana Site No. 1272 Katha No. 1368 1338 004-W00428-6			40250	
81	ಯುಪೋರಿಯಾ ಅಪಾರ್ಟ್‌ಮೆಂಟ್ ಸೈಟ್ ನಂ. 1369 ಖಾತೆ 1482/1450 004-W0426-24	Euphoria Apt Site No. 1369 Katha No. 1482/1450 004-W0426-24			37950	
82	ಎಕ್ಸಿಸ್ ಕಾನ್ಸೆಪ್ಟ್ಸ್ ಪ್ರೈವಿ	AXIS Concepts Pvt			37950	
83	ಝವಿ ಕನ್ಸ್ಟ್ರಕ್ಷನ್ ಲಿಮಿಟೆಡ್ ಅಪಾರ್ಟ್‌ಮೆಂಟ್	Zavi Construction Ltd Apt			37950	
84	ಲೆಗೇಸಿ ಗ್ಲೋಬಲ್ ಪ್ರಾಜೆಕ್ಟ್ಸ್ ಅಪಾರ್ಟ್‌ಮೆಂಟ್ ಸರ್ವೆ ನಂ. 50/4	Legacy Global Projects Apts Sy No. 50/4			37950	
85	ಮಂಜೇರ ಕನ್ಸ್ಟ್ರಕ್ಷನ್ ಅಪಾರ್ಟ್‌ಮೆಂಟ್	Manjeera construction Apts			39560	
86	ಗೋಕುಲ್‌ದಾಸ್ ಲೈಫ್ ಸ್ಟೈಲ್ ಮೋಕ್ಷ ಜುಡಿಷಿಯಲ್ ಬಡಾವಣೆ 8ನೇ ಕ್ರಾಸ್ 004-W0426-24	Gokuldas life style moksh judicial Layout 8th Cross Site no. 1272 004-W0426-24			38755	
87	ಹೆಚ್.ಆರ್.ಸಿ ಅನನ್ಯ ನ್ಯಾಯಾಂಗ ಬಡಾವಣೆ ಸರ್ವೆ ನಂ. 80 004-W0505-11	H.R.C Ananya Judicial Layout Sy No. 80 004-W0505-11			42665	
88	ಬೆಂಗಳೂರು ಬೆಳ್ಳಾರಿ ಮುಖ್ಯ ರಸ್ತೆ ಎನ್.ಹೆಚ್. 7 ಯಿಂದ ನ್ಯಾಯಾಂಗ ಬಡಾವಣೆ ಮುಖ್ಯ ರಸ್ತೆ ಹಾಗೂ 14ನೇ ಮುಖ್ಯ ರಸ್ತೆ ಎಡ ಬಲ	From Bengaluru Bellary main road N.H.7 to Judicial Layout Main Road and 14th main road	78000			
89	ಎನ್.ಸಿ.ಸಿ. ಅರ್ಬನ್ ವಿಂದ್ಸರ್ ನಾಗಾರ್ಜುನ ಹೊಸ ಸೇರ್ಪಡೆ ಅಲ್ಲಾಳಸಂದ್ರ 007-M0011-5	N.C.C urban Windsor Nagarjuna Allasandra 007-M0011-5			51175	
90	ಜನಪ್ರಿಯ ಅಪಾರ್ಟ್‌ಮೆಂಟ್ ಸರ್ವೆ ನಂ. 4/1 5 004-W00262-98	Janapriya apartment Allasandra Sy No. 4/1 & 5 004-W00262-98			37835	
91	ಅನಿಯ ಗ್ರೀನ್ ಬೆರ್ಗ್ ಸರ್ವೆ ನಂ. 95/2 004-W0360-7	Anriya green berg Sy No. 95/2 004-W0360-7			40020	
92	ಡೆಕ್ಕನ್ ಶೆಲ್ಟರ್ಸ್ ಸರ್ವೆ ನಂ. 11/1 004-W0363-40	Deccan shelters Sy No. 11/1 004-W0363-40			40020	
93	ಆದಿತ್ಯ ಹೋಂ ಸೈಟ್ ನಂ. 25 26 27 004W0396-46	Adithya home site No. 25 26 27 004W0396-46			40020	
94	ಗ್ರೀನ್ ಲೀಫ್ ಸೈಟ್ ನಂ. 12/90	Green leaf Site no. 12/90			40020	

95	ನ್ಯಾಯಾಂಗ ಬಡಾವಣೆ (ಅಳ್ಳಾಳಸಂದ್ರ/ಚಿಕ್ಕಬೊಮ್ಮಸಂದ್ರ/ಜಕ್ಕೂರು ಪ್ಲಾಂಟೇಷನ್)	Judicial Layout (Allalasanra/Chikkabommasandra/Jakkuru Plantation)	78000			
96	ಯು.ಎ.ಎಸ್. ಬಡಾವಣೆ (ಅಳ್ಳಾಳ ಸಂದ್ರ)	U.A.S Layout (Allalasanra) Village	54510			
97	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 25, 32, 33, 34, 35, 36, 39, 55, 56, 57, 58, 69, 71, 72, 113	National highway adjacent survey no. 25, 32, 33, 34, 35, 36, 39, 55, 56, 57, 58, 69, 71, 72, 113	150000			1481
98	ಅಳ್ಳಾಳಸಂದ್ರ ರೈಲ್ವೆ ಕೆಳ ಸೇತುವೆಯಿಂದ ಜಲ ಮಂಡಳಿಯವರ ಎಸ್.ಟಿ.ಪಿ ಪ್ಲಾಂಟ್‌ವರೆಗೆ	Allalasanra Railway Under Pass to BWSSB STP plant	65000			
	ಆವಲಹಳ್ಳಿ ಗ್ರಾಮ	Avalahalli Village				
99	ಆವಲಹಳ್ಳಿ ಗ್ರಾಮ	Avalahalli Village	15525			228
100	ಪ್ರೆಸ್ಟೀಜ್ ರಾಯಲ್ ಗಾರ್ಡನ್ಸ್	Prestige Royal Gardens			51000	
101	ಪಿರಾಮಿಡ್ ಕರ್ನೇಷನ್ಸ್	Pyramid Carnations			37950	
102	ಪ್ರೆಸ್ಟೀಜ್ ವುಡ್ ರೋ ಹೌಸ್ ಅರ್ಪಾಟ್‌ಮೆಂಟ್ ಸರ್ವೆ ನಂ. 70, 71	Prestige woods Row House Sy No. 70, 71			36800	
103	ಪ್ರೆಸ್ಟೀಜ್ ವುಡ್ ರೋ ಹೌಸ್ ಸರ್ವೆ ನಂ. 70(ಪಿ) & 66(ಪಿ), ಸಿ.ವಿ.ಸಿ 495/2017-18, ದಿನಾಂಕ: 6/1/2021	Prestige woods rowhouse Sy No. 70(P) & 66(P) CVC 495/2017-18, Date; 6/12/2021		57385		
104	ಪಿ.ಸಿ ರಿಯಾಲಿಟಿ ಬಿಡಿಎ ಅನುಮೋದಿತ ಬಡಾವಣೆ	P.C Reality BDA Approved Layout	31625			
105	ಪ್ರೆಸ್ಟೀಜ್ ಗಾರ್ಡನ್ ಬೇ ವಿಲ್ಲಾಜ್ /ಅರ್ಪಾಟ್‌ಮೆಂಟ್	Prestige garden bay Villaments / apartment			51520	
106	ವಜ್ರಂ ತೈರಾ	Vajaram Tiara			48760	
107	ಓಸಾದಿಯಾ ಗಾರ್ಡನ್ ಸಿಟಿ	Osadia garden city			36000	
108	ಜೆ.ಎಸ್.ಗ್ರೂಪ್	J.S. Group			38755	
109	ಪೂರ್ವಕರ ನಮ್ಮ ಬೆಂಗಳೂರು ನನ್ನ ಕೊಡುಗೆ	Puravankara namma Bangalore Nanna Koduge			48760	
110	ಮಾರುತಿ ನಂದನ್ ಸರ್ವೆ ನಂ. 58/1	Maruthi Nandan Sy No. 58/1			41170	
111	ಬಿ.ಸಿ.ಐ.ಎಲ್ ರೈಡ್ ವುಡ್ಸ್ ಸರ್ವೆ ನಂ. 109/4ಪಿ	B.C.I.L Z Woods Sy No. 109/4P			44965	
112	ಬಿ.ಸಿ.ಐ.ಎಲ್ ಕಲೆಕ್ಟಿವ್ ಸರ್ವೆ ನಂ. 109/4ಪಿ	B.C.I.L collective Sy No. 109/4P			44965	
113	ರಾಮ್ಕಿ ಒನ್ ನಾರ್ಥ್ ಸರ್ವೆ ನಂ. 48/2ಎ	Ramky One North Sy No. 48/2A			45540	
114	ಲೆಗಸಿ ಎಸ್ಟಿಲ್ಲೋ 52/2	Legacy Estillo Sy No. 52/2			53130	
115	ಈಶ್ವರ್ ಸೈಟ್ ನಂ. 38 & 41	Eshwar Site No. 38 & 41			41170	
116	ಟೌನಂಡ್ ವಿಲ್ಲಾಜ್ ಸರ್ವೆ ನಂ. 70	Townend Villa Sy No. 70		54510		
117	ಮಹಾವೀರ್ ಹ್ಯಾಬಿಟೇಟ್	Mahaveer Habitate			41170	

118	ಡಿ.ಎಸ್. ಮ್ಯಾಕ್ಸ್ ಸ್ಟ್ರೀಕ್ ಸರ್ವೆ ನಂ. 127 & 51/4	D.S.Max Streak Sy No. 127 & 54/1			41170	
119	ಬಿ. ಇ. ಎಲ್ ಬಡಾವಣೆ	B.E.L layout	38100			
120	ಎಂ. ಎಸ್. ಆರ್. ಬಡಾವಣೆ	M.S.R layout	38100			
121	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 58, 59, 60, 61, 62, 67, 68, 69, 70, 72, 73, 74, 75, 76, 78. 110	Peripheral road adjacent survey no. 58, 59, 60, 61, 62, 67, 68, 69, 70, 72, 73, 74, 75, 76, 78. 110				342
121(A)	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 10, 11, 13, 14, 15, 16, 26, 49, 50, 52, 53, 54, 55, 56, 116, 117.	State highway adjacent survey no. 10, 11, 13, 14, 15, 16, 26, 49, 50, 52, 53, 54, 55, 56, 116, 117.				309
	ಕೋಗಿಲು ಗ್ರಾಮ	Kogilu Village				
122	ಕೋಗಿಲು ಗ್ರಾಮ	Kogilu Village	28000			304
123	ಎಸ್.ಎಲ್.ವಿ. ಡಿಫೆನ್ಸ್ ಲ್ಯಾವೆಂಡರ್ ಸರ್ವೆ ನಂ. 91/ಎ, 1ಬಿ 005-W0597-2	SLV Defence Lavender Sy No. 93/1 005-W0597-2			36225	
124	ಬ್ರಿಗೇಡ್ ನಾರ್ಥ ರಿಡ್ಜ್ 005-M0016-143	Brigade north ridge 005-M0016-143			42550	
125	ನ್ಯೂ ಇಂಡಿಯಾ ತಾಂತ್ರಿಕ ಸರ್ವೆ ನಂ. 93/1 ಸೈಟ್ ನಂ. 234 005-W0342-16	New India Tanzanate Site No. 234, Sy No. 93/1 005-W0342-16			36915	
126	ಟಿ.ಎಂ.ಆರ್. ಟುಲಿಪ್ಸ್ ಅಪಾರ್ಟ್‌ಮೆಂಟ್ ಸರ್ವೆ ನಂ. 95/4 001-M00169-25-A	TMR Tulips Apartments Sy No. 95/4 001-M00169-25-A			36915	
127	ಟಿ.ಎಂ.ಆರ್. ಬ್ಲೋಸಂ ವಿಲ್ಲಾ ಸರ್ವೆ ನಂ. 95/5	TMR Blossom Villa Sy No. 95/5		32200		
128	ಬೋಲಿನಿ ಡೆವಲಪರ್ಸ್ ಅಪಾರ್ಟ್‌ಮೆಂಟ್	Bolineni Developers Apts			36938	
129	ಸರ್ವೆ ನಂ. 107ರಲ್ಲಿ ಹಕ್ಕು ಪತ್ರಗಳ ಬಡಾವಣೆ	Sy No. 107 Free site Allotted	18400			
130	ಬಿ. ಎಸ್. ಆರ್ ಕೂರ್ಲ ಸರ್ವೆ ನಂ. 56/2 001-W0318-13	BSR Koorla Sy No. 56/2 001-W0318-13			33580	
131	ಎಸ್.ಎಲ್.ವಿ ಗ್ಯಾಲರಿ ಸರ್ವೆ ನಂ. 109 005-W0597-2A	S.L.V Gallery Sy No. 109 005-W0597-2A			40365	
132	ವಿವಾ (ಫಾರ್ಟುನಾ)	Viva (Fortuna)			33580	
133	ಮಾಹಾವೀರ್ ಕ್ಲೋವರ್ (ಮಾರುತಿನಗರ) ಸರ್ವೆ ನಂ. 59/1 001-W0175-61	Mahaveer clover (Maruthi nagar) Sy No. 59/1 001-W0175-61			36000	
134	ಶೋಲಂ ಕೆನೋಫಿ ಕ್ರೆಸ್ಟ್ ಸರ್ವೆ ನಂ. 34/9 005-M0016-3	Sholam Canopy crest Sy No. 34/9 005-M0016-3			53130	
135	ಕೆನೋಫಿ ಕ್ರೆಸ್ಟ್ ಸಿಗ್ನೇಚರ್ ಸರ್ವೆ ನಂ. 34/9	Canopy crest signature Sy No. 34/9			53130	
136	ಕೆನೋಫಿ ಕ್ರೆಸ್ಟ್ ಎಡಿಷನ್ ಸರ್ವೆ ನಂ. 34/9	Canopy crest editions Sy No. 34/9			53130	
137	ಸಮೃದ್ಧಿ ನಾರ್ಥ ಸ್ಕ್ವೇರ್ 005-M0016-83	Samruddhi north square 005-M0016-83			49950	

138	ಮಿತ್ರಲ್ ಯುನಿವರ್ಸಲ್	Mittal Universal			49950	
139	ಮಿತ್ರಲ್ ಎಲೆಂಝಾ	Mittal Universal Elanza			49950	
140	ಲೆಗೇಸಿ ಎಲ್ಡೋರ್ (ಕೋಗಿಲು) ಸರ್ವೆ ನಂ. 98/2	Legacy Eldore Sy No. 98/2			49950	
141	ಕೋಗಿಲು ಮುಖ್ಯ ರಸ್ತೆ (ಕೋಗಿಲು ಸರ್ಕಲ್ ನಿಂದ ಪಾಪಯ್ಯ ಬಡಾವಣೆಯವರೆವಿಗೆ)	Kogilu Main Road (from Kogilu Circle to Papayya layout)	28000			
142	ಸಪ್ತಗಿರಿ ಬಡಾವಣೆ	Sapthagiri Layout	28000			
143	ಕೃಷ್ಣ ದೇವರಾಯ ಬಡಾವಣೆ	Krishna Devaraya layout	28000			
144	ವಿನಾಯಕ ಬಡಾವಣೆ	Vinayaka layout	28000			
145	ಪೊನ್ನಪ್ಪ ಬಡಾವಣೆ	Ponnappa layout	28000			
146	ಬಾಲಾಜಿ ಬಡಾವಣೆ	Balaji layout	28000			
147	ವಿಶ್ವ ಪ್ರಕೃತಿ/ಪ್ರಕೃತಿ ನಗರ	Vishwa Prakruthi/ Prakruthinagara	45500			
148	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 8, 9, 10, 11, 12, 13, 14, 15, 16, 45, 46, 47, 48, 49, 64, 65, 66, 110, 111, 112	Peripheral road adjacent survey no. 8, 9, 10, 11, 12, 13, 14, 15, 16, 45, 46, 47, 48, 49, 64, 65, 66, 110, 111, 112				456
149	ಮಹಾವೀರ್ ಸಿಗ್ನಂಟ್ ಅಪಾರ್ಟ್‌ಮೆಂಟ್ (ಸಿ.ವಿ.ಸಿ 59/21-22, 2/7/2021)	Mahaveer Cygnet Apartment (CVC 59/21-22, 2/7/2021)			43700	
149(a)	ಬೋಲಿನಿನಿ ಅಸ್ಟ್ರಾ ಅಪಾರ್ಟ್‌ಮೆಂಟ್ (ಸರ್ವೆ ನಂ 19/5,6,7,8 ಖಾತಾ ನಂ 253/19/5,6,7,8, ವಾರ್ಡ್ ನಂ 05)	Bollineni Astra Apts (Sy No 19/5,6,7,8 Katha No 253/19/5,6,7,8, Ward No 05)			50000	
	ಕೆಂಪನಹಳ್ಳಿ ಗ್ರಾಮ	Kempanahalli Village				
150	ಕೆಂಪನಹಳ್ಳಿ ಗ್ರಾಮ	Kempanahalli Village	10695			107
151	ಅಜ್ಮೀರ್ ರಿಯಾಲಿಟಿ ಸರ್ವೆ ನಂ. 7/1 ರಿಂದ 39/1, 2,10	Ajmeera reality 7/1 to 39/1, 2,10			28750	
152	ಲೇಕ್ ಮಿಸ್ಟ್ ಸರ್ವೆ ನಂ. 1 ಮತ್ತು 2	Lake mist	32775			
	ಕೆಂಚೇನಹಳ್ಳಿ ಗ್ರಾಮ	Kenchenahalli Village				
153	ಕೆಂಚೇನಹಳ್ಳಿ ಗ್ರಾಮ	Kenchenahalli Village	16100			107
154	ಸೆಂಚುರಿ ಆರ್ಟಿಜನ್	Century artizan	44620			
155	ಆಲ್ಮಂಡ್ ರೋ ಹೌಸ್ ವಿಲ್ಲಾ ಸರ್ವೆ ನಂ. 33/2	Almond row house villa Sy No. 33/2		36340		
156	ಅರುಣ್ ಶೆಲ್ಟರ್ಸ್ (ಕೆಂಚೇನಹಳ್ಳಿ) ಸರ್ವೆ ನಂ. 32 002-W00169-92	Arun Shelters (Kenchenahalli) Sy No. 32 002-W00169-92			34500	
157	ಲೆಗೇಸಿ ಸೆಲ್ವಡಾರ್	Legacy Selvadar			29900	
158	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 5, 6, 7, 12, 13, 19, 22, 23 24 25, 26 27,30 31 32, 33.	Peripheral road adjacent survey no. 5, 6, 7, 12, 13, 19, 22, 23 24 25, 26 27,30 31 32, 33.				207
	ಕೃಷ್ಣ ರಾಜಸಾಗರ ಗ್ರಾಮ	Krishnarajasagara Village				
159	ಕೃಷ್ಣ ರಾಜಸಾಗರ ಗ್ರಾಮ	Krishnarajasagara Village	9900			107

	ಗಂಟಿಗಾನಹಳ್ಳಿ ಗ್ರಾಮ	Gantiganahalli Village			
160	ಗಂಟಿಗಾನಹಳ್ಳಿ ಗ್ರಾಮ	Gantiganahalli Village	12650		122
	ಗಸ್ತಿಕೆಂಪನಹಳ್ಳಿ ಗ್ರಾಮ	Gasthi Kempanahalli Village			
161	ಗಸ್ತಿಕೆಂಪನಹಳ್ಳಿ ಗ್ರಾಮ	Gasthi Kempanahalli Village	12300		152
162	ಸಾಯಿ ಪಂಚಮಿ ಡೆವಲಪರ್ಸ್ ಅಪಾರ್ಟ್‌ಮೆಂಟ್ ಸರ್ವೆ ನಂ. 5	Sai Panchami Developers Layout		30360	
163	ಕೆ. ಪಿ. ಎಸ್. ಸಿ/ಜಯಸೂರ್ಯ ಬಡಾವಣೆ ಸರ್ವೆ ನಂ. 5/1ಪಿ 5/2 5/4	K.P.S.C layout/Jayasurya Layout Sy No. 5/1P, 5/2, 5/4,	40000		
164	ಬ್ರೆನ್ ನಾರ್ಥಲೈಟ್ಸ್ ಆಪಾರ್ಟ್‌ಮೆಂಟ್	Bren North Lights Apt (CVC 431/2022-23, dtd. 11/04/2023)		38000	
	ಗೋವಿಂದಪುರ	Govindapura			
165	ಗೋವಿಂದಪುರ	Govindapura	16100		152
166	ಸೆಂಚುರಿ ಆರ್ಟಿಜನ್	Century artizan	44620		
167	ನೆಸ್ಟೇಟ್ ಮತ್ತು ವೈ.ಆರ್.ಎಸ್. ಎಂಪೋರಿಯಂ ಬಿಡಿಎ ಅಂಗೀಕೃತ	Nestate and Y.R.S Emporium BDA approved	30360		
168	ಪೃಥ್ವಿನಗರ	Prithvinagara	19800		
	ಚಿಕ್ಕಬೊಮ್ಮಸಂದ್ರ ಗ್ರಾಮ	Chikkabommasandra Village			
169	ಚಿಕ್ಕಬೊಮ್ಮಸಂದ್ರ ಗ್ರಾಮ	Chikkabommasandra Village	43700		608
170	ಕೋಲಚೆ ನಿರ್ಮೂಲನ ಮಂಡಳಿ ಬಡಾವಣೆ ಮತ್ತು ಅಪಾರ್ಟ್‌ಮೆಂಟ್‌ಗಳು	Kolache Nirmulana Board Layout & Apts	9200	26450	
171	ಶಾರದನಗರ ಬಡಾವಣೆ	Sharadanagara Layout	43700		
172	ಶರಾವತಿ ಪ್ರೀಮಿಯಾ ಸರ್ವೆ ನಂ. 10/3, 004-W0171-5	Sharavathi Premiya Sy No. 10/3 004-W0171-5		52100	
173	ನಾಗಾಂಭಿಕಾ ಸರ್ವೆ ನಂ. 10/3 4	Nagambika Sy No. 10/3 4		46580	
174	ಸ್ಕೈಲೈನ್ ಪಾರಾಡಿಸೋ ಅಪಾರ್ಟ್‌ಮೆಂಟ್	Skyline Paradiso apartment		46580	
175	ಚಿಕ್ಕಬೊಮ್ಮಸಂದ್ರ 1ನೇ ಎ ಮುಖ್ಯ ರಸ್ತೆ	Chikkabommasandra 1st A main road	43700		
176	ಕನಕನಗರ	Kanakanagara	9100		
177	ಮಲ್ಲೇಶ್ವರಂ ಹೌ.ಬಿ.ಕೋ.ಆಫ್.ಸೊಸೈಟಿ	Malleshwaram H.B.C.S	43700		
178	ಮಾತ್ರ ಬಡಾವಣೆ ಮತ್ತು ಸೋಮೇಶ್ವರ ನಗರ	Mathru layout and someshwara nagara	49900		
179	ಜಾರಕ ಬಂಡೆ ಕಾವಲ್ ಸರ್ವೆ ನಂಬರ್‌ಗಳು 60 ರಿಂದ 76, 100.	Jarakabandekaval survey no. 60 to 76, 100.	31050		183
180	ಬಾಲಾಜಿ ಗ್ರೀನ್ಸ್ ಬಡಾವಣೆ ಸರ್ವೆ ನಂ. 61	Balaji Greens Layout	31050		
181	ಲೇಕ್ ಮಿಸ್ಟ್ ಸರ್ವೆ ನಂ. 62/ಒ1	Lake mist	32780	46000	

182	ಪೆರಿಫರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 59, 101.	Peripheral road adjacent survey no. 59, 101.				275
	ತಿರುಮೇನಹಳ್ಳಿ ಗ್ರಾಮ	Thirumenahalli Village				
183	ತಿರುಮೇನಹಳ್ಳಿ ಗ್ರಾಮ	Thirumenahalli Village	28000			245
184	ಎಸ್.ಎಲ್.ವಿ ಗ್ರೀನ್ ಸಿಟಿ 005-W1325-9	SLV Green City 005-W1325-9			35540	
185	ಅಮಿಗೋ ಲೇಕ್‌ವ್ಯೂ ಸರ್ವೆ ನಂ. 105 005-W0542-109	Amigo Lakeview Sy No. 105 005-W0542-109			35540	
186	ಎಂ.ಎನ್. ಗುರು ಗೋಕುಲಂ ಅಕ್ಷತ 005-W0542-117	MN Guru gokulam Akshatha 005-W0542-117			35540	
187	ನವನ್ನಮಿ ಪ್ರಾಜೆಕ್ಟ್ ಲಿಮಿಟೆಡ್	Navannami Project Ltd			46000	
188	ಪ್ರಿಸ್ಟೀನ್ ಮೆಡೋಸ್ (ಹೊಸ ಸೇರ್ಪಡೆ)	Prestine Medows APT (New Add) 005-W0542-92			46000	
189	ಕಮಂಡರ್ ಗ್ಯಾಲಕ್ಸಿ ಸರ್ವೆ ನಂ. 1& 109 005-W0542-117A	Commander Galaxy Sy No. 1 & 109 005-W0542-117A			41400	
190	ವಿ.ಎನ್.ಜಿ ಬಿಡಿಎ ಬಡಾವಣೆ (ಅಂತೇಲಿಯ ಹೋಂಸ್) ಸರ್ವೆ ನಂ. 92/4	V.N.G. BDA Layout Anthelia Homes Sy No. 92/4		75000		
191	ಅರುಣ್ ಕೌಸ್ತುಭಾ	Arun Koustubha			49220	
192	ಗರುಡಾ ಪ್ಯಾಲೇಸ್ ಸರ್ವೆ ನಂ. 26/3 005-W1325-4	Garuda palace Sy No. 26/3 005-W1325-4			40250	
193	ಯುನಿಶೈರ್ ಎಕ್ಸ್‌ಪ್ಲನೇಡ್ ಸರ್ವೆ ನಂ. 87	Unishire explanade Sy No. 87		51570		
194	ಸೋಣ್ಣಪ್ಪ ನಗರ	Sonnappa Nagara	28000			
195	ಎಂ. ಎಸ್. ಆರ್ ನಗರ (ಮರಿಸೋಣ್ಣಪ್ಪನಗರ)	M.S.R Nagara (Marisonnappanagara)	28000			
196	ಪೆರಿಫರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 35, 36,37, 39, 40, 41, 43, 44, 45, 46, 47, 49, 50, 53, 54, 55, 56, 57 58, 59, 60, 61, 62, 64, 65, 66, 67.	Peripheral road adjacent survey no. 35, 36,37, 39, 40, 41, 43, 44, 45, 46, 47, 49, 50, 53, 54, 55, 56, 57 58, 59, 60, 61, 62, 64, 65, 66, 67.				366
197	ಬ್ರಿಗೇಡ್ ಬ್ರಿಕ್‌ಲೇನ್ ಅಪಾರ್ಟ್‌ಮೆಂಟ್ (ಸಿ.ವಿ.ಸಿ 409/21-22, 19/3/21)	Brigade Bricklane Apartment (CVC/409/21-22, 19/3/21)			47150	
198	ಅರ್ಕಿಡ್ ಪಿಕ್‌ಲಿಟಿ	Archid Pikality (CVC 200/2022-23, dtd. 20/03/2022)			57000	
	ನಾಗದಾಸನಹಳ್ಳಿ ಗ್ರಾಮ	Nagadasanahalli Village				
199	ನಾಗದಾಸನಹಳ್ಳಿ ಗ್ರಾಮ	Nagadasanahalli Village	9000			107
	ಪುಟ್ಟೇನಹಳ್ಳಿ ಗ್ರಾಮ	Puttenahalli Village				
200	ಪುಟ್ಟೇನಹಳ್ಳಿ ಗ್ರಾಮ	Puttenahalli Village	36400			608

201	ಪುಟ್ಟೇನಹಳ್ಳಿ ಸರ್ವೆ ನಂ. 40 ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಿವೇಶನ ಸಂಖ್ಯೆ: 125,126 ರಲ್ಲಿ ಅಪಾರ್ಟ್‌ಮೆಂಟ್	Site No. 125, 126 Doddaballapura Main Road Apts (Puttenahalli) Sy No. 40			46000	
202	ವಿರಾಸಿಯಸ್ ವಾಣಿ ವಿಲಾಸ್ ಸರ್ವೆ ನಂ. 73 74 002-1009-22	Veracious Vani Vilas Apt Sy No. 73 74 002-1009-22			51640	
203	ಬಿ.ಆರ್.ಓಡಿಸ್ಸಿ 002-w0297-7	B.R.Odessey 002-W0297-7			38410	
204	ಪಾವನಿ ಅಪಾರ್ಟ್‌ಮೆಂಟ್ ಸರ್ವೆ ನಂ. 15 & 53 003-I02661	Pavani apartment Sy No. 15/A 003-I02661			40830	
205	ಪ್ರೆಸ್ಟಿಜ್ ಮೌಂಟೇ ಕಾರ್ಲೋ ಅಪಾರ್ಟ್‌ಮೆಂಟ್ ಸರ್ವೆ ನಂ. 72 73/1 002-M0009-27	Prestige Monte Carlo Sy No. 72, 73/1 002-M0009-27			63250	
206	ಹೆರಿಟೇಜ್ ಅಪಾರ್ಟ್‌ಮೆಂಟ್ ಸರ್ವೆ ನಂ. 43/1 43/2 78/1 78/2 9/2	Heritage apartment Sy No. 43/1 43/2 78/1 78/2 9/2			52900	
207	ಡ್ಯಾಫೋಡಿಲ್ಲ ಬ್ಲಾಕ್ ಸರ್ವೆ ನಂ. 27/45 53/1	Daffodil block Sy No. 27/45 53/1			40020	
208	ವಂಶಿ ರೆಸಿಡೆನ್ಸಿ ಸರ್ವೆ ನಂ. 80 002-W0228-15	Vamshi residency Sy No. 80 002-W0228-15			40250	
209	ಇನೋವೇಟಿವ್ ನೇಚರ್ ಸರ್ವೆ ನಂ. 39 002-W0244-1	Innovative nature Sy No. 39 002-W0244-1			41980	
210	ಎನ್.ಸಿ.ಸಿ. ಅರ್ಬನ್ ಮೇಡೋಸ್ ನಾಗಾರ್ಜುನ ಮೇಡೋಸ್ ಸರ್ವೆ ನಂ. 82 002-10009-15 TO 17	N.C.C urban Meadows Sy No. 82 002-10009-15 TO 17			63250	
211	ಎನ್.ಸಿ.ಸಿ. ಅರ್ಬನ್ ಮೇಫೇರ್ ಆಪಾರ್ಟ್‌ಮೆಂಟ್ (ಸಿ.ವಿ.ಸಿ 485/2017-18, ದಿನಾಂಕ:6/1/2021)	NCC Urban Mayfair Apartment (CVC 485/2017-18, Date: 6/1/2021)			66700	
212	ದೊಡ್ಡಬಳ್ಳಾಪುರ ಮುಖ್ಯ ರಸ್ತೆ	Doddaballapura main road	74750			820
213	ಯಲಹಂಕ ಎಕ್ಸ್ಟೆನ್ಷನ್ ಪುಟ್ಟೇನಹಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿ	Yelahanka extention Puttenahalli board colony	37000			
214	ವಿನಾಯಕ ಬಡಾವಣೆ	Vinayaka layout	37000			
215	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 2, 3, 4, 5, 7, 8, 9, 13, 14, 15, 17, 18, 27, 28, 29, 30,40, 42, 44, 46, 67, 68, 69, 71, 72, 73, 74, 75, 76, 79, 90, 91, 92, 93, 94.	State highway adjacent survey no. 1, 2, 3, 4, 5, 7, 8, 9, 13, 14, 15, 17, 18, 27, 28, 29, 30,40, 42, 44, 46, 67, 68, 69, 71, 72, 73, 74, 75, 76, 79, 90, 91, 92, 93, 94.				820
216	ರಮಣಶ್ರೀ ಕ್ಯಾಲಿಫೋರ್ನಿಯ	Ramanashri California	40000			
217	ಕ್ಲಾಸಿಕ್ ವುಡ್ಸ್ ವಿಲ್ಲಾ (ಉ.ಓ.ಉ 103/223-24, ಆ.ಟಿ.ಆ.ಐ. 25/07/2023)	Classic Woods Villae As per CVC 103/23-24, dtd: 25/07/2023.			54000	
	ಬೆಳ್ಳಹಳ್ಳಿ ಗ್ರಾಮ	Bellahalli Village				

218	ಬೆಳ್ಳಹಳ್ಳಿ ಗ್ರಾಮ	Bellahalli Village	17250			158
219	ಸೂಪರ್‌ಟೆಕ್ ಮಿಕಾಸ ಸರ್ವೆ ನಂ. 39	Supertech Micasa Sy No. 39			33000	
220	ಕೊಲ್ಟೆ ಪಾಟಿಲ್ ರಾಗ	Koltepatil Raga			33000	
221	ಯುನಿಕಾ ಬೆಲ್ಲ ತತ್ವ ಎ ಹೋಲಿಕ್	Unica bella tattva A holic			42550	
222	ಮಿಕಾಸ ಸ್ಪಾನಿಶ್ ಸ್ಪೆಂಡರ್	Mikasa Spanish Splendor			42550	
223	ಅರುಣ್ ಕೌಸ್ತುಭ	Arun Koustubha			42550	
224	ಬೆಳ್ಳಹಳ್ಳಿ ಮುಖ್ಯರಸ್ತೆ (ಕೋಗಿಲು ಬೈಪಾಸ್ ರಸ್ತೆಯಿಂದ ಕಣ್ಣೂರು ಮುಖ್ಯ ರಸ್ತೆಯವರೆವಿಗೆ)	Bellahalli main road (from kogilu Bypass road to kannuru main road)	28300			
225	ಶೋಭಾ ಡ್ರೀಮ್ ಗಾರ್ಡನ್ ಅಪಾರ್ಟ್‌ಮೆಂಟ್ (ಸಿ.ವಿ.ಸಿ 20/20-21, 25/2/2020)	Shoba Dream Garden Apartment (CVC 20/20-21, 25/2/2020)			66700	
226	ಕಾಸಾ ಗ್ರಾಂಡ್ ಲೋರೆನ್‌ಝಾ ಅಪಾರ್ಟ್‌ಮೆಂಟ್ (ಸಿವಿಸಿ127/2021-22, ದಿನಾಂಕ: 18/8/2021)	Casa Grande Lorenza Apartment (CVC 127/2021-22, Date: 18/8/2021)			58200	
	ಮಂಚೇನಹಳ್ಳಿ ಗ್ರಾಮ	Manchenahalli Village				
227	ಮಂಚೇನಹಳ್ಳಿ ಗ್ರಾಮ	Manchenahalli Village	16200			160
228	ವಾಸ್ತಾನಿ ಎಸ್ಟೇಟ್ ಡೆವಲಪರ್ಸ್ ಪ್ರ.ಲಿ	Vaswani Estates Dev Pvt Ltd			29900	
229	ದಿವ್ಯಶ್ರೀ ಇನ್ಫ್ರಾಸ್ಟ್ರಕ್ಚರ್	Divyashree Infrastructures Projects			29900	
230	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 3, 4, 7, 8, 12, 13.	Peripheral road adjacent survey no. 1, 3, 4, 7, 8, 12, 13.				276
	ಮುದ್ದೇನಹಳ್ಳಿ ಗ್ರಾಮ	Muddenahalli Village				
231	ಮುದ್ದೇನಹಳ್ಳಿ ಗ್ರಾಮ	Muddenahalli Village	14500			122
	ಮಂಡಲಕುಂಟೆ ಗ್ರಾಮ	Mandalakunte Village				
232	ಮಂಡಲಕುಂಟೆ ಗ್ರಾಮ	Mandalakunte Village	57500			759
233	ಪೂರ್ವಾಂಕರ ವೆನೀಷಿಯಾ ಸರ್ವೆ ನಂ. 5/2 6/3 6/4 6/5 6/6 004-M0008-1	Puravankara Venezia Sy No. 5/2 6/3 6/4 6/5 6/6 004-M0008-1			80730	
234	ನಾಗಾರ್ಜುನ ಆಸ್ಟರ್ ಪಾರ್ಕ್ ಸರ್ವೆ ನಂ. 5/2 004-M008-3	Nagarjuna Aster Park Sy No. 5/2 004-M008-3			64400	
	ಯಲಹಂಕ ಹಳೇ ನಗರ	Yelahanka old city				
235	ಯಲಹಂಕ ಹಳೇ ನಗರ	Yelahanka old city	29100			
236	ಯಲಹಂಕ ಗ್ರಾಮ	Yelahanka Village	29100			987
237	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು: 54, 55, 56, 64, 65, 66, 67, 68, 68/1 68/2 68/3 69 70 70/1 70/2 73/1 73/2ಎ 74 75, 76, 77, 78, 79, 80 81, 82, 83, 84 85, 85/1ಬಿ 85/2 86/1 86/2 98 98/5 98/6 99, 102/1 102/2 102/3ಎ 102/3ಬಿ 108 109, 109/1ಬಿ1 109/1ಬಿ2 108 109, 109/1ಬಿ1 109/1ಬಿ2 109/3ಎ 109/6 110,	National highway adjacent Sy No: 54, 55, 56, 64, 65, 66, 67, 68, 68/1 68/2 68/3 69 70 70/1 70/2 73/1 73/2ಎ 74 75, 76, 77, 78, 79, 80 81, 82, 83, 84 85, 85/1ಬಿ 85/2 86/1 86/2 98 98/5 98/6 99, 102/1 102/2 102/3ಎ 102/3ಬಿ 108 109, 109/1ಬಿ1 109/1ಬಿ2 109/3ಎ 109/6 110,				1481

	109/3ಎ 109/6 110, 110/2ಬಿ 111 114 117, 133, 134, 135, 136. 137/3 137/4 138 139/1 139/3ಎ 140	110/2ಬಿ 111 114 117, 133, 134, 135, 136. 137/3 137/4 138 139/1 139/3ಎ 140				
238	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 125, 126, 127, 128, 132, 149, 150, 151, 152, 155, 156, 157, 158, 159, 180, 181, 182, 183,184,186, 187, 188, 193.	State highway adjacent survey no. 125, 126, 127, 128, 132, 149, 150, 151, 152, 155, 156, 157, 158, 159, 180, 181, 182, 183,184,186, 187, 188, 193.	98000			1333
239	ಯಲಹಂಕ ಬೈಪಾಸ್ ಸರ್ಕಲ್ ನಿಂದ ರೈತರ ಸಂತೆಯವರೆವಿಗೆ (ಹೊಸ ಸೇರ್ಪಡೆ)	Yelahanka Bypass Road Circle to Raithara Santhe (New Add)	40000			
240	ಕೆ.ಎಲ್.ಎಸ್.ಆರ್ ಅರ್ಬನ್ ಪ್ರಾಪರ್ಟಿಸ್ ಅಪಾರ್ಟ್‌ಮೆಂಟ್ ಬಿ.ಬಿ ರಸ್ತೆ, ಸರ್ವೆ ನಂ. 653/1	KLSR Urban Properties Apts BB Road, Sy No. 653/1			37150	
241	ವಿನಿ ವಿಂಕ್ ಶಾಸ್ತ್ರಿ ಬಡಾವಣೆ ಬಿ.ಡಿ.ಎ	Vini Vink Shastry Layout BDA	29100			
242	ಮನವರ್ತಿ ತೋಟ ಬಡಾವಣೆ	Manavarthi Thota Layout	29100			
243	ಮಹೇಶ್ವರಿ ನಗರ	Maheshwari Nagara	29100			
244	ಬಿಸನಹಳ್ಳಿ ತೋಟ	Bisanahalli Thota	29100			
245	ಕಾಮಾಕ್ಷಮ್ಮ ಬಡಾವಣೆ	Kamakshamma Layout	29100			
246	ಕಮರ್ಷಿಯಲ್ ಸ್ಟ್ರೀಟ್	Commercial street	29100			
247	ಚೌಡೇಶ್ವರಿ ಬಡಾವಣೆ	Chowdeshwari layout	29100			
248	ಮಾರುತಿನಗರ	Maruthinagara	29100			
249	ಮಾರುತಿನಗರ 1ನೇ ಮುಖ್ಯರಸ್ತೆ	Maruthinagara 1st main road	30150			
250	ಮಾರುತಿನಗರ 2ನೇ ಮುಖ್ಯರಸ್ತೆ	Maruthinagara 2nd main road	30150			
251	ಮಾರುತಿನಗರ 3ನೇ ಮುಖ್ಯರಸ್ತೆ	Maruthinagara 3rd main road	30150			
252	ಮಾರುತಿನಗರ ಗೃ.ನಿ.ಸಹಕಾರ ಸಂಘ	Maruthinagara housing co-operative society	30000			
253	ಶಿವಶಂಕರಿ ಬಡಾವಣೆ	Shivashankari layout	29100			
254	ವೆಂಕಟಪ್ಪ ಬಡಾವಣೆ	Venkatappa layout	29100			
255	ಪಾಪಯ್ಯ ಬಡಾವಣೆ	Papayya layout	29100			
256	ಕೂರ್ಲಪ್ಪ ಬಡಾವಣೆ	Koorlappa layout	29100.			
257	ಶಂಕರಪ್ಪ ಬಡಾವಣೆ	Shankarappa layout	29100			
258	ಭದ್ರಣ್ಣ ಬಡಾವಣೆ	Bhadranna layout	29100			
259	ಜಯಣ್ಣ ಬಡಾವಣೆ	Jayanna layout	29100			
260	ಮಾರುತಿ ನಗರ ಕತ್ತಾಳೆಪಾಳ್ಯ	Maruthinagara kathalepalya	29100			
261	ಸಂತೆ ಬೀದಿ	Santhe beedi	29100			
262	ಸಂತೆ ಸರ್ಕಲ್‌ನಿಂದ ಅಯ್ಯಪ್ಪ ದೇವಸ್ಥಾನದ ರಸ್ತೆ ಮತ್ತು ಮುಖ್ಯ ರಸ್ತೆಗಳು	From Santhe circle to Aiyappa temple road and main road	29100			

263	ರೈಲ್ವೆ ಸ್ಟೇಷನ್ ಹಿಂಭಾಗ	Behind Railway station	29100		
264	ಕೊಂಡಪ್ಪ ಬಡಾವಣೆ	Kondappa layout	29100		
265	ಬೆಸ್ತರ ಬೀದಿ	Bestara beedi	29100		
266	ಮಸೀದಿ ರಸ್ತೆ	Maseedi road	29100		
267	ಹರಿಜನ ಕಾಲೋನಿ	SCST colony	4600		
268	ಕಲ್ಲುಬಾವಿ ರಸ್ತೆ	Kallubavi road	29100		
269	ಬ್ರಾಹ್ಮಣರ ಬೀದಿ	Brahmanara street	29100		
270	ಮಹೇಶ್ವರಮ್ಮನ ಗುಡಿ ರಸ್ತೆ	Maheshwarammana gudi road	29100		
271	ಡೌನ್ ಬಜಾರ್ ರಸ್ತೆ	Down bazar road	29100		
272	ಬಜಾರ್ ರಸ್ತೆ	Bazar road	29100		
273	ಹೊಸಬೀದಿ ಆಸ್ಪತ್ರೆ ರಸ್ತೆ	New street hospital road	29100		
274	ಸುಗ್ಗಪ್ಪ ಬಡಾವಣೆ	Suggappa layout	29100		
275	ಗಾಂಧಿನಗರ	Gandhinagara	29100		
276	ಗಾಂಧಿನಗರ ಮುಖ್ಯ ರಸ್ತೆ	Gandhinagara main road	29100		
277	ಹೊಸಬೀದಿ (ವಕ್ಕಲಿಗರ ಬೀದಿ)	New street (Vokkaligara street)	29100		
278	ಯಲಹಂಕ ಕೈಗಾರಿಕೆ ಪ್ರದೇಶ	Yelahanka industrial area	29100		
279	ಹಳೇ ಮಾಧ್ಯಮಿಕ ಶಾಲೆ	Old middle school	29100		
280	ಅಯ್ಯಪ್ಪಸ್ವಾಮಿ ಟೆಂಪಲ್ ರಸ್ತೆ	Aiyappa Swamy Temple Road	29100		
281	ಕೋಟೆಬೀದಿ	Kotebeedi	29100		
282	ರೈಲ್ವೆ ಸ್ಟೇಷನ್ ರಸ್ತೆ	Railway station road	29100		
283	ಕೆರೆಕೋಡಿ ರಸ್ತೆ	Kerekodi road	29100		
284	ಪುಷ್ಕರಣಿ ರಸ್ತೆ	Pushkarani road	29100		
285	ನೇಯ್ಗೆಯವರ ರಸ್ತೆ	Weavers road	29100		
286	ದೇಶದ ಪೇಟೆ ರಸ್ತೆ	Deshada pete road	29100		
287	ನೆಹರು ನಗರ	Neharu nagara	29100		
288	ಪಿರಾಮಿಡ್ (ನಾರ್ತ್ ಸ್ಕ್ವೇರ್) 001-M0011-261	Pyramid (North square) 001-M0011-261			37950
289	ಮಿಥಿಲಾ ಡೆಲುಕ್ಸ್ 001-W0257-24	Mithila Deluxe 001-W0257-24			37950
290	ಆರ್.ಎಂ. ರೈಡ್ ಗ್ಯಾಲೇರಿಯಾ (ಯಲಹಂಕ)ಬಿಬಿ ರಸ್ತೆ ಸರ್ವೆ ನಂ. 144 004-M0009-12A	R.M.Z Galleria (yelahanka) BB road Sy No. 144 004-M0009-12A			76130
291	ಮ್ಯಾಕ್ಸ್ ವರ್ತ್ ಮೆರಿಡಿಯನ್ / ಮದುರ	Max worth meridian / Madura			56120
292	ಮೆ ಅಗಸ್ತ್ಯಾ ಬಿಲ್ಡರ್ಸ್ & ಡೆವಲಪರ್ಸ್	M Agastya Builders & Dev			40710
293	ಪಾಲ್ಮ್ ಸ್ಪ್ರಿಂಗ್ಸ್ (ಯಲಹಂಕ ಎನ್ ಹೆಚ್ 7) ಸರ್ವೆ ನಂ. 98/6	Palm Spring (Yelahanka N.H.7)Sy No. 98/6			53130

294	ರೋಸ್ ಗಾರ್ಡನ್ (ಯಲಹಂಕ ಓಲ್ಡ್ ಟೌನ್) ಸರ್ವೆ ನಂ. 84 001-M0011-229A	Rose garden (Yelahanka old town)Sy No. 84 001-M0011-229A			39100	
295	ಮಾಹಾವೀರ್ ಕ್ಲೋವರ್ (ಮಾರುತಿನಗರ)	Mahaveer clover (Maruthi nagar)			37150	
296	ಅಳ್ಳಾಳಸಂದ್ರ ರೈಲ್ವೆ ಗೇಟ್‌ನಿಂದ ಪೊಲೀಸ್ ಸ್ಟೇಷನ್ ಸರ್ಕಲ್ ವರೆಗೆ	From Allalasandra railway gate to police station circle	89000			
297	ತರಳಬಾಳು ಎನ್‌ಕ್ಲೇವ್	Taralabalu Enclave	89000			
298	ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ವೆಂಕಟಾಲದವರೆಗೆ ಎಡಬಲ	From Police station circle to Venkatala Left and Right	89000			
299	ಜಕ್ಕೂರು ಏರೋಡ್ರಮ್ ನಿಂದ ಕೋಗಿಲು ಕ್ರಾಸ್ ವರೆಗೆ ಬೈಪಾಸ್ ರಸ್ತೆ ಎಡಬಲ ಹೊಂದಿಕೊಂಡಿರುವ ಪ್ರದೇಶ ಬೆಂಗಳೂರು ಬಳ್ಳಾರಿ ರಸ್ತೆ (ಎನ್ ಹೆಚ್ 7) ಜಕ್ಕೂರು ಏರೋಡ್ರಮ್‌ನಿಂದ ಕೋಗಿಲು ಕ್ರಾಸ್ ವರೆವಿಗೆ (ಬೈಪಾಸ್ ರಸ್ತೆ) ಎಡ ಬಲ ಹೊಂದಿಕೊಂಡಿರುವ ಪ್ರದೇಶ	Bangalore Ballari National Highway From Jakkuru Aerodram to Kogilu cross Bypass Road left right adjacent area	150000			
299(a)	ಜಕ್ಕೂರು ರೈಲ್ವೆ ಅಂಡರ್ ಪಾಸ್ ನಿಂದ ಏರ್‌ಫೋರ್ಸ್ ವರೆಗೆ ಎಡಬಲ ನಿಂದ ಕೋಗಿಲು ಕ್ರಾಸ್ ವರೆಗೆ ಬೈಪಾಸ್ ರಸ್ತೆ	From Jakkur Railway Underpass to Airforce Left and Right	60000			
300	ಯಲಹಂಕ ಪೊಲೀಸ್ ಸ್ಟೇಷನ್‌ನಿಂದ ಪುಟ್ಟೇನಹಳ್ಳಿ ಯವರೆಗೆ ಎಡ ಮತ್ತು ಬಲ ಭಾಗದ ಮುಖ್ಯರಸ್ತೆ	From Yelahanka police station to puttenahalli	71000			
301	ಎಲ್.ಬಿ.ಎಸ್.ನಗರ	L.B.S.Nagara	13110			
302	ಅಂಬೇಡ್ಕರ್ ನಗರ	Ambedkar nagara	13110			
303	ಗಾಂಧಿನಗರ ಹೌಸಿಂಗ್ ಬೋರ್ಡ್ ಕಾಲೋನಿ	Gandhinagara housing board colony	30130			
304	ಯಲಹಂಕ ಕೋಗಿಲು ಸರ್ಕಲ್ ನಿಂದ ಪಾಪಯ್ಯ ಬಡಾವಣೆ ರಸ್ತೆ	From Yelahanka kogilu circle to papayya layout road	30620			
	ಯಲಹಂಕ ಅಮಾನಿಕೆರೆ ಗ್ರಾಮ	Yelahanka Amanikere Village				
305	ಯಲಹಂಕ ಅಮಾನಿಕೆರೆ ಗ್ರಾಮ	Yelahanka Amanikere Village	23000			759
306	ಕೇಂದ್ರೀಯ ವಿಹಾರ್ ಸರ್ವೆ ನಂ. 2/2 3 4/1 4/2 5 6 7 001-W0127-6/1 TO 08	Kendriya Vihar Sy No. 2/2 3 4/1 4/2 5 ,6,7 001-W0127-6/1 TO 08			40830	
307	ವಿವೇಕ್ ಹೋಂ/ವಿವೇಕ್ ಮಾರ್ಬಲ್ (ಯಲಹಂಕ ಅಮಾನಿಕೆರೆ) ಸರ್ವೆ ನಂ. 50/7 50/8	Vivek Home/Vivek marble (Yelahanka amanikere)Sy No. 507/ 50/8			44850	
308	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 8, 9, 10, 11, 12. 9/1 9/2 9/4 9/5 9/7 9/8 9/9 9/8 9/9 9/10 10 12/1 48	National Highway adjacent Sy No. 8, 9, 10, 11, 12. 9/1 9/2 9/4 9/5 9/7 9/8 9/9 9/10 10 12/1 48				1481
	ಯಲಹಂಕ ಉಪನಗರ ಎ.ಸೆಕ್ಟರ್	Yelahanka New Town A sector				
309	ಯಲಹಂಕ ಉಪನಗರ ಎ.ಸೆಕ್ಟರ್ (for above 4000 Sq.ft sites measurement)	Yelahanka New Town A sector (for above 4000 Sq.ft sites measurement)	67440			

310	ಮೆ ಪೋರ್ ಕಾರ್ನರ್ ಇಂಟೀರಿಯಲ್ ಅಪಾರ್ಟ್‌ಮೆಂಟ್	M Four Corner Buildtech Interior Apt			59700	
311	ವಿ.ಆರ್.ಎಸ್ ವಿಜಯ ಹೋಂಸ್ (ಯಲಹಂಕ ಉಪನಗರ ಎ ಸೆಕ್ಟರ್) 004-W0295-2	VRS Vijaya homes (Yelahanka newtown A sector) 004-W0295-2			59700	
312	ಕೆ.ಹೆಚ್.ಬಿ. ಹೈ ರೈಸ್ (ಯಲಹಂಕ ಉಪನಗರ ಸೆಕ್ಟರ್) 004-W0190-50	K.H.B.High rise (Yelahanka newtown A sector) 004-W0190-50			59700	
313	ಕೃಷ್ಣವೇಣಿ	Krishnaveni			59700	
314	ಜಾನ್ವಿ	Jahnvi			59700	
315	ರಾಜ್ ರೆಸಿಡೆನ್ಸಿ 004-W0092-4	Raj residency 004-W0092-4			59700	
316	ಎಸ್.ಎಲ್.ವಿ	S.L.V			59700	
317	ಶಾಂತಂ ಸದನ್	Shantham sadan			59700	
318	ಹೆಚ್.ಐ.ಜಿ.	H.I.G	61000			
319	ಎಂ.ಐ.ಜಿ.	M.I.G	56000			
320	ಎಲ್.ಐ.ಜಿ.	L.I.G	49000			
321	ಯಲಹಂಕ ಉಪನಗರ 3ನೇ ಅಡ್ಡರಸ್ತೆ (ಶೇಷಾದ್ರಿಪುರಂ ಕಾಲೇಜ್ ನಿಂದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯವರೆಗೆ)	Yelahanka new town 3rd cross road (from sheshadripuram college to sandeep unnikrishnan road)	98000			
322	80 ಅಡಿ ರಸ್ತೆ ಎ ಸೆಕ್ಟರ್	80 feet road A sector	69000			
323	ಯಲಹಂಕ ಉಪನಗರ ಎಲ್ ಐ ಸಿ ಕಛೇರಿ ರಸ್ತೆ	Yelahanka new town L.I.C office road	74410			
324	ಯಲಹಂಕ ಉಪನಗರ 16ನೇ ಎ ಮುಖ್ಯರಸ್ತೆ (ಪೆಟ್ರೋಲ್ ಬಂಕ್ ರಸ್ತೆ)	Yelahanka new town 16th A main road (petrole bunk road)	98000			
325	ಯಲಹಂಕ ಉಪನಗರ ಶೇಷಾದ್ರಿಪುರಂ ಕಾಲೇಜಿನಿಂದ ಚಿಕ್ಕಬೊಮ್ಮಸಂದ್ರ ಕ್ರಾಸ್ (3ನೇ ಎ ಅಡ್ಡರಸ್ತೆ ಹಾಗೂ 1ನೇ ಮುಖ್ಯರಸ್ತೆ) ಇದು ದೊಡ್ಡಬಳ್ಳಾಪುರ ಮುಖ್ಯರಸ್ತೆಯಿಂದ ಯಲಹಂಕ ಉಪನಗರಕ್ಕೆ ಸಂಪರ್ಕ ರಸ್ತೆಯಾಗಿದ್ದು, ಹೆಚ್ಚಿನ ವಾಣಿಜ್ಯ ಚಟುವಟಿಕೆಯಿಂದ ಕೂಡಿರುವುದರಿಂದ ಶೇ 43% ರಷ್ಟು ಅದರಂತೆ ರೂ. 85000	From Yelahanka newtown sheshadripuram college to chikkabommasandra cross (3 rd A Cross and 1 st Main)	85000			
326	ಯಲಹಂಕ ಉಪನಗರ 15ನೇ ಎ ಅಡ್ಡರಸ್ತೆ	Yelahanka newtown 15th A cross road	98000			
327	ಉಪನಗರ 16ನೇ ಎ ಅಡ್ಡರಸ್ತೆ	Yelahanka newtown 16th A Cross	46520			
	ಯಲಹಂಕ ಉಪನಗರ ಬಿ. ಸೆಕ್ಟರ್	Yelahanka New Town B sector				
328	ಹೌಸಿಂಗ್ ಬೋರ್ಡ್ ಕಾಲೋನಿ ಬಿ. ಸೆಕ್ಟರ್	Housing board colony B sector	48710			
329	ರಾಜ್ ರೆಸಿಡೆನ್ಸಿ	Raj residency			47500	
330	ಹೆಚ್.ಐ.ಜಿ.	H.I.G	47840			
331	ಎಂ.ಐ.ಜಿ.	M.I.G	44740			

332	ಎಲ್.ಐ.ಜಿ.	L.I.G	42550			
333	ಇ.ಡಬ್ಲ್ಯೂ.ಎಸ್	E.W.S	41250			
334	ಸ್ಯಾನಿಟರಿಕೋರ್	Sanitarycore	13110			
335	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಮದರ್ ಡೈರಿ ಸರ್ಕಲ್ ನಿಂದ ದೊಡ್ಡಬಳ್ಳಾಪುರ ಮುಖ್ಯರಸ್ತೆವರೆಗೆ)	Major Sandeep unnikrishnan road (from Mother dairy to Doddaballapura main road)	89000			
336	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಯಲಹಂಕ ಹೌಸಿಂಗ್ ಬೋರ್ಡ್ ಅಟ್ಟುರು ಜೋಡಿ ರಸ್ತೆ)	Major Sandeep Unnikrishnan road (Yelahanka Housing Board Atturu joint road)	70840			
337	ಯಲಹಂಕ ಹೌಸಿಂಗ್ ಬೋರ್ಡ್ ಬಿ-ಸೆಕ್ಟರ್ 60 ಅಡಿ ರಸ್ತೆ 16ನೇ ಬಿ ಕ್ರಾಸ್ ಬಸ್ ನಿಲ್ದಾಣ ರಸ್ತೆ	Yelahanka Housing Board B-sector 60 feet road 16th B cross bus stand road	98000			
338	ಯಲಹಂಕ ಶಾಪಿಂಗ್ ಕಾಂಪ್ಲೆಕ್ಸ್ ರಸ್ತೆ (ಯಲಹಂಕ 9ನೇ ಬಿ ಅಡ್ಡರಸ್ತೆ)	Yelahanka shoping complex road (yelahanka 9th B cross road)	55800			
339	ಯಲಹಂಕ 8ನೇ ಬಿ ಅಡ್ಡರಸ್ತೆ	Yelahanka 8th B cross road	55800			
340	ಯಲಹಂಕ 1ನೇ ಮುಖ್ಯರಸ್ತೆ ಕಾಂತಿ ಸ್ವೀಟ್ಸ್ ನಿಂದ ಸಂಜೀವಪ್ಪ ರಸ್ತೆಯವರೆಗೆ	Yelahanka 1st main road from kanthi sweets to sanjeevappa road	65100			
341	ಯಲಹಂಕ 1ನೇ ಮುಖ್ಯರಸ್ತೆ ಕಾಂತಿ ಸ್ವೀಟ್ಸ್ ನಿಂದ ಎಸ್.ಬಿ.ಐ ವರೆಗೆ	Yelahanka 1st main road from kanthi sweets to S.B.I	98000			
342	117 ಎಸ್.ಎಫ್.ಎಸ್, ಬಿ-1 ಮತ್ತು ಬಿ-2	117 S.F.S. B-1 and B-2	41400			
	208/249 ಎಸ್.ಎಫ್.ಎಸ್.4 ನೇ ಹಂತ ಮತ್ತು 5ನೇ ಹಂತ ಯಲಹಂಕ ಉಪನಗರ	208/249 S.F.S. 4th phase and 5th Phase Yelahanka New Town				
343	ಜಿ.ಆರ್. ಒಪಾಲ್ (ಸಿವಿಸಿ 485/2017-18, ದಿನಾಂಕ: 6/1/2021)	GR Opal (CVC 485/2017-18)			48900	
344	ಜಿ.ಆರ್. ಒನಿಕ್ಸ್ (ಸಿವಿಸಿ 485/2017-18, ದಿನಾಂಕ: 6/1/2021)	GR Onyx (CVC 485/2017-18)			48900	
345	208/249 ಎಸ್.ಎಫ್.ಎಸ್.4 ನೇ ಹಂತ	208/249 S.F.S. 4th phase	50000			
346	ಅಜಂತಾ ವಿಹಾರ ಯಲಹಂಕ ಉಪನಗರ 5ನೇ ಹಂತ 003-W0290-4	Ajantha vihara yelahanka new town 5th phase 003-W0290-4			47730	
347	ಇನ್‌ಲ್ಯಾಂಡ್ ಎಡಿಲನ್ ಕೈಗಾರಿಕ ಪ್ರದೇಶ ಯಲಹಂಕ ಉಪನಗರ 003-W0479-16A	Inland Edilon Yelahanka New Town Industrial Area 003-W0479-16A			46580	
348	ಕೃಷ್ಣ ಬ್ರೈಟನ್ ಕೈಗಾರಿಕ ಪ್ರದೇಶ ಯಲಹಂಕ ಉಪನಗರ 003-W0290-8	Krishna Brighton Yelahanka New Town Industrial Area 003-W0290-8			45660	
349	ಮೆಟ್ರೋಪೊಲೀಸ್ ಯಲಹಂಕ ಉಪನಗರ 5ನೇ ಹಂತ ಶಿವಮಂದಿರ ರಸ್ತೆ 003-W0479-15	Metropolis Yelahanka New Town 5th Phase Shivamandir Road 003-W0479-15			45660	

350	ಕೃಷ್ಣ ಹೆವೆನ್ಸ್ ಯಲಹಂಕ ಉಪನಗರ 5ನೇ ಹಂತ ವಿಲ್ಲಾ	Krishna Heavens Villa Yelahanka New Town 5th Phase		74300		
351	ಎಸ್.ಪಿ.ಎಲ್ ಸಿಂಟಿಲ್ಲಾ ಯಲಹಂಕ ಕೈಗಾರಿಕಾ ಪ್ರದೇಶ 5ನೇ ಹಂತ 003-W01779-1	S.P.L Syntilla yelahanka industrial area 5th phase 003-W01779-1			47150	
352	407ಎಸ್.ಎಪ್.ಎಸ್. 4 ನೇ ಹಂತ	407 S.F.S 4th Phase	50000			
353	707 ಎಸ್.ಎಪ್. ಎಸ್.4 ನೇ ಹಂತ	707 S.F.S 4th Phase	50000			
354	ಕೈಗಾರಿಕೆ ಪ್ರದೇಶದಲ್ಲಿ ವಸತಿ ನಿವೇಶನ ಸರ್ವೆ ನಂ. 25 ರಿಂದ 32 ಮತ್ತು 70	Residential Site in the Industrial area	50000			
355	ಯಲಹಂಕ ಹೌಸಿಂಗ್ ಬೋರ್ಡ್ 4ನೇ ಫೇಸ್ 1ನೇ ಮುಖ್ಯ ರಸ್ತೆ	Yelahanka housing board 4th phase 1st main road	50000			
356	ಯಲಹಂಕ ಹೌಸಿಂಗ್ ಬೋರ್ಡ್ 5 ನೇ ಹಂತ	Yelahanka housing board 5th phase	50000			
357	ಹೆಚ್.ಐ.ಜಿ. (ನಾಗಾರ್ಜುನ/ಶಿರ್ಕೆ ನಿರ್ಮಿತ (ಕೆ.ಹೆಚ್.ಬಿ 5ನೇ ಹಂತ)	H.I.G (Nagarjuna/Shirke constructions (K.H.B 5th phase)			45100	
358	ಎಂ. ಐ.ಜಿ (ನಾಗಾರ್ಜುನ/ಶಿರ್ಕೆ ನಿರ್ಮಿತ (ಕೆ.ಹೆಚ್.ಬಿ 5ನೇ ಹಂತ)	M.I.G (Nagarjuna/Shirke constructions (K.H.B 5th phase)			45100	
359	ಎಲ್.ಐ.ಜಿ/ಎಸ್.ಎಲ್.ಐ.ಜಿ (ನಾಗಾರ್ಜುನ/ಶಿರ್ಕೆ ನಿರ್ಮಿತ (ಕೆ.ಹೆಚ್.ಬಿ 5ನೇ ಹಂತ)	L.I.G/S.L.I.G (Nagarjuna/Shirke constructions (K.H.B 5th phase)			23400	
360	ಅಗಸ್ತ್ಯ ಚಿರಾಯು ಅಪಾರ್ಟ್‌ಮೆಂಟ್ (ಸಿ.ವಿ.ಸಿ 191/19- 20, 25/9/2019 ರನ್ವಯ)	Agastya Chirayu Apartment (CVC/191/19-20, 25/9/2019)			51750	
	ರಾಮಗೊಂಡನಹಳ್ಳಿ ಗ್ರಾಮ	Ramagondanahalli Village				
361	ರಾಮಗೊಂಡನಹಳ್ಳಿ ಗ್ರಾಮ	Ramagondanahalli Village	15000			228
362	ಲೀಗ್ ವೆಂಚರ್ಸ್ ಲಿ ಅಪಾರ್ಟ್‌ಮೆಂಟ್	League Ventuers Ltd., Apts			29330	
363	ಬ್ಲೂ ಜಾಯ್ ಎಂಟರ್ ಪ್ರೈವೇಟ್ ಅಪಾರ್ಟ್‌ಮೆಂಟ್	Blue Joy Enterprises Apts			29330	
364	ಲೇಕ್ ಮಿಸ್ಟ್ ಸರ್ವೆ ನಂ. 53	Lake Mist	33000	46000		
365	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 16	Peripheral Road adjacent Sy No. 16				342
	ಲಕ್ಷ್ಮಿಸಾಗರ ಗ್ರಾಮ	Lakshmisagara Village				
366	ಲಕ್ಷ್ಮಿಸಾಗರ ಗ್ರಾಮ	Lakshmisagara Village	9900			114
	ವೀರಸಾಗರ ಗ್ರಾಮ	Veerasagara Village				
367	ವೀರಸಾಗರ ಗ್ರಾಮ	Veerasagara Village	15000			152
368	ಆಶ್ರಯ ಯೋಜನೆ ಸರ್ವೆ ನಂ. 38 40 (ಹೊಸ ಸೇರ್ಪಡೆ)	Ashraya Yojana Sy No. 38,40 (New Add)	12000			
369	ಯೂನಿಕಾನ್ ನಾರ್ಥ್ ಬ್ರೋಕ್ಸ್ ಎಸ್-46	Unicon North Broks S-46			29330	
370	ಸಮ್ಬರ್ ಬೇ	Summer Bey			29330	

371	ವಿ.ಎಸ್.ಪಿ.ಎಲ್ ಅಪಾರ್ಟ್‌ಮೆಂಟ್	VSPL APT			29330	
372	ಶ್ರೀ ಅಶ್ವತನಾರಾಯಣ ಎನ್‌ಕ್ಲೇವ್ ಬಿಡಿಎ ಅಂಗೀಕೃತ ಬಡಾವಣೆ ಸರ್ವೆ ನಂ. 37/5 37/6ಪಿ 37/7ಪಿ 37/8	BDA Approver Site formed by Sri Ashwathnarayana Sy No. 37/5, 37/6P, 37/7P, 37/8	23000			
373	ವಿಸ್ಪರಿಂಗ್ ಮೆಡೋಸ್ ಸರ್ವೆ ನಂ. 45/2ಬಿ	Whispering Meadows Sy No. 45/2B	23000			
	ವಡೇರಪುರ ಗ್ರಾಮ	Vaderapura Village				
374	ವಡೇರಪುರ ಗ್ರಾಮ	Vaderapura Village	23000			380
375	ಮಾವಿಸ್ ಶ್ರೀ ನಿಲಯ ಅಪಾರ್ಟ್‌ಮೆಂಟ್ ಸರ್ವೆ ನಂ. 14, 17	Mavihs Shree Nilaya Apt Sy No. 14, 17			31740	
376	ಎನ್.ಸಿ.ಸಿ ಅರ್ಬನ್ ಮಿಸ್ಟಿ ವುಡ್ಸ್‌ವಿಲ್ಲಾ (ಸಿ.ವಿ.ಸಿ 485/2017-18, ದಿನಾಂಕ:6/1/2021	NCC Urban misty Woodsvilla (CVC 485/2017-18, Date: 6/1/2021)			98000	
377	ನಿಶೇಶ್ ನೇಪಾ ವ್ಯಾಲಿ ವಿಲ್ಲಾ	Nithesh Napa Valley Villa Sy No. 26		81800		
378	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 20, 21, 22,23	Peripheral Road adjacent Sy No. 20, 21, 22,23.				560
378(A)	ಆದಿತ್ಯ ತ್ರಾಂಕ್ವಿಲ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ (ಸರ್ವೆ ನಂ 18/2,ಪಿಐಡಿ ನಂ 18/2)	Aditya Tranquil Residential Apartments (Sy No 18/2, PID 18/2)			42000	
378(B)	ಆದಿತ್ಯ ತ್ರಾಂಕ್ವಿಲ್ ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ (ಸರ್ವೆ ನಂ 18/2, ಪಿಐಡಿ ನಂ 18/2) ವಾಣಿಜ್ಯ	Aditya Tranquil Residential Apartments (Sy No 18/2, PID 18/2) Commercial			54600	
	ವಾಸುದೇವಪುರ ಗ್ರಾಮ	Vasudevapura Village				
379	ವಾಸುದೇವಪುರ ಗ್ರಾಮ	Vasudevapura Village	17250			152
380	ಸೆಂಚುರಿ ಆರ್ಟಿಜನ್	Century Artizan	44560			
381	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1,2,3,6,21,22	Peripheral road adjacent Sy No. 1, 2,3,6,21,22.				228
	ವೆಂಕಟಾಲ ಗ್ರಾಮ	Venkatala Village				
382	ವೆಂಕಟಾಲ ಗ್ರಾಮ	Venkatala Village	40000			562
383	ಕೇಂದ್ರಿಯ ವಿಹಾರ್ ಸರ್ವೆ ನಂ. 17/1ಎ 001-W0127-6/1 TO 08	Kendriya Vihar Sy Nos. 17/1A 001-W0127-6/1 TO 08			40830	
384	ನಾರ್ಥ್ ಗೇಟ್ ಅಸೆಟ್ 001-M001-83	North Gate Asset 001-M001-83			69700	
385	ಆರ್.ಎನ್.ಜಿ. ಎಲೈಟ್	R.N.G Elite			51520	
386	ಫ್ಲಾಂ ಸ್ಪ್ರಿಂಗ್	Flam Spring			51520	
387	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 2, 51, 52, 53, 66, 67, 69 70, 71, 72, 74.	Peripheral Road adjacent Sy No. 2, 51, 52, 53, 66, 67, 69 70, 71, 72, 74.				843

388	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 2, 2/1 2/2 3, 3/1ಎ1 3/1ಎ2 3/1ಎ4 3/1ಬಿ 3/1ಸಿ 3/2 4, 5, 5/1 5/2 6, 6/1 6/2 7, 7/1 7/2ಎ 7/2ಬಿ 8 15 15/2 15/3 15/4 15/5 16 16/1 16/2 17 17/1ಎ 17/2 18 18/1 18/2 18/3 19 23 23/1ಎ 23/1ಬಿ 23/1ಸಿ1 23/1ಸಿ2 23/4ಎ 23/3 24 25 25/1 25/3 25/4ಎ 26 29 29/1ಡಿ 29/1ಇ 29/2 29/3 58 58/1 58/2 59/1 59/2 59/3 60 60/1 60/2 60/3 64 65 65/1 66/2 66 67 69 70 71 72 73 74	National highway adjacent Sy Nos. 2, 2/1 2/2 3, 3/1ಎ1 3/1ಎ2 3/1ಎ4 3/1ಬಿ 3/1ಸಿ 3/2 4, 5, 5/1 5/2 6, 6/1 6/2 7, 7/1 7/2ಎ 7/2ಬಿ 8 15 15/2 15/3 15/4 15/5 16 16/1 16/2 17 17/1ಎ 17/2 18 18/1 18/2 18/3 19 23 23/1ಎ 23/1ಬಿ 23/1ಸಿ1 23/1ಸಿ2 23/4ಎ 23/3 24 25 25/1 25/3 25/4ಎ 26 29 29/1ಡಿ 29/1ಇ 29/2 29/3 58 58/1 58/2 59/1 59/2 59/3 60 60/1 60/2 60/3 64 65 65/1 66/2 66 67 69 70 71 72 73 74				1288
	ಶಿವನಹಳ್ಳಿ ಗ್ರಾಮ	Shivanahalli Village				
389	ಶಿವನಹಳ್ಳಿ ಗ್ರಾಮ	Shivanahalli Village	36400			608
390	ಶಿವನಹಳ್ಳಿ ಮುಖ್ಯ ರಸ್ತೆ ರೈತರ ಸಂತೆ ಯಿಂದ ಜಕ್ಕೂರು ವರೆವಿಗೆ ಎಡ ಬಲ	Shivanahalli Main Road Rythara Santhe to Jakkuru Left & Right	40250			
391	ಯುನಿಶೈರ್ ಎಟ್ರಿಯಂ 001-M-0013-66	Unishire Atrium 001-M-0013-66			41630	
392	ಶ್ರೀ ಬಾಲಾಜಿ ಕೃಪ ಸರ್ವೆ ನಂ. 36/3ಬಿ 001-ಒ0013-64ಂ	Sri Balaji Krupa Sy No. 36/3B 001-M0013-64A			44160	
393	ಮೆ ಸನ್‌ಡೀವ್ ಅಪಾರ್ಟ್‌ಮೆಂಟ್	M Sundew Apt			44160	
394	ರೇಡಿಯಂಟ್ ಜಾಸ್ಮಿನ್ ಟವರ್ಸ್ ಕಮರ್ಷಿಯಲ್ 24/1 001-ಫ0532-12	Radiant Jasmin Towers Commercial Sy No. 24/1 001-W032-12			43100	
395	ಯುನಿಶೈರ್ ಲೈಫ್ ಸ್ಟೈಲ್ ಡ್ವೆಲ್ಲಿಂಗ್ ಅಪಾರ್ಟ್‌ಮೆಂಟ್ ಸರ್ವೆ ನಂ. 37/4	Unishire lifestyle dwelling Apts Sy No. 37/4			41630	
396	ತ್ರಿಶೂಲ್ ಡೆವಲಪರ್ಸ್ ಅಪಾರ್ಟ್‌ಮೆಂಟ್ ಸರ್ವೆ ನಂ. 32/3	Trishul Developers Apts			41630	
397	ಆಗಸ್ಟ್ ಸೆಂಟರ್ ಕಮರ್ಷಿಯಲ್ ಅಪಾರ್ಟ್‌ಮೆಂಟ್	August Center Commercial			42780	
398	ಮಾಸ್ಟರ್ ವೆಂಚರ್ಸ್ ಅಪಾರ್ಟ್‌ಮೆಂಟ್	Master Ventures Apts			41630	
399	ರೇಡಿಯಂಟ್ ಜಾಸ್ಮಿನ್ ಸರ್ವೆ ನಂ. 24/1	Radiant Jasmin Sy No. 24/1			40020	
400	ವಿವೇಕ್ ಹೋಮ್/ಮಾರ್ಬಲ್ (ಶಿವನಹಳ್ಳಿ) ಸರ್ವೆ ನಂ. 16/3 001-W0469-8	Vivek Home/Marble (Shivanahalli)Sy No. 16/3 001-W0469-8			44850	
401	ವ್ಯಾಲೂ ಬಿಲ್ಡರ್ಸ್ ವಿ.ಡಿ.ಬಿ ಸೆಲಾಡನ್ ಸರ್ವೆ ನಂ. 23/3 26/1 23/4 001-M0013-85	Value builders V.D.B Celadon Sy No. 23/3 26/1 23/4 , 001-M0013-85			44850	
402	ವೆಂಕಟ್ ಎಸ್ಟೇಟ್	Venkat Estate			44280	
403	ಪಿರಾಮಿಡ್ ಬ್ಯಾಂಕ್‌ಸಿಯಾ 001-W0534-32	Pyramid Banksiya 001-W0534-32			44280	
404	ಪಿರಾಮಿಡ್ ಮಹಿಕಾ ಸರ್ವೆ ನಂ. 54/1 27/11 27/12 001-W0534-32	Pyramid Mahika Sy No. 54/1 27/11 27/12 001-W0534-32			50600	

405	ಸೆಂಚುರಿ ಬ್ರೀಜ್ 001-M0013-14	Century Breeze 001-M0013-14			43360	
406	ಅಕ್ಷಯ್ ಏರೋಸನ್ ರೂಬಿ	Akshaya Aerosan Ruby			43360	
407	ಡಿ.ಎಸ್. ಮ್ಯಾಕ್ಸ್	D.S.Max			44280	
408	ವೆಂಕಟ್ ಎಸ್ಟೇಟ್ ವಿಂಗ್ಸ್ ರಾಯಲ್ ಸರ್ವೆ ನಂ. 35/1 001-M0013-89	Venkat Estate wings Royal Sy No. 35/1 001-M0013-89			41860	
409	ಅರುಣ್ ಏರೋ ವಿಲ್ಲಮೆಂಟ್ ಮತ್ತು ಅಪಾರ್ಟ್‌ಮೆಂಟ್ ಸರ್ವೆ ನಂ. 32/1 33/2 33/5 33/6	Arun Auro Villament & Apartment Sy No. 32/1 33/2 33/5 33/6		54510		
410	ಅರುಣ್ ಏರೋ ವಿಲ್ಲೇ ಅಪಾರ್ಟ್‌ಮೆಂಟ್ ಸರ್ವೆ ನಂ. 32/1 33/2 33/5 33/6	Arun aero ville Appartment & Apartment Sy No. 32/1 33/2 33/5 33/6			42550	
411	ಎಲಿಗಂಟ್ ಎಂಬಾಸಿ ಸರ್ವೆ ನಂ. 32/2 005-W1193-7	Elegant Embassy Sy No. 32/2 005-W1193-7			43360	
412	ಮಿಟ್ಟಲ್ ಪ್ಲಾಂ 31/1, 2, 3, 4, 32/2, 34/5, 6, 7, 3/3, 4	Mittal Plam 31/1, 2, 3, 4, 32/2, 34/5, 6, 7 3/3, 4			43360	
413	ಎಸ್.ಎಸ್. ಎಲೈಟ್ 36/2 36/6, 001-W0542-1	S.S.Elite 36/2 36/6 001-W0542-1			43360	
414	ಯು.ಎ.ಎಸ್. ಬಡಾವಣೆ 36/6	U.A.S Layout	44400			
415	ಸುರಭಿ ಬಡಾವಣೆ	Surabhi Layout	36400			
416	ವೈ.ವಿ ನಾರಾಯಣಸ್ವಾಮಿಪ್ಪ ಬಡಾವಣೆ	Y.V.Narayanaswamappa Layout	36400			
417	ಅರವಿಂದ್ ಸ್ಕೈ ಲಾಂಡ್ ಅಪಾರ್ಟ್‌ಮೆಂಟ್ (ಸಿ.ವಿ.ಸಿ 30/20-21, 8/7/2020 ರನ್ವಯ)	Aravind Skyland Apartment (CVC/30/20-21, 8/7/2020)			62790	
	ಶ್ರೀನಿವಾಸಪುರ ಗ್ರಾಮ	Srinivasapura Village				
418	ಶ್ರೀನಿವಾಸಪುರ ಗ್ರಾಮ	Srinivasapura Village	14950			213
419	ಯುಫಾ ಸ್ಕ್ವೇರ್	Yafa Squares			29330	
	ಸಿಂಗನಾಯಕನಹಳ್ಳಿ ಗ್ರಾಮ	Singanayakanahalli Village				
420	ಸಿಂಗನಾಯಕನಹಳ್ಳಿ ಗ್ರಾಮ	Singanayakanahalli Village	16905			244
421	ದೊಡ್ಡಬಳ್ಳಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	Adjacent to State Highway Properties				329
422	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 2, 3, 4, 5, 6, 7, 8, 23, 58, 57, 59, 60, 61, 115.	State Highway adjacent Sy No. 1, 2, 3, 4, 5, 6, 7, 8, 23, 58, 57, 59, 60, 61, 115.				329
423	ಯಡೀಯೂರಪ್ಪನಗರ ಹಕ್ಕು ಪತ್ರ ಬಡಾವಣೆ	Yedyurappa Nagara Hakkupatra Layout (New Add)	12000			
424	ಗೋದ್ರೇಜ್ ಅವೇಮೆ ಅಪಾರ್ಟ್‌ಮೆಂಟ್ (ಸಿ.ವಿ.ಸಿ 410/20-21, 19/3/2021)	Godrej Aveme Apartment (CVC/410/20-21, 19/3/2021)			63250	
	ಸಿಂಗನಾಯಕನಹಳ್ಳಿ ಅಮಾನಿಕೆರೆ ಗ್ರಾಮ	Singanayakanahalli amanikere Village				
425	ಸಿಂಗನಾಯಕನಹಳ್ಳಿ ಅಮಾನಿಕೆರೆ ಗ್ರಾಮ	Singanayakanahalli amanikere Village	12000			152
	ಹಾರೋಹಳ್ಳಿ ಗ್ರಾಮ	Harohalli Village				
426	ಹಾರೋಹಳ್ಳಿ ಗ್ರಾಮ	Harohalli Village	25300			257
427	ಅಲ್ಟಿಮೇಟ್ ಸಿವಿಕ್ ಬಿಲ್ಡ್ ಟೆಕ್ ಸಿಗ್ನೇಚರ್ ಅಪಾರ್ಟ್‌ಮೆಂಟ್ ಸರ್ವೆ ನಂ. 98 98/2 99 99/2	Ultimate civic Build Tech signature Apts Sy No. 98 98/2 99, 99/2			39100	

428	ಶೋಭ ಅಲ್ತೇಹ ಸರ್ವೆ ನಂ. 45/1 45/2 55/2, 002-Q0010-3	Shobha Althea Sy No. 45/1 45/2 55/2 002-Q0010-3			54740	
429	ಶ್ರೀರಾಮ್ ಪ್ರಾಪರ್ಟೀಸ್ ಸಹನಾ ಸರ್ವೆ ನಂ. 78/1 ರಿಂದ 5 & 76	Shriram Properties Sahaana Sy No. 78/1 to 5 & 76			36800	
430	ಶ್ರೀರಾಮ್ ಪ್ರಾಪರ್ಟೀಸ್ ಸಹನಾ ಸರ್ವೆ ನಂ. 70/1 70/2 75/1 ರಿಂದ 3 77/1 95/4 75/6 7 9 10	Shriram Properties sahaana Sy No. 70/1 70/2 75/1 to 75/3 77/1 95/4 75/6 7 9 10			36800	
431	ಹೊಯ್ಸಳ ಹ್ಯಾಬಿಟೇಟ್ ಸರ್ವೆ ನಂ. 53/3 53/5 46/5 46/6 002-W0110-12	Hoysala Habitate Sy No. 53/3 53/5 46/5 46/6 002-W0110-12			36800	
432	ಕೆ.ಇ.ಬಿ. ಬಡಾವಣೆ	K.E.B.Layout	27370			
433	ಇಸ್ರೋ ಬಡಾವಣೆ	Isro Layout	27370			
434	ಗರುಡಾ ನಗರ	Garuda Nagara	27370			
435	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 16, 17, 18, 19, 29, 28, 27, 23, 20, 22, 24, 21, 40, 37, 38, 39, 59, 63, 60, 62, 61, 67, 65, 68.	Peripheral road adjacent Sy Nos. 16, 17, 18, 19, 29, 28, 27, 23, 20, 22, 24, 21, 40, 37, 38, 39, 59, 63, 60, 62, 61, 67, 65, 68.				374
436	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 30, 31, 32, 33, 25, 26, 24, 41, 56, 55, 58, 57, 53, 52, 54, 73, 74, 75, 77, 78, 79, 80, 81, 49.	State Highway adjacent Sy nos. 30, 31, 32, 33, 25, 26, 24, 41, 56, 55, 58, 57, 53, 52, 54, 73, 74, 75, 77, 78, 79, 80, 81, 49.				412
437	ಡಿ.ಎಸ್.ಮ್ಯಾಕ್ಸ್ ಸ್ತವಂ	D.S Max Stavam			42000	
	ನಾಗೇನಹಳ್ಳಿ (ಹಾರೋಹಳ್ಳಿ ದಾಖಲೆ) ಗ್ರಾಮ	Nagenahalli (Harohalli Dhakle) Village				
438	ನಾಗೇನಹಳ್ಳಿ (ಹಾರೋಹಳ್ಳಿ ದಾಖಲೆ) ಗ್ರಾಮ	Nagenahalli (Harohalli Dhakle) Village	25300			317
	ಹೊನ್ನೇನಹಳ್ಳಿ ಗ್ರಾಮ	Honnenahalli Village				
439	ಹೊನ್ನೇನಹಳ್ಳಿ ಗ್ರಾಮ	Honnenahalli Village	20000			228
440	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 7, 8, 9, 14, 18, 19, 28, 29, 36, 37, 39, 40.	State Highway adjacent Sy Nos. 7, 8, 9, 14, 18, 19, 28, 29, 36, 37, 39, 40.				329

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಬ್ಯಾಟರಾಯನಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ಥಿಗಳ ಮಾರುಕಟ್ಟೆ ಮಾರ್ಗಸೂಚಿ ದರ ಪಟ್ಟಿ

ಕ್ರ. ಸಂ	ಹೋಬಳಿ/ಗ್ರಾಮ/ವಾರ್ಡ್/ರಸ್ತೆ ಪ್ರದೇಶದ ಹೆಸರು	Hobli/Village/Area	ಸ್ಥಳೀಯ ಸಂಸ್ಥೆ/ ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳ	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋಡ್ ಹೌಸ್‌ಗಳ ನಿವೇಶನದ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ರೂ. ಲಕ್ಷಗಳಲ್ಲಿ ಪ್ರತಿ ಎಕರೆಗೆ
1	2	3	4	5	6	7
ಅಮೃತಹಳ್ಳಿ /Amruthahalli						
1	ಅಮೃತಹಳ್ಳಿ	Amruthahalli	42500			660
2	ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ/ಹೊಸ ವಿಮಾನ ನಿಲ್ದಾಣ ರಸ್ತೆ (ಹೆಬ್ಬಾಳ ಮೇಲುಸೇತುವೆ ಉತ್ತರ ಕಡೆಯಿಂದ ಜಕ್ಕೂರು ಏರೋಡ್ರಮ್ ಮತ್ತು ಎಲ್ & ಟಿ ವರೆಗು) ಸರ್ವೆ ನಂಬರ್‌ಗಳು 104, 105, 106, 107	Bellary National Highway/New Airport Road (Hebbal Flyover Northern End To Jakkur Aerodrum and L & T) Survey nos.104, 105, 106, 107	6000 0			990
3	ತಲಕಾವೇರಿ ಬಡಾವಣೆ	Thalakaveri Layout	50000			
4	ತಲಕಾವೇರಿ ಬಡಾವಣೆ 60 ಅಡಿ ರಸ್ತೆ (007-W0329-1 to 38)	Thalakaveri Layout 60 ft Road (PID No.007-W0329-1 to 38)	55000			
5	ಅಮೃತನಗರ	Amruthanagara	40000			
6	ಅಮೃತಹಳ್ಳಿ ಎಲ್, ಅಂಡ್ ಟಿ. ಲೇಔಟ್	Amruthahalli L& T layout	40000			
7	ಅಮೃತಹಳ್ಳಿ ಮುಖ್ಯರಸ್ತೆ (ಬಳ್ಳಾರಿ ಮುಖ್ಯರಸ್ತೆಯಿಂದ ಅಮೃತಹಳ್ಳಿ ಸರ್ಕಲ್‌ವರೆವಿಗೂ) (007-W0377-45 to 124)	Amruthahalli Main Road (From Bellary Main road To Amruthahalli Circle) (PID No.007-W0377-45 to 124)	71300			

8	ಅಮೃತಹಳ್ಳಿ ಸರ್ಕಲ್‌ನಿಂದ ವಿಂಡ್ಸ್ ಫಾಲ್ ಅಪಾರ್ಟ್‌ಮೆಂಟ್ ವರೆಗೂ (007-W03771 to 44)	From Amruthahalli Circle To Sobha Windfall Apartment (PID No.007-Wo3771 to 44)	43000			
9	ಅರ್ಕಾವತಿ ಬಡಾವಣೆ	Arkavathi Layout	42000			
10	ಚಿಕ್ಕಮುನಿಯಪ್ಪ ಬಡಾವಣೆ	Chikkamuniyappa Layout	40000			
11	ವರದರಾಜ ಬಡಾವಣೆ	Varadaraja Layout	40000			
12	ಹೋಯ್ಸಳ ಬಡಾವಣೆ	Hoysala Layout	40000			
13	ಪಾರ್ಕ್ ವ್ಯೂ ಬಡಾವಣೆ	Park View Layout	40000			
14	ಮುನಿಗುರಪ್ಪ ಲೇಔಟ್	Munigurappa Lyt	40000			
15	ಪ್ರಕೃತಿ ಮೆಡೋಸ್ ಅಪಾರ್ಟ್‌ಮೆಂಟ್ (007-W0341-4)	Prakruthi Meadows Apartment (POD No. 007-W0341-4)			45650	
16	ಶೋಭ ವಿಂಡ್ ಫಾಲ್ ಅಪಾರ್ಟ್‌ಮೆಂಟ್ (007-W0377-1)	Sobha Windfall Apartment (POD No. 007-W0377-4)			57750	
17	ಪೂರ್ವ ಗ್ರೇಸಸ್ ಅಪಾರ್ಟ್‌ಮೆಂಟ್	Purvankara Graces Apartment			57750	
18	ಕುಬೇರ ಕಂಫರ್ಟ್ ಅಪಾರ್ಟ್‌ಮೆಂಟ್	Kubera Comfort Apartment			50050	
19	ಶಿವಪ್ರಕೃತಿ ಅಪಾರ್ಟ್‌ಮೆಂಟ್ಸ್ ಅಪಾರ್ಟ್‌ಮೆಂಟ್	Shivaprakruthi Apartment			41360	
20	ಎಸ್.ಎಲ್.ಎಸ್. ಸಿಂಫೋನಿ ಅಪಾರ್ಟ್‌ಮೆಂಟ್	S.L.S Symphony Apartment			41360	
21	ಆದಿತ್ಯ ಗ್ರೀನ್ ಅಪಾರ್ಟ್‌ಮೆಂಟ್	Adithya Green Apartment			41360	
22	ಆದಿತ್ಯ ಪಾರ್ಕ್ ಅಪಾರ್ಟ್‌ಮೆಂಟ್	Adithya Park Apartment			41360	
23	ಚಂದನಾ ಅಪಾರ್ಟ್‌ಮೆಂಟ್	Chandana Apartment			41360	
24	ವಿಶಾಲ್ ನೆಸ್ಟ್ ಅಪಾರ್ಟ್‌ಮೆಂಟ್	Vishal Nest Apartment			41360	
25	ಆದಿತ್ಯ ಸ್ಪ್ರಿಂಗ್ಸ್ ಅಪಾರ್ಟ್‌ಮೆಂಟ್	Adithya Springs Apartment			41360	
26	ಶಾಂತಿನಿಕೇತನ ಅಪಾರ್ಟ್‌ಮೆಂಟ್	Shanthinikethana Apartment			41360	
27	ಸಾಯಿ ಕುಟೀರ್ ಅಪಾರ್ಟ್‌ಮೆಂಟ್	Sai Kuteer Apartment			41360	

28	ಎಸ್ ವಿ ಎಸ್ ಪಟೇಲ್ ಕ್ಯಾಲಿಸ್ಟೋ ಅಪಾರ್ಟ್‌ಮೆಂಟ್	SVS Patel's Callisto Apartment			43450	
29	ವಿಶ್ವ ಅಮೃತ್ ಅಪಾರ್ಟ್‌ಮೆಂಟ್	Vishwa Amruth Apartment			41360	
30	ಹೊಯ್ಸಲ ಸಂವೃದ್ಧಿ ಅಪಾರ್ಟ್‌ಮೆಂಟ್	Hoysala Samvrudhi Apartment			41360	
31	ಸ್ಕೈ ಲೈನ್ ಅಪಾರ್ಟ್‌ಮೆಂಟ್	Skyline Beverly Park Apartment			63800	
32	ವೆನ್ಸಾ ಲೇಕ್ ವ್ಯೂ ಅಪಾರ್ಟ್‌ಮೆಂಟ್	Wensa lake view Apartment			41360	
33	ಆರ್.ಆರ್. ಟವರ್ ಅಪಾರ್ಟ್‌ಮೆಂಟ್	R.R. Tower Apartment			41360	
34	ಬಾಲಾಜಿ ನೆಸ್ಟ್ ಅಪಾರ್ಟ್‌ಮೆಂಟ್	Balaji Nest Apartment			53350	
35	ಬಾಲಾಜಿ ಮ್ಯಾನ್‌ಸನ್ ಅಪಾರ್ಟ್‌ಮೆಂಟ್	Balaji Mansion Apartment			41360	
36	ಸಹಸ್ರ ಗ್ರಾಂಡ್ ಯುವರ್ ಅಪಾರ್ಟ್‌ಮೆಂಟ್	Sahasra Granduer Apartment			41360	
37	ಲಕ್ಷ್ಮಿ ಪ್ಯಾರಡೈಸ್ ಅಪಾರ್ಟ್‌ಮೆಂಟ್	Lakshmi Paradise Apartment			41360	
38	ಯುನಿವರ್ಸ್ ಪರ್ಲ್ ಅಪಾರ್ಟ್‌ಮೆಂಟ್	Uniworth Pearl Apartment			41360	
39	ಪ್ರಣಾಮ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Pranam Residency Apartment			41360	
40	ಪ್ರಣಾಮ್ ರಾಯಲ್ ರಿಜೆನ್ಸಿ ಅಪಾರ್ಟ್‌ಮೆಂಟ್	Pranam Royal Regency Apartment			41360	
41	ಸದ್ಗುರು ಕೃಪಾ ಅಪಾರ್ಟ್‌ಮೆಂಟ್	Sadguru Krupa Apartment			41360	
42	ಬೃಂದಾವನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Brundavan Residency Apartment			41360	
43	ಬಾಲಾಜಿ ಲೆಜೆಂಡ್ ಅಪಾರ್ಟ್‌ಮೆಂಟ್	Balaji Legend Apartment			41360	
44	ಬಾಲಾಜಿ ಸನ್ ರೈಸ್ ಅಪಾರ್ಟ್‌ಮೆಂಟ್	Balaji Sunrise Apartment			41360	
45	ಬಾಲಾಜಿ ತುಸ್ತಿ ಅಪಾರ್ಟ್‌ಮೆಂಟ್	Balaji Tusti Apartment			41360	
46	ಬಾಲಾಜಿ ಮೊನಾರ್ಕ್ ಅಪಾರ್ಟ್‌ಮೆಂಟ್	Balaji Monarch Apartment			41360	
47	ಶ್ರೀನಿಧಿ ಆಶ್ರಿತ ಅಪಾರ್ಟ್‌ಮೆಂಟ್	Shrinidhi Aashritha Apartment			41360	
48	ಸಾಯಿ ನಿಲಯ ಅಪಾರ್ಟ್‌ಮೆಂಟ್	Sai Nilaya Apartment			41360	
49	ಬ್ರಿಗೇಡ್ ಮ್ಯಾಗ್ನಂ ಅಪಾರ್ಟ್‌ಮೆಂಟ್	Brigade Magnum Apartment			56100	
50	ಶ್ರೀರಾಂ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Sriram Enclave Apartment			61050	

51	ಕೆ.ಎಲ್.ಎಸ್.ಸಿ. ರಾಗಾಲಯ ಅಪಾರ್ಟ್‌ಮೆಂಟ್	KLSC Ragalaya Apartment			41360	
52	ವೈಟ್ ಕೋರಲ್ ಅಪಾರ್ಟ್‌ಮೆಂಟ್	White Coral Apartment			41360	
53	ಶ್ರೇಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Shreya Residency Apartment			41360	
54	ಕ್ವಾಲಿಟಿ ಸದನ ಅಪಾರ್ಟ್‌ಮೆಂಟ್	Quality Sadan Apartment			41360	
55	ಶ್ರೀ ಚಾಮುಂಡೇಶ್ವರ ಎನ್ ಕ್ಲೇವ್ ಅಪಾರ್ಟ್‌ಮೆಂಟ್	Sri Chamundeshwara Enclave Apartment			41360	
56	ಅಮ್ಮ & ಶ್ರೀರಾಮ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Amma & Sriram Residency Apartment			41360	
57	ಯುನಿವರ್ಸ್ ಪರ್ಲ್ ಅಪಾರ್ಟ್‌ಮೆಂಟ್	Uniworth Pearl Apartment			41360	
58	ಅಮೃತ ಅರ್ಪಾ ಮೆಂಟ್ ಅಪಾರ್ಟ್‌ಮೆಂಟ್	Amrutha Apartments			41360	
59	ಕ್ರಸೆಂಟ್ ಹೈಟ್ಸ್ ಅಪಾರ್ಟ್‌ಮೆಂಟ್	Crescent Heights Apartment			41360	
60	ಗಾಯತ್ರಿ ಮ್ಯಾನ್‌ಷನ್ ಅಪಾರ್ಟ್‌ಮೆಂಟ್	Gayathri Mansions Apartment			41360	
61	ಶಿವ ಅಮೃತಿ ಅಪಾರ್ಟ್‌ಮೆಂಟ್	Shiva Amruthi Apartment			41360	
62	ವೃದ್ಧಿ ನಿವಾಸ ಅಪಾರ್ಟ್‌ಮೆಂಟ್	Hruddi Nivas Apartment			41360	
63	ಶ್ರೀ ಸಾಯಿ ಸನ್ನಿಧಿ ಅಪಾರ್ಟ್‌ಮೆಂಟ್	Sri Sai Sannidhi Apartment			41360	
64	ಐರಿಸ್ ಸುಪ್ರೀಮ್ ಅಪಾರ್ಟ್‌ಮೆಂಟ್	IRIS Supreme Apartment			41360	
65	ಎನ್.ಸಿ.ಎನ್. ಡೈಮಂಡ್ ಅಪಾರ್ಟ್‌ಮೆಂಟ್	N.C.N. Diamond Apartment			41360	
66	ಪ್ರಸ್ಪರೋ ವಿಲ್ಲಾ	Prospero Villa		4400 0		
67	ಎಲ್.ಕೆ.ಗೋರಿಯಾ	LK Gioria (New)			46200	
68	ಟ್ರೆಂಡ್ ಸ್ಕ್ವೇರ್	Trend Square (New)			48400	
69	ಸೆಂಚುರಿ ಇತ್ಯೋಸ್ ಅಪಾರ್ಟ್‌ಮೆಂಟ್	Century Ethos Aparment			59950	
ಕೆಂಪಾಪುರ / Kempapura						
70	ಕೆಂಪಾಪುರ	Kempapura	45000			104 5
71	ಚಿರಂಜೀವಿ ಬಡಾವಣೆ	Chiranjeevi Layout	40500			
72	ಕಾಫಿಬೋರ್ಡ್ ಬಡಾವಣೆ	Coffeboard Layout	80000			

73	ಕಾಫಿಬೋರ್ಡ್ ಬಡಾವಣೆ (60 ಅಡಿ ರಸ್ತೆ)	CoffeeBoard Layout (60 ft Road)	88000			
74	ಪಂಪಾ ಬಡಾವಣೆ	Pampa Layout	43000			
75	ವೆಂಕಟೇಗೌಡ ಬಡಾವಣೆ	Venkategowda Layout	43000			
76	ವಿನಾಯಕ ಬಡಾವಣೆ	Vinayaka Layout	43000			
77	ಅರ್ಕಾವತಿ ಬಡಾವಣೆ	Arkavathi Layout	42000			
78	ಕೆ.ವಿ. ಮುನಿಸ್ವಾಮಿ ಗೌಡ ಬಡಾವಣೆ	K.V. Muniswamy Gowda Layout	40500			
79	ಪೂರ್ವಾಂಕರ ಅಪಾರ್ಟ್‌ಮೆಂಟ್	Purvankara Apartment			48950	
80	ಆರ್.ಎಫ್.ಹೆಚ್.ಎಲ್. ಅಪಾರ್ಟ್‌ಮೆಂಟ್	R.F.H.L Apartment			45100	
81	ಎಸ್.ಜೆ.ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	S.J Apartment			45100	
82	ಸ್ಟರ್ಲಿಂಗ್ ಗಾರ್ಡನ್ ಅಪಾರ್ಟ್‌ಮೆಂಟ್	Sterling Garden Apartment			48950	
83	ಕ್ಯಾನೋಪಿ ಕೇಲಿಕ್ಸ್ ಅಪಾರ್ಟ್‌ಮೆಂಟ್	Canopy Calyx Apartment			51700	
84	ಬ್ರಿಯೋ ಲೇಕ್ ಬ್ರೀಜ್ ಅಪಾರ್ಟ್‌ಮೆಂಟ್	Brio Lake Breeze Apartment			44000	
85	ಡಿಯರ್ ಹೌಸ್ ಅಪಾರ್ಟ್‌ಮೆಂಟ್	Dear House Apartment			44880	
86	ಸಾಯಿ ಪಥಮ್ ಅಪಾರ್ಟ್‌ಮೆಂಟ್	Sai Patham Apartment			44550	
87	ಅನಗ ಪೆರಿಡಾಟ್ ಅಪಾರ್ಟ್‌ಮೆಂಟ್	Anagha Peridot Apartment			49500	
88	ಲಲಿತಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Lalitha Residency Apartment			45100	
89	ವಿಶ್ವಾಸ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Vishwas Enclave Apartment			44000	
90	ಲಕ್ಷ್ಮಿ ರಿಥಮ್ ಅಪಾರ್ಟ್‌ಮೆಂಟ್	Lakshmi Rhythm Apartment			44880	
91	ಶ್ರೀ ಸಾಯಿ ವಿಲ್ಲಾ ಅಪಾರ್ಟ್‌ಮೆಂಟ್	Shri Sai Villa Apartment			44000	
92	ಶ್ರೀಕಾರಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Shrikari Residency Apartment			42900	
93	ಉದಯ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Uday Residency Apartment			44000	
94	ಅಕ್ಷ 'ಅಂಬರ್' ಅಪಾರ್ಟ್‌ಮೆಂಟ್	Aksha Ambar Apartment			44000	
95	ಆರ್.ಕೆ. ಎಕ್ಸೋಟಿಕಾ ಅಪಾರ್ಟ್‌ಮೆಂಟ್	R.K. Exotica Apartment			44000	
96	ಶ್ರೀ ಸಾಯಿ ಕ್ಯಾಸ್ಟಲ್ ಅಪಾರ್ಟ್‌ಮೆಂಟ್	Shri Sai Castle Apartment			44880	

97	ಎನ್‌ವಿರನ್ ಕಾವೇರಿ ಅಪಾರ್ಟ್‌ಮೆಂಟ್	Environ Kaveri Apartment			44000	
98	ರೌಂಡ್ ಆರ್.ಆರ್. ಹಿಲ್ಸ್ ಅಪಾರ್ಟ್‌ಮೆಂಟ್	Round R.R.hills Apartment			44000	
99	ವೃಂದಾವನ ಗಾರ್ಡನ್ ಅಪಾರ್ಟ್‌ಮೆಂಟ್	Vrindavana Garden Apartment			44000	
100	ಶ್ರೀ ಸಾಯಿ ಕಲ್ಯಾಣಿ ಕ್ಯೂಬೆಕ್ಸ್ ಅಪಾರ್ಟ್‌ಮೆಂಟ್	Shri Sai Kalyani Qubex Apartment			44000	
101	ಬಿಎಸ್.ಆರ್. ಅಪಾರ್ಟ್‌ಮೆಂಟ್	B.S.R. Apartment Apartment			44000	
102	ಶ್ರೀ ಸಾಯಿ ಕಲ್ಯಾಣಿ ವಿನ್ಸ್ ಅಪಾರ್ಟ್‌ಮೆಂಟ್	Shri Sai Kalyani WINST Apartment			47850	
103	ಶ್ರೀನಿಧಿ ಸಂಜನಾ ಅಪಾರ್ಟ್‌ಮೆಂಟ್	Srinidhi Sanjana Apartment			42300	
104	ಪರಿಪೂರ್ಣ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Paripoorna Residency Apartment			42300	
105	ಶ್ರೀ ಸಾಯಿ ಕಲ್ಯಾಣಿ ಪರ್ಡ್ಸ್ ಅಪಾರ್ಟ್‌ಮೆಂಟ್	Shri Sai Kalyani PARDUS Apartment			42300	
106	ಅಕ್ಷಯ ಅಪೂರ್ವ ಅಪಾರ್ಟ್‌ಮೆಂಟ್	Akshaya Apoorva Apartment			42300	
107	ವೈಭವ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Vaibhav Residency Apartment			42300	
108	ಕೆ.ಬಿ.ಆರ್. ಹೋಮ್ಸ್ ಅಪಾರ್ಟ್‌ಮೆಂಟ್	KBR Homes Apartment			42300	
109	ಶ್ರೀ ಸಾಯಿ ಅಪಾರ್ಟ್‌ಮೆಂಟ್	Sri Sai Apartment			42300	
110	ಎಸ್ ಎಲ್ ವಿ ಹೋಮ್ಸ್ ಅಪಾರ್ಟ್‌ಮೆಂಟ್	SLV Homes Apartment			42300	
111	ಹೆಚ್ ಆರ್ ಸ್ಲನ್ ಡಿಡೊ ಅಪಾರ್ಟ್‌ಮೆಂಟ್	H.R. Splendidio Apartment			42300	
112	ಎಲ್ ಎ ತುಲಿಪ್ ಅಪಾರ್ಟ್‌ಮೆಂಟ್	L.A. Tulip Apartment			42300	
113	ಲಿಲ್ಲಿ ಪಾಂಡ್ ಅಪಾರ್ಟ್‌ಮೆಂಟ್	Lily Pond Sky Apartment			42300	
114	ಪ್ರೆಸ್ಟಿಜ್ ಮಿಸ್ಟಿ ವಾಟರ್ ಅಪಾರ್ಟ್‌ಮೆಂಟ್	Prestige Misty Waters Apartment			67100	
115	ಕೆಪ್ ಇಮೇಜಿಂಗ್ ಅಪಾರ್ಟ್‌ಮೆಂಟ್	Cepha Imaging Apartment			42300	
116	ವೈಷ್ಣವಿ ನಾರ್ಥ್-24 (ಪಂಪಾ ಎಕ್ಸ್‌ಟೆನ್ಷನ್, ರಾಣಾ ರಸ್ತೆ, ಕೆಂಪಾಪುರ ಗ್ರಾಮದ ಖಾತಾ ನಂ 32/2/52ಜಿ/51/6,4,4,13ಜಿ&13 ಹೆಚ್ ರಲ್ಲಿ ಮತ್ತು ವಾರ್ಡ್ ನಂ 7)	VAISHNAVI NORTH-24 (G+4UF)			60000	
ಕೊಡಿಗೇಹಳ್ಳಿ / Kodigehalli						
116	ಕೊಡಿಗೇಹಳ್ಳಿ	Kodigehalli	40000			572

117	ಕೆನರಾ ಬ್ಯಾಂಕ್ ಬಡಾವಣೆ	Canara Bank Layout	45000			
118	ಸಂಜೀವಿನಗರ	Sanjeevinagara	33000			
119	ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬಡಾವಣೆ (ಟಾಟಾ ನಗರ)	Indian Institute Of science layout (Tatanagara)	48000			
120	ಟಾಟಾ ನಗರ 60 ಅಡಿ ರಸ್ತೆ	TATA Nagar 60 Ft Road	52000			
121	ಟೆಲಿಕಾಂ ಬಡಾವಣೆ	Telecom Layout	38500			
122	ರವಿಶಂಕರ್ ರೆಸಿಡೆನ್ಸಿ	Ravishankar Residency	42000			
123	ಅಮ್ಕೋ ಬಡಾವಣೆ	Amco Layout	38500			
124	ಧನಲಕ್ಷ್ಮಿ ಲೇಔಟ್	Dhanalakshmi Layout	40000			
125	ವಿರುಪಾಕ್ಷಪುರ ಲೇಔಟ್	Virupakshapura Layout	40000			
126	ಶಾಂತಿವನ ಬಡಾವಣೆ	Shanthivana Layout	40500			
127	ಶ್ಯಾನಬೋಗ ನಾರಾಯಣಪ್ಪ ಲೇಔಟ್	Shyanubogha Narayanappa Layout	40000			
128	ಬಾಲಾಜಿ ಲೇಔಟ್	Balaji Layout	40000			
129	ಚೌಡೇಶ್ವರಿ ಬಡಾವಣೆ	Chowdeshwari Layout	34000			
130	ಕೊಡಿಗೇಹಳ್ಳಿ ಮುಖ್ಯ ರಸ್ತೆ (ಬಳ್ಳಾರಿ ಮುಖ್ಯರಸ್ತೆಯಿಂದ ಕೊಡಿಗೇಹಳ್ಳಿ ಸ್ಟರ್ಲಿಂಗ್ ಅಪಾರ್ಟ್‌ಮೆಂಟ್ ವರೆಗೂ)	Kodigehalli Main Road (From Bellary Main Road To Kodigehalli sterling Apartment)	66000			
131	ಕೊಡಿಗೇಹಳ್ಳಿ ಮುಖ್ಯ ರಸ್ತೆ (ಕೊಡಿಗೇಹಳ್ಳಿ ಸ್ಟರ್ಲಿಂಗ್ ಅಪಾರ್ಟ್‌ಮೆಂಟ್ ನಿಂದ ಗಣೇಶ ದೇವಸ್ಥಾನ ಸರ್ಕಲ್ ವರೆಗೂ)	Kodigehalli Main Road (From Sterling Apartment To Ganesha Temple Circle)	77000			
132	ಕೊಡಿಗೇಹಳ್ಳಿ ಮುಖ್ಯ ರಸ್ತೆ (ಗಣೇಶ ದೇವಸ್ಥಾನ ಸರ್ಕಲ್‌ನಿಂದ ತಿಂಡ್ಲು ವರೆಗೂ)	Kodigehalli Main Road (From Ganesha Temple Circle To Tindlu)	82500			
133	ಕೊಡಿಗೇಹಳ್ಳಿ ಮುಖ್ಯ ರಸ್ತೆ (ಗಣೇಶ ದೇವಸ್ಥಾನ ಸರ್ಕಲ್‌ನಿಂದ ಭದ್ರಪ್ಪ ಲೇಔಟ್‌ವರೆಗೂ)	Kodigehalli Main Road (From Ganesha Temple Circle To Bhadrappa Layout)	71500			

134	ಕೊಡಿಗೇಹಳ್ಳಿ ಮುಖ್ಯ ರಸ್ತೆ (ಗಣೇಶ ದೇವಸ್ಥಾನ ಸರ್ಕಲ್‌ನಿಂದ ತಿಂಡ್ಲು ವರೆಗೂ) (ವಾಣಿಜ್ಯ)	Kodigehalli Main Road (From Ganesha Temple Circle To Tindlu) (Commercial)	93500			
135	ಕೊಡಿಗೇಹಳ್ಳಿ ಹಿಂದುಳಿದ ಪ್ರದೇಶ ಹಳೇ ಗ್ರಾಮ	Kodigehalli Backward Area Old Village	33000			
136	ಕೊಡಿಗೇಹಳ್ಳಿ ಕೆಂಪೆಗೌಡ ನಗರ ಹಕ್ಕು ಪತ್ರಗಳು ಸರ್ಕಾರದಿಂದ ಉಚಿತವಾಗಿ ನೀಡಿದ	Kodigehalli Government Granted Free Sites Area	27500			
137	ಸ್ಟರ್ಲಿಂಗ್ ಅಪಾರ್ಟ್‌ಮೆಂಟ್	Sterling Apartment			40700	
138	ಅರವಿಂದ್ ಅಪಾರ್ಟ್‌ಮೆಂಟ್	Aravind Apartment			40700	
139	ಶ್ರೀರಾಮ ಶ್ರೇಯಸ್ ಅಪಾರ್ಟ್‌ಮೆಂಟ್	Shriram Shreyas Apartment			40700	
140	ಬೆರಿಸ್ ಲೇಕ್ ಸೈಡ್ ಹಬಿಟಾಟ್ ಅಪಾರ್ಟ್‌ಮೆಂಟ್	Bearys Lake Side Habitat Apartment			67100	
141	ಎಸ್.ಎಲ್.ಎಸ್. ಸಿಲ್ವರ್ ಅಪಾರ್ಟ್‌ಮೆಂಟ್	S.L.S Silver Apartment			40700	
142	ಕಲ್ಪತರು ಮೊನಾರ್ಕ್ ಅಪಾರ್ಟ್‌ಮೆಂಟ್	Kalpataru Monarch Apartment			40700	
143	ಶ್ರೀ ಪ್ರಕೃತಿ ಅಪಾರ್ಟ್‌ಮೆಂಟ್	Shri Prakruti Apartment			40700	
144	ಕೃಷ್ಣ ಗ್ರೀನ್ಸ್ ಅಪಾರ್ಟ್‌ಮೆಂಟ್	Krishna Greens Apartment			40480	
145	ವಿಘ್ನೇಶ್ ಅಪಾರ್ಟ್‌ಮೆಂಟ್	Vighnesh Apartment			40150	
146	ಫಾರ್ಟುನಾ ಕ್ಲಾಸಿಕ್ ಅಪಾರ್ಟ್‌ಮೆಂಟ್	Fortuna Classic Apartment			44880	
147	ಎಸ್.ಎಸ್. ರೆಸಿಡೆನ್ಸಿ ಅಪಾರ್ಟ್‌ಮೆಂಟ್	S.S.Residency Apartment			40150	
148	ಎಸ್.ಆರ್. ರೆಸಿಡೆನ್ಸಿ ಅಪಾರ್ಟ್‌ಮೆಂಟ್	S.R.Residency Apartment			40700	
149	ಅಲ್ಪೈನ್ ಪಿರಮಿಡ್ ಅಪಾರ್ಟ್‌ಮೆಂಟ್	Alpine Pyramid Apartment			39930	
150	ಮಲ್ಟಿ ಡೈಮಂಡ್ ಅಪಾರ್ಟ್‌ಮೆಂಟ್	Multi Diamond Apartment			40700	
151	ಹೊಯ್ಸಲ ಅಪಾರ್ಟ್‌ಮೆಂಟ್	Hoysala Apartment			40700	
152	ಫಾರ್ಟುನಾ ಸೆಂಟರ್ ಪಾರ್ಕ್ ಅಪಾರ್ಟ್‌ಮೆಂಟ್	Fortuna Center Park Apartment			44880	
153	ಲೆಗೇಸಿ ಸೆರೆನೋ ಅಪಾರ್ಟ್‌ಮೆಂಟ್	Legacy Cirocco Apartment			44880	
154	ಪ್ರಸಿದ್ಧಿ ಅಸೆಂಟಾ ಅಪಾರ್ಟ್‌ಮೆಂಟ್	Prasiddhi Asenta Apartment			40150	
155	ಜನಜೀವ ಕ್ಯಾಸ್ಟಲ್ ಅಪಾರ್ಟ್‌ಮೆಂಟ್	Janajeeva Castle Apartment			40150	

156	ಫಾರ್ಚುನಾ ವಿಂದ್ ಫ್ಲವರ್ ಅಪಾರ್ಟ್‌ಮೆಂಟ್	Fortuna Wind Flower Apartment			44880	
157	ಸಂತ್ರಪ್ಪಿ ಅಪಾರ್ಟ್‌ಮೆಂಟ್	Santhrupthi Apartment			40370	
158	ರೋಹಿತ್ ಗಾರ್ಡನ್ ಅಪಾರ್ಟ್‌ಮೆಂಟ್	Rohitha garden Apartment			40370	
159	ಸಿಲ್ವರ್ ವೋಕ್ ಹುಡ್ ಅಪಾರ್ಟ್‌ಮೆಂಟ್	Silver Oak Wood Apartment			40370	
160	ಸಿಲ್ವರ್ ವೋಕ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Silver Oak Enclave Apartment			40370	
161	ಹಿಂದೂಜಾ ಟವರ್ ಅಪಾರ್ಟ್‌ಮೆಂಟ್	Hinduja Tower Apartment			44880	
162	ಪಾಲ್ಮ್ ಮೆಡೂಸ್ ಅಪಾರ್ಟ್‌ಮೆಂಟ್	Palm Meadows Apartment			44880	
163	ಹೊಯ್ಸಳ ಕಮಾಂಡರ್ ಗ್ಯಾಲರಿ ಅಪಾರ್ಟ್‌ಮೆಂಟ್	Hoysala Commanders Gallery Apartment			40700	
164	ಹೊಯ್ಸಳ ಕಮಾಂಡರ್ ರೆಟ್ರೀಟ್ ಅಪಾರ್ಟ್‌ಮೆಂಟ್	Hoysala Treat Retired Apartment			40700	
165	ಚಾಲುಕ್ಯ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Chalukya Residency Apartment			40700	
166	ಸಹಜ ಪ್ರೈಡ್ ಅಪಾರ್ಟ್‌ಮೆಂಟ್	Shahaja Pride Apartment			40700	
167	ಪಾರ್ತ್ ಗಾರ್ಡೆನಿಯಾ ಅಪಾರ್ಟ್‌ಮೆಂಟ್	Parth Gardenia Apartment			41250	
168	ಜೀವನದಿ ಸನ್‌ಸ್ಕಾರ್ ವಿಲ್ಲಾ	Jeevanadi Sanskar Villa		46750		
169	ಸಿಯಾರಾ ಕನ್‌ಸ್ಟ್ರಕ್ಷನ್ಸ್ ಅಪಾರ್ಟ್‌ಮೆಂಟ್	Seira Constructions Apartment			40700	
170	ಎಸ್.ಎಂ.ಸಿ. ರೆಸಿಡೆನ್ಸಿ ಅಪಾರ್ಟ್‌ಮೆಂಟ್	S.M.C. Residency Apartment			41250	
171	ಕುಮಾರಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Kumari Builders Apartment			40700	
172	ಹಿರಾನಂದಾನಿ ಹೌಸ್ ಅಪಾರ್ಟ್‌ಮೆಂಟ್	House of Hiranandani Apartment			50600	
173	ಡಿ.ಎಸ್.ಮ್ಯಾಕ್ಸ್ ಸಿಗ್ನೇಚರ್ ಅಪಾರ್ಟ್‌ಮೆಂಟ್	D.S Max Signature Apartment			40480	
174	ಡ್ರೀಮ್ಸ್ ಸದನ್ ಅಪಾರ್ಟ್‌ಮೆಂಟ್	Dreamz Sadhan Apartment			40150	
175	ಎಸ್.ವಿ.ಸಿ. ಆರ್ಚರ್ಡ್ಸ್ ಅಪಾರ್ಟ್‌ಮೆಂಟ್	SVC Orchards Apartment			48400	
176	ನಿಶ್-9 ಅಪಾರ್ಟ್‌ಮೆಂಟ್	Nish-9 Apartment			48400	
177	ಎನ್.ಸಿ.ಎಸ್. ಎಲೈಟ್ ಅಪಾರ್ಟ್‌ಮೆಂಟ್	NCS Elite Apartment			48400	
178	ವಿ.ಎಸ್.ಪಿ.ಎಲ್ ಪಿನ್‌ನಾಕಲ್ ಅಪಾರ್ಟ್‌ಮೆಂಟ್	VSPL PINNACLE Apartment			49500	

179	ವಿ.ಎಸ್.ಪಿ.ಎಲ್ ಪಿನ್ಯಾಕಲ್ ಪಿ.ವಿ.ಆರ್ ಅಪಾರ್ಟ್‌ಮೆಂಟ್	VSPL PINNACLE PVR Apartment			49500	
180	ವಾಸುದೈವ ಕುಟುಂಬ ಅಪಾರ್ಟ್‌ಮೆಂಟ್	Vasudhaiva Kutumba Apartment			40000	
181	ವಸುಧ ಹೈಟ್ಸ್ ಅಪಾರ್ಟ್‌ಮೆಂಟ್	Vasudha Heights Apartment			40000	
182	ಸೂರ್ಯ ಸಿಗ್ನೇಚರ್ಸ್ ಅಪಾರ್ಟ್‌ಮೆಂಟ್	Surya Signatures Apartment			40000	
183	ಮಿಟ್ಸ್ ಇಂದ್ಯ ಎಸ್ಟೇಟ್ ಅಪಾರ್ಟ್‌ಮೆಂಟ್	Mist Indhya Estates Apartment			40000	
184	ಸಾಯಿ ಟೆಕ್ಸ್ ಅಪಾರ್ಟ್‌ಮೆಂಟ್	Sai Tex Apartment			40000	
185	ಫೋರ್ತ್ ಹೌಸ್ ಅಪಾರ್ಟ್‌ಮೆಂಟ್	Fort House Apartment			40000	
186	ಮಾತೃ ಮೋನಾರ್ ಅಪಾರ್ಟ್‌ಮೆಂಟ್	Mathru Monar Apartment			40000	
187	ದಿ ಅಬೋಡ್ ಅಪಾರ್ಟ್‌ಮೆಂಟ್	The abode Apartment			40000	
188	ಬಾಲಾಜಿ ಅಪಾರ್ಟ್‌ಮೆಂಟ್	Balaji Apartment			40000	
189	ಸಂತ್ರಪ್ತಿ ಅಪಾರ್ಟ್‌ಮೆಂಟ್	Santrupti Apartment			40000	
190	ಯುನಿಕ್ಯೂ ಅಪಾರ್ಟ್‌ಮೆಂಟ್	Unique Apartment			40000	
191	ವೇಣು ರಿಜೆನ್ಸ್ ಅಪಾರ್ಟ್‌ಮೆಂಟ್	Venu Regence Apartment			40000	
192	ಇನ್‌ಸೈಟ್ ದ್ವಾರಕ ಅಪಾರ್ಟ್‌ಮೆಂಟ್	Insight Dwaraka Apartment			40000	
193	ಸಿಲ್ವರ್ ಪರ್ಲ್ ಅಪಾರ್ಟ್‌ಮೆಂಟ್	Silver Pearl Apartment			40000	
194	ಸಿಲ್ವರ್ ನೆಸ್ಟ್ ಅಪಾರ್ಟ್‌ಮೆಂಟ್	Silver Nest Apartment			40000	
195	ಪ್ರಭು ಪ್ರಾವಿಡೆನ್ಸ್ ಕ್ರೆಸ್ಟ್ ಅಪಾರ್ಟ್‌ಮೆಂಟ್	Prabhu Provedence Crest Apartment			40000	
196	ಶ್ರೀ ಮಹಾಲಕ್ಷ್ಮಿ ಕನ್‌ಸ್ಟ್ರಕ್ಷನ್ಸ್ ಅಪಾರ್ಟ್‌ಮೆಂಟ್	Sri Mahalakshmi Constructions Apartment			40000	
197	ಮೆ. ಅಯತಿ ಪ್ರಜೆಕ್ಟ್ಸ್ ಅಪಾರ್ಟ್‌ಮೆಂಟ್	Ayathi Projects Apartment			40000	
198	ಮೆ ಉನ್ನತಿ ಪ್ರಾಜೆಕ್ಟ್ಸ್ ಲಿ ಅಪಾರ್ಟ್‌ಮೆಂಟ್	Unnathi Projects Ltd Apartment			40000	
199	ಮೆ. ಗಾಯತ್ರಿ ವೈಶ್ಣೋಯ್ ವಿಆರ್ ಇನ್‌ಫ್ರಾಕಾನ್ (ಇಂಡಿಯಾ) ಪ್ರವೈಟ್ ಲಿ. ಅಪಾರ್ಟ್‌ಮೆಂಟ್	Gayatri Vishnaoi VR Infracon (India) Pvt. Ltd. Apartment			40000	
200	ಚಂದನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Chandan Residency Apartment			40000	

201	ಶಾಂತಿನಿವಾಸ ಅಪಾರ್ಟ್‌ಮೆಂಟ್	Shanthi Nivasa Apartment			40000	
202	ಸಾಯಿ ವಿಹಾರ್ ಅಪಾರ್ಟ್‌ಮೆಂಟ್	Sai Vihar Apartment			40000	
203	ಸಿಯಾರಾ ಸ್ಕಿಲಾಬೆಲ್ ಅಪಾರ್ಟ್‌ಮೆಂಟ್	Sierra Syilable Apartment			40700	
204	ಭವ್ಯ ಹಾರ್ಮೋನಿ ಅಪಾರ್ಟ್‌ಮೆಂಟ್	Bhavya Harmony Apartment			40000	
205	ಎಸ್ ವಿ ಗಾರ್ನೆಟ್ ಅಪಾರ್ಟ್‌ಮೆಂಟ್	S.V. Garnet Apartment			40000	
206	ಗುಲ್ ಮೊಹರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Gulmohar Residency Apartment			40000	
207	ನಿಪುಣ ಹೆರಿಟೇಜ್ ಅಪಾರ್ಟ್‌ಮೆಂಟ್	Nipuna Heritage Apartment			40000	
208	ಸಿಗ್ನೇಚರ್ ಇನ್‌ಫ್ರಾ ಲೋಟಸ್ ಅಪಾರ್ಟ್‌ಮೆಂಟ್	Signature Infra Lotus Apartment			40000	
209	'ಹೆಲಿಯಸ್' ಎನ್ಕ್ಲೇವ್ ಔ ಅಪಾರ್ಟ್‌ಮೆಂಟ್	Helios Enclave Apartment			40000	
210	ಹರಿವಾಯು ನಿವಾ ಅಪಾರ್ಟ್‌ಮೆಂಟ್	Harivayu Nivas Apartment			40000	
211	ಎಟರ್ನಿಯಾ ಅಪಾರ್ಟ್‌ಮೆಂಟ್	Eternia Apartment			40000	
212	ವರ್ಷಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Varsha Residency Apartment			40000	
213	ಅಂಕುರ ಹೋಮ್ಸ್ ಅಪಾರ್ಟ್‌ಮೆಂಟ್	Ankur Homes Apartment			40000	
214	ಎಕೊ ರಾಯಲ್ ಅಪಾರ್ಟ್‌ಮೆಂಟ್	Eco Royale Apartment			40000	
215	ಬಲ್ ದೋತ ಸ್ಪ್ರಿಂಗ್ ವುಡ್ಸ್ ಅಪಾರ್ಟ್‌ಮೆಂಟ್	Baldota Spring Woods Apartment			40000	
216	ಪ್ರಕೃತಿ ಪ್ರಾವಿಡೆನ್ಸ್ ಕ್ರೆಸ್ಟ್ ಅಪಾರ್ಟ್‌ಮೆಂಟ್	Prakruthi Providence Crest Apartment			40000	
217	ಪಾರಾಮೌಂಟ್ ಅಪಾರ್ಟ್‌ಮೆಂಟ್	Paramount Nest Apartment			40000	
218	ವೆಲ್‌ಪುಲ್ಲಾ ಅಸ್ಟರ್ ಅಪಾರ್ಟ್‌ಮೆಂಟ್	Velpula Aster Apartment			40000	
219	ಒರಾಕಲ್ ಓಕ್ (ಹೊಸ ಸೇಡೆ)	Oracle Oak (New)			47190	
220	ಜೀವನದಿ ಸಂಪೂರ್ಣ ಅಪಾರ್ಟ್‌ಮೆಂಟ್	Jeevanadhi sampoorna Apartment (G+3UF)			40000	
ಕೋತಿ ಹೊಸಹಳ್ಳಿ /Kothi Hosahalli						
220	ಕೋತಿ ಹೊಸಹಳ್ಳಿ	Kothi Hosahalli	36000			578
221	ಸಿ.ಐ.ಎಲ್. ಅಥವಾ ಸಿ.ಕ್ಯೂ.ಎಲ್. ಬಡಾವಣೆ	C.I.L or C.Q.L Layout	73000			
222	ಡಿಫೆನ್ಸ್ ಬಡಾವಣೆ	Defence Layout	57000			

223	ಮಾರುತಿ ನಗರ (ಸ್ಲಮ್)	Maruthi Nagara (Slum)	24500			
224	ಕೊಡಿಗೇಹಳ್ಳಿ ಮುಖ್ಯರಸ್ತೆಗೆ ಹೋಗುವ ರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Approching road to Kodigehalli Main Road attached Property	58500			
225	ಶ್ರೀ ಸಾಯಿ ಅಪಾರ್ಟ್‌ಮೆಂಟ್ಸ್	Shri Sai Apartment			38000	
226	ಶ್ವೇತಾ ಪ್ಯಾರಡೈಸ್ ಅಪಾರ್ಟ್‌ಮೆಂಟ್	Shwetha Paradise Apartment			38000	
227	ಸಿ.ಕ್ಯೂ.ಎ.ಎಲ್. ಸೊಸೈಟಿ & ಡಿಫೆನ್ಸ್ ಬಡಾವಣೆಯಲ್ಲಿನ ಅಪಾರ್ಟ್‌ಮೆಂಟ್	C.Q.A.L. Society & Defence Layout Constructed Apartment			63800	
228	ರೇಡಿಯನ್ಸ್ ಗ್ರಾಂಟ್‌ವಿಲ್ ಅಪಾರ್ಟ್‌ಮೆಂಟ್	Radiance grantwill Apartment			38000	
229	ಆರ್ಯ ಕೃಷ್ಣ ಮ್ಯಾನ್‌ಷನ್ ಅಪಾರ್ಟ್‌ಮೆಂಟ್	Arya krishna mansion Apartment			38000	
230	ಆರ್.ಆರ್. ಲಿವಿಂಗ್ ಸ್ಪನ್ ಅಪಾರ್ಟ್‌ಮೆಂಟ್	RR Livingston Apartment			45100	
231	ಜಯ ಸುಮ ಪ್ಯಾರಡೈಸ್ ಅಪಾರ್ಟ್‌ಮೆಂಟ್	Jaya Suma Paradise Apartment			38000	
232	ಶೋಭಾ ಪ್ಯಾರಡೈಸ್ ಅಪಾರ್ಟ್‌ಮೆಂಟ್	Shobha Paradise Apartment			38000	
233	ಸಂತೋಷ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	Santhosh Paradise Apartment			38000	
234	ರೇಡಿಯನ್ಸ್ ಟ್ರಾಂಕ್ವಿಲ್ ಅಪಾರ್ಟ್‌ಮೆಂಟ್	Radiance Tranquil Apartment			38000	
235	ಲಕ್ಷ್ಮೀ ಟವರ್ಸ್ ಅಪಾರ್ಟ್‌ಮೆಂಟ್	Lakshmi Towers Apartment			38000	
236	ಬಿ. ಕಾರ್ಪ್ ಮಹಾಲಕ್ಷ್ಮಿ ಬ್ಯೂಟಿಕ ಅಪಾರ್ಟ್‌ಮೆಂಟ್ ಸರ್ವೆ ನಂ. 46/2, ಖಾತ ನಂ. 302/46/2, 46/3,	G Corp Mahalakshmi boutique Apartment Sy No. 46/2, Katha No. 302/46/2, 46/3,			61600	
ಚೊಕ್ಕನಹಳ್ಳಿ / Chokkanahalli						
237	ಚೊಕ್ಕನಹಳ್ಳಿ	Chokkanahalli	30000			275
238	ಗ್ರೀನ್ ಗಾರ್ಡನ್ ಲೇಔಟ್	Green Garden Layout	30000			
239	ದೇವ್ ಇನ್ ಪ್ಯಾರಡೈಸ್ ಎನ್‌ಕ್ಲೇವ್ ಸೈಟ್	Dev In Paradise Enclave Site	30000			

240	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 45, 44, 48, 39, 38, 35, 36, 33, 34, 68, 30, 31, 29, 28, 27, 22, 32	Peripheral Road Adjacent Survey nos. 45, 44, 48, 39, 38, 35, 36, 33, 34, 68, 30, 31, 29, 28, 27, 22, 32.				605
241	ನಾಗವಾರದಿಂದ ಬಾಗಲೂರು ಮುಖ್ಯರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳಿಗೆ	Adjacent Properties attached Nagavara to Baglur Main Road	40000			
242	ಕೃಷ್ಣ ನಾರ್ಥ್ ಉಡ್ಸ್ ಬಡಾವಣೆ	Krishna North Woods Villa		38500		
243	ಭಾರತಿ ಸಿಟಿ ಅಪಾರ್ಟ್‌ಮೆಂಟ್	Bharathi City Apartment			49500	
244	ಆರ್.ಆರ್. ಸಿಗ್ನೇಚರ್ಸ್ ಅಪಾರ್ಟ್‌ಮೆಂಟ್	R.R. Signatures Apartment			35000	
245	ಶೋಭಾ ಸಿಟಿ ಅಪಾರ್ಟ್‌ಮೆಂಟ್	Sobha City Apartment			55440	
246	ವಜ್ರಂ ಅಪಾರ್ಟ್‌ಮೆಂಟ್	Vajram Apartment			44000	
247	ದೇವ್ ಇಂದಿರಾ ಪ್ಯಾರಡೈಸ್ ಅಪಾರ್ಟ್‌ಮೆಂಟ್	Dev Indira Paradise Apartment			35000	
248	ಪ್ರಿಶಾ ಅರ್ಚರ್ಡ್ ಪ್ರಾಪರ್ಟಿಸ್	Prisha Orchard Properties Apartment			44000	
249	ಪೂರ್ವಂಕರ ಪ್ರವಿಡೆಂಟ್ ಹಾರ್ಮೋನಿ	Purvankara Provident Harmony Apartment			41800	
250	ಎಲಿಗ್ಯಾನ್ಸಿ ಅಪಾರ್ಟ್‌ಮೆಂಟ್ (ಸ್ಕೈ ಗೋಲ್ಡ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್)	Elegancy Apartment (Sky Gold Properties Pvt. Ltd.)			35000	
251	ಗೃಹ ಸೃಷ್ಟಿ ಅಪಾರ್ಟ್‌ಮೆಂಟ್	Gruha Srusti Apartment			35000	
252	ನಕ್ಷತ್ರ ಕ್ಲೆಸ್ಟಿಯಾ ಅಪಾರ್ಟ್‌ಮೆಂಟ್	Nakshathra Celestia Apartment			35000	
253	ವರ್ಜಿನಿಯಾ ಅಪಾರ್ಟ್‌ಮೆಂಟ್	Virginia Apartment			35000	
254	ಟೆಟ್ರಾ ಗ್ರಾಂಡ್ ಅಪಾರ್ಟ್‌ಮೆಂಟ್	Tetra Grand Apartment			35000	
255	ಗೋಲ್ಡ್ ಅಂಡ್ ಕಂಪನಿ ಅಪಾರ್ಟ್‌ಮೆಂಟ್	Goel & Company Apartment			35000	
256	ಜಿ.ಪಿ. ನಾರ್ಥ್ ಅವೆನ್ಯೂ ಅಪಾರ್ಟ್‌ಮೆಂಟ್	G. P North Avenue Apartment			35000	
257	ರಾಯ್ಸ್ ರಾಕ್ ಅಪಾರ್ಟ್‌ಮೆಂಟ್	Rays Rock Apartment			35000	
258	ಒಮೆಗಾ ಅಸ್ಟರ್ ಅಪಾರ್ಟ್‌ಮೆಂಟ್	Omega Aster Apartment			35000	

259	ಪುಟ್ ಪ್ರಿಂಟ್ಸ್ ಅಪಾರ್ಟ್‌ಮೆಂಟ್	Footprints Apartment			35000	
260	Pyramid Bilberry ಅಪಾರ್ಟ್‌ಮೆಂಟ್ ಸರ್ವೆ ನಂ. 100, ಖಾತಾ ನಂ. 125/100, 124/98/1 & ವಾರ್ಡ್ ನಂ. 05 ಮತ್ತು S+G+3UF)	Pyramid Bilberry Apartment Sy No. 100, Katha No. 125/100, 124/98/1 & Ward No. 05 & S+G+3UF) PR/KN/170808/001199			35000	
261	ಡಿ.ಎಸ್.ಮ್ಯಾಕ್ಸ್ ಸ್ಕೈಸಿಟಿ ಅಪಾರ್ಟ್‌ಮೆಂಟ್ (ಸರ್ವೆ ನಂ. 65, ಖಾತಾ ನಂ. 63/65 ಮತ್ತು ವಾರ್ಡ್ ನಂ. 05, ಜಿ+19ಯುಎಫ್) RERA No: PRM/KA/RERA/1251/309/PR/180120/001878	D.S Max Skycity Apartment (Sy.No. 65, Katha No. 63/65 & Ward no. 05, G+19UF) RERA No: PRM/KA/RERA/1251/309/PR/180120/001878			40700	
262	ಕೋ ಇ ವೋಲ್ವ ನಾರ್ತ್ ಸ್ಟಾರ್	Coevolve Northern Star (New)			43450	
ಚಿಕ್ಕಬೆಟ್ಟಹಳ್ಳಿ / Chikkabettahalli						
263	ಚಿಕ್ಕಬೆಟ್ಟಹಳ್ಳಿ	Chikkabettahalli	33000			517
264	ಡಿಫೆನ್ಸ್ ಅಫೀಷಿಯಲ್ ಒನರ್ಸ್ ಬಡಾವಣೆ	Defence Official Owners Layout	47000			
265	ಸರ್ಕಾರಿ ಫೋರ್ಕಲೈನ್ ಫ್ಯಾಕ್ಟರಿ ಬಡಾವಣೆ	Govt Forkline Factory Layout	43000			
266	ಸ್ವಾಗತ್ ಬಡಾವಣೆ	Swagath Layout	38000			
267	ಆಕಾಶವಾಣಿ ಬಡಾವಣೆ	Akashavani Layout	38000			
268	ಆದಿತ್ಯ ನಗರ	Adithya Nagara	30000			
269	ಸಾಯಿ ಆರ್ಚರ್ಡ್	Sai Orchard	30000			
270	ಬೆಸ್ಟ್ ಕೌಂಟಿ	Best County	30000			
271	ರಾಮಯ್ಯ ಎನ್ ಕ್ಲೇವ್	Ramaiah Enclave	30000			
272	ಎ.ಎಮ್ ಎಸ್ ಲೇಔಟ್	A.M.S Layout	30000			
273	ಮುನಿಸ್ವಾಮಪ್ಪ ಲೇಔಟ್	Muniswamappa Layout	30000			
274	ಅನ್ನಪೂರ್ಣೇಶ್ವರಿ ಲೇಔಟ್	Annapoorneshwari Layout	30000			
275	ಹಿಲ್ ಸೈಡ್ ಮೆಡೋ ಲೇಔಟ್	Hill Side Meadow Layout	30000			

276	ಬಾಲಾಜಿ ಬಡಾವಣೆ	Balaji Layout	32500			
277	ಹೆಸರಘಟ್ಟ ಮುಖ್ಯ ರಸ್ತೆ (ಎಂ.ಎಸ್. ಪಾಳ್ಯ ದಿಂದ ಲಕ್ಷ್ಮೀಪುರ ಕ್ರಾಸ್ ಸಂಬ್ರಮ್ ಕಲೇಜ್ ರಸ್ತೆ)	Hesaraghatta Main Road (M.S. Palya to Lakshmipura Cross Sambram College Road)	44000			
278	ಮೇಜರ್ ಸಂದೀಪ್ ಉನ್ನಿಕೃಷ್ಣ ರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Adjacent Properties of Major Sandeep Unnikrishnan Road	44000			
279	ಬಿ.ಹೆಚ್.ಇ.ಎಲ್	BHEL Layout	33000			
280	ಮದರ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	Mother Paradise Apartment			37950	
281	ಸುನಿತಾ ಅಪಾರ್ಟ್‌ಮೆಂಟ್ಸ್ ಅಪಾರ್ಟ್‌ಮೆಂಟ್	Sunitha Apartment			37950	
282	ಲಕ್ಷ್ಮೀ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Lakshmi Enclave Apartment			37950	
283	ಸೊವೆರೈಟ್ ಲೇಕ್ ವ್ಯೂ ಅಪಾರ್ಟ್‌ಮೆಂಟ್	Sowarite Lake View Apartment			37950	
284	ಡಿ.ಎಸ್.ಮ್ಯಾಕ್ಸ್ ಅಪಾರ್ಟ್‌ಮೆಂಟ್	D.S Max Apartment			37950	
285	ಯುಗಲ್ ಪ್ಯಾರಾಡೈಸ್ ಅಪಾರ್ಟ್‌ಮೆಂಟ್	Yugal Paradise Apartment			37950	
286	ಸರವಣಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Saravana Builders Apartment			37950	
287	ಸೋವಿನೈಟ್ ಲೇಕ್ ವ್ಯೂ ಅಪಾರ್ಟ್‌ಮೆಂಟ್	Sovinite Lake view Apartment			37950	
288	ಸಮಯ ಸೊನಾಟಾ ಅಪಾರ್ಟ್‌ಮೆಂಟ್	Samaya Sonata Apartment			37950	
289	ಪ್ರೈಮ್ ಆರ್ಚರ್ಸ್ ಅಪಾರ್ಟ್‌ಮೆಂಟ್	Prime Orchards Apartment			39600	
290	ನೇಚರ್ಸ್ ನೆಸ್ಟ್ ಅಪಾರ್ಟ್‌ಮೆಂಟ್	Natures Nest Apartment			37950	
291	ಮಲ್ಟಿ ಇನ್ ಫಿನಿಟಿ ಅಪಾರ್ಟ್‌ಮೆಂಟ್	Multi Infinity Apartment			37950	
292	ಸಮಯ ರಾಯಲ್ ಅಪಾರ್ಟ್‌ಮೆಂಟ್	Samaya Royal Apartment			37950	
293	ಮೆ ಮಲ್ಟಿ ವಿಷನ್ಸ್ ಪ್ರಾ ಅಪಾರ್ಟ್‌ಮೆಂಟ್	Multi Visions Pro Apartment			37950	
294	ಪುಷ್ಕರ್ ಮ್ಯಾನಷನ್ ಅಪಾರ್ಟ್‌ಮೆಂಟ್	Pushkar Mansion Apartment			37950	
295	ಚಾನ್ಸಲರ್ ಇನ್ ಫಿನಿಟಿ ಅಪಾರ್ಟ್‌ಮೆಂಟ್	Chancellor Infinity Apartment			37950	
296	ಚಂದು ಬ್ಲೂಮ್ ಅಪಾರ್ಟ್‌ಮೆಂಟ್	Chandu Bloom Apartment			37950	
297	ವೃಂದಾವನ್ ಅಪಾರ್ಟ್‌ಮೆಂಟ್	Vrindavan Apartment			37950	

298	ಅಪೂರ್ವ ಮ್ಯಾನರ್ ಅಪಾರ್ಟ್‌ಮೆಂಟ್	Apoorva Manor Apartment			37950	
299	ಎಸ್ ಎಲ್ ವಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	SLV Residency Apartment			37950	
300	ಎಚಿವಿಆರ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	MVR Paradise Apartment			37950	
301	ಶಂಭ್ರಮ್ ಸಪೈರ್ ಅಪಾರ್ಟ್‌ಮೆಂಟ್	Sambhram Sapphire Apartment			37950	
302	ಧನುಷ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ (ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ವೆ ನಂ. 26/3, ಖಾತಾ ನಂ. 6/26/3/2 ಮತ್ತು ವಾರ್ಡ್ ನಂ. 03 & B+G+4UF)	Dhanush Enclave apartment (Chikkabettahalli Village Sy No. 26/3, Katha No. 6/26/3/2, Ward No. 03 & B+G+4UF)			37950	
ಜಕ್ಕೂರು / Jakkuru						
303	ಜಕ್ಕೂರು	Jakkuru	37500			627
304	ಬಿಲ್ಡರ್ಸ್ ಬಡಾವಣೆ	Builders Layout	32000			
305	ಕೆಂಪೇಗೌಡ ಬಡಾವಣೆ	Kempegowda Layout	38000			
306	ಯು.ಎ.ಎಸ್. ಬಡಾವಣೆ	U.A.S. Layout	42000			
307	ಜಕ್ಕೂರು ಬಡಾವಣೆ ಹಕ್ಕು ಪತ್ರಗಳು ಸರ್ವೆ ನಂ. 100, 101, 102, ಸರ್ಕಾರದಿಂದ ಉಚಿತವಾಗಿ ನೀಡಿದ	Free Sites Distributed By Government In Survey no.100, 101, 102 of Jakkuru Layout	37500			
308	ನವ್ಯ ನಗರ	Navya Nagara	34500			
309	ಐ.ಎ.ಎಸ್./ಐಪಿಎಸ್, ಆಫಿಸರ್ಸ್ ಲೇಔಟ್ ಮೇಟ್ರೋಪಾಲಿಟನ್ ಸಿಟಿ	I.A.S/I.P.S Officers Layout Metropolitan City	80000			
310	ಅರ್ಕಾವತಿ ಬಡಾವಣೆ	Arkavathi Layout	42000			
311	ಜಕ್ಕೂರಿನಿಂದ ಶಿವನಹಳ್ಳಿ ಮುಖ್ಯರಸ್ತೆ	Jakkuru to Shivanahalli Main Road	45500			
312	ಜಕ್ಕೂರು ಮುಖ್ಯ ರಸ್ತೆ ಬಿಲ್ಡರ್ಸ್ ಹೈವೆ ಮುಖ್ಯರಸ್ತೆಯಿಂದ ಎಂ.ಸಿ.ಇ.ಹೆಚ್.ಎಸ್ ಲೇಔಟ್ ರೈಲ್ವೇಗೆ	Jakkur Main Road BB Road to MCEHS Layout Railway Gate	45500			
313	ಶೋಭ ಆರ್ಟ್ ಅಪಾರ್ಟ್‌ಮೆಂಟ್	Sobha Arcade			46750	

314	ಡಾರ್ಚೆಸ್ಟರ್ ಅಪಾರ್ಟ್‌ಮೆಂಟ್	Dorchester apartment			40260	
315	ಎಂ.ಎಸ್. ಪಲಾಜೊ ಅಪಾರ್ಟ್‌ಮೆಂಟ್	M.S.Palazzo Apartment			40260	
316	ಮಿಮ್ಸ್ ಎಸ್ಪಾಸಿಯೋ ಅಪಾರ್ಟ್‌ಮೆಂಟ್	MIMS Espacio Apartment			40260	
317	ಸೌತ್ ರಿಡ್ಜ್ ಅಪಾರ್ಟ್‌ಮೆಂಟ್	South Ridge Apartment			40260	
318	ಸೆಂಚುರಿ ಸೆಲೆಸ್ಟೋ ಅಪಾರ್ಟ್‌ಮೆಂಟ್	Century Celeste Apartment			40260	
319	ಪಾರ್ಥ ಆಯಿಸ್ಟರ್ ಅಪಾರ್ಟ್‌ಮೆಂಟ್	Parth oyster Apartment			40260	
320	ಅವನಿ ಗಾರ್ಡನ್ ಅಪಾರ್ಟ್‌ಮೆಂಟ್	Avani Garden Apartment			40260	
321	ಮಿಥುನ ವೈಟ್ ವಾಟರ್ ಅಪಾರ್ಟ್‌ಮೆಂಟ್	Mithuna White Water Apartment			40260	
322	ಎಲಿಗಂಟ್ ಬಿಲ್ಡರ್ಸ್ /ಎಂಬಸಿ ಅಪಾರ್ಟ್‌ಮೆಂಟ್	Elegant Builders/Embassy Apartment			40260	
323	ಡಿ. ಲೆಡ್ಜ್ ಅಪಾರ್ಟ್‌ಮೆಂಟ್	The Ledge Apartment			40260	
324	ನಾರಾಯಣ ಎಂಟರ್ ಪ್ರೈವೇಟ್ ರೈಲ್ವೆ ಗೇಟ್ ಹತ್ತಿರ ಪ್ಲಾಟ್‌ಗಳು ಅಪಾರ್ಟ್‌ಮೆಂಟ್	Plots of Narayana Enterprises nearby railway gate Apartment			40260	
325	ಸೆಂಚುರಿ ಲೀನಿಯಾ ಅಪಾರ್ಟ್‌ಮೆಂಟ್	Century linea Apartment			41800	
326	ಹೆಚ್.ಆರ್.ಸಿ ಇಬ್ಬನಿ ಅಪಾರ್ಟ್‌ಮೆಂಟ್	H.R.C Ibbani Apartment			44000	
327	ಅರೈಸ್ ಲೇಕ್ ವ್ಯೂ ಅಪಾರ್ಟ್‌ಮೆಂಟ್	Aries Lakeview Apartment			40260	
328	ಯುನಿಶೈರ್ ವರ್ಸ್ಯೂರ್ ಅಪಾರ್ಟ್‌ಮೆಂಟ್	Unishire Apartment			40260	
329	ಸಿಲ್ವರ್ ಕ್ಲೌಡ್ಸ್ ಅಪಾರ್ಟ್‌ಮೆಂಟ್	Silver Cloud Apartment			40260	
330	ವಿ.ಎಸ್.ಪಿ.ಎಲ್ ಅಂತೋರಿಯಂ ಅಪಾರ್ಟ್‌ಮೆಂಟ್	VSPL Anthorium Apartment			49500	
331	ಕುಂದೂರ ಪಾರ್ಕ್ ಅಪಾರ್ಟ್‌ಮೆಂಟ್	Kundur Park Apartment			40260	
332	ಎಸ್.ಶಿವಾನಿ ಟ್ರಾನ್ಕ್ವಿಲ್ ಅಪಾರ್ಟ್‌ಮೆಂಟ್	S.Shivani Tranquil Apartment			40260	
333	ಸಿಟ್ರಸ್ ವೆಂಚರ್ಸ್ ಅಪಾರ್ಟ್‌ಮೆಂಟ್	Citrus Ventures Apartment			40260	
334	ಸೋಭಾ ಕೋರಲ್ ಅಪಾರ್ಟ್‌ಮೆಂಟ್	Sobha Coral Apartment			42900	
335	ಗೋಲ್ಡನ್ ಕ್ಯಾಸ್ಟಲ್ ಅಪಾರ್ಟ್‌ಮೆಂಟ್	Golden Castle Apartment			40260	
336	ಕಲ್ಪತರು ರೆಜೆನ್ಸಿ ಅಪಾರ್ಟ್‌ಮೆಂಟ್	Kalpatharu Regency Apartment			40260	

337	ಎಸ್.ಎಲ್.ವಿ. ಸೆರಿನಿಟಿ ಅಪಾರ್ಟ್‌ಮೆಂಟ್ ಸರ್ವೆ ನಂ. 11/4 & B+G+4UF)	SLV Serenity Apartment present Sy No 11/4 & B+G+4UF)			40260	
338	ನಾರ್ಥ್ ವಿಂಡ್ಸ್ ಅಪಾರ್ಟ್‌ಮೆಂಟ್ (ಜಕ್ಕೂರು ಗ್ರಾಮದ ಸರ್ವೆ ನಂ. 11/8, 11/9, ಖಾತಾ ನಂ. 971/11/811/9-5, (B+G+3UF)	North Winds Apartment (Jakkuru Village Sy. No. 11/8, 11/9, Katha No. 971/11/811/9-5 & B+G+3UF)			40260	
339	ಎಸ್.ಎಲ್.ವಿ ಎಸೆನ್ಜಾ ಅಪಾರ್ಟ್‌ಮೆಂಟ್ (ಖಾತಾ ಸಂಖ್ಯೆ: 1248/11/4, ಸರ್ವೆ ನಂ. 11/4) RERA No. PRM/KA/RERA/1251/309/PR/180516/001694	SLV Essenza Apartment (BBMP KATHA NO. 1248/11/4 IN SY NO.11/4) RERA No. PRM/KA/RERA/1251/309/PR/180516/001694			39000	
340	ಪೆಲಿಕಾಂ ಗ್ರೂಪ್ ವಸತಿ ಅಪಾರ್ಟ್‌ಮೆಂಟ್ ಸ.ನಂ19/1, ಮತ್ತು 19/2, ಬಿ.ಬಿ.ಎಂ.ಪಿ ಖಾತಾ 1247/19/1 ವಾರ್ಡ್ ನಂ 05, ಯಲಹಂಕ ವಲಯ ವಿಸ್ತೀರ್ಣ 7284 ಚ.ಮೀ	Pelican Grove			69000	
ಜಕ್ಕೂರು ಪ್ಲಾಂಟೇಷನ್ / Jakkuru Plantation						
340	ಜಕ್ಕೂರು ಪ್ಲಾಂಟೇಷನ್	Jakkuru Plantation	45500			770
341	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 2, 3, 4, 5.	National Highway Adjacent Survey nos. 1, 2, 3, 4, 5	6000 0			935
342	ಬಿಲ್ಡರ್ಸ್ ಬಡಾವಣೆ	Builders Layout	45500			
343	ಡಿಯೋ ರೆಸಿಡೆನ್ಸಿ	Dio Residency	40500			
344	ಶೋಭಾ ಮ್ಯಾಲ್‌ಚಿಟ್ ವಿಲ್ಲಾ	Sobha Malachite Villa		6160 0		
345	ಶೋಭಾ ಅಪಾರ್ಟ್‌ಮೆಂಟ್	Sobha Aparment			57750	
346	ಶೋಭಾ ಅಂಬರ್ ಅಪಾರ್ಟ್‌ಮೆಂಟ್	Sobha Amber Aparment			57750	
347	ಶೋಭಾ ಜಿರ್‌ಕಾನ್ ಅಪಾರ್ಟ್‌ಮೆಂಟ್	Sobha Zercon Aparment			57750	
348	ಪಾಲ್‌ಕೋರ್ಟ್ ಅಪಾರ್ಟ್‌ಮೆಂಟ್	Palmcourt Aparment			43670	
349	ರೆನೈಜಾನ್ಸ್ ಅಪಾರ್ಟ್‌ಮೆಂಟ್	Renaissance Exotica Aparment			46200	

350	ಲೆಗಾಸಿ ಡಿಮೋರಾ ಅಪಾರ್ಟ್‌ಮೆಂಟ್	Legacy Dimora Aparment			57750	
351	ಲೆಗಾಸಿ ಕೆಸಾರೋ ಅಪಾರ್ಟ್‌ಮೆಂಟ್	Legacy Casero Aparment			57750	
352	ಕ್ರೌನ್ ಪ್ರಾಪರ್ಟಿಸ್ ಅಪಾರ್ಟ್‌ಮೆಂಟ್	Crown Properties Aparment			46200	
353	ಡೆಫೋಡೈಲ್ಸ್ ಅಪಾರ್ಟ್‌ಮೆಂಟ್	Daffodils Aparment			43670	
354	ಗ್ರೀನ್ ವುಡ್ ಅಪಾರ್ಟ್‌ಮೆಂಟ್	Greenwood Aparment			43670	
355	ಎನ್.ಸಿ.ಸಿ. ಅರ್ಬನ್ ಅಪಾರ್ಟ್‌ಮೆಂಟ್	N.C.C Urban Aparment			49500	
356	ಗ್ರೀನ್ ಅಸ್ಪೈರ್ಸ್ ಅಪಾರ್ಟ್‌ಮೆಂಟ್	Green Aspire Aparment (Tetra Grand Construction Pvt Ltd)			43670	
357	ಲೆಗೆಸ್ಟಿ ಸಿರೋಕೋ ಅಪಾರ್ಟ್‌ಮೆಂಟ್	Legacy Cirocco Aparment			56650	
ಜಾರಕಬಂಡೆಕಾವಲ್ / Jarakabandekaval						
358	ಜಾರಕಬಂಡೆಕಾವಲ್	Jarakabandekaval	30000			578
359	ಜಾರಕಬಂಡೆಕಾವಲ್ ಸರ್ವೆ ನಂಬರ್‌ಗಳು, 1, 2, 3, 5, 6, 9, 10, 11, 13, 77 ರಿಂದ 99, 103 ರಿಂದ 170. ಗಂಗಮ್ಮಗುಡಿ ಸರ್ಕಲ್ ನಿಂದ ಎಂ.ಎಸ್. ಪಾಳ್ಯ ವರೆಗೆ ಹಾಗೂ ಸರ್ವೆ ನಂ. 18 ರಿಂದ 50 ರವರೆಗೆ	Jarakabandekaval Survey no. 1, 2, 3, 5, 6, 9, 10, 11, 13, 77 to 99, 103 to 170 From M.S.Palya To Gangamma Circle & 18 to 50				578
360	ಜಾರಕಬಂಡೆಕಾವಲ್ (ಎಂ.ಎಸ್. ಪಾಳ್ಯ) ಸರ್ವೆ ನಂಬರ್‌ಗಳು, 51, 52, 53, 54, 55, 56, 57, 58.	Jarakabandekaval (M.S.Palya) Survey no. 51, 52, 53, 54, 55, 56, 57, 58				578
361	ಗಂಗಮ್ಮಗುಡಿ ಬಡಾವಣೆ	Gangammagudi Layout	30000			
362	ಎಂ.ಎಸ್. ಪಾಳ್ಯ	M.S.Palya	30000			
363	ಶ್ರೀನಿಧಿ ಬಡಾವಣೆ	Shrinidhi Layout	30000			
364	ಕರ್ನಾಟಕ ಬಡಾವಣೆ	Karnataka Layout	30000			
365	ಸುಬೇದಾರ್ ಪಾಳ್ಯ	Subedar Palya	30000			
366	ಕೊಳತ್ತೂರು ಲೇಔಟ್	Kolathur Layout	31500			

367	ಮೇಜರ್ ಸಂದಿಪ್ ಉನ್ನಿಕೃಷ್ಣನ್ ರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Adjacent Properties of Major Sandeep Unnikrishnan Road	44000			
368	ಹೆಸರಘಟ್ಟ ಮುಖ್ಯ ರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು (ಗಂಗಮ್ಮ ಗುಡಿ ಸರ್ಕಲ್ ನಿಂದ ಎಂ.ಎಸ್. ಪಾಲ್ಯ)	Adjacent Properties of Hesaraghatta Main Property (Gangammagudi Circle to M.S. Palya towards)	44000			
369	ರೆನೈಜಾನ್ಸ್ ಹೆಚ್.ವಿ.ವಿ. ವ್ಯಾಲಿ ಲೇಔಟ್	Renaissance H.V.V. Vally Layout	33000			
370	ಆನಂದ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Anand Residency Aparment			36190	
371	ಗ್ರೀನ್ ಕೋರ್ಟ್ ಅಪಾರ್ಟ್‌ಮೆಂಟ್	Green Court Aparment			36190	
372	ವಿಶ್ವಾಸ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	Vishwas Paradise Aparment			36190	
373	ಸ್ವಗೃಹ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	Swagruha Apartment			36190	
374	ರೆನೈಜಾನ್ಸ್ ಅಪಾರ್ಟ್‌ಮೆಂಟ್	Renaissance Apartment			36190	
375	ರೆನೈಜಾನ್ಸ್ ವುಡ್ಸ್ ಅಪಾರ್ಟ್‌ಮೆಂಟ್	Renaissance Woods Aparment			36190	
376	ಪ್ರಕೃತಿ ಕೃಷ್ಣ ಅಪಾರ್ಟ್‌ಮೆಂಟ್	Prakruthi Krishna Aparment			40700	
377	ಎಸ್.ಎಂ. ಹೆರಿಟೇಜ್ ಅಪಾರ್ಟ್‌ಮೆಂಟ್	S.M. Heritage Aparment			40700	
378	ಅಸ್ಪೈರ್ ಅಸೆಂಟ್ ಅಪಾರ್ಟ್‌ಮೆಂಟ್	Aspire Ascent Aparment			36190	
379	ರುಕ್ಮಿಣಿ ಟೆರೆಸ್ ಅಪಾರ್ಟ್‌ಮೆಂಟ್	Rukmini Terrace Aparment			36190	
380	ಬಿ.ಎಂ.ಎಲ್. ಪ್ಲಾಂಸ್ ಅಪಾರ್ಟ್‌ಮೆಂಟ್	BML Palms Aparment			36190	
381	ಭದ್ರಯಣ ಪ್ರೇಮ ಹಂಸ ಅಪಾರ್ಟ್‌ಮೆಂಟ್	Badrayana Prema Hamsa Aparment			36190	
382	ಎಂ ಎಂ ಬಸಪ್ಪ ಅಪಾರ್ಟ್‌ಮೆಂಟ್	M M Basappa Apartments Aparment			36190	
383	ಮದರ್ಸ್ ಪೆರೆನಿಯಲ್ ಹೋಮ್ಸ್ ಅಪಾರ್ಟ್‌ಮೆಂಟ್	Mothers Perennial Homes Aparment			36190	
384	ರೇಣುಕ ಅಪಾರ್ಟ್‌ಮೆಂಟ್ಸ್	Renuka Apartments			36190	
385	ಎಸ್.ಎಲ್.ವಿ. ಅಪಾರ್ಟ್‌ಮೆಂಟ್ಸ್	SLV Apartments			36190	
ತಿಂಡ್ಲು / Thindlu						
386	ತಿಂಡ್ಲು	Thindlu	34500			627

387	ಹೆಚ್.ಎಂ.ಟಿ. ಬಡಾವಣೆ	H.M.T Layout	44000			
388	ಬಿ.ಇ.ಎಲ್. ಬಡಾವಣೆ	B.E.L Layout	44000			
389	ಬಸವಸಮಿತಿ ಬಡಾವಣೆ	Basava Samithi Layout	34000			
390	ಬುಲೆಟ್ ಕೃಷ್ಣಪ್ಪ ಬಡಾವಣೆ	Bullet Krishnappa Layout	34000			
391	ಕೆ. ವೀರಣ ಲೇಔಟ್	K Veeranna Layout	34000			
392	ಸೊಣ್ಣಪ್ಪ ಬಡಾವಣೆ	Sonnappa Layout	34000			
393	ಯು.ಎಸ್.ಎ. ಅಪಾರ್ಟ್‌ಮೆಂಟ್	U.S.A Apartment			43450	
394	ವೈಷ್ಣವಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Vaishnavi Enclave Apartment			45100	
395	ಹೆಚ್.ಎಂ.ಟಿ. ಬಡಾವಣೆಯಲ್ಲಿನ ಅಪಾರ್ಟ್‌ಮೆಂಟ್	Apartments in H.M.T Layout			43450	
396	ಬಿ.ಇ.ಎಲ್ ಬಡಾವಣೆಯಲ್ಲಿನ ಅಪಾರ್ಟ್‌ಮೆಂಟ್	Apartments in B.E.L Layout			43450	
397	ಪರ್ಲ್ ಪ್ಯಾರಡೈಸ್ ಅಪಾರ್ಟ್‌ಮೆಂಟ್	Pearl Paradise Apartment			37950	
398	ಸತ್ಯ ಗ್ರೀನ್ ಅಪಾರ್ಟ್‌ಮೆಂಟ್	Sathya Green Apartment			37950	
399	ಹೆಬಿಟಟ್ ಸಿಡರ್ ಅಪಾರ್ಟ್‌ಮೆಂಟ್	Habitat Cedar Apartment			37950	
400	ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್	Land Mark Apartment			37950	
401	ಎಸ್.ಎಲ್.ಎಸ್. ಸರೋವರ ಅಪಾರ್ಟ್‌ಮೆಂಟ್	S.L.S Sarovara Apartment			37950	
402	ಡಿ.ಎಕ್ಸ್‌ಮ್ಯಾಕ್ಸ್ ಸ್ಪೆನ್ಸರ್ ಅಪಾರ್ಟ್‌ಮೆಂಟ್	D.S Max Spencer Apartment			37950	
403	ವಾಸ್ತು ಪ್ರಶಾಂತ ಅಪಾರ್ಟ್‌ಮೆಂಟ್	Vasthu Prashantha Apartment			37950	
404	ಡ್ರೀಮ್ಸ್ ಸುಪ್ರಭಾತ ಅಪಾರ್ಟ್‌ಮೆಂಟ್	Dreams Suprabatha Apartment			37950	
405	ಸುಮಧುರ ಅಪಾರ್ಟ್‌ಮೆಂಟ್	Sumadhura Apartment			37950	
406	ಪಾರ್ತುನ ವಿಸ್ತ ಅಪಾರ್ಟ್‌ಮೆಂಟ್	Fortuna Vista Apartment			42900	
407	ಯುನಿಕ್ಯೂ ಅಪಾರ್ಟ್‌ಮೆಂಟ್	Unique Apartment			37950	
408	ನಾಗ ಅಪಾರ್ಟ್‌ಮೆಂಟ್	Naga Apartment			37950	
409	ಎಸ್.ಎಸ್.ವಿ.ಆರ್. ಲೂಪಿನ್ ಅಪಾರ್ಟ್‌ಮೆಂಟ್	S.S.V.R.Lupine Apartment			37950	
410	ಆಲ್ಕನ್ ಪರ್ಲ್ ಅಪಾರ್ಟ್‌ಮೆಂಟ್	Alcon Pearl Apartment			37950	

411	ಗೃಹದೀಪಿಕ ಬಿಡ್ಲರ್ಸ್ ಅಪಾರ್ಟ್‌ಮೆಂಟ್	Gruhadeepika Builders Aparment			37950	
412	ಗುರು ಆನಂದಮ್ ಅಪಾರ್ಟ್‌ಮೆಂಟ್	Guru Anandam Aparment			37950	
413	ಗುರು ಮೋಹನಂ ಅಪಾರ್ಟ್‌ಮೆಂಟ್	Guru Mohanam Aparment			37950	
414	ಮ್ಯಾಕ್ಸ್ ವರ್ತ್ ಅಪಾರ್ಟ್‌ಮೆಂಟ್	Maxworth Aparment			37950	
415	ಶ್ರೀಷ್ಠಿ ಅನ್‌ಮಾಲ್ ಅಪಾರ್ಟ್‌ಮೆಂಟ್	Shrishti Anmol Aparment			41800	
416	ದೀಪಿಕಾಸ್ ಪ್ಯಾಲೆಸ್ ಅಪಾರ್ಟ್‌ಮೆಂಟ್	Deepika's Palace Aparment			37950	
417	ಯುಗಲ್ ಮ್ಯಾನ್ಷನ್ ಅಪಾರ್ಟ್‌ಮೆಂಟ್	Yugal Mansion Aparment			37950	
418	ವಿಶ್ವಾಸ್ ಗೌರಿ ಎಸ್ಪಾನಾ ಅಪಾರ್ಟ್‌ಮೆಂಟ್	Vishwas Gowri Espana Aparment			37950	
419	ಗುರು ಶರಣ ಅಪಾರ್ಟ್‌ಮೆಂಟ್	Guru Sarana Aparment			37950	
420	ಆಲ್ಕಾನ್ಸ್ ರುಬಿ ಅಪಾರ್ಟ್‌ಮೆಂಟ್	Alcons Ruby Aparment			37950	
421	ಲೇಕ್ ಶೋರ್ ಗಾರ್ಡನ್ ಅಪಾರ್ಟ್‌ಮೆಂಟ್	Lake Shore Garden Aparment			37950	
422	ಎಸ್.ಎಸ್. ನಿಲಯ ಅಪಾರ್ಟ್‌ಮೆಂಟ್	S.S. Nilaya Aparment			37950	
423	ಮೆ. ಅಮ್ಮ ಅಪಾರ್ಟ್‌ಮೆಂಟ್ (ಪಿ ಐ ಡಿ ನಂ. 009-10052-76)	M/s. Amma Aparment (PID No 009-10052-76)			37950	
424	ಮೆ. ಜಿ.ಬಿ.ಕೆ ಅಪಾರ್ಟ್‌ಮೆಂಟ್	JBK Aparment			37950	
425	ಶ್ರೀ ಬಾಲಾಜಿ ಇಂಜಿನಿಯರ್ಸ್ ಅಪಾರ್ಟ್‌ಮೆಂಟ್ (ಹೊಸ ಪಿ ಐ ಡಿ ನಂ 009-w0057-17)	Sri Balaji Engineers Aparment (New PID No 009-W0057-17)			37950	
426	ಕೆ.ಎಂ.ಎನ್. ವೆಂಚರ್ಸ್ ಅಪಾರ್ಟ್‌ಮೆಂಟ್	KMN Ventures Aparment			37950	
427	ಮಾರ್ಲ ನೆಸ್ಟ್ ಅಪಾರ್ಟ್‌ಮೆಂಟ್	Marla Nest Aparment			37950	
428	ಆಧಿಶ್ರೀ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Adhishree Enclave Aparment			37950	
429	ಸಾಯಿ ದರ್ಶನ್ ಅಪಾರ್ಟ್‌ಮೆಂಟ್	Sai Darshan Aparment			37950	
430	ಮೆಹರ್ ನಿಕುಂಜ್ ಅಪಾರ್ಟ್‌ಮೆಂಟ್	Meher Nikunj Aparment			37950	
431	ನಿಮಿಷ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Nimisha Enclave Aparment			37950	
432	ಸಾಯಿ ಸಂಹಿತ ಅಪಾರ್ಟ್‌ಮೆಂಟ್	Sai Samhitha Aparment			37950	

433	ಸಾಯಿ ದುರ್ಗ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sai Durga Residency Aparment			37950	
434	ಗಿರಿಜಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Girija Enclave Aparment			37950	
435	ಸಾಯಿ ಚರಿತ ಅಪಾರ್ಟ್‌ಮೆಂಟ್	Sai Charitha Aparment			37950	
436	ಧರಣಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Dharani Enclave Aparment			37950	
437	ಸಾಯಿ ನಿವಾಸ ಅಪಾರ್ಟ್‌ಮೆಂಟ್	Sai Nivas Aparment			37950	
438	ಸ್ವೇ ತ್ರಿವೇಣಿ ಅಪಾರ್ಟ್‌ಮೆಂಟ್	Sway Triveni Aparment			37950	
439	ರಾಜ್ ಸೆರೆನಿಟಿ ಅಪಾರ್ಟ್‌ಮೆಂಟ್	Raj Serenity Aparment			37950	
440	ಕಾವೇರಿ ಅಪಾರ್ಟ್‌ಮೆಂಟ್	Kavery Aparment			37950	
441	ಶಶಾಂಕ್ ಅನುತಮ್ ಅಪಾರ್ಟ್‌ಮೆಂಟ್	Sashank Anutham Aparment			37950	
ದೊಡ್ಡಬೆಟ್ಟಹಳ್ಳಿ / Doddabettahalli						
442	ದೊಡ್ಡಬೆಟ್ಟಹಳ್ಳಿ	Doddabettahalli	44000			264
443	ಮಾಗ್ನೋಲಿಯಾ ಸೆರೆನೇಡ್	Magnolia Serenade	27500			
444	ಎಂ.ಎಲ್.ಎ. ಮುನಿರಾಜು ಲೇಔಟ್	M.L.A. Muniraju Layout	20000			
445	ಅಂಬಾಭವಾನಿ ಲೇಔಟ್	Ambhabhavani Layout	20000			
446	ಚೌಡಪ್ಪ ಲೇಔಟ್	Chowdappa Layout	20000			
447	ಚೌಡೇಶ್ವರಿ ಬಡಾವಣೆ	Chowdeshwari Layout	20000			
448	ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Adjacent Properties of Major Sandeep Unnikrishnan Road	44000			
449	ಗ್ಯಾಸ್ ಪೈಪ್‌ಲೈನ್ ರಸ್ತೆ (ಯಲಹಂಕಗೆ ಹೋಗುವ ಫೆರಿಫೆರಲ್ ರಿಂಗ್ ರಸ್ತೆ)	Gas Pipeline Road (Approach to Peripheral Ring Road)	33000			
450	ಅಂಬಾಬವಾನಿ ದೇವಸ್ಥಾನದ ಮುಖ್ಯ ರಸ್ತೆ	Ambabavani Temple Main Road	27500			
451	ಮ್ಯಾಕ್ ವರ್ತ್ ಸಿಟಿ ಅಪಾರ್ಟ್‌ಮೆಂಟ್	Max Worth City Aparment			30910	
452	ವಿ.ಆರ್.ವಿ. ಎನ್‌ಕ್ಲೇವ್ ಅಪಾರ್ಟ್‌ಮೆಂಟ್	V.R.V enclave Aparment			30910	
453	ಶಶಾಂಕ್ ಫ್ಲೋರಾಂಟೋ ಅಪಾರ್ಟ್‌ಮೆಂಟ್	Sashanka Floranto Aparment			30910	

454	ಜೆ ಸನ್ಸ್ ಹಿಲ್ ಸಿಟಿ ಅಪಾರ್ಟ್‌ಮೆಂಟ್	J. Sons Hill City Aparment			30910	
455	ಮೇರ ಮದುರ ಅಪಾರ್ಟ್‌ಮೆಂಟ್	Mare Madhura Aparment			30910	
456	ಎಸ್.ಎಲ್.ಎನ್. ಎನ್‌ಕ್ಲೇವ್ ಅಪಾರ್ಟ್‌ಮೆಂಟ್	SLN Enclave Aparment			30910	
ದೊಡ್ಡಬೊಮ್ಮಸಂದ್ರ / Doddabommasandra						
457	ದೊಡ್ಡಬೊಮ್ಮಸಂದ್ರ	Doddabommasandra	34000			627
458	ದೊಡ್ಡಚನ್ನಪ್ಪ ಬಡಾವಣೆ ಸ್ಲಂ (8ನೇ ವಾರ್ಡ್)	Doddachannappa Layout Slum (8th Ward)	24500			
459	ದೊಡ್ಡಬೊಮ್ಮಸಂದ್ರ ವಿಧ್ಯಾರಣ್ಯಪುರ ಮುಖ್ಯ ರಸ್ತೆ (ನಾಗಲ್ಯಾಂಡ್ ಸರ್ಕಲ್ ನಿಂದ ನಂಜಪ್ಪ ಸರ್ಕಲ್ ವರೆವಿಗೂ)	Doddabommasandra Vidyaranyapura Main Road (From Nagaland Circle to Nanjappa Circle)	82500			
460	ದೊಡ್ಡಬೊಮ್ಮಸಂದ್ರ ವಿಧ್ಯಾರಣ್ಯಪುರ ಮುಖ್ಯ ರಸ್ತೆ (ನಂಜಪ್ಪ ಸರ್ಕಲ್ ನಿಂದ ಮುಂದಕ್ಕಿರುವ ಸ್ವತ್ತುಗಳು)	Doddabommasandra Vidyaranyapura Main Road (From Nanjappa Circle Onwards)	99000			
461	ನಂಜಪ್ಪ ಬಡಾವಣೆ	Nanjappa Layout	34000			
462	ಚಾಮುಂಡೇಶ್ವರಿ ಲೇಔಟ್	Chamundeshwari Layout	34000			
463	ಚಿಕ್ಕವೆಂಕಟಪ್ಪ ಲೇಔಟ್	Chikkavenkatappa Layout	34000			
464	ದೇಶಬಂದು ನಗರ	Desha Bandu Nagara	34000			
465	ಅರ್ಪನ್‌ಹೋಂ ಪ್ರೈ ಲಿಮಿಟೆಡ್ ಅಪಾರ್ಟ್‌ಮೆಂಟ್	Arpan homes pvt. Ltd. Aparment			39600	
466	ವಿಂಟೇಜ್ ಅಪಾರ್ಟ್‌ಮೆಂಟ್	Vintage Apartment			40150	
467	ಆದಿಶ್ರೀ ಅಪಾರ್ಟ್‌ಮೆಂಟ್	Adishri Apartment			44000	
468	ರಾಯಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Royal Residency Aparment			41800	
469	ತ್ರಿಭುವನ್ ಪಾರ್ಕ್ ಅಪಾರ್ಟ್‌ಮೆಂಟ್	Tribhuvan Park Aparment			41800	
470	ಇಕ್ಷ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Eksha Enclave Aparment			41800	
471	ಆದರ್ಶ ಅಪಾರ್ಟ್‌ಮೆಂಟ್	Adarsha Aparment			41800	

472	ಎಸ್.ಎಲ್.ವಿ. ನಾರಾಯಣ ನಿಲಯಮಂ ಅಪಾರ್ಟ್‌ಮೆಂಟ್	SLV Narayana Nilayam Aparment			41800	
473	ಹೆಬಿಟೆಟ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Habitat Residency Aparment			37950	
474	ರಾಮಕೃಷ್ಣ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	Ramakrishna Apartments			37950	
475	ಎಸ್.ಎಲ್.ವಿ. ದುರ್ಗ ಅಪಾರ್ಟ್‌ಮೆಂಟ್	SLV Durga Aparment			37950	
476	ಮಾರ್ಸ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Mars Enclave Aparment			37950	
477	ಕೃಷ್ಣ ಗ್ರೀನ್ ಅಪಾರ್ಟ್‌ಮೆಂಟ್	Krishna Greens Aparment			37950	
478	ಜೆ.ಸಿ. ಹೈಟ್ಸ್ ಅಪಾರ್ಟ್‌ಮೆಂಟ್	J C Heights Aparment			37950	
479	ಮೆ. ಎಸ್.ಎಲ್.ವಿ. ಬಿಲ್ಡರ್ಸ್ ಅಪಾರ್ಟ್‌ಮೆಂಟ್	SLV Builders Aparment			37950	
480	ಶೀತಲ್ ವಿಹಾರ್ ಅಪಾರ್ಟ್‌ಮೆಂಟ್	Sheetal Vihar Aparment			37950	
481	ಅಮಿಟಿ ಸ್ಪೆಕ್ಟ್ರಂ ಅಪಾರ್ಟ್‌ಮೆಂಟ್	Amity Spectrum Aparment			37950	
482	ಹರಿ ಓಂ ಅಪಾರ್ಟ್‌ಮೆಂಟ್	Hari Om Aparment			37950	
ನರಸೀಪುರ (ವಿದ್ಯಾರಣ್ಯಪುರ) / Narasipura (Vidyaranya)						
483	ನರಸೀಪುರ (ವಿದ್ಯಾರಣ್ಯಪುರ)	Narasipura (Vidyaranya)	46000			627
484	ವಿದ್ಯಾರಣ್ಯಪುರ ಮುಖ್ಯ ರಸ್ತೆ ನಂಜಪ್ಪ ಸರ್ಕಲ್ ಯಿಂದ ವಿದ್ಯಾರಣ್ಯಪುರ ಕಡೆ ಬಸ್ ನಿಲ್ದಾಣದವರೆಗೆ (60ಅಡಿ ರಸ್ತೆ)	From Vidyaranya Main Road Nanjappa Circle To Vidyaranya Last Bus Stand (60 ft Road)	12700 0			
485	ಹೆಚ್.ಎಂ.ಟಿ. ಬಡಾವಣೆ	H.M.T layout	52000			
486	ಬಿ.ಇ.ಎಲ್. ಬಡಾವಣೆ	B.E.L Layout	52000			
487	ಎನ್.ಟಿ.ಐ ಬಡಾವಣೆ	N.T.I Layout	52000			
488	ಇಂಡಸ್ಟ್ರಿಯಲ್ ಕೋ.ಆಫ್. ಸೊಸೈಟಿ	Industrial Co-Operative Society	50000			
489	ನರಸೀಪುರ ಬಡಾವಣೆ ಹಕ್ಕು ಪತ್ರಗಳು ಸರ್ಕಾರದಿಂದ ಉಚಿತವಾಗಿ ನೀಡಿದ	Narasipura Layout Govt Granted Hakku Patra	44000			
490	ವೈಷ್ಣವಿ ಲೇಖ್ ಅಪಾರ್ಟ್‌ಮೆಂಟ್	Vaishnavi lake View Aparment			43670	

491	ಎನ್.ಟಿ.ಐ ಲೇಔಟ್ ಅಪಾರ್ಟ್‌ಮೆಂಟ್	N.T.I Layout Aparment			48400	
492	ಬಿ.ಇ.ಎಲ್. ಬಡಾವಣೆ ಅಪಾರ್ಟ್‌ಮೆಂಟ್	B.E.L Layout Aparment			48400	
493	ಹೆಚ್.ಎಂ.ಟಿ. ಅಪಾರ್ಟ್‌ಮೆಂಟ್	H.M.T Aparment			48400	
494	ಶ್ರೀ ಸಾಯಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Shri Sai Residency Aparment			43670	
495	ಅನು ಪ್ಯಾಲೇಸ್ ಅಪಾರ್ಟ್‌ಮೆಂಟ್	Anu Palace Aparment			43670	
496	ಪ್ರೈಮ್ ಹಾರ್ಮೋನಿ ಅಪಾರ್ಟ್‌ಮೆಂಟ್	Prime Harmony Aparment			43670	
497	ಎಸ್.ಎಲ್.ವಿ. ಎಲೈಟ್ ಅಪಾರ್ಟ್‌ಮೆಂಟ್	S.L.V.Elite Aparment			43670	
498	ಎಂ.ಎಸ್. ನಿವಾಸ್ ಅಪಾರ್ಟ್‌ಮೆಂಟ್	M.S. Nivas Aparment			45650	
499	ಪ್ರೈಮ್ ಟ್ರಾನ್ಕ್ವಿಲ್ ಅಪಾರ್ಟ್‌ಮೆಂಟ್	Prime Tranquil Aparment			45650	
500	ಬಿ.ಇ.ಎಲ್. ವೈಟ್ ಸ್ಕ್ವೇರ್ ಅಪಾರ್ಟ್‌ಮೆಂಟ್	BEL White Square Aparment			47300	
501	ಎಸ್.ಎಲ್.ವಿ. ರಾಯಲ್ ಅಪಾರ್ಟ್‌ಮೆಂಟ್	SLV Royal Aparment			43670	
502	ಮೆ. ಎ2ಕೆ ಬಿಲ್ಡರ್ಸ್ ಅಪಾರ್ಟ್‌ಮೆಂಟ್	A2K Builders Aparment			43670	
503	ಮೆ. ಶ್ರೀ ಅದಿತ್ಯ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Sri Adithya Builders Aparment			43670	
504	ಮಂದಾರ ಅಪಾರ್ಟ್‌ಮೆಂಟ್	Mandara Aparment			43670	
505	ಅಕ್ಷಯ ಸೈರಿಸ್ ಅಪಾರ್ಟ್‌ಮೆಂಟ್	Akshaya Sirius Aparment			43670	
506	ಎಲ್.ಕೆ. ರಾಜು ಲೇಕ್ ವ್ಯೂ ಅಪಾರ್ಟ್‌ಮೆಂಟ್	L.K. Raju Lake View Aparment			43670	
507	ಸೆಲೆಸ್ಟಿಯಲ್ ಅಪಾರ್ಟ್‌ಮೆಂಟ್	Celestial Aparment			43670	
508	ಅಕ್ಷಯ ಹೋಲ್ಡಿಂಗ್ಸ್ ಅಪಾರ್ಟ್‌ಮೆಂಟ್	Akshaya Holdings Aparment			43670	
509	ಸಾಗರ್ ಅಪಾರ್ಟ್‌ಮೆಂಟ್	Sagar Apartments Aparment			43670	
510	ಕೇಂದ್ರ ಬಿಂದು ಅಪಾರ್ಟ್‌ಮೆಂಟ್	Kendra Bindu Aparment			43670	
511	ದ್ವಾರಕವಾಸ ಅಪಾರ್ಟ್‌ಮೆಂಟ್	Dwarakavasa Aparment			43670	
512	ಶಾರದಾ ಅಪಾರ್ಟ್‌ಮೆಂಟ್	Sharada Apartments			43670	
513	ಎಸ್.ಎಲ್.ವಿ. ಎಲೈಟ್ ಅಪಾರ್ಟ್‌ಮೆಂಟ್	SLV Elite Aparment			43670	
514	ಎಸ್.ಎಲ್.ವಿ. ಎಲೆಮನೆ ಅಪಾರ್ಟ್‌ಮೆಂಟ್	SLV Yelemane Aparment			43670	

515	ಎಸ್.ಎಲ್.ವಿ. ದುರ್ಗ ಕಟಾಕ್ಷ ಅರ್ಚನಾ ಅಪಾರ್ಟ್‌ಮೆಂಟ್	SLV Durga Kataksha Archana Aparment			43670	
516	ಪ್ರೆಸ್ಟಿಜ್ ವಿಲ್ಲಾ ಟ್ರೀ ಅಪಾರ್ಟ್‌ಮೆಂಟ್ (ಹೊಸ ಸೇರ್ಪಡೆ)	Prestige Willo Tree Apartment			59400	
ಬ್ಯಾಟರಾಯನಪುರ / Byatarayanapura						
517	ಬ್ಯಾಟರಾಯನಪುರ	Byatarayanapura	45000			627
518	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 27, 25, 24, 26/6, 26/7 21, 1, 104, 102, 101, 100, 19, 18, 17, 2, 4, 5, 6, 7, 8, 9 ಫಿಯೋನಿಕ್ಸ್ ಮಾಲ್ ಆಫ್ ಏಸಿಯಾ ಮತ್ತು ಎಲ್ ಮತ್ತು ಎನ್ ಟಿ ಹೊರತುಪಡಿಸಿ	National Highway Adjacent Survey nos. 27, 25, 24, 26/6, 26/7, 21, 1, 104, 102, 101, 100, 19, 18, 17, 2, 4, 5, 6, 7, 8, 9.	60000			810
519	ಗೋವಿಂದಪುರ ಮುಖ್ಯರಸ್ತೆ	Govindapura Main Road	31000			
520	ಶಬರಿ ನಗರ	Shabari Nagara	40000			
521	ಜಕ್ಕೂರು ಮುಖ್ಯರಸ್ತೆ (ಬಿ.ಬಿ ರಸ್ತೆಯಿಂದ ಎಂ.ಸಿ.ಇ.ಹೆಚ್.ಎಸ್ ಲೇಔಟ್ ರೈಲ್ವೆಗೇಟ್ ವರೆಗೆ)	Jakk Bangalore Ballari National Highway From Jakkuru ur Main Road (B.B Road To MCEHS Layout Railway Gate)	55000			
522	ಶೋಭ ಸಫೈರ್ & ವಿಂಡ್‌ಫಾಲ್ ಅಪಾರ್ಟ್‌ಮೆಂಟ್	Shobha Saffir & Windfall Aparment			50050	
523	ನಾಗಾರ್ಜುನ ಅಪಾರ್ಟ್‌ಮೆಂಟ್	Nagarjuna Apartment			50050	
524	ಮೆ.ಪ್ರಾಸ್ ಪೆರೋರಿಯಾಲಿಟಿ ಪ್ರೈವಿ. (ರಿನೈಸಾನ್ಸ್ ಪ್ರಾಸ್‌ಪೆರೊ)	M/S Pras Peroreality Pvt. ltd (Renaissance prospero) Aparment			60500	
525	ರೆನೈಜಾನ್ಸ್ ಏರೋ ಅಪಾರ್ಟ್‌ಮೆಂಟ್	Renaissance Aero Aparment			50050	
526	ಕೃಷ್ಣಾಡೈಮೆಂಡ್ ಅಪಾರ್ಟ್‌ಮೆಂಟ್	Krishna Daimond Aparment			46750	
527	ಅಸ್ಕರ್ ಆರ್ಚಡ್ಸ್ ಅಪಾರ್ಟ್‌ಮೆಂಟ್	OSCAR ORCHARDS Aparment			46200	
528	ದಹಿಲಾ ಬ್ಲಾಕ್ ಅಪಾರ್ಟ್‌ಮೆಂಟ್	Dahlia Block Aparment			46200	
529	ಚಿತ್ರಕೂಟ ಸೆಂಚೂರಿ ಅಪಾರ್ಟ್‌ಮೆಂಟ್	Chithrakuta Century Aparment			49500	

530	ಕೇಸರ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್	Kesar Residency Aparment			50050	
531	ಡ್ಯಾಫೋಡಿಲ್ಲ ಇನ್ ಎಸ್ಟೀಮ್ ಗಾರ್ಡೇನಿಯಾ ಅಪಾರ್ಟ್‌ಮೆಂಟ್.	Daffodil in Esteem Gardenia Aparment			49500	
532	ಸಮೃದ್ಧಿ ಗಾರ್ಡೇನಿಯಾ ಅಪಾರ್ಟ್‌ಮೆಂಟ್	Samruddhi Gardenia Aparment			50050	
533	ಫರ್ತುನಾ ಐಕಾನ್ ಅಪಾರ್ಟ್‌ಮೆಂಟ್	Fortuna Icon Aparment			49500	
534	ಪಿರಮಿಡ್ ಗ್ರೀನ್ ವುಡ್ ಅಪಾರ್ಟ್‌ಮೆಂಟ್	Pyramid Green Wood Aparment			50050	
535	ಪರಿಸರ ಫ್ಲೈಯಿಂಗ್ ವ್ಯೂ ಅಪಾರ್ಟ್‌ಮೆಂಟ್	Parisara Flying View Aparment			49500	
536	ಸೆಂಚುರಿ ಕಾರ್ಬೆಲ್ ಅಪಾರ್ಟ್‌ಮೆಂಟ್	Century Corbel Aparment			50050	
537	ವಿಶ್ವಾಸ್ ರಿದಮ್ ಅಪಾರ್ಟ್‌ಮೆಂಟ್	Vishwas Rhythm Aparment			50050	
538	ಯುನಿಕ್ಯೂ ಇನ್‌ಫ್ರಾಸ್ಟ್ರಕ್ಚರ್ & ಹೋಮ್ಸ್ ಪ್ರೈವೇಟ್ ಲಿಮಿಟೆಡ್, ಸಿಂಗ್‌ನೇಚರ್ ಅಪಾರ್ಟ್‌ಮೆಂಟ್	Unique Infrastructure & Homes Pvt. Ltd. Signature Aparment			49500	
539	ಸೆಂಚುರಿ ಇತೋಸ್ ಅಪಾರ್ಟ್‌ಮೆಂಟ್	Century Ethos Aparment			59950	
540	ಸಲ್ಲಾರ್ ಪುರಿಯಾ ಅಪಾರ್ಟ್‌ಮೆಂಟ್	Salar Puria Aparment			60280	
541	ಹೊಯ್ಸಳ ಏಸ್ ಅಪಾರ್ಟ್‌ಮೆಂಟ್	Hoysala Aies Aparment			59950	
542	ಹೊಯ್ಸಳ ಜೋಡಿದಾರ್ ಅಪಾರ್ಟ್‌ಮೆಂಟ್	Hoysala Jodidar Aparment			60280	
543	ಪೈನ್ ರಿಡ್ಜ್ ಅಪಾರ್ಟ್‌ಮೆಂಟ್	Pine Ridge Aparment			43670	
544	ಫರ್ತುನಾ ಅಸಿಯಾ ಅಪಾರ್ಟ್‌ಮೆಂಟ್	Fortuna Aasiya Aparment			43670	
545	ನಿಹಾರಿಕಾ ರೆಸಿಡೆನ್ಸ್ ಅಪಾರ್ಟ್‌ಮೆಂಟ್	Niharika Residency Aparment			43670	
546	ಎಸ್.ಎಸ್.ವಿ.ಆರ್. ಫೇರಿ ಬೆಲ್ಸ್ ಅಪಾರ್ಟ್‌ಮೆಂಟ್	SSVR Fairy Bells Aparment			43670	
547	ಎಲ್.&ಟಿ. ರೈನ್ಸ್ ಟ್ರೀ ಬುಲಿವಾರ್ಡ್ ಅಪಾರ್ಟ್‌ಮೆಂಟ್	L&T Rains Tree Boulevard Aparment			83600	
548	ಮೆ. ಕೆ.ವಿ.ಆರ್. ಅಪಾರ್ಟ್‌ಮೆಂಟ್ (ಪಿ ಐ ಡಿ ನಂ.007-W0460-74)	KVR Apartment (PID No 007-W0460-74)			43670	
549	ಮೆ. ಡ್ಯೂಕನ್ ಅಪಾರ್ಟ್‌ಮೆಂಟ್	Ducon Aparment			43670	

550	ದಕ್ಷ ವೆಂಚರ್ಸ್ ಅಪಾರ್ಟ್‌ಮೆಂಟ್	Daksha Ventures Aparment			43670	
551	ಮಿಲಿನಿಯಂ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Millinium Residency Aparment			43670	
552	ಭೂಮಿಕ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	Bhoomika Apartments Aparment			43670	
553	ಗುಲ್‌ಮೋಹರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Gulmohar Residency Aparment			43670	
ಮೇಡಿ ಅಗ್ರಹಾರ / Medi Agrahara						
554	ಮೇಡಿ ಅಗ್ರಹಾರ	Medi Agrahara	13500			104
555	ಲಕ್ಕಪ್ಪ ಲೇಔಟ್	Lakkappa Layout	13500			
556	ಎನ್‌ರಿಚ್ ರೆಡಿಯನ್ ಸಿಟಿ	Enrich Redian City	14000			
557	ಗಾರ್ಡನ್ ಸಿಟಿ ಲೇಔಟ್	Garden City Layout	14000			
558	ಹೆಸರಘಟ್ಟ ಮುಖ್ಯರಸ್ತೆಗೆ (ಲಕ್ಷ್ಮೀಪುರ ಕ್ರಾಸ್‌ನಿಂದ ಮೇಡಿಅಗ್ರಹಾರ ಕೊನೆವರೆಗೂ) ಹೊಂದುಕೊಂಡಿರುವ ಸ್ವತ್ತುಗಳು	Adjacent Property of Hesaraghatta Main road (Lakshmipura Cross to Madiagrahara End)	16500			
ರಾಮಚಂದ್ರಪುರ / Ramachandrapura						
559	ರಾಮಚಂದ್ರಪುರ	Ramachandrapura	30000			517
560	ದೇವಪ್ಪ ಲೇಔಟ್	Devappa Layout	30000			
561	ಮುನಿರಾಮಯ್ಯ ಲೇಔಟ್	Muniramaiah Layout	30000			
562	ಮರಿಯಮ್ಮ ಬ್ಲಾಕ್	Mariyamma Block	30000			
563	ಪಟೇಲ್ ಪಿಳ್ಳೆಗೌಡ ಲೇಔಟ್	Patel Pillegowda Layout	30000			
564	ಬ್ಲೂಫೀಲ್ಡ್ ಗಾರ್ಡನ್	Bloomfield Garden	30000			
565	ಸಿ. ರಾಮಯ್ಯ ಲೇಔಟ್	C.Ramaiah Layout	30000			
566	ರಾಮಣ್ಣ ಗಾರ್ಡನ್	Ramanna Garden	30000			
567	ಬ್ಲೂಮೂನ್ ಗಾರ್ಡನ್	Bluemoon Garden	30000			
568	ಕೃಷ್ಣನಾಥ ವಿಲಾಸ್	Krishnanatha Vilas	30000			
569	ಕೆಂಪಣ್ಣ ಲೇಔಟ್	Kempanna Layout	30000			

570	ಹನೂಮಾನ್ ಲೇಔಟ್	Hanuman Layout	30000			
571	ಬೈರಪ್ಪ ಗಾರ್ಡನ್	Byrappa Garden	30000			
572	ಅನು ಪ್ಲಾಜಾ ಅಪಾರ್ಟ್‌ಮೆಂಟ್	Anu Plaza Aparment			36190	
573	ಗುರುನಂದನಮ್ ಅಪಾರ್ಟ್‌ಮೆಂಟ್	Gurunandanam Aparment			36190	
574	ಪಿಳ್ಳಪ್ಪ ಎನ್ ಕ್ಲೇವ್ ಅಪಾರ್ಟ್‌ಮೆಂಟ್	Pillappa Enclave Aparment			36190	
575	ದುರ್ಗಾ ಶ್ರೇಯಸ್ ಅಪಾರ್ಟ್‌ಮೆಂಟ್	Durga Shreyas Aparment			36190	
576	ವಿಶ್ವಾಸ್ ಡ್ಯಾಫೋಡಿಲ್ ಅಪಾರ್ಟ್‌ಮೆಂಟ್	Vishwas Daffodils Aparment			36190	
577	ಶ್ರೀಮಾತೃ ಗ್ರೀನ್ಸ್ ಅಪಾರ್ಟ್‌ಮೆಂಟ್	Srimathru Greens Aparment			38500	
ವಡೇರಹಳ್ಳಿ / Vaderahalli						
578	ವಡೇರಹಳ್ಳಿ	Vaderahalli	17500			256
579	ಕಳತೂರ್ ಲೇಔಟ್	Kalathur Layout	18000			
580	ಹಕ್ಕು ಪತ್ರದ ಬಡಾವಣೆ	Hakku Pathrada Layout	17500			
581	ನೆತಾಜಿ ಬಡಾವಣೆ	Nethaji Layout	18000			
582	ಮುನೇಶ್ವರ ಬಡಾವಣೆ	Muneshwara Layout	18000			
583	ರೇನ್‌ಬೋ ಬಡಾವಣೆ	Rainbow Layout	18000			
584	ರೇಣುಕಾ ಬಡಾವಣೆ	Renuka Layout	18000			
585	ರಾಮಯ್ಯ ಎನ್‌ಕ್ಲೇವ್	Ramaiah Enclave	18000			
586	ಸೆವೆನ್ ಹಿಲ್ಸ್ ಕೌಂಟಿ ಬಡಾವಣೆ ಸರ್ವೆ ನಂ. 38/2,3,4	Seven Hills County Layout Sy No. 38/2,3,4,	18000			
587	ಹೆಸರಘಟ್ಟ ಮುಖ್ಯರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Adjacent Property of Hesaraghatta Main road	18000			
588	ದುರ್ಗ ನಿವಾಸ್ ಅಪಾರ್ಟ್‌ಮೆಂಟ್	Durga Nivas Aparment			29810	
589	ಸಮಯ ಸ್ಟ್ರಕ್ಚರ್ಸ್ ಅಪಾರ್ಟ್‌ಮೆಂಟ್	Samaya Structures Aparment			29810	
590	ಯುನಿಶೇರ್ ವೆಂಚರ್ಸ್ ಅಪಾರ್ಟ್‌ಮೆಂಟ್	Unishire Ventures Aparment			29810	

591	ಡೊನಾಟ ಕೌಂಟಿ ಅಪಾರ್ಟ್‌ಮೆಂಟ್ (ವಡೇರಹಳ್ಳಿ ಗ್ರಾಮದ ಸರ್ವೆ ನಂ. 7/1, 7/2, 7/3, 10/1, 6/1)	Donata County Apartment (Vaderahalli Village Sy No. 7/1, 7/2, 7/3, 10/1, 6/1)			29810	
ವೆಂಕಟೇಶಪುರ / Venkateshapura						
592	ವೆಂಕಟೇಶಪುರ	Venkateshapura	33000			578
593	ಅರ್ಕಾವತಿ ಬಡಾವಣೆ	Arkavathi Layout	38500			
594	ಪರ್‌ಪೂಲ್ ಗಾರ್ಡನ್ ಅಪಾರ್ಟ್‌ಮೆಂಟ್	Purple Garden Aparment			37950	
595	ಇನ್‌ಸೈಟ್ ನಂದನ ಅಪಾರ್ಟ್‌ಮೆಂಟ್	Insight Nandana Aparment			37950	
596	ಮಿಥುನ ಪರ್ಲ್ ಅಪಾರ್ಟ್‌ಮೆಂಟ್	Mithuna Purl Aparment			37950	
597	ಮೆ. ಪ್ರೀತಿ ಡೆವಲಪರ್ಸ್ ಪ್ರೈ ಲಿ ಅಪಾರ್ಟ್‌ಮೆಂಟ್	Preethi Deveopers Pvt Ltd Aparment			37950	
598	ಮೆ. ಎನ್.ಸಿ.ಎನ್. ಡೆವಲಪರ್ಸ್ ಅಪಾರ್ಟ್‌ಮೆಂಟ್	NCN Developers Aparment			37950	
599	ಯುನಿಶೇರ್ ವರ್‌ಜ್ಯೂರ್ ಅಪಾರ್ಟ್‌ಮೆಂಟ್	Unishire Venture Aparment			37950	
ಶ್ಯಾಮರಾಜಪುರ /Shyamarajapura						
600	ಶ್ಯಾಮರಾಜಪುರ	Shyamarajapura	14000			154
601	ವೆಂಕಟೇಶಪುರ ಲೇಔಟ್	Venkateshapura Layout	14000			
602	ಸಪ್ತಶ್ರೀ ಲೇಔಟ್	Sapthashri Layout	14000			
603	ಕೆಂಪೇಗೌಡ ಎನ್‌ಕ್ಲೇವ್	Kempegowda Enclave	14000			
604	ಮೆ. ತಾಪಸಿ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್	M/s Taapasi Projects Aparment	18000		28050	
605	ಶಶಾಂಕ್ ಅವಾಸ್ ಅಪಾರ್ಟ್‌ಮೆಂಟ್	Sashank Aavaas Aparment			28050	
606	ಶಶಾಂಕ್ ಐಕ್ಯ ಅಪಾರ್ಟ್‌ಮೆಂಟ್	Sashank Aikhya Aparment			28050	
607	ಶಶಾಂಕ್ ಅದ್ಯ ಅಪಾರ್ಟ್‌ಮೆಂಟ್ (ಹೊಸ ಸೇರ್ಪಡೆ)	Sashank Aadya Aparment			31900	
ಶ್ರೀರಾಮಪುರ / Shrirampura						
608	ಶ್ರೀರಾಮಪುರ	Shrirampura	33000			572
609	ಟೆಲಿಕಾಂ ಬಡಾವಣೆ	Telecom Layout	37500			

610	ವಿನ್ ಫೀಲ್ಡ್ ಗಾರ್ಡನ್	Win Field Garden	38500			
611	ಪೆನ್ ಫೀಲ್ಡ್ ಗಾರ್ಡನ್	Pen Field Garden	38500			
612	ದಿ ಮಿನಿಸ್ಟ್ರಿ ಆಫ್ ಕಮ್ಯುನಿಕೇಷನ್ ಬಡಾವಣೆ	The Ministry of Communication Layout	38500			
613	ಕಸ್ಟಮ್ ಮತ್ತು ಸೆಂಟ್ರಲ್ ಎಕ್ಸೈಜ್ ಬಡಾವಣೆ	Custom & Central Excise layout	38500			
614	ರಾಯಲ್ ಎನ್‌ಕ್ಲೇವ್	Royal Enclave	37500			
615	ಅರ್ಕಾವತಿ ಬಡಾವಣೆ	Arkavathi Layout	42000			
616	ದಿ ಮಿನಿಸ್ಟ್ರಿ ಆಫ್ ಕಮ್ಯುನಿಕೇಷನ್ ಬಡಾವಣೆ (ಡಬಲ್ ರೋಡ್)	Adjacent Property of MCHS Layout (Double Road)	44000			
617	ಎಂ.ಎಂ. ಲೇಕ್ ವ್ಯೂ ಅಪಾರ್ಟ್‌ಮೆಂಟ್	M.M.Lake View Aparment			37950	
618	ಎಂ.ವಿ. ರಾಯಲ್ ಅಪಾರ್ಟ್‌ಮೆಂಟ್	M.V.Royal Aparment			37950	
619	ಶ್ರೀ ಲಕ್ಷ್ಮೀ ಹೆರಿಟೇಜ್ ಅಪಾರ್ಟ್‌ಮೆಂಟ್	Shri Lakshmi Heritage Aparment			37950	
620	ಎಂ.ವಿ. ಪೆರಿವಿಂಕಲ್ ಅಪಾರ್ಟ್‌ಮೆಂಟ್	M.V Periwinkle Aparment			37950	
621	ಗೋಲ್ಡನ್ ಡೆವಲಪರ್ಸ್ ಅಪಾರ್ಟ್‌ಮೆಂಟ್	Golden Developers Aparment			37950	
622	ಸಾಯಿ ಶಕ್ತಿ ಅವಿನಿ ಅಪಾರ್ಟ್‌ಮೆಂಟ್	Sai Shakthi Avani Aparment			37950	
623	ಎಲಿಗಂಟ್ ಪ್ರೈಡ್ ಅಪಾರ್ಟ್‌ಮೆಂಟ್	Elegent Pride Aparment			37950	
624	ಸ್ಕಂದ ಟವರ್ಸ್ ಅಪಾರ್ಟ್‌ಮೆಂಟ್	Skanda Towers Aparment			37950	
625	ಯುನಿಶೇರ್ ಅಪಾರ್ಟ್‌ಮೆಂಟ್	Unishire Aparment			37950	
626	ಡಬ್ಲ್ಯೂ.ಎಲ್.ಪಿ ಅರ್ಬನ್ ಇನ್‌ಫ್ರಾಸ್ಟ್ರಕ್ಚರ್ ಎಲ್ ಎಲ್ ಪಿ ಅಪಾರ್ಟ್‌ಮೆಂಟ್	WLP URBAN INFRASTRUCTURE LLP Aparment			37950	
627	ಹೈಟೆಕ್ ಆರಿಗಾ ಅಪಾರ್ಟ್‌ಮೆಂಟ್	High Tech Auriga Aparment			37950	
628	ಅಮೃತ ಲೇಕ್ ವುಡ್ ಅಪಾರ್ಟ್‌ಮೆಂಟ್	Amrutha Lake Wood Aparment			37950	
629	ಎಂ.ಎಸ್.ಆರ್. ಮ್ಯಾನ್‌ಸನ್ ಅಪಾರ್ಟ್‌ಮೆಂಟ್	MSR Mansion Aparment			37950	
630	ATZ ROCK VIEW ಅಪಾರ್ಟ್‌ಮೆಂಟ್ ಸರ್ವೆ ನಂ. 40/1, ಖಾತಾ ನಂ. 40/1	ATZ ROCK VIEW Apartment (Sy No. 40/1, Katha No. 40/1 and B+G+4UF)			37950	

631	ಶ್ರೀ ಲಕ್ಷ್ಮೀ ಎನ್ಕ್ಲೇವ್ ಅಪಾರ್ಟ್‌ಮೆಂಟ್ ಸರ್ವೆ ನಂ. 47/2 & 47/3, ಖಾತಾ ನಂ. 364/47/3, 47/2 & B+G+3UF	Sri Lakshmi Enclave Apartment Sy No. 47/3, Katha No. 364/47/3, 47/2 and B+G+3UF			37950	
632	ಮಿಥುನ ವೈಟ್ ಅಸ್ಪರ್ (ಖಾತಾ ನಂ. 420/51/1,51/2&52, ವಾರ್ಡ್ ನಂ. 05, ವಿಸ್ತೀರ್ಣ : 7493.13 ಚ. ಮೀ)(ಅನುಷ್ಠಾನದಿತ್ತನಕ್ಷೆಯಂತೆ ಬಿ+ಜಿ+13ಯುಎಫ್‌ನ ಬಿಲಿಟ್ಟು ಏರಿಯಾಗೆ ಮಾತ್ರ) ರೆರಾ ಸಂಖ್ಯೆ :PRM/KA/RERA/1251/1309/PR/180420/001512	Mithuna White Aspera Apartment, Katha No. 420/51/1,51/2 & 52, Ward No.05, and B+G+13UF, Rere No.PRM/KA/RERA/1251/1309/PR/180420/001512			46200	
633	ಇ-ವೆಸ್ಟ್ ಸ್ಕೈ ವೆ (ಹೊಸ ಸೇರ್ಪಡೆ)	E-West Sky Way			42680	
ಸಂಪಿಗೆಹಳ್ಳಿ / Sampigehalli						
634	ಸಂಪಿಗೆಹಳ್ಳಿ	Sampigehalli	33000			506
635	ಕಸ್ಟಮ್ ಮತ್ತು ಸೆಂಟ್ರಲ್ ಎಕ್ಸೈಜ್ ಬಡಾವಣೆ	Custom & Central Excise Layout	34500			
636	ಬಾಲಾಜಿ ಬಡಾವಣೆ	Balaji Layout	33000			
637	ಅರ್ಕಾವತಿ ಬಡಾವಣೆ	Arkavathi Layout	33000			
638	ನಾಗವಾರದಿಂದ ಬಾಗಲೂರು ಮುಖ್ಯರಸ್ತೆಗೆ ಹೊಂದುಕೊಂಡಿರುವ ಸ್ವತ್ತುಗಳು	Adjacent Properties (Nagavara to Baglur Main Road)	44000			
639	ಪಾರ್ಟಿ ಹೈಸ್ಟರ್ ಅಪಾರ್ಟ್‌ಮೆಂಟ್	Party Oyster			37950	
640	ಅನುಗ್ರಹ ಅಪಾರ್ಟ್‌ಮೆಂಟ್	Anugraha			44000	
641	ರೇಡಿಯನ್ಸ್ ರಿಯಾಲಿಟಿ ಡೆವಲಪರ್ಸ್ ಇಂಡಿಯಾ ಲಿ. ಅಪಾರ್ಟ್‌ಮೆಂಟ್	Radiance Realty Developers India Ltd.		37950		
642	ಎಸ್.ಎಲ್.ವಿ. ಗ್ರಾಂಡ್ ಅಪಾರ್ಟ್‌ಮೆಂಟ್	SLV Garden			37950	
643	ಮೆ ಟಿ ಎಂ ಆರ್ ಡೆವೆಲಪರ್ಸ್ ಅಪಾರ್ಟ್‌ಮೆಂಟ್	TMR Developers Pvt. Ltd.			37950	

644	ಇನ್ ಲ್ಯಾಂಡ್ ಇಮದ್ ಅಪಾರ್ಟ್‌ಮೆಂಟ್ (ಸರ್ವೆ ನಂ.34, ಖಾತಾ ನಂ.651/34/2, ವಿಸ್ತೀರ್ಣ 1475 ಚ.ಮೀ ಬಿ+ಜಿ+3ಯುಎಫ್ ನ ಬಿಲ್ಡಿಂಗ್ ಏರಿಯಾ	INLAND IMMAD Apartment (Sy No.34, Katha No.651/34/2, Measuring 1475 sq meter, and B+G+3UF			39600	
645	ಪ್ರಾವಿಡೆಂಟ್ ನಿಯೋರಾ (ಹೊಸ ಸೇರ್ಪಡೆ)	Provident Niyora			62150	
646	ಸೈಷ್ಟಿ ಎನ್‌ಕ್ಲೇವ್	Srusti Enclave Apt (New)			44000	
647	ನವನಾಮಿ ಲ್ಯಾವೆಂಡರ್ ಸ.ನಂ 6/5ಬಿ ಮತ್ತು 6/5ಸಿ, ಖಾತಾ ನಂ 688/6/5ಬಿ & 6/5 ಸಿ ರಲ್ಲಿ, ವಿಸ್ತೀರ್ಣ 36 ಗುಂಟೆ, (3700.12 ಚ.ಮೀ)	Navanaami Lavender			37000	
ಸಿಂಗಾಪುರ / Singapura						
647	ಸಿಂಗಾಪುರ	Singapura	22000			264
648	ಕುವೆಂಪುನಗರ	Kuvempunagara	22000			
649	ಶ್ರೀನಿಕೇತನ್ ಬಡಾವಣೆ	Shrinikethan Layout	24500			
650	ವರದರಾಜ ಸ್ವಾಮಿ ಲೇಔಟ್	Varadaraja Swami layout	22000			
651	ಸಿಂಹಾದ್ರಿ ಲೇಔಟ್	Simhadri Layout	22000			
652	ಸಿಂಗಾಪುರ ಲೇಔಟ್	Singapura Layout	22000			
653	ಸಿಂಗಾಪುರ ಮುಖ್ಯರಸ್ತೆ	Singapura Main Road	24500			
654	ಸಿಂಗಾಪುರ ಗಾರ್ಡನ್	Singapura Garden	22000			
655	ನಾಯ್ಡು ಲೇಔಟ್	Naidu Layout	22000			
656	ಗ್ರೀನ್ ಇನ್‌ಫಾಟೆಕ್	Green Infotech	22000			
657	ಸಿಂಗಾಪುರ ಗಾರ್ಡನ್ ಮುಖ್ಯರಸ್ತೆಯಿಂದ ಅಬ್ಬಿಗರೆ ಮುಖ್ಯರಸ್ತೆ	Singapura Garden Main Road to Abbigere Main Road	26500			
658	ಶ್ರೀರಾಮ್ ಪ್ರಾಪರ್ಟಿಸ್ & ಅಪಾರ್ಟ್‌ಮೆಂಟ್	Shriram Properties & Apartment			32120	
659	ಡ್ರೀಮ್ ಸ್ಯಾಮ್‌ದರ್ ಅಪಾರ್ಟ್‌ಮೆಂಟ್	Dream Samdar Aparment			32120	
660	ಸುಮುಖ ಪ್ಯಾರಡೈಸ್ ಅಪಾರ್ಟ್‌ಮೆಂಟ್	Sumukha Paradise Aparment			32120	

661	ವಿಶ್ವಾಸ್ ಡೆವಲಪ್‌ಮೆಂಟ್ಸ್ ಅಪಾರ್ಟ್‌ಮೆಂಟ್	Vishwas Daffodils Aparment			32120	
662	ಶೃತಿಹಾ ಸ್ಪ್ರಿಂಗ್ಸ್ ಪೀಲ್ಡ್ಸ್ ಅಪಾರ್ಟ್‌ಮೆಂಟ್	Sruthika Springfields Aparment			32120	
663	ಗ್ರಾವಿಟಿ ಟೆಂಪಲ್ ಬೆಲ್ ಅಪಾರ್ಟ್‌ಮೆಂಟ್	Gravity Temple Bell Aparment			32120	
664	ಮೆ ತಾಗಿ ಇನ್ಫ್ರಾಸ್ಟ್ರಕ್ಚರ್ಸ್ ಅಪಾರ್ಟ್‌ಮೆಂಟ್	Tyagi Infrastructure Pvt. Ltd. Aparment			32120	
665	ಸಮೀಕ್ಷೆ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	Sameeksha Apartments			32120	
666	ಸನ್ನಧಿ ಅಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್	Sannadhi Apartments			32120	
667	ಕೆ.ಎಸ್.ಕೆ. ಎನ್‌ಕ್ಲೇವ್ ಅಪಾರ್ಟ್‌ಮೆಂಟ್	K.S.K. Enclave Aparment			32120	
668	ಲ್ಯಾಂಡ್‌ಮಾರ್ಕ್ ಡ್ರೀಮ್ಸ್ ಅಪಾರ್ಟ್‌ಮೆಂಟ್	Land Mark Dreamz Aparment			32120	
669	ಕಮಾಂಡರ್ಸ್ ಗ್ಲೋರಿ ಅಪಾರ್ಟ್‌ಮೆಂಟ್ ಸರ್ವೆ ನಂ. 100, ಖಾತಾ ನಂ. 221/100 ಮತ್ತು S+G+3UF	Commanders Glory Apartment Sy No. 100, Katha No. 221/100 & S+G+3UF			32450	
670	ಎಸ್.ಎಂ.ಆರ್. ವಿನಯ್ ಎಸ್ಟಿಲ್ಲಾ ಅಪಾರ್ಟ್‌ಮೆಂಟ್ (ಸರ್ವೆ ನಂ.112,113 ಖಾತಾ ನಂ.1185/104/113/1 ಮತ್ತು 113/112 ವಾರ್ಡ್ ನಂ.11 ಎಸ್ಟಿಲ್ಲಾ-1 (ಬ್ಲಾಕ್-1) ಎಸ್ಟಿಲ್ಲಾ-2(ಬ್ಲಾಕ್-2) ಎಸ್ಟಿಲ್ಲಾ-3 (ಬ್ಲಾಕ್-3) ರೇರಾ ನಂ.)	SMR Vinay Estilla Aparment Estila-1 (Block-1), Estila-2 (Block-2), Estila-3 (Block-3) RERA No. PRM/KA/RERA/1251/309/PR/171021/001130			39600	
671	ಮೀನಾಕ್ಷಿ ಗಾರ್ಡೇನಿಯ ಸರ್ವೆ ನಂ. 113/2, ಖಾತಾ ನಂ. 104, (ಹೊಸ ಸೇರ್ಪಡೆ)	Meenakshi Gardenia			37070	
ಸಹಕಾರನಗರ / Sahakaranagara						
672	ಎ' ಬ್ಲಾಕ್	'A' Block	72000			
673	ಬಿ' ಬ್ಲಾಕ್	'B' Block	69000			
674	ಉನ್ನತಿ ಪ್ರಥಮ್ ಅಪಾರ್ಟ್‌ಮೆಂಟ್	Unnathi Pratham Aparment			59600	
675	ಸಿ' ಬ್ಲಾಕ್	'C' Block	55000			
676	ದ್ವಾರಕಮಯಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Dwarakamai Residency Aparment			49700	
677	ಡಿ' ಬ್ಲಾಕ್	'D' Block	69000			
678	ನಂದಿ ಅಸ್ಪೈರ್ ಅಪಾರ್ಟ್‌ಮೆಂಟ್	Nandi Aspire Aparment			57640	

679	'ಇ' ಬ್ಲಾಕ್	'E' Block	69000			
680	ಕಾರ್ತಿಕಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Karthika Residency Apartment			59400	
681	ಎಫ್' ಬ್ಲಾಕ್	'F' Block	76500			
682	ಜಾಸ್ಮಿನ್ ಚಾಲೆಟ್ ಅಪಾರ್ಟ್‌ಮೆಂಟ್	Jasmine Chalet Apartment			63690	
683	ಜಿ; ಬ್ಲಾಕ್	'G' Block	76500			
684	ಬಳ್ಳಾರಿ ಮುಖ್ಯರಸ್ತೆ (ಬಿಗ್ ಮಾರ್ಕೆಟ್ ಯಿಂದ) ಸಹಕಾರನಗರ 60 ಅಡಿ ರಸ್ತೆ ಕೊನೆವರೆಗೂ	Bellary Main road (From Big Market To Sahakaranagara 60 Feet Road)	15000 0			
685	ಸ್ಟರ್ಲಿಂಗ್ ಅಪಾರ್ಟ್‌ಮೆಂಟ್ ಎದುರು ರಸ್ತೆಯಿಂದ ಕೆನಾರಾ ಬ್ಯಾಂಕ್ ರಸ್ತೆ ವರೆವಿಗೂ	Opposite Sterling Apartment Road To Canara Bank Road	15000 0			
686	ಗೋಲ್ಡ್ ಫಿಂಚ್ ಆಸ್ಪತ್ರೆ ರಸ್ತೆಯಿಂದ ರಸ್ತೆ ಕೊನೆವರೆಗೂ	From Gold Finch Hospital To Road End	77000			
687	ರಾಯಲ್ ಮಾರ್ಟ್ ಎದುರುಗಡೆ ಇಂದ ಪೊಲೀಸ್ ಚೌಕಿ ಸ್ಥಳದ ವರೆಗೆ 60 ಅಡಿ ಮುಖ್ಯ ರಸ್ತೆ (ಹೊಸ ಸೇರ್ಪಡೆ)	From Royal Mart to Police Chowki 60 feet Road (New Edition)	86000			
ಎನ್.ಟಿ.ಐ ಬಡಾವಣೆ ರಾಜೀವ್ ಗಾಂಧಿನಗರ / N.T.I Layout Rajeev Gandhinagara						
688	ಎನ್.ಟಿ.ಐ ಬಡಾವಣೆ ರಾಜೀವ್ ಗಾಂಧಿನಗರ 1ನೇ ಫೇಸ್ (ಕೊಡಿಗೇಹಳ್ಳಿ/ಕೋತಿಹೊಸಹಳ್ಳಿ/ಬ್ಯಾಟರಾಯನಪುರ)	N.T.I Layout Rajeev Gandhinagara 1st Phase (Kodigehalli/Kothihosahalli/Byatarayanapura)	54000			
689	ಎನ್.ಟಿ.ಐ ಬಡಾವಣೆ ರಾಜೀವ್ ಗಾಂಧಿನಗರ 2ನೇ ಫೇಸ್ (ಕೊಡಿಗೇಹಳ್ಳಿ/ಕೋತಿಹೊಸಹಳ್ಳಿ/ಬ್ಯಾಟರಾಯನಪುರ)	N.T.I Layout Rajeev Gandhinagara 2nd Phase (Kodigehalli/Kothihosahalli/Byatarayanapura)	65000			
690	ಶ್ರೀ ಚಕ್ರ ನಿಲಯಂ	Shree Chakra Nilayam Apartment			55100	
691	ಎನ್.ಟಿ.ಐ ಬಡಾವಣೆ ರಾಜೀವ್ ಗಾಂಧಿನಗರ 3ನೇ ಫೇಸ್ (ಕೊಡಿಗೇಹಳ್ಳಿ/ಕೋತಿಹೊಸಹಳ್ಳಿ/ಬ್ಯಾಟರಾಯನಪುರ)	N.T.I Layout Rajeev Gandhinagara 3rd Phase (Kodigehalli/Kothihosahalli/Byatarayanapura)	46000			

692	13ನೇ ಮುಖ್ಯರಸ್ತೆ, ಹೈಟೆನ್ಷನ್ ವೈಯರ್ ಪಾರ್ಕ್, ಡಬ್ಬಲ್ ರೋಡ್ 'ಇ' ಬ್ಲಾಕ್ ಸಹಕಾರನಗರ.	13th Main Road, High Tension Wire Park, Double Road, E Block, Sahakaranagara.	79500			
693	20ನೇ ಮುಖ್ಯರಸ್ತೆ 60" ಅಡಿ ರಸ್ತೆ ಡಿ ಬ್ಲಾಕ್ ಮತ್ತು ಇ ಬ್ಲಾಕ್ ಸಹಕಾರನಗರ ರೈಲ್ವೆ ಸಮಾನಾಂತರ ರಸ್ತೆ, ಕೊಡಿಗೇಹಳ್ಳಿಯಿಂದ ಬಳ್ಳಾರಿ ರಸ್ತೆ	20th Main Road, 60 ft Road, D Block, Sahakaranagara Railway Parallel Road, from Kodigehalli Bellary Road,	11000 0			
694	14 ನೇ ಮುಖ್ಯರಸ್ತೆ, ಸಹಕಾರನಗರ, ಕೊಡಿಗೇಹಳ್ಳಿ ವರೆಗೆ (ಗುಣಪತಿ ದೇವಸ್ಥಾನದ ಕಾಂತಿ ಸ್ಟೀಟ್ ಬೀದಿ)	To 14th Main Sahakaranagara Kodigehalli (Ganapathi Temple, Kanthi Sweet Street.	86000			
695	7 ನೇ ಸಿ.ಕ್ಯೂ.ಎ.ಎಲ್. ಮುಖ್ಯರಸ್ತೆ (60ಅಡಿ ರಸ್ತೆ) (ಯೂಕೋ ಬ್ಯಾಂಕ್) ಕೊಡಿಗೇಹಳ್ಳಿ, ಮಾರುತಿನಗರ ಮುಖ್ಯರಸ್ತೆ.	7th CQAL Main Road, (60 ft Road) (UCO Bank) Kodigehalli, Maruthi Nagara Main Road.	79500			
696	24 ನೇ ಅಡ್ಡರಸ್ತೆ. (60 ಅಡಿ ರಸ್ತೆ) ಸಹಕಾರನಗರ	24th Cross, (60 ft Road) Sahakaranagara.	79500			
697	15ನೇ ಅಡ್ಡರಸ್ತೆ, 'ಎ' ಬ್ಲಾಕ್, ಸಹಕಾರನಗರ, ಕೆನರಾ ಬ್ಯಾಂಕ್ ರಸ್ತೆ, ಕೊಡಿಗೇಹಳ್ಳಿ ಮುಖ್ಯರಸ್ತೆಯಿಂದ ಕೆನರಾ ಬ್ಯಾಂಕ್	15th Cross A Block Sahakaranagara, Canara Bank Road, From Kodigehalli Main Road to Canara Bank.	79500			
698	ಅರ್ಕಾವತಿ ಬಡಾವಣೆ	Arkavathi layout	42000			
699	ಹೈಟೆಕ್ ಆರಿಗಾ ಅಪಾರ್ಟ್‌ಮೆಂಟ್	High Tech Auriga Aparment				37950

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಜಾಲ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ಥಿಗಳ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯಗಳ ಪ್ರಸ್ತಾವಿತ ದರಗಳ ಪಟ್ಟಿ

ಕ್ರ.ಸಂ.	ಹೋಬಳಿ/ಗ್ರಾಮ/ಪ್ರದೇಶ	Hobli/Villages/Area	ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್ ರೂ.ಗಳಲ್ಲಿ)	ಸ್ಥಳೀಯ ಸಂಸ್ಥೆ ಗ್ರಾಮಶಾಖಾ ವ್ಯಾಪ್ತಿಯ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್ ರೂ.ಗಳಲ್ಲಿ)	ವಿಲ್ಲ/ರೋ ಹೌಸ್ ನಿವೇಶನ ದರ (ಪ್ರತಿ ಚದರ ಮೀಟರ್ ರೂ.ಗಳಲ್ಲಿ)	ಕೃಷಿ ಜಮೀನು ಪ್ರತಿ ಎಕರೆಗೆ (ರೂ.ಲಕ್ಷಗಳಲ್ಲಿ)	ಸ್ಥಳೀಯ ಸಂಸ್ಥೆ/ ಸಕ್ಷಮ ಪ್ರಾಧಿಕಾರದ ಅನುಮೋದಿತ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ /ಫ್ಲಾಟ್/ವಿಲ್ಲಾಜೆಂಟ್ ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
1	2	3	4	5	6	7	8
1	ಅರೆಬಿನ್ನಮಂಗಲ	Arebinnamangala	13000	6200		100	
2	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳ 88, 89, 90, 93, 18, 87	Residential Land Use Survey No. : 88, 89, 90, 93, 18, 87				120	
3	ಕಾಡಿಗಾನಹಳ್ಳಿ	Kadiganahalli	19000	15800		350	
4	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 3, 4, 9, 10, 11, 12, 15, 16, 23, 27, 28, 29, 30, 32, 33.	National Highway adjacent survey no. 3, 4, 9, 10, 11, 12, 15, 16, 23, 27, 28, 29, 30, 32, 33.				750	
5	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳ 1, 2, 5 ರಿಂದ 7, 13, 14, 17 ರಿಂದ 22, 39 ರಿಂದ 44, 47, 50 ರಿಂದ 57, 59, 60, 96	Residential Land Use Sy nos: 1, 2, 5 to 7, 13, 14, 17 to 22, 39 to 44, 47, 50 to 57, 59, 60, 96				350	
6	ವಿದ್ಯಾನಗರ ಕ್ರಾಸ್ ರಸ್ತೆಗೆ ಅಭಿಮುಖವಾಗಿರುವ ನಿವೇಶನಗಳು ವೆಂಕಟೇಶ್ವರ ಇಂಜಿನಿಯರ್ ಕಾಲೇಜ್ ವರೆಗೆ	Sites Opposite to Vidyanagara Cross Road upto Venkateshwara Engineer College	16000				
7	ವುಡ್ಸ್ ಎನ್‌ಕ್ಲೇವ್ ಲೇಔಟ್	Woods Enclave Layout	20000				
8	ಸಾಯಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sai Residency Apartment					30000
9	ಟೆಲಿಕಾಂ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿ ನಿವೇಶನಗಳು	Telecom Employees Co-Operative Society Sites	20000				
10	ಪ್ರಭಾವತಿ ಪಾಮ್ ಅಪಾರ್ಟ್‌ಮೆಂಟ್	Prabhavathi Palm Apartment					38000
11	ಭುವನೇಶ್ವರಿ ಹೋಮ್ಸ್ ಅಪಾರ್ಟ್‌ಮೆಂಟ್	Bhuvaneshwari Homes Apartment					38000
12	ಎಮೆರಾಲ್ಡ್ ನೆಸ್ಟ್ ಅಪಾರ್ಟ್‌ಮೆಂಟ್	Emerald Nest Apartment					38000
13	ಶ್ರೀ ಸಾಯಿ ನಿವಾಸ್ ಅಪಾರ್ಟ್‌ಮೆಂಟ್	Sri Sai Nivas Apartment					38000
14	ಕ್ಲಾಸ್ಮೆಂಟ್ ಎನ್‌ಕ್ಲೇವ್ ನಿವೇಶನಗಳು	Classment Enclave Sites	25000				
15	ಪ್ರೆಸ್ಟೀಜ್ ಎನ್‌ಕ್ಲೇವ್	Prestige Enclave	20000				

16	ಸರ್ ಎಂ.ವಿ.ಐ.ಟಿ ಜಂಕ್ಷನ್ ಯಿಂದ ಸಾದಹಳ್ಳಿ ಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	Sir M.V. I. T Junction To Sadahalli Gate adjacent to National Highway on both sides	42000				
17	ಎಸ್.ಎಮ್.ಆರ್ ವಿನಯ್ ಗೇಟ್ ವೇ ವಸತಿ ಸಮುಚ್ಚಯ ಸರ್ವೆ ನಂ 27/1, ಖಾತಾ ನಂ 1165/1138/27/1, ಪಿಐಡಿ ನಂ 150200202100220741	S.M.R Vinay Gateway Apartment Sy no 27/1, Katha No 1165/1138/27/1, PID No 150200202100220741					37700
18	ಕುದುರೆಗೆರೆ	Kuduregere	10000	6500		120	
19	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 3, 63, 108, 70, 124, 125.	Residential Landuse Sy no.3, 63, 108, 70, 124, 125.				150	
20	ಟೆಲಿಕಾಂ ಬಡಾವಣೆ	Telecom Layout	10500				
21	ದಕ್ಷ ಬಡಾವಣೆ	Daksha Layout	11000				
22	ಕಟ್ಟಿಗೆನಹಳ್ಳಿ (ಬಿ.ಬಿ.ಎಂ.ಪಿ.)	Kattigenahalli (BBMP)	25000			350	
23	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು, 124, 126, 127, 128, 129, 130.	Peripheral Road Adjacent Survey No. 124, 126, 127, 128, 129, 130.				400	
24	ಕಟ್ಟಿಗೆನಹಳ್ಳಿ ಮುಖ್ಯರಸ್ತೆ (ಬಾಗಲೂರು ಕ್ರಾಸ್, ಸಾತನೂರು ಗಡಿ)	Kattigenahalli Main Road (Bagaluru Cross, Sathanuru Gadi)		32000			
25	ರೇವಾ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆಗೆ ಸರ್ಕಲ್‌ನಿಂದ ಕೋಗಿಲು ಗಡಿಯವರೆಗೆ	Sites Infront of the Road Facing Reva Engineering College upto Kogilu Village Border		29000			
26	ವಿನಾಯಕ ಲೇಔಟ್	Vinayaka Layout		26000			
27	ಬಾಬಾ ಲೇಔಟ್	Baba Layout		26000			
28	ಅಂಬಾಭವಾನಿ ಲೇಔಟ್	Ambabhavani Layout		25000			
29	ದ್ವಾರಕಾ ನಗರ	Dwaraka Nagara		23000			
30	ನಿತೇಶ್ ಸೆಂಟ್ರಲ್ ಪಾರ್ಕ್ ಅಪಾರ್ಟ್‌ಮೆಂಟ್	Nitesh Central Park Apartment					45000
31	ನಿತೇಶ್ ಕೊಲಂಬಸ್ ಸ್ಕ್ವೇರ್ ಅಪಾರ್ಟ್‌ಮೆಂಟ್	Nitesh Columbus Square Apartment					45000
32	ಕೃಷ್ಣ ಶೆಲ್ಟರ್ ಅಪಾರ್ಟ್‌ಮೆಂಟ್	Krishna Shelter Apartment					45000
33	ಆರ್. ಎಂ.ಜೆಡ್. ಸಾವನ್ ವಿಲ್ಲಾಸ್	R.M.Z. Savan Villas			42000		
34	ಸುರಕ್ಷಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Suraksha Enclave Apartment					25000
35	ನಿರಂತರ ಲೇಔಟ್	Niranthara layout		22000			
36	ವೆಲ್ ಪುಲ ಆರ್ಕಿಡ್	Velpula Orchid		25000			
37	ಗುರುಶ್ರೀ ಲೇಔಟ್	Gurushree Layout		20000			
38	ಪಾಲನಹಳ್ಳಿ	Palanahalli	20000	13100		280	
39	ಚಲ್ಲುಮನಕುಂಟೆ(ಗಲ್ಲುಮನಕುಂಟೆ)	Challumanakunte (Gallumanakunte)	10000	5400		70	
40	ಗೊಲ್ಲಹಳ್ಳಿ	Gollahalli	9000	5400		80	
41	ಗಡೇನಹಳ್ಳಿ	Gadenahalli	15000	8000		125	
42	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1, 19, 44, 46, 56, 38, 39, 43.	Residential Land Use Sy Nos: 1, 19, 44, 46, 56, 38, 39, 43.				150	
43	ಹಳೇ ಬೆಂಗಳೂರು ಲೇಔಟ್ (ಯುಟೋಪಿಯಾ)	Old Bengaluru Layout (Utopiya)	20000				
44	ಕೃಷ್ಣಜಾ ಗ್ರೀನ್ಸ್	Krishnaja Greens	19000				
45	ಇ.ಪಿ.ಐ ಹೆರಿಟೇಜ್	E.P.I Heritage	19000				
46	ಚನ್ನಹಳ್ಳಿ	Channahalli	15000	8000		150	

47	ಯುರೋ ವ್ಯಾಲಿ ಲೇಔಟ್	Euro Vally Layout	15000				
48	ಚಿಕ್ಕನಹಳ್ಳಿ	Chikkanahalli	11000	7000		125	
49	ಚೊಕ್ಕನಹಳ್ಳಿ	Chokkanahalli	14000	7000		130	
50	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 7, 8, 9, 10, 31	Residential Land Use Sy Nos.: 7, 8, 9, 10, 31				150	
51	ಪಂಚಮಿ ಡೆವಲಪರ್ಸ್ ಬಡಾವಣೆ	Panchami Developers Layout	15000				
52	ಎನ್.ಆರ್ ವಿಂಡ್‌ಗೇಟ್ಸ್ ಬ್ಲಾಕ್-ಎ ರಿಂದ ಎಫ್ ಅಪಾರ್ಟ್‌ಮೆಂಟ್ (ಸರ್ವೆ ನಂ. 94/2, ಖಾತಾ ನಂ. 194/36/2, ವಾರ್ಡ್ ನಂ. 05 & ಬಿ+ಜಿ+4ಯುಎಫ್)	NR WINDGATES Block-A,B,C,D,E,F Apartment (Sy.No. 94/2, Katha No. 194/36/2, Ward No. 05 & B+G+4UF)					35000
53	ಚಿಕ್ಕಜಾಲ	Chikkajala	21000	16000		400	
54	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. ಗಳು 5, 6, 78, 79, 80, 81, 82, 83, 8, 84, 85, 86, 110, 111, 112, 113, 114, 115, 93, 116, 117.	National Highway Adjacent Survey No. 5, 6, 78, 79, 80, 81, 82, 83, 8, 84, 85, 86, 110, 111, 112, 113, 114, 115, 93, 116, 117.				750	
55	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 77, 70 ರಿಂದ 76, 119, 130, 50, 51, 53, 55 ರಿಂದ 60, 28, 29, 30, 18 ರಿಂದ 20, 12 ರಿಂದ 22, 31 ರಿಂದ 51, 123.	Residential Land Use Sy nos.: 77, 70 to 76, 119, 130, 50, 51, 53, 55 to 60, 28, 29, 30, 18 to 20, 12 to 22, 31 to 51, 123.				500	
56	ಸರ್ಕೇನಂಟ್ ಸೆಲೆಸ್ಟಿಯ	Certainant Celestia	22000				
57	ಕರ್ನಾಟಕ ಟೆಲಿಕಾಂ ಬಡಾವಣೆ (ಅಕ್ಷಯ ಬೃಂದಾವನ)	Karnataka Telecom Layout (Akshaya Brindavana)	22000				
58	ಬಿಸಿಡಿ ಪ್ಯಾರಡಿಸೋ ಫೇಸ್-1	BCD Paradiso Phase-I	22000				
59	ಕಾಫಿ ಬೋರ್ಡ್ ಬಡಾವಣೆ	Coffee Board Layout	22000				
60	ವುಡ್ಸ್ ಎನ್‌ಕ್ಲೇವ್ ಲೇಔಟ್	Woods Enclave Layout	22000				
61	ಉ.ನೋ.ಕಛೇರಿ ರಸ್ತೆ (ಎನ್.ಹೆಚ್-7) ರಿಂದ ಪಿಲ್ಲೇಕಮನಗರ ರಸ್ತೆವರೆಗೆ	S.R.Office Road (From N.H-7 to Pillekamma nagara Road)	22000				
62	ಪಾರ್ಕ್ ವಿಲ್ಲಾ	Park Villa				25000	
63	ಸರ್ ಎಂ.ವಿ.ಐ.ಟಿ ಜಂಕ್ಷನ್ ಯಿಂದ ಸಾಧಹಳ್ಳಿ ಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	Sir M.V. I. T Junction To Sadahalli Gate Adjacent to National Highway on Both Sides	42000				
64	ಚಾಗಲಟ್ಟಿ	Chagalatti	13000	7200		110	
65	ವಿಮಾನ ನಿಲ್ದಾಣಕ್ಕೆ ಹೋಗುವ ಹಳೇ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಗಳು 34, 35, 54, 55, 56, 57, 58, 61, 62, 65, 68, 69, 70, 71, 72, 76, 77, 81, 147, 150, 151, 152, 164, 165, 166, 167, 168, 170, 171, 172	Survey no. 34, 35, 54, 55, 56, 57, 58, 61, 62, 65, 68, 69, 70, 71, 72, 76, 77, 81, 147, 150, 151, 152, 164, 165, 166, 167, 168, 170, 171, 172 are adjacent to old airport road (HAL)				150	
66	ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 67, 66, 64, 60, 59, 56, 57, 52, 50, 36, 39, 33, 49, 37, 42, 38, 33, 41, 42, 32, 31, 43, 30, 1, 2, 3, 169, 181, 180, 179, 178, 177, 176, 175,	Survey no. 67, 66, 64, 60, 59, 56, 57, 52, 50, 36, 39, 33, 49, 37, 42, 38, 33, 41, 42, 32, 31, 43, 30, 1, 2, 3, 169, 181, 180, 179, 178, 177, 176, 175, 174, 173, 6, 7, 8, 9, 10, 20, 21, 22, 29, 184. are adjacent proposed airport road				130	

	174, 173, 6, 7, 8, 9, 10, 20, 21, 22, 29, 184.					
67	ತರಹುಣಸೆ	Tarahunase	15000	7500		100
68	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1, 105, 106, 176, 177, 176, 184, 175	Residential Land Use Sy nos: 1, 105, 106, 176, 177, 176, 184, 175				120
69	ವಿಶ್ವೇಶ್ವರಯ್ಯ ಬಡಾವಣೆ	Visvesvaraya Layout	15200			
70	ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ಸೊಸೈಟಿ	Telecom Employees Housing Society	15700			
71	ಮೆ:: ಕೃಷ್ಣ ಡೆವಲಪ್‌ಮೆಂಟ್ ಕಾರ್ಪೊರೇಷನ್	M/s.Krishna Developers Corporation	15500			
72	ರಿಚ್‌ವಾಲೆ ಗಾರ್ಡನ್	Richvale Garden	15200			
73	ತರಬನಹಳ್ಳಿ	Tarabanahalli	16000	9500		200
74	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1 ರಿಂದ 4, 8, 9, 12, 17, 18, 41, 42, 43, 45, 46, 47, 48, 50 ರಿಂದ 54, 69, 71 ರಿಂದ 80, 83 ರಿಂದ 103, 105 ರಿಂದ 124, 126.	Residential Land Use Sy No: 1 to 4, 8, 9, 12, 17, 18, 41, 42, 43, 45, 46, 47, 48, 50 to 54, 69, 71 to 80, 83 to 103, 105 to 124, 126.				225
75	ತುಲಿಪ್ ಗಾರ್ಡನ್	Tulip Garden	19000			
76	ರಾಶಿ ಗಾರ್ಡನ್	Rashi garden	22000			
77	ರೆಟ್ರೇಟ್ ಗಾರ್ಡನ್ ವಿಲ್ಲಾಸ್	Retreat Garden Villas			30000	
78	ಯುಟೋಪಿಯಾ ಗಾರ್ಡನ್	Utopiya Garden	19000			
79	ಪ್ರೆಸ್ಟಿನ್ ವಿಲ್ಲಾಸ್	Prestine villas			30000	
80	ರೆಟ್ರೇಟ್ ನಿವೇಶನಗಳು	Retreat Sites	22000			
81	ಗೋಲ್ಡ್ ಫಿಂಚ್ ನಿವೇಶನಗಳು	Gold Finch Sites	22000			
82	ತಿಮ್ಮಸಂದ್ರ	Thimmasandra	11000	6800		70
83	ದಾಸನಾಯಕನಹಳ್ಳಿ	Dasanayakanahalli	10000	6800		65
84	ದೊಡ್ಡಜಾಲ ಅಮಾನಿಕೆರೆ	Doddajala Amanikere	11000	8000		120
85	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 53 ರಿಂದ 58, 74, 75, 77 ರಿಂದ 79, 81 ರಿಂದ 83, 85, 86, 96, 97.	Residential Land Use Sy Nos: 53 to 58, 74, 75, 77 to 79, 81 to 83, 85, 86, 96, 97.				130
86	ಐಎಸಿಇಟಿಇ & ಕೆ ಡಬ್ಲ್ಯೂಎಫ್ ಲೇಔಟ್	IACETE & KWF Layout	14000			
87	ದೊಮ್ಮಲೂರು (ದುಮ್ಮನಹಳ್ಳಿ)	Dommaluru (Dummanahalli)	9000	5900		75
88	ದೊಡ್ಡಜಾಲ	Doddajala	20000	11200		200
89	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1 ರಿಂದ 5, 8 ರಿಂದ 14, 16 ರಿಂದ 29, 31 ರಿಂದ 43, 47 ರಿಂದ 50, 52 ರಿಂದ 56, 58 ರಿಂದ 60, 62 ರಿಂದ 73, 77 ರಿಂದ 98, 100 ರಿಂದ 104, 119 ರಿಂದ 125, 127 ರಿಂದ 131, 150 ರಿಂದ 162, 163 ರಿಂದ 174, 176 ರಿಂದ 183, 187, 188, 189, 191.	Residential Land Use Sy Nos: 1 to 5, 8 to 14, 16 to 29, 31 to 43, 47 to 50, 52 to 56, 58 to 60, 62 to 73, 77 to 98, 100 to 104, 119 To 125, 127 to 131, 150 to 162, 163 to 174, 176 to 183, 187, 188, 189, 191.				285
90	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು, 44, 186, 189.	National highway adjacent survey no. 44, 186, 189.				450
91	ಗ್ರೀನ್ ಫೀಲ್ಡ್ ಲೇಔಟ್	Green Field Layout		18000		
92	ಡಿಯೋ ಮಾರ್ವಲ್ ಲೇಔಟ್	Diyo Marvel Layout		18000		
93	ಲೆಗಸಿ ಟೆರೆನೋ	Legacy Terreno	21000			

94	ಮನಿಟೋ ಈಶನ್ಯ ಅಪಾರ್ಟ್‌ಮೆಂಟ್	Manito Ehanya Apartment				30000
95	ಕೆಂಟ್ ಪ್ರಾವಿಜೆಟ್ ಆಂಕರ್ ರಿಯಾಲಿಟಿ ವಿಲ್ಲಾಸ್	Kent Pravijet Anchor Reality Villas		25000		
96	ಲೆಗೇಸಿ ವಿವಿಂಡ	Legacy Vivienda				35000
97	ಕೆಂಟ್ ಪ್ರಾವಿಜೆಟ್ ಆಂಕರ್ ರಿಯಾಲಿಟಿ ನಿವೇಶನಗಳು	Kent Pravijet Anchor Reality Sites	21000			
98	ನೆಲ್ಲುಕುಂಟೆ	Nellukunte	12000	7200		100
99	ನವರತ್ನ ಅಗ್ರಹಾರ	Navarathna Agrahara	19000	13000		300
100	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1 ರಿಂದ 4, 8 ರಿಂದ 19, 21, 22, 23, 25 ರಿಂದ 32, 34, 35, 37 ರಿಂದ 41, 43, 44, 49 ರಿಂದ 52, 54, 55 ರಿಂದ 58, 60 ರಿಂದ 69, 83, 86 ರಿಂದ 90, 93, 95, 96, 97, 101 ರಿಂದ 105, 116, 80, 94.	Residential Land Use Sy Nos.1 to 4, 8 to 19, 21, 22, 23, 25 to 32, 34, 35, 37 to 41, 43, 44, 49 to 52, 54, 55 to 58, 60 to 69, 83, 86 to 90, 93, 95, 96, 97, 101 to 105, 116, 80, 94.				350
101	ತುಲಿಪ್ ಗಾರ್ಡನ್	Tulip Garden	23000			
102	ರಾಶಿ ಗಾರ್ಡನ್	Rashi Garden	25000			
103	ರೆಟ್ರೇಟ್ ಗಾರ್ಡನ್ ವಿಲ್ಲಾಸ್	Retreat Garden Villas			30000	
104	ನವರತ್ನ ಅಗ್ರಹಾರ (ಭೋವಿ ಪಾಲ್ಯ)	Navarathna Agrahara (Bhovi Palya)	18000	12600		200
105	ರೆಟ್ರೇಟ್ ನಿವೇಶನಗಳು	Retreat Sites	19500			
106	ಸುದೀನ ಅಪಾರ್ಟ್‌ಮೆಂಟ್	Sudina Apartment				35000
107	ಪ್ರೆಸ್ಟೀಜ್ ಟೆಕ್ ಕ್ಲೌಡ್ ವಾಣಿಜ್ಯ (ಐಟಿ/ಬಿಟಿ ವಾಣಿಜ್ಯ/ ಆಫೀಸ್) ಸಂಕೀರ್ಣ. ಸರ್ವೆ ನಂ.13 ರಲ್ಲಿ 33 ಎಕರೆ (ಒಟ್ಟು ವಿಸ್ತೀರ್ಣ :133544.40 ಚದರ ಮೀಟರ್ ನಕ್ಷೆಯನ್ವಯ) ಸ್ಥಳೀಯ ಪಿಐಡಿ ನಂ.150200200900400102 ಖಾತಾ ನಂ. 88/103 ,89/104, 90/105,91/106,92/107,93/108,94/109, ಬಿಲ್ಡಿಂಗ್ ಏರಿಯಾ : 399,178,61 ಚ.ಮೀ	Prestige Teck Cloud Commercial (IT/BT Commercial/ Office , Sy No. 13 Measuring 33 Acre , 133544.40 Sq Mtrs , PID NO. 150200200900400102 Khatha No. 88/103 ,89/104, 90/105,91/106,92/107,93/108,94/109, Built up Area 399,178,61 Sq Mtrs	60000			
108	ಪಾಲ್ಯ/ಬಿ. ಕೆ. ಪಾಲ್ಯ	Palya/B.K Palya	14000	8300		100
109	ಪಾಪನಹಳ್ಳಿ	Papanahalli	11000	6200		85
110	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 10 ರಿಂದ 14, 37 , 38 ,46 ರಿಂದ 51, 53.	Residential Land Use Sy Nos. 10 to 14, 37 , 38 , 46 to 51, 53.				100
111	ಟೆಲಿಕಾಂ ಎಂಪ್ಲಾಯಿಸ್ ಕೋ ಆ. ಸೋಸೈಟಿ,	Telecom Employees Co-Operative Society	15000			
112	ಸೆಂಟ್ರಲ್ ಗೌರ್ನಮೆಂಟ್ ಹೌಸಿಂಗ್ ಸೋಸೈಟಿ	Central Government Housing Society	15600			
113	ಪಾಪನಹಳ್ಳಿ ಲೇಔಟ್ ಫೇಸ್ 1	Papanahalli Layout Phase 1	13000			
114	ಬೇಗೂರು	Beguru	17000	11000		175
115	ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು,36, 39, 40, 41, 42, 43, 44, 45, 46, 47, 48, 49, 53, 54, 60, 61, 62, 63, 64, 65, 66, 68, 69, 70, 71, 72, 75, 77, 78, 79,	Survey No. 36, 39, 40, 41, 42, 43, 44, 45, 46, 47, 48, 49, 53, 54, 60, 61, 62, 63, 64, 65, 66, 68, 69, 70, 71, 72, 75, 77, 78, 79, Adjacent to airport road				225
116	ಏರ್ ಪೋರ್ಟ್ ಕೌಂಟಿ ಲೇಔಟ್	Airport County Layout	18000			
117	ಐಎಸಿಇಟಿಇ & ಕೆ ಡಬ್ಲ್ಯೂಎಫ್ ಲೇಔಟ್	IACETE & KWF Layout	18000			
118	ಆರ್.ಡಿ.ಗ್ರೀನ್ಸ್ ವುಡ್ಸ್ ಲೇಔಟ್	R.D.Greenwoods Layout	18000			

119	ಬಿಲ್ಲಮಾರನಹಳ್ಳಿ	Billamaranahalli	19000	12000		200	
120	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 7 ರಿಂದ 20,23 ರಿಂದ 27, 30, 33, 35 ರಿಂದ 38, 40 ರಿಂದ 44, 46 ರಿಂದ 52.	Residential zone Sy nos.7 to 20, 23 to 27, 30, 33, 35 to 38, 40 to 44, 46 to 52.				235	
121	ವುಡ್ಸ್ ಎನ್‌ಕ್ಲೇವ್ ಲೇಔಟ್	Woods Enclave Layout	19500				
122	ಆರ್ಮಿ ವೆಲ್‌ಫೇರ್ ಅಸೋಸಿಯೇಶನ್ ವಿಲ್ಲಾಸ್	Army welfare association villas			19000		
123	ಆರ್ಮಿ ವೆಲ್‌ಫೇರ್ ಅಸೋಸಿಯೇಶನ್ ಅಪಾರ್ಟ್‌ಮೆಂಟ್	Army Welfare Association Apartment					30000
124	ಕಮಾಂಡರ್ಸ್ ಪಿನ್‌ನಾಕ್ಲ್	Commanders Pinnacle					29000
125	ಎಂಬಾಸ್ಸಿ ಬೋಲ್ ವಾರ್ಡ್ (ಸ್ಯಾಮಿ ಡ್ರೀಮ್ ಲ್ಯಾಂಡ್) ವಿಲ್ಲಾಸ್	Embassy Boulevard (Sammy Dream Land Villas)			68000		
126	ಸ್ಯಾಮಿ ಡ್ರೀಮ್ ಲ್ಯಾಂಡ್ ನಿವೇಶನಗಳು ಸರ್ವೆ ನಂ.ಗಳು 28/1, 28/2, 29/1, 29/2, 30/2, 31, 32/1, 32/2, 33/1, 33/2, 12, 13/1, 13/2, 14, 4/4, 2/3, 2/5, 2/6, 4/1, 26, 4/5, 4/6, 27/1, 27/4, 21/4, 2/1, 22/2, 22/3, 25/1, 25/2, 27/2, 27/3, 27/5.	Sammy Dream Land Sites Sy Nos: 28/1, 28/2, 29/1, 29/2, 30/2, 31, 32/1, 32/2, 33/1, 33/2, 12, 13/1, 13/2, 14, 4/4, 2/3, 2/5, 2/6, 4/1, 26, 4/5, 4/6, 27/1, 27/4, 21/4, 22/1, 22/2, 22/3, 25/1, 25/2, 27/2, 27/3, 27/5.	21000				
127	ಬೈಯುಪ್ಪನಹಳ್ಳಿ	Biaapanahalli	17000	9300		100	
128	ಮಹಾನಗರ ಪಾಲಿಕೆ ಹೊಸದಾಗಿ ನಿರ್ಮಿಸಿರುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 6, 7	Survey no 6, 7 facing BBMP new developed road				145	
129	ಬೆಟ್ಟಹಲಸೂರು.	Bettahalasuru	15000	7035		105	
130	ಸರ್ .ಎಂ.ವಿ.ಐ.ಟಿ ಕಾಲೇಜ್ ಜಂಕ್ಷನ್ ಯಿಂದ ರಾಜಾನುಕುಂಟೆ ರಸ್ತೆಕಡೆಯ ತರಹುಣಸೆ ಸರ್ಕಲ್ ವರೆಗೆ	Sir M.V. I. T College Junction Towards Rajanakunte Road up to Tharahunase Village Junction	39000				
131	ಬೈಯನಹಳ್ಳಿ	Biyanahalli	13000	7200		110	
132	ಪಂಚಮಿ ಡೆವಲಪರ್ಸ್ ಬಡಾವಣೆ	Panchami Developers Layout	14000				
133	ಎಸ್. ಎಲ್. ಎನ್. ಡ್ರೀಮ್ಸ್	S.L.N Dreams	14500				
134	ಕಾಫೀ ಬೋರ್ಡ್ ಲೇಔಟ್	Coffee Board Layout	14000				
135	ಗ್ರೀಕ್ ಅರೋರ ಗಾರ್ಡನ್	Greek Arora Garden	13500				
136	ಸಿ ಆರ್. ಎಸ್. ಬಡಾವಣೆ	C.R.S. Layout	13500				
137	ಯುರೋ ವ್ಯಾಲಿ ಲೇಔಟ್	Euro Vally Layout	14000				
138	ಕೆನ್ಸಿಂಗ್ಟೌನ್ ಪಾರ್ಕ್	Kensington Park	13500				
139	"ಆಫ್ಟರ್ ದಿ ರೈನ್" ರೋ/ವಸತಿ ಸಮೂಹ (ಸರ್ವೆ ನಂ. 230/1, 239/2ಬಿ, 240/1, 240/2, 241, 245/1, 245/2, 246(ಪಿ), 353, 355, 226/2, 227/1, 227/2, 228/1, 228/2, 228/3, 229, 230/2, 230/3, 230/4, 230/5, 230/6, 242/1, 242/2 & 244/2) Rera No. PRM/KA/RERA/1251/309/PR/171014/ 000483 & PRM/KA/RERA/1251/309/PR/180519/ 001763	"AFTER THE RAIN" Row/ Group-house (Sy.No. 230/1, 239/2b, 240/1, 240/2, 241, 245/1, 245/2, 246(P), 353, 355, 226/2, 227/1, 227/2, 228/1, 228/2, 228/3, 229, 230/2, 230/3, 230/4, 230/5, 230/6, 242/1, 242/2 & 244/2) Rera No. PRM/KA/RERA/1251/309/PR/171014/0004 83 & PRM/KA/RERA/1251/309/PR/180519/0017 63			77000		

140	"ಆಪ್ಲರ್ ದಿ ರೈನ್" ವಾಣಿಜ್ಯ ಸಂಕೀರ್ಣ (ಸರ್ವೆ ನಂ. 230/1, 239/2ಬಿ, 240/1, 240/2, 241, 245/1, 245/2, 246(ಪಿ), 353, 355, 226/2, 227/1, 227/2, 228/1, 228/2, 228/3, 229, 230/2, 230/3, 230/4, 230/5, 230/6, 242/1, 242/2 & 244/2) Rera No. PRM/KA/RERA/1251/309/PR/171014/000483 & PRM/KA/RERA/1251/309/PR/180519/001763	"AFTER THE RAIN" Commercial (Sy.No. 230/1, 239/2b, 240/1, 240/2, 241, 245/1, 245/2, 246(P), 353, 355, 226/2, 227/1, 227/2, 228/1, 228/2, 228/3, 229, 230/2, 230/3, 230/4, 230/5, 230/6, 242/1, 242/2 & 244/2) Rera No. PRM/KA/RERA/1251/309/PR/171014/000483 & PRM/KA/RERA/1251/309/PR/180519/001763			99000		
141	ಬಾಗಲೂರು	Bagaluru	16000	8800		150	
142	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1, 6, 14, 15, 16, 17, 412, 152, 151, 150, 153, 156, 449, 398, 402, 403, 407, 408, 409, 441, 442, 443, 444, 435, 436, 446 ರಿಂದ 448, 414 ರಿಂದ 416, 550, 175, 176	Residential Land Use Sy Nos.: 1, 6, 14, 15, 16, 17, 412, 152, 151, 150, 153, 156, 449, 398, 402, 403, 407, 408, 409, 441, 442, 443, 444, 435, 436, 446 to 448, 414 to 416, 550, 175, 176				180	
143	ವಿಮಾನ ನಿಲ್ದಾಣಕ್ಕೆ ಹೋಗುವ ಹಳೇ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಗಳು 261, 262, 263, 379, 258, 257, 256, 254, 248, 249, 1, 2, 3, 4, 5, 8, 9, 120, 121, 122, 123, 249, 177, 176, 124, 125, 127, 128, 129, 130, 131, 133, 371, 372, 373, 332, 250, 252, 253, 271, 280, 279, 259, 272	Survey no. 261, 262, 263, 379, 258, 257, 256, 254, 248, 249, 1, 2, 3, 4, 5, 8, 9, 120, 121, 122, 123, 249, 177, 176, 124, 125, 127, 128, 129, 130, 131, 133, 371, 372, 373, 332, 250, 252, 253, 271, 280, 279, 259, 272 are adjacent to old airport road (HAL)				250	
144	ರಾಮ್ಸ್ ಲೇಕ್ ವ್ಯೂ ಮೆಡೋಸ್	Rams Lakeview Meadows	24000				
145	ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 3, 4, 5, 8, 9, 120, 130, 131, 128, 129, 123, 120, 124, 177, 371, 372, 373, 374, 332, 331, 330, 328, 250, 248, 249, 251, 250, 252, 253, 254, 255, 256, 257, 259, 258, 147, 176	Survey No. 2, 3, 4, 5, 8, 9, 120, 130, 131, 128, 129, 123, 120, 124, 177, 371, 372, 373, 374, 332, 331, 330, 328, 250, 248, 249, 251, 250, 252, 253, 254, 255, 256, 257, 259, 258, 147, 176 are adjacent to proposed airport road				275	
146	ಬಿ ಇ ಎಂ ಎಲ್ ಸೌಕರರ ಬಡಾವಣೆ	BEML layout		15000			
147	ಎಲ್ ಜಿ ರೋಸ್ ಹೆರಿಟೇಜ್	L.G.Rose heritage		17000			
148	ಬಾಗಲೂರು ಗ್ರಾಮದ ಮುಖ್ಯ ರಸ್ತೆ ಹೊಂದಿಕೊಂಡಿರುವ ಸ್ವತ್ತುಗಳು	Properties adjacent to Bagaluru main road	20000			165	
149	ಕೆ.ಕೆ. ಮೆಡೋಸ್ ಅಪಾರ್ಟ್‌ಮೆಂಟ್ಸ್	K.K. MEADOWS Apartment					25000
150	ಜಸಪರ್ ಅಂಡ್ ಇರಿಡಿಯಮ್ ಅಟ್ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮ ದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ಬರುವ ಹಾರ್ಡ್‌ವೇರ್ ಸೆಕ್ಟರ್ ಹೈಟೆಕ್ ಡಿಫೆನ್ಸ್ ಅಂಡ್ ಎರೋಸ್ಪೇಸ್ ಪಾರ್ಕ್ ಕೈಗಾರಿಕ ಪ್ರದೇಶದ (Hardware Sector	JASPER and IRIDIUM at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) (Hardware Sector Hightech defence and Aerospace Park) Industrial area House no R-8 & R-5					42000

	Hightech defence and Aerospace Park) ನಿವೇಶನ ಸಂಖ್ಯೆ R-8 & R-5					
151	ಕ್ರಿಪ್ಟನ್ ಅಟ್ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Krypton at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5				42000
152	ಹಿಲಿಯೊ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Heleo at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5				42000
153	ಗೆಲ್ಲಿಯಂ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Gallim Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5				42000
154	ಪ್ರೆಸ್ಟೀಜ್ ಫನ್ ಬರಿ ಪಾರ್ಕ್- ರೀಜೆಂಟ್ ವಸತಿ ಸಮುಚ್ಚಯ (ಬಾಗಲೂರು ಗ್ರಾಮದ (ಪಾರ್ಟ್ ಆಫ್) ಸರ್ವೆ ನಂ.429 ಮತ್ತು 462ರಲ್ಲಿ ಬರುವ ಹಾರ್ಡ್‌ವೇರ್ ಸೆಕ್ಟರ್ , ಹೈಟೆಕ್ ಡಿಫೆನ್ಸ್ ಅಚಿಡ್ ಏರೋಸ್ಪೇಸ್ ಪಾರ್ಕ್ , ಕೈಗಾರಿಕಾ ಪ್ರದೇಶದ ನಿವೇಶನ ಸಂ.ಆರ್ -6-ಪಾರ್ಟ್ -1	Prestige Phinsbari Park - Rejent Residential Apartments (Bagalur Village (Part of) Sy No.429 and 462 (Hardware Sector , Hightech , Defence And Aerospace Park) Site No.R-6-Part -1				42000
155	ಪ್ರೆಸ್ಟೀಜ್ ಫನ್ ಬರಿ ಪಾರ್ಕ್- ಹೈಡ್ ವಸತಿ ಸಮುಚ್ಚಯ (ಬಾಗಲೂರು ಗ್ರಾಮದ (ಪಾರ್ಟ್ ಆಫ್ 177) ಬ್ಲಾಕ್ ನಂ. 2 ಮತ್ತು 7) 426, 430, 463, ಮತ್ತು ಹೊವಿನಾಯಕನಹಳ್ಳಿ ಗ್ರಾಮದ ಸರ್ವೆ ನಂ.69/1ರಲ್ಲಿ ಬರುವ ಹಾರ್ಡ್‌ವೇರ್ ಸೆಕ್ಟರ್ , ಹೈಟೆಕ್ ಡಿಫೆನ್ಸ್ ಅಚಿಡ್ ಏರೋಸ್ಪೇಸ್ ಪಾರ್ಕ್ , ಕೈಗಾರಿಕಾ ಪ್ರದೇಶದ ನಿವೇಶನ ಸಂ.ಆರ್ -6-ಪಾರ್ಟ್	Prestige Phinsbari Park - Hide Residential Apartments (Bagalur Village (Part of 177) (Block 2 and 7) 429, 430,463 and Hoovinayakanahalli Village Sy No. 69/1Hardware Sector , Hightech , Defence And Aerospace Park) Site No.R-6-Part				42000
156	ಬೋಯಿಲಹಳ್ಳಿ	Boyilahalli	14000	8500		125
157	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 50, 60, 62 ರಿಂದ 67, 30 ರಿಂದ 56, 28, 20 ರಿಂದ 27.	Residential Land Use:50, 60, 62 to 67, 30 to 56, 28, 20 to 27.				150
158	ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿ ಕೊಂಡಿರುವ ಸ್ಥಳಗಳು	Properties Adjacent to Airport Road	19000			
159	ಎಂ.ಜಿ. ಬಿ ಬಡಾವಣೆ	M.G.B Layout	16000			
160	ಶ್ರೀನಿಧಿ ಎನ್‌ಕ್ಲೇವ್	Shrinidhi Enclave	16000			
161	ರೋಜ್ ಅವೆನ್ಯೂ	Rose Avenue	16000			
162	ರಕ್ಷಾ ನಿಕುಂಜ	Raksha Nikunj	16000			
163	ನಾರಾಯಣರೆಡ್ಡಿ ಲೇಔಟ್	Narayanareddy layout	16000			
164	ಫ್ಲಾಮಿಂಗೋ ಟೌನ್ ಷಿಫ್ಟ್ ಎಕ್ಸ್ಟೆನ್ಷನ್	Flamingo Township Extention	16200			

165	ಫ್ಲೈಮಿಂಗೋ ಟೌನ್ ಷಿಫ್	Flamingo Township	16800			
166	ಬಿ. ಕೆ. ಹಳ್ಳಿ ಅಮಾನಿಕೆರೆ	B.K Halli Amanikere	10000	5300		80
167	ಮಹಾನಗರ ಪಾಲಿಕೆ ಹೊಸದಾಗಿ ನಿರ್ಮಿಸಿರುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು 10/1, 10/2, 12, 17, 19, 13/1, 13/2, 13/3, 16/1, 16/2, 20 adjacent to BBMP new developed road	Survey No 10/1, 10/2, 12, 17, 19, 13/1, 13/2, 13/3, 16/1, 16/2, 20 adjacent to BBMP new developed road				105
168	ಬಂಡಿಕೋಡಿಗೇಹಳ್ಳಿ	Bandikodigehalli	11000	6300		100
169	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 22, 29, 30, 78, 103, 104, 108, 111, 139 ರಿಂದ 144, 36, 38, 39, 3.	Residential Land Use Sy No.: 22, 29, 30, 78, 103, 104, 108, 111, 139 to 144, 36, 38, 39, 3.				115
170	ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 74	Properties Adjacent to Airport Road Survey No.74				125
171	ಮಹಾನಗರ ಪಾಲಿಕೆ ಹೊಸದಾಗಿ ನಿರ್ಮಿಸಿರುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು 74/ಫಿ2, 74/ಫಿ3, 74/ಫಿ6, 74/ಫಿ7, 74/ಫಿ8, 74/ಫಿ9, 74/301, 74/302, 74/303, 74/304, 74/305, 74/306, 74/307, 74/308, 74/309, 74/310, 58, 2/1, 2/2, 77/1, 77/2, 77/3, 77/4, 80/1, 80/2, 80/3, 80/4, 82/1, 82/2, 59, 60, 61, 56, 9/1, 1/1, 1/2, 76, 56	Survey No 74/P2, 74/P3, 74/P6, 74/P7, 74/P8, 74/P9, 74/301, 74/302, 74/303, 74/304, 74/305, 74/306, 74/307, 74/308, 74/309, 74/310, 58, 2/1, 2/2, 77/1, 77/2, 77/3, 77/4, 80/1, 80/2, 80/3, 80/4, 82/1, 82/2, 59, 60, 61, 56, 9/1, 1/1, 1/2, 76, 56 adjacent to BBMP new developed road				145
172	ಫೆರ್ನ್ಸ್ ಆಸ್ಪನ್ ಹೈಟ್ಸ್	Ferns Aspen Heights	14000			
173	ಮರಳಕುಂಟೆ	Maralakunte	9500	6000		65
174	ಮಾರನಾಯಕನಹಳ್ಳಿ	Maranayakanahalli	14000	9300		130
175	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1, 3, 4, 6, 7, 41, 43, 44, 45, 39, 38, 37, 35, 31, 30, 29	Residential Land Use Sy Nos.: 1, 3, 4, 6, 7, 41, 43, 44, 45, 39, 38, 37, 35, 31, 30, 29				155
176	ರೈನೋ ಬಡಾವಣೆ	Raino Layout	15000			
177	ಕಾಫೀ ಬೋರ್ಡ್ ಲೇಔಟ್	Coffee Board Layout	15000			
178	ಹರಿತ ರೆಸಿಡೆನ್ಸಿ	Haritha Residency	15000			
179	ರಮಣಶ್ರೀ ಲೇಕ್ ಗಾರ್ಡನ್	Ramanashree Lake Garden	15000			
180	ಮೀನುಕುಂಟೆ	Meenukunte	19000	15000		245
181	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1 ರಿಂದ 22, 44, 45, 68, 69	Residential Land Use Sy Nos:1 to 22, 44, 45, 68, 69				500
182	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 1, 3, 21, 23, 24, 25, 34,44,45, 39, 40, 41, 42, 43, 57, 58, 59, 61, 62, 63, 67, 68, 69, 70.	National highway adjacent survey no. 1, 3, 21, 23, 24, 25, 34, 39, 40, 41, 42, 43, 44, 45, 57, 58, 59, 61, 62, 63, 67, 68, 69, 70.				750
183	ಸಿರ್ ಎಂ.ವಿ.ಐ.ಟಿ ಜಂಕ್ಷನ್ ಯಿಂದ ಸಾಡಹಳ್ಳಿ ಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	Sir M.V. I. T Junction To Sadahalli Gate adjacent to National Highway on both sides	42000			
184	ಮುತ್ತಗದಹಳ್ಳಿ	Mutttagadahalli	13000	8300		150

185	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 49, 50, 12, 9, 3, 2, 6, 4, 56, 18, 15, 16, 17, 25, 36, 33	Residential Land Use Sy Nos. : 49, 50, 12, 9, 3, 2, 6, 4, 56, 18, 15, 16, 17, 25, 36, 33				175	
186	ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಹೊಂದಿಕೊಂಡಿರುವ ಸರ್ವೆ ನಂ.4, 6, 7, 8, 9, 12 , 13, 14, 15, 16, 30, 31, 32, 33, 34, 35, 58, 59, 61, 62, 63, 64, 74	Survey no. 4, 6, 7, 8, 9, 12 , 13, 14, 15, 16, 30, 31, 32, 33, 34, 35, 58, 59, 61, 62, 63, 64, 74 are adjacent to proposed airport road				200	
187	ಏರ್ ಪೋರ್ಟ್ ಕೌಂಟಿ ಲೇಔಟ್	Airport County Layout	14000				
188	ಐಎಸಿಇಟಿಇ & ಕೆ ಡಬ್ಲ್ಯೂಎಫ್ ಲೇಔಟ್	IACETE & KWF Layout	14000				
189	ಎಸ್ಟೀಮ್ ಎರೋಪಾರ್ಕ್ ಲೇಔಟ್ ಸರ್ವೆ ನಂ 20/3, 20/4, 21, 47/2, 47/3, 47/4, 49/1, 49/2, ಮತ್ತು 50/6	Esteem Aero Park Layout Sy No 20/3, 20/4, 21, 47/2, 47/3, 47/4, 49/1, 49/2, and 50/6	16000				
190	ಮೀಸಗಾನಹಳ್ಳಿ	Meesaganahalli	17000	12000		170	
191	ವಸತಿ ಮತ್ತು ವಾಣಿಜ್ಯ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 38 ರಿಂದ 52,1 ರಿಂದ 13, 36, 57, 58, 69, 70, 60 ರಿಂದ 65, 68, 66, 71, 72, 73, 75, 84, 83	Residential & Commercial Land Use Sy Nos: 38 to 52, 1 to 13, 36, 57, 58, 69, 70, 60 to 65, 68, 66, 71, 72, 73, 75, 84, 83				190	
192	ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 10, 11, 12, 13, 15, 27, 35	Survey no.10, 11, 12, 13, 15, 27, 35 are adjacent to proposed airport road				250	
193	ದೇವನಹಳ್ಳಿ ಏವಿಯೇಟರ್ಸ್	Devanahalli Aviators	18000				
194	ಮಾನಸ ಗೋಲ್ಡನ್ ಶೆಲ್ಟರ್	Manasa Golden Shelter	18000				
195	ಕಾಫೀ ಬೋರ್ಡ್ ಲೇಔಟ್	Coffee Board Layout	18000				
196	ಮಂಚಪ್ಪನಹೊಸಹಳ್ಳಿ	Manchappana Hosahalli	11500	8200		75	
197	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 85, 101, 102, 32, 33, 34, 54 ರಿಂದ 59.	Residential Land Use Sy No. : 85, 101, 102, 32, 33, 34, 54 to 59 .				85	
198	ಮಹದೇವಕೋಡಿಗೇಹಳ್ಳಿ	Mahadevakodigehalli	10000	6400		70	
199	ಎಮಿರಾಲ್ಡ್ ಮಿಡೋಸ್ ಲೇಔಟ್	Amirolld Meawdos Layout	13000				
200	ಮೈಲನಹಳ್ಳಿ	Mylanahalli	11000	6300		125	
201	ಮಹಾನಗರ ಪಾಲಿಕೆ ಹೊಸದಾಗಿ ನಿರ್ಮಿಸಿರುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು 91/1, 91/2, 91/3, 91/4, 91/5, 91/6, 91/7, 91/8, 91/9, 91/10, 99/1, 99/2, 99/3, 99/4, 99/5, 100/1, 100/2, 100/3, 100/4, 100/5, 104/1, 104/2, 105, 106/1, 6/1ಎ, 6/1ಬಿ, 6/2, 81/1, 81/2, 81/3, 45/2, 46/1, 46/2, 46/3, 46/4, 46/5, 46/6, 46/7, 13, 19, 45/1, 45/2, 51/1, 51/2, 52, 53, 41	Survey No91/1, 91/2, 91/3, 91/4, 91/5, 91/6, 91/7, 91/8, 91/9, 91/10, 99/1, 99/2, 99/3, 99/4, 99/5, 100/1, 100/2, 100/3, 100/4, 100/5, 104/1, 104/2, 105, 106/1, 6/1A, 6/1B, 6/2, 81/1, 81/2, 81/3, 45/2, 46/1, 46/2, 46/3, 46/4, 46/5, 46/6, 46/7, 13, 19, 45/1, 45/2, 51/1, 51/2, 52, 53, 41 adjacent to BBMP new developed road				150	
202	ಮಾರಸಂದ್ರ	Marasandra	10000	6100		50	
203	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1, 2, 3, 15, 16, 17, 21, 22, 24, 28.	Residential Land Use Sy no.: 1, 2, 3, 15, 16, 17, 21, 22, 24, 28.				65	
204	ಮಾರೇನಹಳ್ಳಿ	Marenahalli	11500	6000		70	

205	ಶೆಟ್ಟಿಗರೆ	Shettigere	17000	11500		300
206	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 80, 101, 99, 93, 91, 105, 90	Residential Land Use Sy No.: 80, 101, 99, 93, 91, 105, 90				500
207	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ. 76, 77, 78, 79, 80, 89, 90, 91, 92, 97, 99, 100, 101, 102, 106	National Highway Adjacent Survey No. 76, 77, 78, 79, 80, 89, 90, 91, 92, 97, 99, 100, 101, 102, 106.				750
208	ಜಯಸೂರ್ಯ ಡೆವಲಪ್ಸ್ ಕೆ. ಪಿ. ಎಸ್ ಸಿ ಬಡಾವಣೆ	Jayasurya Developers K.P.S.C Layout	18000			
209	ಬಂಡಾರಿ ಕನ್ಸ್ಟ್ರಕ್ಷನ್ಸ್	Bandari Constructions	18000			
210	ಐಎಸಿಇಟಿಇ & ಕೆ ಡಬ್ಲ್ಯೂಎಫ್ ಲೇಔಟ್	IACETE & KWF Layout	18000			
211	ಗ್ರೀನ್ ಫೀಲ್ಡ್ಸ್ ಲೇಔಟ್	Green Field Layout	18000			
212	ಶ್ರೀ ದುರ್ಗ ಚೈಶಲ್ಯ ಲೇಔಟ್	Sree Durga Chaishalya Layout	18000			
213	ಡೌನ್ ಟೌನ್ ಪಾರ್ಕ್ ನಿವೇಶನಗಳು	Downtown Park Sites	18000			
214	ಸರ್ ಎಂ.ವಿ.ಐ.ಟಿ ಜಂಕ್ಷನ್ ಯಿಂದ ಸಾಡಹಳ್ಳಿ ಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	Sir M.V. I. T Junction To Sadahalli Gate adjacent to National Highway on both sides	42000			
215	ಸಾತನೂರು	Sathanooru	18000	8800		150
216	ಮಹಾನಗರ ಪಾಲಿಕೆ ಹೊಸದಾಗಿ ನಿರ್ಮಿಸಿರುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು 25, 25/1, 25/2, 25/3, 25/4, 25/5, 25/6, 25/7, 26, 27/1, 27/2, 27/3, 28, 30/1, 30/2, 30/3, 30/4, 30/5, 30/6, 30/7, 32, 33, 36, 37, 40/1ಎ, 40/1ಬಿ, 40/1ಸಿ, 40/2, 54	Survey No25, 25/1, 25/2, 25/3, 25/4, 25/5, 25/6, 25/7, 26, 27/1, 27/2, 27/3, 28, 30/1, 30/2, 30/3, 30/4, 30/5, 30/6, 30/7, 32, 33, 36, 37, 40/1A, 40/1B, 40/1C, 40/2, 54 adjacent to BBMP new developed road				200
217	ಸಾತನೂರು ಗಡಿಯ ಮುಖ್ಯ ರಸ್ತೆಯಿಂದ ಬಾಗಲೂರು ಗಡಿಯ ಮುಖ್ಯರಸ್ತೆವರೆಗೆ	Sathnoor Boreder Main Road to Bagaluru Border Main Road	20000			200
218	ಸೊನ್ನಪ್ಪನಹಳ್ಳಿ	Sonnappannahalli	22000	18000		450
219	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂ.ಗಳು 1, 6, 7, 8, 10, 11, 12, 13, 33, 35, 37, 39, 41, 42, 43, 44, 45	National Highway Adjacent Survey No. 1, 6, 7, 8, 10, 11, 12, 13, 33, 35, 37, 39, 41, 42, 43, 44, 45.				750
220	ಮಹಾವೀರ್ ಸೆಲೆಸಿ ವಸತಿ ಸಮುಚ್ಚಯ ಸರ್ವೆ ನಂ 12/5, 12/6, 12/8, 12/9, ಮತ್ತು 12/10 ರಲ್ಲಿ ಒಟ್ಟು ವಿಸ್ತೀರ್ಣ 04 ಎಕರೆ 39 ಗುಂಟೆ ಸ್ವತ್ತಿನ ಸಂಖ್ಯೆ: 150200202100520030 ಗ್ರಾಮ ಪಂಚಾಯತಿ ಸ್ವತ್ತಿನ ಸಂಖ್ಯೆ 718 /610	Mahaveer Celesse Residential Apartment Sy No 12/5, 12/6, 12/8, 12/9, and 12/10 Extent 04 acre 39 Guntas Property no 150200202100520030 Panchyathi Property No 718 /610			43600	
221	ಬಿ.ಎಸ್.ಎಫ್ ಯಿಂದ ಸರ್ ಎಂ.ವಿ.ಐ.ಟಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	B.S.F To Sir M.V. I. T Junction adjacent to National Highway on both sides	48000			
222	ಸರ್ ಎಂ.ವಿ.ಐ.ಟಿ ಜಂಕ್ಷನ್ ಯಿಂದ ಸಾಡಹಳ್ಳಿ ಗೇಟ್ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	Sir M.V. I. T Junction To Sadahalli Gate adjacent to National Highway on both sides	42000			
223	ಸರ್ .ಎಂ.ವಿ.ಐ.ಟಿ ಕಾಲೇಜ್ ಜಂಕ್ಷನ್ ಯಿಂದ ರಾಜಾನುಕುಂಟೆ ರಸ್ತೆಕಡೆಯ ತರಹುನುಸೆ ಸರ್ಕಲ್ ವರೆಗೆ	Sir M.V. I. T College Junction Towards Rajanakunte Road up to Tharahunase Village Junction	39000			

224	ಸಿಂಗನಹಳ್ಳಿ	Singanahalli	11000	7000		80	
225	ಎಸ್.ಎಮ್.ಆರ್ ವಿನಯ್ ಗೇಟ್ ವೇ ವಸತಿ ಸಮುಚ್ಚಯ ಸರ್ವೆ ನಂ 27/1, ಖಾತಾ ನಂ 1165/1138/27/1, ಪಿಐಡಿ ನಂ 150200202100220741	S.M.R Vinay Gateway Apartment Sy no 27/1, Katha No 1165/1138/27/1, PID No 150200202100220741					37700
226	ಸುಗ್ಗಟ್ಟಿ	Suggatta	15000	9500		125	
227	ಹೊಸಹಳ್ಳಿ	Hosahalli	15000	8500		85	
228	ಮಿನಿಸ್ಟ್ರಿ ಆಫ್ ಕಮ್ಯೂನಿಕೇಶನ್ಸ್ ಬಡಾವಣೆ	Ministry of Communication Layout	17000				
229	ಎಂಬಾಸ್ಸಿ ಬೋಲ್ ವಾರ್ಡ್ (ಸ್ಯಾಮಿ ಡ್ರೀಮ್ ಲ್ಯಾಂಡ್) ವಿಲ್ಲಾಸ್	Embassy Bole Ward (Sammy Dream Land Villas)			65000		
230	ಸ್ಯಾಮಿ ಡ್ರೀಮ್ ಲ್ಯಾಂಡ್ ನಿವೇಶನಗಳು	Sammy Dream Land Sites	18500				
231	ಗೋದ್ರೇಜ್ ಅಕ್ವಾ ಅಪಾರ್ಟ್‌ಮೆಂಟ್ ಸರ್ವೆ ನಂ 130/1, (ಹೊಸ ಸರ್ವೆ ನಂ 130/6) ಮತ್ತು 131 ಖಾತಾ ಸಂಖ್ಯೆ 13/13/131- 54/130/6/130/1, ಪಿಐಡಿ ನಂ 150200202600500741	Godrej Aqua Apartment Sy No 130/1 (New Sy no 130/6) and 131 Khatha 150200202600500741 of No 13/13/131-54/130/6/130/1 PID No 150200202600500741					37000
232	ಅರ್ಥ್ ಅಂಡ್ ಎಸೆನ್ಸ್ ಪ್ಲಾಟ್ ಡೆವಲಪ್‌ಮೆಂಟ್ (ಸರ್ವೆ ನಂ.7, 9/1, 9/2, 9/3, 9/4)	Earth And Essence Plotted Development (Sy No.7, 9/1, 9/2, 9/3, 9/4)	53500 (Residential)				
233	ಅರ್ಥ್ ಅಂಡ್ ಎಸೆನ್ಸ್ ಪ್ಲಾಟ್ ಡೆವಲಪ್‌ಮೆಂಟ್ (ಸರ್ವೆ ನಂ.7, 9/1, 9/2, 9/3, 9/4)	Earth And Essence Plotted Development (Sy No.7, 9/1, 9/2, 9/3, 9/4)	75000 (comercial)				
234	ಅರ್ಥ್ ಅಂಡ್ ಎಸೆನ್ಸ್ ಫೇಸ್ 1ಎ ಸಮೂಹ ವಸತಿ ಸಮುಚ್ಚಯ (ರೋ ಹೌಸ್) ಸರ್ವೆ ನಂ 8/1, 16/2, ಮತ್ತು 17 ಸ್ವತ್ತಿನ ಸಂಖ್ಯೆ 852/8/1, 16/2, 17 ಪಿಐಡಿ ನಂ 150200202600522005 ಮೀಟರ್ 8 ಎಕರೆ 8 1/2 ಗುಂತ(33234.34 ಚದರ ಮೀಟರ್)	Earth And Essence phase-1A Apartment (Row House) Sy No 8/1, 16/2, and 17 Property No 852/8/1, 16/2, 17 PID No 150200202600522005 Measuring 8 Acre 8 1/2 Gunta(33234.34 Sq Mtrs)					86000
235	ಹುಣಚೂರು	Hunachuru	11000	6000		75	
236	ಹುಣಸಮಾರನಹಳ್ಳಿ	Hunasamaranahalli	22000	14000		400	
237	ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಗಳು 5, 6, 7, 8, 9, 10, 11, 12, 34, 172, 174, 175, 184, 195, 196, 197, 198	National Highway Adjacent Survey No. 5, 6, 7, 8, 9, 10, 11, 12, 34, 172, 174, 175, 184, 195, 196, 197, 198.				750	
238	ಎಲೆಗೇಂಟ್ ಏರೋಜೋನ್	Elegant Aerozone	28000				
239	ಚಂದ್ರಮೌಲೇಶ್ವರ ಬಡಾವಣೆ	Chandramouleshwara Layout	22000				
240	ಎಂಬಾಸ್ಸಿ ಬೋಲ್ ವಾರ್ಡ್ (ಸ್ಯಾಮಿ ಡ್ರೀಮ್ ಲ್ಯಾಂಡ್) ವಿಲ್ಲಾಸ್	Embassy Bole Ward (Sammy Dream Land Villas)			65000		
241	ಸ್ಯಾಮಿ ಡ್ರೀಮ್ ಲ್ಯಾಂಡ್ ನಿವೇಶನಗಳು	Sammy Dream Land Sites	22000				
242	ಕಾಮಧೇನು ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Kamadhenu Enclave Apartment					28000
243	ಬಿ.ಎಸ್.ಎಫ್ ಯಿಂದ ಸರ್ ಎಂ.ವಿ.ಐ.ಟಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಗೆ ಎಡ ಮತ್ತು ಬಲ ಬದಿಗೆ ಹೊಂದಿಕೊಂಡಿರುವ ಸ್ವತ್ತುಗಳು	B.S.F To Sir M.V. I. T Junction adjacent to National Highway on Both Sides	48000				
244	ಹುಣಸಮಾರನಹಳ್ಳಿ ಯಿಂದ ಹೊಸಹಳ್ಳಿಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು.	Hunasamaranahalli to Hosahalli Main Road adjacent Properties	30000				
245	ಹೂವಿನಾಯಕನಹಳ್ಳಿ	Hoovinayakanahalli	11000	6300		150	

246	ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 98, 99, 102, 103, 104	Airport road adjacent survey no. 98, 99, 102, 103, 104.				200	
247	ಜಸಪರ್ ಅಂಡ್ ಇರಿಡಿಯಮ್ ಅಟ್ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ಬರುವ ಹಾರ್ಡ್‌ವೇರ್ ಸೆಕ್ಟರ್ ಹೈಟೆಕ್ ಡಿಫೆನ್ಸ್ ಅಚಿಡ್ ಎರೋಸ್ಪೇಸ್ ಪಾರ್ಕ್ ಕೈಗಾರಿಕ ಪ್ರದೇಶದ (Hardware Sector Hightech defence and Aerospace Park) ನಿವೇಶನ ಸಂಖ್ಯೆ R-8 & R-5	JASPER and IRIDIUM at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) (Hardware Sector Hightech defence and Aerospace Park) Industrial area House no R-8 & R-5					42000
248	ಕ್ರಿಪ್ಟನ್ ಅಟ್ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Krypton at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5					42000
249	ಹಿಲಿಯೊ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Heleo at Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5					42000
250	ಗಲ್ಲಿಯಂ ಬ್ರಿಗೇಡ್ ಎಲ್ ಡೋರಾಡೊ ವಸತಿ ಸಮುಚ್ಚಯ ಬಾಗಲೂರು ಗ್ರಾಮದ ಸರ್ವೆ ನಂ 177/(ಪಿ) ಮತ್ತು ಹೊವಿನಾಯಕನಹಳ್ಳಿ ಗ್ರಾಮ ದ ಸರ್ವೆ ನಂ 69(ಪಿ), 70(ಪಿ) ಮತ್ತು 72 (ಪಿ) ರಲ್ಲಿ ನಿವೇಶನ ಸಂಖ್ಯೆ R-8 & R-5	Gallim Brigade EL Dorado Residential Apartments Bagaluru Village Sy no 177/(p) & Hoovinayakanahalli Village Sy no 69(p), 70(p), and 72(p) Industrial area House no R-8 & R-5					42000
251	ಪ್ರೆಸ್ಟೀಜ್ ಫಿನ್‌ಬರಿ ಪಾರ್ಕ್- ಹೈಡ್ ವಸತಿ ಸಮುಚ್ಚಯ (ಬಾಗಲೂರು ಗ್ರಾಮದ (ಪಾರ್ಟ್ ಆಫ್ 177) ಬ್ಲಾಕ್ ನಂ. 2 ಮತ್ತು 7) 426, 430, 463, ಮತ್ತು ಹೊವಿನಾಯಕನಹಳ್ಳಿ ಗ್ರಾಮದ ಸರ್ವೆ ನಂ.69/1ರಲ್ಲಿ ಬರುವ ಹಾರ್ಡ್‌ವೇರ್ ಸೆಕ್ಟರ್ ,ಹೈಟೆಕ್ ಡಿಫೆನ್ಸ್ ಅಚಿಡ್ ಏರೋಸ್ಪೇಸ್ ಪಾರ್ಕ್ , ಕೈಗಾರಿಕಾ ಪ್ರದೇಶದ ನಿವೇಶನ ಸಂ.ಆರ್ -6-ಪಾರ್ಟ್	Prestige Phinsbari Park - Hide Residential Apartments (Bagalur Village (Part of 177) (Block 2 and 7) 429, 430,463 and Hoovinayakanahalli Village Sy No. 69/1Hardware Sector , Hightech , Defence And Aerospace Park) Site No.R-6-Part					42000
252	ಹುತ್ನಹಳ್ಳಿ	Huthanahalli	15000	10000		140	
253	ವಸತಿ ವಲಯ ಅಭಿವೃದ್ಧಿಹೊಂದುವ ಸರ್ವೆ ನಂ.ಗಳು 1 ರಿಂದ 9 , 12 ರಿಂದ 34, 42, 44, 45 ರಿಂದ 50, 54 ರಿಂದ 71, 72 ರಿಂದ 81, 83 ರಿಂದ 100, 101 ರಿಂದ 107, 119 ರಿಂದ 121, 129 ರಿಂದ 137 , 111, 112, 122, 123, 127, 155, 154, 128, 136.	Residential Land Use Sy Nos. : 1 to 9 , 12 to 34, 42, 44, 45 to 50, 54 to 71, 72 to 81, 83 to 100, 101 to 107, 119 to 121, 129 to 137, 111, 112, 122, 123, 127, 155, 154, 128, 136.				160	

254	ಟೆಲಿಕಾಂ ಬಡಾವಣೆ	Telecom Layout	16000				
255	ಭರಣಿ ನೆಸ್ಟ್ ಬಡಾವಣೆ	Barani Nest Layout	16000				
256	ಕರ್ನಾಟಕ ಟೆಲಿಕಾಂ ರತ್ನ ಸ್ವರೂಪ್ ಬಡಾವಣೆ	Karnataka Telecom Rathna Swaroop Layout	16000				

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
 ಸವಿತಾ ಲಕ್ಷ್ಮಿ ಪಿ ಬೆಳಗಲಿ
 ಸದಸ್ಯ ಕಾರ್ಯದರ್ಶಿ
 ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಹೆಸರಾಘಟ್ಟ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿ

ಕ್ರ. ಸಂ.	ಗ್ರಾಮ/ ಪ್ರದೇಶ/ ರಸ್ತೆ ಹೆಸರು	Village/ Area /Road Name	ಕೃಷಿ ಜಮೀನುಗಳು			ಸ್ಥಳೀಯ ಸಂಸ್ಥೆ/ಗ್ರಾಮತಾಣ ವ್ಯಾಪ್ತಿಯ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ ನಿವೇಶನಗಳು	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನಗಳು ನಿರ್ಮಿಸಿರುವ ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾಮೆಂಟ್	
			ಖುಷ್ಕಿ	ತರಿ	ಭಾಗಾಯ್ತು					
			ಎಕರೆಗೆ ಲಕ್ಷ ರೂಗಳಲ್ಲಿ	ಎಕರೆಗೆ ಲಕ್ಷ ರೂಗಳಲ್ಲಿ	ಎಕರೆಗೆ ಲಕ್ಷ ರೂಗಳಲ್ಲಿ					ಪ್ರತಿ ಚ.ಮೀಗೆ ರೂಗಳಲ್ಲಿ
1	2	3	4	5	6	7	8	9	10	
A		ಹೆಸರಾಘಟ್ಟ								
1	ಅದ್ದೆವಿಶ್ವನಾಥಪುರ	Adde Vishwanathapura	185	202	220	10000	20000			
2	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 57, 58, 59, 65, 68.	State Highway Adjacent Survey Nos. 57, 58, 59, 65, 68.	240	262	287					
3	ಭಾಗ್ಯಶ್ರೀ ರಿವೇರಿಯ ಬಡಾವಣೆ	Bhagyashree Riveria Layout					20000			
4	ಐಎಸಿಇಟಿಇ ಮತ್ತು ಕೆಡಬ್ಲ್ಯೂಎಫ್ ಲೇಔಟ್ ಕೃಷಿ ಎನ್‌ಕ್ಲೇವ್ ಸ.ನಂ 98/7	IACETE & KWF Layout KRUSHI ENCLAVE Sy.No.98/7					20000			
5	ಮೆ ವಾಚ್ ಟವರ್ ಬೈಬಲ್ ಮತ್ತು ಟ್ರಾಕ್ಟ್ ಸೊಸೈಟಿ ಆಫ್ ಇಂಡಿಯಾ	M/S Watch Tower Bibal & Tract Society of India					14000			
6	ಪ್ರಸಿದ್ಧಿ ಡೆವಲಪರ್ಸ್ ಪಾರ್ಕ್ ವಿಸ್ತಾ	Prasiddi Developers Park Vista					20000			
7	ಮೆ ಶ್ರೀನಿಧಿ ಡೆವಲಪರ್ಸ್	M/S Shrinidhi Developers					20000			
8	ಮೆ ಪ್ಲೆಸೆಂಟ್ ವ್ಯಾಲಿ ಡೆವಲಪರ್ಸ್ ಪ್ರೈ.ಲಿ	M/S Plasent Vally Developers. Pvt.Ltd					20000			
9	ಮೆ ಪ್ರೆಸ್ಟಿಜ್ ಓಯಸಿಸ್ ವಿಲ್ಲಾ	M/S Prestige Oasis Villa						30000		

10	ಮೆ ರಾಷಿ ಡೆವಲಪರ್ಸ್	M/S Rashi Developers					20000		
11	ಪ್ರಸಿದ್ಧಿ ಪ್ರಾಪರ್ಟೀಸ್ ಪ್ರೈ ಲಿ	Prasiddi Properties Pvt.Ltd					20000		
12	ಶ್ರೀ ತರಲಬಾಳು ಜಗದ್ಗುರು ವಿದ್ಯಾ ಸಂಸ್ಥೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ	Shri Taralabalu Jagadguru Education Institute Employees HSBC					20000		
13	ಮೆ ಬೆಸ್ಟ್ ಕನ್ಸ್ಟ್ರಕ್ಷನ್ ಸ.ನಂ. 133, 134, 140, 141	M/S Best constructions Best City Layout Sy.Nos 133, 134, 140, 141					20000		
14	ಬ್ಲೂ ವ್ಯಾಲಿ ಪ್ರಾಪರ್ಟೀಸ್ ಪ್ರೈ ಲಿ ಟ್ರಾಂಕ್ವಿಲ್ ಆರ್ಕ್ ಸ.ನಂ 142, 143, 144, 145 146, 179 ರಿಂದ 187, 189 ರಿಂದ 191, 195, 197 ರಿಂದ 199, 12	Blue Valley Properties Pvt.Ltd TRANQUIL ARC Sy.Nos 142, 143, 144, 145, 146, 179 to 187, 189 to 191, 195, 197 to 199, 12					20000		
15	ಸಿಲ್ವರ್ ಓಕ್ ವಿಲ್ಲಾ	Silver Oak Villa						30000	
16	ನಾರ್ತ್ ವೆಸ್ಟ್ ಕೌಂಟಿ ವಿಲ್ಲಾ	North west Counti Villa						30000	
17	ಆಕ್ರುತಿ ಸಾಲಿಟೈರ್ ವಿಲ್ಲಾ	Akruthi Solitaire Villa						30000	
18	ಎಂ.ಸಂಡ್ರಿಡ್ಜ್ ವಿಲ್ಲಾ	M.V.Sundridge Villa						30000	
19	ಪರಿಪೂರ್ಣ ಬಡಾವಣೆ ಸರ್ವೆ ನಂ. 240, 241, 242, 243	Paripurna Layout Sy.Nos 240, 241, 242, 243					20000		
20	ವೃಂದಾವನ್ ಬ್ಲಿಸ್ ಅಪಾರ್ಟ್‌ಮೆಂಟ್ ಸರ್ವೆ ನಂ.247	Vrindhavan Bliss Apartment Sy.No247							29200
21	ಟಾಕ್ಟ್ ಗ್ರೀನ್ ಬಡಾವಣೆ ಸರ್ವೆ ನಂ. 74/1A	Takt Greens Layout Sy.No 74/1A					20000		
22	ಶ್ರೀನಿಧಿ ಶೆಲ್ಟರ್ಸ್ ಸರ್ವೆ ನಂ. 207/2	Srinidhi Shelters Sy.No 207/2					20000		
23	ಲಕ್ಷ್ಮೀ ರೆಸಿಡೆನ್ಸಿ ಸರ್ವೆ ನಂ. 9,10,11,12	Lakshmi Residency Sy.9,10,11,12					20000		

24	ಸಾಯಿ ಬೃಂದಾವನ್ ಬಡಾವಣೆ ಸರ್ವೆ ನಂ. 82/7,87/2B,87/2C	Sai Brindavan Layout Sy.Nos 82/7,87/2B,87/2C					20000		
25	ಶ್ರೀ ಸಾಯಿ ನೆಸ್ಟ್ ಸರ್ವೆ ನಂ.220/2	Sree Sai Nest Sy.No 220/2					20000		
26	ಸಿರಿ ಎನ್‌ಕ್ಲೇವ್ ಸರ್ವೆ ನಂ. 253(252/2)	Siri Enclave Sy.No. 253(252/2)					20000		
27	ಏರೋ ಗಾರ್ಡನ್ ಸರ್ವೆ ನಂ. 222/2	Aero Garden Sy.No 222/2					20000		
28	ರಕ್ಷಮ್ ಎನ್‌ಕ್ಲೇವ್ ಸರ್ವೆ ನಂ. 2	Raksham Enclave Sy.No 2					20000		
29	ಅದ್ವಿಗಾನಹಳ್ಳಿ	Addiganahalli	120	134	143	7000	14000		
30	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 49, 50, 51, 52, 53, 54, 55.	State Highway Adjacent Survey Nos. 49, 50, 51, 52, 53, 54, 55.	130	140	152				
31	ಅರಕೆರೆ	Arakere	55	65	70	6000	10000		
32	ಮೆ ಜಿರ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈ. ಲಿ. ಸ್ಟೋನ್‌ಬ್ರಿಡ್ಜ್ ಎಸ್ಟೇಟ್ಸ್ ಸ.ನಂ 157,160,230	M/S Jirah Developers & Builders & Builders Pvt Ltd STONE BRIDGE ESTATES Sy Nos 157,160,230					13000		
33	ಬಿಳಿಜಾಜಿ	Bilijaji	50	56	60	6500	11000		
34	ಬುಡಮನಹಳ್ಳಿ	Budamanahalli	70	75	80	6000	10000		
35	ಆರ್‌ಎಮ್‌ಜಿ ಪ್ರಾಜೆಕ್ಟ್ ವಸತಿ ಬಡಾವಣೆ ಹೊಸ ಸೇರ್ಪಡೆ	RMG Project Residential Layout New addition					13000		
36	ಬ್ಯಾಲಕೆರೆ	Byalakere	110	120	128	8000	15000		

37	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 76, 77, 83, 84, 85, 86, 87, 88, 93, 94, 95, 109, 112, 113, 114, 115, 116, 117, 122, 123, 124, 125, 126, 127, 128, 134, 153, 154, 155, 156.	Peripheral Road Adjacent Survey Nos. 76, 77, 83, 84, 85, 86, 87, 88, 93, 94, 95, 109, 112, 113, 114, 115, 116, 117, 122, 123, 124, 125, 126, 127, 128, 134, 153, 154, 155, 156.	125						
38	ಬ್ಯಾತ	Byatha	55	60	65	6000	10000		
39	ಬೈರಾಪುರ	Byrapura	35	40	50	6000	8000		
40	ಚಲ್ಲಹಳ್ಳಿ	Challahalli	35	44	47	5000	8500		
41	ಚನ್ನಸಂದ್ರ	Channasandra	35	44	47	5000	8500		
42	ಚೊಕ್ಕನಹಳ್ಳಿ	Chokkanahalli	35	41	44	5500	8500		
43	ದಾಸೇನಹಳ್ಳಿ	Dasenahalli	42	47	51	5500	8500		
44	ದಿಬ್ಬುರು	Dibburu	110	120	127	7000	12000		
45	ಇಟ್ಟಗಲ್ಲುಪುರ	Ittagallupura	80	92	98	7000	12000		
46	ಗುಡ್ಡದಹಳ್ಳಿ	Guddadahalli	50	55	59	7000	11000		
47	ಗುಡ್ಡದಹಳ್ಳಿ ಮಧುರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ	Guddadahalli Survey Nos. attached to Madhure Main Road	100	105	112	11000	18000		
48	ಗುಣಿಅಗ್ರಹಾರ	Guni Agrahara	110	123	133	8500	18000		
49	ಹನಿಯೂರು	Haniyuru	60	67	72	7000	10000		
50	ಹೆಸರುಘಟ್ಟ	Hesarughatta	95	104	111	9000	12000		
51	ಹೆಸರುಘಟ್ಟ ವಿನಾಯಕ ಬಡಾವಣೆ	Hesarughatta Vinayaka Layout					10000		
52	ಹೆಸರುಘಟ್ಟ ಪುಟ್ಟಸ್ವಾಮಿ ಬಡಾವಣೆ	Hesarughatta Puttaswamy Layout					12500		

53	ಹೆಸರುಘಟ್ಟ ಮಧುರೆ ಮುಖ್ಯ ರಸ್ತೆ	Hesarughatta Madhure Main Road	110	119	128	12000	20000		
54	ಹುರುಳಿಚಿಕ್ಕನಹಳ್ಳಿ	Hurulichikkanahalli	80	91	98	7000	11000		
55	ಐವರಕಂಡಪುರ	Iyvarakandapura	55	56	59	6000	8500		
56	ಕಡತನಮಲೆ	Kadatanamale	95	107	115	7000	14000		
57	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 39, 40, 41, 42, 43, 44, 46, 58, 81, 82, 83, 84, 85, 86, 88, 90, 91, 92, 101, 102, 103, 109, 110, 111, 112, 114, 115, 159, 160, 161, 162, 163, 164.	State Highway Adjacent Survey Nos 39, 40, 41, 42, 43, 44, 46, 58, 81, 82, 83, 84, 85, 86, 88, 90, 91, 92, 101, 102, 103, 109, 110, 111, 112, 114, 115, 159, 160, 161, 162, 163, 164.	135	151	162				
58	ಗ್ರೀನ್ ವುಡ್ಸ್ ಬಡಾವಣೆ ಸ.ನಂ 185	Green Woods Layout Sy.No.185					15000		
59	ಮೆ.ಅರಿಹಂತ್ ಡೆವೆಲಪರ್ಸ್ ನಿರ್ಮಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಸ.ನಂ 87/3	M/S Arihanth Developers Nirmal Residency Sy.No 87/3							28000
60	ಮೆ ಸೆಂಚುರಿ ಲಿ	M/S Century Ltd					15000		
61	ಮೆ ಬಿಸಿಎಲ್ ರೆಡ್ ಅರ್ತ್ ಡೆವಲೊಪರ್ಸ್ ಪ್ರೈವಿ ಲಿ	M/S BCIL Red Earth Developers Pvt.Ltd					18000		
62	ಶ್ರೀನಿಧಿ ಪ್ರಾಜೆಕ್ಟ್ ನೇತಾಜಿ ನಗರ ಸರ್ವೆ ನಂ. 113/2,114/1,114/2	Srinidhi Projects Netahji Nagar Sy.Nos 113/2,114/1,114/2					15000		
63	ಪೂರ್ವಾಂಕರ ಅಪಾರ್ಟ್‌ಮೆಂಟ್ ಪ್ರಾವಿಡೆಂಟ್ ವೆಲ್‌ವರ್ಥ್ ಸಿಟಿ ಸ.ನಂ 30, 31, 32, 33, 34, 161	Purvankara Apartment Provident Welworth City Sy.No 30, 31, 32, 33, 34, 161							40000
64	ಜೆಡ್ ಅರ್ಥ್ ವಿಲ್ಲಾ	Z Earth Villa						35000	

65	ಮೆ ಬಿಸಿಐಎಲ್ ರೆಡ್ ಅರ್ತ್ ಡೆವಲಪರ್ಸ್ ಪ್ರೈ.ಲಿ. ಚೆಡ್ ಅರ್ತ್ ಫೇಸ್-2 ಸರ್ವೆ ನಂ. 113/1, 113/2, 117/3, 118, 119/1, 119/2, 119/3	M/S BCIL red earth Developers Pvt.Ltd ZED EARTH Phase 2 Sy Nos 113/1, 113/2, 117/3, 118, 119/1, 119/2, 119/3						35000	
66	ಸೆಂಚುರಿ ವಿಂಟರ್‌ಸನ್ (ವಿಲ್ಲಾ)	Century Wintersun (Villa)						31000	
67	ನೈಸ ಸ್ಪ್ರಿಂಗ್ ಫೀಲ್ಡ್ ಫೇಸ್-1 ಸರ್ವೆ ನಂ.48/10,48/13,48/14 49/1	Nysa Spring Fields Phase-1 Sy.Nos48/1A,48/1B,48/1C 49/1					18000		
68	ಸೂರ್ಯ ಹೆರಿಟೇಜ್ ಸರ್ವೆ ನಂ. 121/1,121/2,122	Surya Hermitage Sy.Nos.121/1,121/2,122					20000		
69	ಕಕ್ಕೇನಹಳ್ಳಿ (ಕಕ್ಕೇಹಳ್ಳಿ)	Kakkenahalli (Kakkehalli)	55	62	67	6000	9000		
70	ಕಾಕೋಳು	Kakolu	40	46	49	7000	12000		
71	ಕಾಳತಮ್ಮನಹಳ್ಳಿ	Kalatammanahalli	60	65	71	7000	12000		
72	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 99, 108, 107, 109, 110, 111, 112, 113, 114, 124, 129 130, 131, 132, 133, 134.	Peripheral Road Adjacent Survey Nos. 99, 108, 107, 109, 110, 111, 112, 113, 114, 124, 129 130, 131, 132, 133, 134.	90						
73	ಕಾಳೇನಹಳ್ಳಿ	Kalenahalli	35	38	41	6000	10000		
74	ಕಾಮಾಕ್ಷಿಪುರ	Kamakshipura	50	56	61	6000	9500		
75	ಕಾರ್ಲಾಪುರ (ಬ್ಯಾತ ದಾಖಲೆ)	Karlapura (Byatha Dhakle)	60	62	67	6000	9800		
76	ಕಸಘಟ್ಟಪುರ	Kasaghattapura	75	82	88	7000	10000		
77	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 52, 53, 61, 62, 63.	Peripheral Road Adjacent Survey Nos. 52, 53, 61, 62, 63.	95						

78	ಕೆಂಪಾಪುರ	Kempapura	110	122	131	8000	10000		
79	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 2, 3, 4, 5, 11, 10, 9, 8, 12, 13, 19, 20, 21, 22, 55, 52, 33, 51, 48, 49, 47, 46, 45.	Peripheral Road Adjacent Survey Nos. 1, 2, 3, 4, 5, 11, 10, 9, 8, 12, 13, 19, 20, 21, 22, 55, 52, 33, 51, 48, 49, 47, 46, 45.	115						
80	ಕೊಡಗಿತಿರುಮಳಾಪುರ	Kodagi Thirumalapura	55	59	63	6000	10000		
81	ಕೊಡಗಿತಿರುಮಳಾಪುರ ಮಧುರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು	Kodagi Thirumalapura Survey Nos. attached to Madhure Main Road	130	134	143				
82	ಕೊಲವರಾಯನಹಳ್ಳಿ	Kolavarayanahalli	40	44	47	6000	10000		
83	ಕೊಂಡಶೆಟ್ಟಿಹಳ್ಳಿ	Kondashettyhalli	60	67	72	6000	10000		
84	ಕೃಷ್ಣರಾಜಪುರ	Krishnarajapura	55	60	63	6000	10000		
85	ಕುಂಬಾರಹಳ್ಳಿ	Kumbarahalli	80	86	91	6500	10500		
86	ಲಿಂಗನಹಳ್ಳಿ	Linganahalli	40	44	47	5500	9000		
87	ಲಿಂಗರಾಜಪುರ	Lingarajapura	40	44	47	5500	9000		
88	ಲಿಂಗರಾಜಸಾಗರ	Lingarajasagara	50	54	58	6500	10000		
89	ಮಾದಪ್ಪನಹಳ್ಳಿ	Madappanahalli	100	114	124	7500	13000		
90	ಮಧುಗಿರಿಹಳ್ಳಿ	Madhugirihalli	45	65	68	6000	10000		
91	ಮಾರಸಂದ್ರ ಅಮಾನಿ	Marasandra Amani	90	100	108	8000	13000		
92	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 25, 26, 28, 29, 35, 36, 37, 38, 39, 40, 41.	State Highway Adjacent Survey Nos. 25, 26, 28, 29, 35, 36, 37, 38, 39, 40, 41.	120	133	144				
93	ಮತ್ಕೂರು	Mathkuru	40	50	55	6500	10000		
94	ಮಾವಳ್ಳಿಪುರ	Mavallipura	60	85	90	6500	10500		

95	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 7, 8, 24, 27, 28, 29, 30, 31, 34, 35, 37, 42, 43, 44, 46, 47, 48, 49, 50, 51, 52, 54, 55	Peripheral Road Adjacent Survey Nos. 7, 8, 24, 27, 28, 29, 30, 31, 34, 35, 37, 42, 43, 44, 46, 47, 48, 49, 50, 51, 52, 54, 55.	80						
96	ಮೇಡರ ಲಿಂಗನಹಳ್ಳಿ (ತಮ್ಮರಸನಹಳ್ಳಿ ದಾಖಲೆ)	Medara Linganhalli (Thammarasanahalli Dhakale)	35	39	43	6000	10000		
97	ಮುದ್ದಯ್ಯನಪಾಳ್ಯ	Muddayyanapalya	95	98	105	7000	11500		
98	ಮುತ್ತುಗದಹಳ್ಳಿ	Mutthugadahalli	70	74	80	7500	13000		
99	ಮೈಲಪ್ಪನಹಳ್ಳಿ	Mylappanahalli	60	62	67	6500	10500		
100	ನೆಲ್ಲುಕುಂಟೆ	Nellukunte	55	62	67	5500	10000		
101	ರಾಜಾನುಕುಂಟೆ	Rajanukunte	190	222	229	13000	20000		
102	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 3, 4, 5, 11, 12, 13, 14, 15, 16, 17, 18, 19, 20, 21, 22, 23.	State Highway Adjacent Survey Nos. 3, 4, 5, 11, 12, 13, 14, 15, 16, 17, 18, 19, 20, 21, 22, 23.	220	264	287				
103	ವೃಂದಾವನ್ ಬ್ಲಿಸ್ ಅಪಾರ್ಟ್‌ಮೆಂಟ್	Vrindhavan Bliss Apartment							31800
104	ಆಕೃತಿ ಸಾಲಿಟೈರ್ ವಿಲ್ಲಾ	Akruthi Solitaire Villa						30000	
105	ಸಾದೇನಹಳ್ಳಿ	Sadenahalli	90	98	106	7000	13500		
106	ಮೆ ಎಂ.ಎಸ್ ಬಿಲ್ಡರ್ಸ್	M/s M S Builders					13500		
107	ಟೆಲಿಕಾಮ್ ಎಂಪ್ಲಾಯಿಸ್ ಕೋ-ಆಪರೇಟೀವ್ ಸೊಸೈಟಿ ಬಡಾವಣೆ ಟೆಲಿಕಾಂ ನಿಸರ್ಗ	Telecom Employees Co-operative Society Layout Telecom Nisarga					13500		
108	ವಿನಾಯಕ ರಿಜೆನ್ಸಿ	Vinayaka Regency					13500		

109	ಸಾಸುವೆಘಟ್ಟ	Sasuveghatta	105	120	131	9500	13500		
110	ಸೀತಕೆಂಪನಹಳ್ಳಿ	Seethakempanahalli	35	39	42	5000	8000		
111	ಸಿರೇಸಂದ್ರ	Siresandra	38	40	43	5000	8000		
112	ಶಿವಕೋಟೆ	Shivakote	75	80	85	6500	11000		
113	ಲೆಜಿಸ್ಲೇಟರ್ಸ್ ಹೆಚ್.ಬಿ.ಸಿ.ಎಸ್ ಸರ್ವೆ ನಂ. 165, 166	Legislators HBCS Sy.No165,166					15000		
114	ಶ್ರೀರಾಮನಹಳ್ಳಿ	Shriramanahalli	90	100	107	7000	13000		
115	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 18, 19, 20, 23, 24, 30, 31, 33, 34, 54, 68, 69, 70, 74, 87.	State Highway Adjacent Survey Nos. 18, 19, 20, 23, 24, 30, 31, 33, 34, 54, 68, 69, 70, 74, 87.	140	156	168				
116	ಶ್ಯಾನುಬೋಗನಹಳ್ಳಿ	Shanuboganahalli	50	60	65	5000	11000		
117	ಬುರ್ಗುಂಡಿ ಆರ್ಚಿಡ್ಸ್	Burgundy Orchids					14500		
118	ಭುವನ್ ಬುರ್ಗುಂಡಿ/ ಮಿಲ್ಲೇನಿಯ ಬುರ್ಗುಂಡಿ	Bhuvan Burgundy/ Millenia Burgundy					14500		
119	ಸಿಲ್ವೇಪುರ (ಕಸಘಟ್ಟಪುರ ದಾಖಲೆ)	Silwayyura (Kasaghattapura Dhakhale)	75	77	83	7000	10000		
120	ಸೋಲದೇವನಹಳ್ಳಿ	Soladevanahalli	140	159	172	12500	18000		
121	ಸೋಲದೇವನಹಳ್ಳಿ ಅಚ್ಚುತ್ ನಗರ	Soladevanahalli Achuth Nagara					25000		
122	ಸೋಲದೇವನಹಳ್ಳಿ ಮಧುರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು	Soladevanahalli Survey Nos. attached to Madhure Main Road	180	204	221	13500	22000		
123	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು 67, 68, 69, 70, 71 72, 73, 74, 75.	Peripheral Road Adjacent Survey Nos. 67, 68, 69, 70, 71 72, 73, 74, 75.	150						

124	MYSORE STONEWARE PIPES AND POTTERIES LTD Layout ಸೋಲದವನಹಳ್ಳಿ ಸ.ನಂ 75/1(ಪಿ), 75/2(ಪಿ) & 80(ಪಿ) (ಹೊಸ ಸೇರ್ಪಡೆ)	MYSORE STONEWARE PIPES AND POTTERIES LTD Layout Soladevanahalli Village Sy.No.75/1(P), 75/2(P) & 80(P) (New Addition)						26000	
125	ಸೋಣ್ಣೇನಹಳ್ಳಿ	Sonnenahalli	60	67	72	5000	10000		
126	ಸುರದೇನುಪುರ	Suradenupura	85	98	106	8500	14000		
127	ಮ್ಯಾಕ್‌ವರ್ತ್ ರಿಯಾಲಿಟಿ ಇಂಡಿಯ ಪ್ರೈವಿ ಲಿ	Max Worth Reality India Pvt.Ltd Sy.No.139,141,143,144, 145,147,151					18000		
128	ಫೆರ್ನ್ಸ್ ಎಸ್ಟೇಟ್ ಡೆವಲಪರ್ಸ್	Ferns Estate Developers					19000		
129	ಫೆರ್ನ್ಸ್ ಎಸ್ಟೇಟ್ ಡೆವಲಪರ್ಸ್ (ವಿಲ್ಲಾ) ಫೆರ್ನ್ಸ್ ಮ್ಯಾನರ್ ಸ.ನಂ 129/1, 129/2, 133, 134/1, 134/2, 135	Ferns Estate Developers (Villa) FERNS MANOR Sy Nos 129/1, 129/2, 133, 134/1, 134/2, 135						32000	
130	ಮೆ ಬಿಸಿಐಲ್ ರೆಡ್ ಅರ್ತ್ ಡೆವಲಪರ್ಸ್ ಪ್ರೈವಿ ಲಿ	M/S BCIL Red Earth Developers Pvt.Ltd					18000		
131	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 116, 117, 118, 119, 120, 122, 123, 127.	State Highway Adjacent Survey Nos. 116, 117, 118, 119, 120, 122, 123, 127.	120	124	133				
132	ಜೆಡ್ ಅರ್ಥ್ ವಿಲ್ಲಾ	Z Earth Villa						36000	
133	ವಜ್ರಂ ಆರ್ಕಿಡ್ ವಿಲ್ಲಾ ಸ.ನಂ. 125/1, 125/2, 125/3	Vajram Orchid Villa Sy.Nos 125/1,125/2, 125/3						30000	

134	ಮಾರುತಿ ಅಪಾರ್ಟ್‌ಮೆಂಟ್	ರೆಸಿಡೆನ್ಸ್ Maruthi Residency Aptment							30200
135	ಆರಮ್ ಫೋರ್ ಸೀಸನ್ ಸರ್ವೆ ನಂ.98/1, 98/2	Auram Four Seasons Sy.Nos 98/1,98/2					18000		
136	ತರಬನಹಳ್ಳಿ	Tarabanahalli	115	129	139	10000	18000		
137	ತರಬನಹಳ್ಳಿ ಮಧುರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು	Tarabanahalli Survey Nos. attached to MadhureMain Road	140	153	165	14000	22000		
138	ತರಬನಹಳ್ಳಿ ಸುಭಾಶ್ ನಗರ	Tarabanahalli Subhash Nagara				12500	20000		
139	ತಮ್ಮರಸನಹಳ್ಳಿ	Thammarasanahalli	35	40	43	5000	9000		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
--------	---	---	--------	---	---

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600

1	2	3		1	2	3
8	8000	22900		208	208000	139200
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400
13	13000	25500		213	213000	142000
14	14000	26000		214	214000	142600
15	15000	26600		215	215000	143200
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400

1	2	3		1	2	3
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300

1	2	3		1	2	3
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200

1	2	3		1	2	3
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000

1	2	3		1	2	3
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700
136	136000	94100		336	336000	212300
137	137000	94600		337	337000	212900

1	2	3		1	2	3
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700

1	2	3		1	2	3
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400
188	188000	127700		388	388000	242000
189	189000	128300		389	389000	242600

1	2	3	1	2	3
190	190000	128900	390	390000	243200
191	191000	129400	391	391000	243700
192	192000	130000	392	392000	244300
193	193000	130600	393	393000	244900
194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.